

SUVRATA

THE CHILD OF KARMA.

ನುವ್ವತ,

ಅಧಿಕಾರ, ಕರ್ಮವಿಲಾಸ.

• ಕರ್ಮಾಟಿಕೆಕಾವ್ಯಕಲಾಸಭಾಪ್ರವರ್ತಕರೂ, ಕವಿಸಮಂಖ್ಯೆತಾಯ್ದ್ಯನೇಕ
ಗ್ರಂಥಕರ್ತರೂ ಆದ
ಮಂ. ಅ. ರಾಮಾನುಜಯ್ಯಂಗಾಯರಿಂದ
ವರಚಿತವಾದುದು.

ಕಂದ || ಆರೆಂಜಾದವರೆಂಬುದ |
ಜಾರಿಂಬರೆಹು? ಜಗದೇಂದುತ್ತ ರಾತ್ರಾಗಳಂ ಸಂ ||
ಸಾರಿಯಫ್ಫಾಷಣತ್ತಫಾರ |
ಸ್ವರ್ಗಸೆಯಿಂ ಸ್ವಂತ್ತ, ಸುತ್ತ ಕುಳೆಯುತ್ತಬ್ಬುಂ ||
[ಆಧ್ಯಾತ್ಮಿಕಾಂಗ.]

Printed by U. Narasimha Mallya
at the Sadananda Printing Works Co. Ltd., Udupi.

1915

(Rights Reserved by Author.)

SUVRATA THE CHILD OF KARMA.

ನುವ್ವೆತೆ,

ಅಥವಾ, ಕರ್ಮವಿಲಾಸ.

ಕರ್ಕಾಟಕಕಾವ್ಯಕಲಾಖಿಪ್ರವರ್ತಕರೂ, ಕರಿಷ್ಮಮಯೇತ್ತಾದ್ಯನೇತ್ತ
ಗ್ರಂಥಕರ್ತರೂ ಆದ

ಮಂ. ಅ. ರಾವ್ಶಾನುಜಯ್ಯಂಗಾಯ್ರಿಂದ
ವಿರಚಿತವಾದು.

ಕಂದ || “ಆರೇನಾದಪರೆಂಬುದ |
ಸಾರೇಲಿವರೆ? ಜಗದೀಕುಳಿ ರಂಪುಗಳಂ ಸಂ ||
ಸಾರಿಯಳಿನಳತ್ತರಾರ |
ಪೀರಣೆಯಂ ಪೋತ್ತಿ, ಸುತ್ತ ಕುಣೆಯುತ್ತಿಪ್ಪಂ” ||—
[ಅಥವಾಪ್ರಾಣಂ.]

ಉದ್ದೇಶ.

ಶ್ರೀ “ಸದಾವಂದ” ಮುದ್ರಾಶಾಲೆ.

1915

(Rights Reserved by Author.)

PREFACE.

A novel, like any other good book, is a true and useful friend and companion in life tending to mould or improve one's character and, oftentimes, showing one the way to successfully fight out life's battles. It might treat of any subject—political, social, or religious; but its chief aim should be the elevation of the moral tone of society at large; and the novelist ought to depict, correctly, the manners and customs of the people from whom his characters are drawn and describe, vividly, the country and surroundings in which the scenes are laid. A natural development and a proper presentation of the various characters are equally necessary.

Of all themes, religious, or philosophic ones are the most difficult of treatment in a novel and require the highest powers of imagination and analysis to be brought into play. Highly abstract notions have therein to be brought within the comprehension of the average reader by suitable and concrete examples worked up in an eminently natural manner. But, difficult as it is of treatment, the theme of religion is the most effective and useful,—religion being the strongest known organising force of this world. Political and social laws may alter, or disappear; but, the truths of religion stand for all time like beds of rock and ~~other~~ men together, guiding them peacefully along the rugged path of righteousness.

Every one is aware of the truth of the common but wholesome saying—"As you sow, so you reap." This represents in fact nothing but the essence of the great Hindu doctrine of *Karma*. In this little book I have attempted to explain, by a concrete application of its principles to practical life, the workings of Karma and its cumulative effect on the soul. How far I have been successful, I leave to my readers to judge. If, however, the book fulfils its purpose even by a fraction, I shall be bound to feel my labours have been amply rewarded.

Mysore,
March, 1915. }

M. A. R.



ಅ ರಿ ರೇ.



ಈ ಕಾದಂಬರಿಯು ಕರ್ಮವಿಲಾಸವನ್ನು ನಿರ್ದಿಷ್ಟಸ್ತದೆ. ಕರ್ಮಗಳಿಯು ಅತಿಸೂಕ್ಷ್ಮವಾಗಿ ತಿಳಿಯಲು ಗಹನವಾಗಿರುವ ಪ್ರಯುಕ್ತ, ಜನಗಳ ಪ್ರಪೃತಿಮಂಲಕವಾಗಿಯೇ ವಿವರಿಸಲ್ಪಡಬೇಕು; ಅದಕಾಗಿ, ಒಬ್ಬ ಮಹಾಶಯನ ಜರಿತ್ತೆಯನ್ನು ಅವಲಂಬಿಸಲಾಯಿತು. ಲೋಕವು ಕರ್ಮಾಧಿನ ವಾಗಿದೆ; ಲೋಕದಲ್ಲಿ ನೇರಿಯಾಗಿ ನಿಲ್ಲತಕ್ಕೂದು ಧರ್ಮವೇ—ಎಂಬ ಮಹಿಮನ್ನು ತಿಳಿಸುವುದೇ ಈ ಗ್ರಂಥರಚನೆಗೆ ಮುಖ್ಯೇದ್ದೀರ್ಥ.

ಮುದ್ರಣಕಾಲದಲ್ಲಿ ತಿದ್ದಲು ಅವಕಾಶವಿಲ್ಲವಾಗಿ ಪ್ರಾಪ್ತವಾದ ಅನೇಕವಿಧವಾದ ಸ್ವಲ್ಪತ್ವಗಳಿಂದಲೇ ಈ ಗ್ರಂಥಕ್ಕೆ ಒಂದು ಕೊರತೆಯನ್ನು ಭಾವಿಸಕೂಡದೆಂದು ಪ್ರಾರ್ಥನೆ. ಇದನ್ನು ಅಂದವಾಗಿ ಅಷ್ಟು ಮಾಡಿದ ಮುದ್ರಣಶಾಲಾಧಿಕಾರಿಗಳಿಗೆ ಕೃತಜ್ಞನಾಗಿರುತ್ತೇನೆ.

ಇತಿ—

— ಶಾಸಕ್ತಿ ಶಾಸನ —

ಅ ಧ್ಯಾಯ ವಿಷಯ ಸೂಚಿ.

ಪುಟಾದಿಸಂಖ್ಯೆ.

ಒನೆಯ ಅಧ್ಯಾಯ.	ಕೆಥಾಸಿವುತ್ತ.	1
ಒನೆಯ ಅಧ್ಯಾಯ.	ರಾಣಿಯ ಮೇಹ.	11
ಒನೆಯ ಅಧ್ಯಾಯ.	ಧರ್ಮಸಂಕಾ.	27
ಒನೆಯ ಅಧ್ಯಾತ್ಮ.	ವೈರಾಗ್ಯ.	32
ಒನೆಯ ಅಧ್ಯಾತ್ಮ.	ವಿಷಪ್ರಯೋಗ.	35
ಒನೆಯ ಅಧ್ಯಾತ್ಮ.	ನವಲು, ಸೂರ್ಯ.	40
ಒನೆಯ ಅಧ್ಯಾತ್ಮ.	ಪರಿಣಾಮ.	45
ಒನೆಯ ಅಧ್ಯಾತ್ಮ.	ಶುನಿರ್ಜನ್ತ.	50
ಒನೆಯ ಅಧ್ಯಾತ್ಮ.	ಆದು, ಹೋತ.	54
ಗಂಒನೆಯ ಅಧ್ಯಾತ್ಮ.	ಕೂಡಾ.	59
ಗ್ರಂಥನೆಯ ಅಧ್ಯಾತ್ಮ.	ಕಾಳಿಗಂಡ ಕೆಡೀಳಿ.	67
ಗಂಒನೆಯ ಅಧ್ಯಾತ್ಮ.	ಗುಟ್ಟಿಫು ರಟ್ಟಾಪುಂಡು.	73
ಗಂಧನೆಯ ಅಧ್ಯಾತ್ಮ.	ಸತಿ; ಅಸತಿ.	81
ಗಂಧನೆಯ ಅಧ್ಯಾತ್ಮ.	ಸೂಚನೆ.	91
ಗಂಧನೆಯ ಅಧ್ಯಾತ್ಮ.	ವನಭಿತ್ವಾಕೆ.	94
ಗಂಧನೆಯ ಅಧ್ಯಾತ್ಮ.	ಸುದರ್ಶನಾಭಾಯು.	99
ಗಂಧನೆಯ ಅಧ್ಯಾತ್ಮ.	ಕೆಮುಸಂಸರ್ಗ.	115
ಗಂಧನೆಯ ಅಧ್ಯಾತ್ಮ.	ಧನುವಿರ್ದಾಪುರದರ್ಶನ.	123
ಗಂಧನೆಯ ಅಧ್ಯಾತ್ಮ.	ಪುತ್ರೀತ್ಸವ.	129
ಗಂಧನೆಯ ಅಧ್ಯಾತ್ಮ.	ಜನ್ಮಾಣಿವ.	134
ಗಂಧನೆಯ ಅಧ್ಯಾತ್ಮ.	ತತ್ತ್ವೀವನಗಮನ.	152
ಗಂಧನೆಯ ಅಧ್ಯಾತ್ಮ.	ವೃಜ್ಣಿಯ ರಾಜ್ಯಭಾರ.	160
ಗಂಧನೆಯ ಅಧ್ಯಾತ್ಮ.	ಅಭಯಮಂತ, ಅಭಯರುಚಿ.	168
ಗಂಧನೆಯ ಅಧ್ಯಾತ್ಮ.	ಉಪಸಂಹಾರ.	180

ಶ್ರೀರಸ್ತು

ನುವ್ವೆ ತೇ—


ಉಧಿವಾ

ಕೆಮ್ರ ವಿಲಾಸ.

— ರಾಜ್ಯಾಳ್ಯಾ —

ಗನೇ ಆಧ್ಯಾತ್ಮ.

— ರಾಜ್ಯಾಳ್ಯಾ —



ಅ

ಯೋಧ್ಯೇಯೆಂಬ ದೇಶದಲ್ಲಿ ರಾಜಪುರವೆಂಬ ಪ್ರಸಿದ್ಧನಗರವೊಂದುಂಟು. ಆ ನಗರದ ಕೋಟಿಗಳು ಕುಲಪರ್ವತಗಳಂತೆ ಆಕಾಶವನ್ನು ಮುಟ್ಟುತ್ತೇ, ಸೂರ್ಯನ ವಾಗಿ ವನ್ನು ಆಡ್ಡಗಟ್ಟುತ್ತೇ, ಬಲುವತ್ತರವಾಗಿದ್ದವೇ. ಸುತ್ತು ಇಕೆಂದರೆ ಕಾಕಂದಕಗಳು ಕಡಲಂತೆ ಆಳವಾಗಿ ಎಂಟುದಿಕ್ಕಿನ ಆನೆಗಳನ್ನು ತಮ್ಮಲ್ಲಿ ಜಲಕೇಳಿಯಾಡಲು ಕರೆಯುವುದೇ ಎಂಬಂತೆ ಧ್ವನಿಗೆಯ್ಯವ ಜಲಪಕ್ಷಿಗಳಿಂದ ನಿಬಿಡವಾಗಿದ್ದವೇ. ಸುತ್ತಣಬಯಲು ಸಾವರ್ತನಕವಾದ ಫಲವ್ಯಕ್ತಿಗಳಳ್ಳ ಆರಾಮಗಳಿಂದ ಕೂಡಿದ್ದವೇ. ಆ ನಗರದ ಸೂರ್ಯಚಂದ್ರವೀಧಿಗಳು ಯಾವಾಗಲೂ ಪ್ರವೃತ್ತ ಶುಷ್ಪ ಶಿವ್ಯಜನಗಳ ಸಂದರ್ಭೀಯಿಂದಲೂ, ಸಕಲಸಂಭಾರಭಂಡಾರವಾದ ಅಂಗಡಿಗಳಿಂದಲೂ ರಮಣೀಯವಾಗಿದ್ದವೇ. ಆ ಬೀದಿಗಳಲ್ಲಿ ತಮ್ಮ ಅನುಷ್ಠಾನಗಳಿಂದ ವಾಯಾಸಾದಿಮಹಿಂಗಳನ್ನು ಜ್ವಾಲಿಸುವ ವಿವೃತವಾಟಿಕೆಗಳೂ, ತಮ್ಮ ಧನದಿಂದ ಧನವತ್ತಿಯನ್ನು ನಿರ್ಧರಿಸನೆನ್ನಿಸುವ ಶ್ರೀಷ್ಟಿಗಳೂ ಶ್ರೀಣಿಗಳೂ, ತಮ್ಮ ಭೂಜಬಲದಿಂದ ಭೀಮದುಯೋಧನರನ್ನು ಬಯಲ್ಲಿಯ್ಯವ ರಾಜಭಾಷ್ಯರುಗಳ ಶ್ರೀಣಿ

ಗೆಳೂ, ಸದ್ವೃತ್ಯಿಯಲ್ಲಿ ಸದಾನಿರತರಾದ ಸಚ್ಯಾದ್ವರ ಕೇರಿಗಳೂ, ಬೇರೆ ಬೇರೆ ಯಾಗಿ ಇದ್ದವು. ಆನಗರದ ಪೂರ್ವಭಾಗದಲ್ಲಿ ವಿಸ್ತಾರವಾದ ಶ್ರೀಮಂತಿ ಗಳ ದೇವಾಲಯಗಳಿಂದ್ದುವು. ಆ ದೇವಾಲಯಗಳಲ್ಲಿ ಇಹಲೋಕ ವಾಸಿಪಾರದಲ್ಲಿಯೇ ಮನ್ಮಾರಾದ ಪುರಜನರನ್ನು ಶ್ರೀಯಸ್ವಾಧನಾಪರರಾಗಿಸಲು ಎಚ್ಚರಿ ಸುತ್ತುವೆಯೊಂದೇ ಎಂಬಂತೆ ಕಾಲಕಾಲಕ್ಕೆ ವಾಡ್ಯಗಳು ಮೊಳಗುತ್ತಿದ್ದವು. ಆ ದೇವಾಲಯಗಳ ಗೋಪುರಾಗ್ರಾದ ಅರುಣಮಂಟಕಲಶಗಳು ಹಗಲಲ್ಲಿ ಸೂರ್ಯನನ್ನೂ ರಾತ್ರಿಯಲ್ಲಿ ಚಂದ್ರನನ್ನೂ ಹಾನ್ಯವಾಡುವ ತಮ್ಮ ಕಾಂತಿಗಳಿಂದ ಜನರ ಮನಸ್ಸನ್ನು ಆಕರ್ಷಿಸುತ್ತಿದ್ದವು. ಆ ದೇವಾಲಯಗಳ ಬಿಳಿಯಕಲ್ಲಿನ ಒಳ ಅಂಗಳಗಳು ಭಕ್ತರ ಕೃದಯದಲ್ಲಿದ್ದ ಕಲ್ಪವನನ್ನು ತೊಳಿದು ತುಬ್ಬತೆಯನ್ನು ಹುಟ್ಟಿಸುತ್ತಿದ್ದವು. ಪ್ರಾಕಾರದಲ್ಲಿದ್ದ ಕೊಳಗಳು ಭಗವದ್ವರ್ತನಾ ಧರಾಗಿ ಬಂದಸಾತ್ಮಕರಿಗೆ ನಮ್ಮಂತೆ ನೀವೂ ಪ್ರಸನ್ನ ಗಂಭೀರರಾಗಿಯೂ, ಪರೀಕ್ಷಾಕಾರ್ಯಕೆ ಜೀವನರಾಗಿಯೂ ಇರಬೇಕೆಂದು ತೋರಿಸುವಂತೆ ಇದ್ದವು; ಆ ಕೊಳಗಳಲ್ಲಿ ಪಕ್ಷಿಗಳು ದರ್ಶನಕ್ಕೆ ಬಂದವರನ್ನು ಕುರಿತು ಇಗೊಂಡಿಲ್ಲ ಬಿಳಿದಿರುವ ತಾವರೆ ಹೂವುಗಳನ್ನು ತುಚ್ಚಿಯಾಗಿ ಕೊಯ್ದುಕೊಂಡು, ದೇವರ ಪಾದಾರವಿಂದದಲ್ಲಿ ನಿಮ್ಮ ಕೃದಯಗಳ ಜತೆಯಲ್ಲಿ ಅರ್ಪಿಸಿರೆಂದು ಹೇಳುವುದಕ್ಕೆ ಎಂಬಂತೆ ತಾವರೆಗಳ ಹತ್ತಿರದಲ್ಲಿ ಓಡಾಡುತ್ತೇ, ರಮೇಶ್ಯಾಯಾಗಿ ಧ್ವನಿಮಾಡುತ್ತಿದ್ದವು.

ಆ ನಗರದ ಉತ್ತಾನ್ಯದ ಮೂಲೆಯಲ್ಲಿ, ವರಾರಿ, ಮನಣಿ, ಚಂಡಿ, ಚಾಮುಂಡಿ ಮೊದಲಾದ ಗ್ರಾಮದೇವತೆಗಳ ಗುಡಿಗಳಿಂದ್ದುವು. ಆ ಗುಡಿಗಳು ಹೇಗಿದ್ದುವೆಂದರೆ – ಅಜ್ಞಾಜಿನಗಳಿಂದ ಬಲಿಯಾಗಿ ಕೊಡ್ಲುಬ್ಬ ಆಡು, ಕುರಿ, ಕೊರಣ – ಇವುಗಳ ರಕ್ತಪ್ರವಾಹದಿಂದ ಜೀವ್ಯ ಜೀವ್ಯದ ಬಲಿಪೀಠಗಳಿಂದ ನೋಡುವುದಕ್ಕೆ ಅಸಹ್ಯವಾಗಿಯೂ, ಆ ಬಲಿಪೀಠಗಳ ಪಕ್ಷದಲ್ಲಿ ಉರುಳಾಡುವ ಒಣಿಗಿದ ಎಲ್ಲವು, ತಲೆಬುರುಡಿಗಳಿಂದ ಭಯಂಕರವಾಗಿಯೂ, ಸುತ್ತಮುತ್ತ ಎರಚಿರುವ ಅರಿಸಿನ, ಕುಂಕುಮ, ಇದ್ದಿಲುಪ್ರಡಿಗಳಿಂದ ವಿಕಾರವಾಗಿಯೂ ಇರುವ ಅಂಗಳಗಳೂ; ತಮ್ಮನ್ನು ಬಲಿಗೊಡಲು ಎಳೆದುಕೊಂಡು ಹೋಗು

ಶ್ರೀಪಾಠ್ಯರೆಂದು ಹೇಗೆಯೋ ಸುಳಿವು ತಿಳಿದುಕೊಂಡು, ಬಡಿಗೆಗಳಿಂದ ಬಡಿದು ಹಗ್ಗಿಗಳಿಂದ ಎಳೆಯಲ್ಪಟ್ಟರೂ, ಮುಂದಕ್ಕೆ ಒಂದು ಹಜ್ಜೆಯನ್ನಿಲ್ಲ ಕೂಡ ಇಡೆ, ಎದೆಗರಗುವಂತೆ ಅರಚಿಕೊಳ್ಳುವ ಆದು, ಕುರಿ, ಕೋಳಿ, ಕೋಣಾ ಗಳಿಂದ ತುಂಬಿರುವ ಪ್ರಕಾರಗಳೂ; ಕೆವಿಯನ್ನು ಕೊರೆಯುವ ಅತಿಕರೋರ ವಾದ ಹೆಬ್ಬರೆಗಳನ್ನು ಬಡಿಯತ್ತು, ಹಾಡುಗಳನ್ನು ಹಾಡುತ್ತು, ಕೂಡಲನ್ನು ಕೆದರಿಕೊಂಡು ಪ್ರಿಯಾಚನಾಟ್ಟವನ್ನು ವೊಡುತ್ತಾ ಇರುವ ಜನರಗುಂಪಿನಿಂದ ತುಂಬಿದ ಮಂಟಪಗಳೂ; ಸಾತ್ತಿಕರ ಕೆವಿ, ಮೂಗು, ಕಣ್ಣಾ, ಮನಸ್ಸುಗಳಿಗೆ ಹೀಕೂಕೆಯನ್ನು ಹುಟ್ಟಿಸುತ್ತಿದ್ದವು.

ಸಾತ್ತಿಕರಾಗಿ ಜಾನುರಾಗ್ಯೇಕಪರರಾದ ರಾಜರುಗಳಿಂದ ಬಹುಕಾಲ ದಿಂದ ವಂಶಪಾರಂಪರ್ಯವಾಗಿ ಅಳಿಲ್ಪಿಡುತ್ತಿದ್ದ ಆ ಅಯೋಧ್ಯಾನಗರವು ಒಂದು ಕಾಲದಲ್ಲಿ ದೈವದುರ್ವಿಪಾಕದಿಂದ ಆ ನಗರವಾಸಿಗಳಾದ ಸಜ್ಜನರಿಗೆ ವಿಷವ್ಯಕ್ತವಾಗಿಯೂ, ದುರ್ಜನರಿಗೆ ಕಲ್ಪವ್ಯಕ್ತವಾಗಿಯೂ ಬಹಿದು ಆರಿಷ್ಟು ಕಮ್ರನೆಂಬ ದುಷ್ಪರಾಜನ ಘರವಾಯಿತು. ಅವನು ಅತಿಕೂರಿ; ವೊಂಸಾ ಹಾರಿ; ಮಾರಿಮಣಣಗಳ ಶೃಷ್ಟಿಯಲ್ಲಿಯೇ ನಿರತನು; ಸಜ್ಜನರನ್ನು ಹಿಂಸಿ ಸುತ್ತು, ದುರ್ಜನರನ್ನು ಹೋಷಿಸುತ್ತು, ತನ್ನ ಹೆಸರಿಗೆ ತಕ್ಕುಂತೆ ಉಳತ್ತೆ ಡಿಗಿದನು.

ಅವನು ರಾಜ್ಯಕ್ಕೆ ಬಂದಮೇಲೆ ಅವನ ದೊಷ್ಟ್ಯವನ್ನು ಸಹಿಸಲಾರದೆ ಸಜ್ಜನರನೇಕರು—“ಯತ್ತ ವಿದ್ಯಾಗಮೋ ನಾಸ್ತಿ ಯತ್ತ ನಾಸ್ತಿ ಧನಾಗಮಃ । ಯತ್ತಭಾತ್ಯಸುಖಂ ನಾಸ್ತಿ ನ ತತ್ತ ದಿವಸಂ ವಸೇತ್ ॥” ಎಂಬ ನೀತಿಯನ್ನು ನುಸರಿಸಿ, ಆ ನಗರವನ್ನು ಬಿಟ್ಟು ದಿಕ್ಕುಪಾಲಾದರು; ಎಲ್ಲಿಲ್ಲಿದ್ದ ದುರ್ಜನರೂ ಆ ನಗರವನ್ನು ಸೇರಲಾರಂಭಿಸಿದರು; ಆ ನಗರದ ಯಾವ ಮೂಲೆ ಯಲ್ಲಿ ನೋಡಿದರೂ, ಕಡಿ, ಕುಡಿ, ತಿವಿ, ತಿನ್ನ ಎಂಬ ತಬ್ಬವೇ ತುಂಬಿಹೋಯಿತು.

ಆವೂರಿನ ತೆಂಕಣಬಾಗಲಲ್ಲಿದ್ದ ಗ್ರಾಮದೇವತೆಗಳಲ್ಲಿ ಮುಖ್ಯಾಽಽದ ಅರಿಷ್ಟಕರ್ಮಿಗೆ ದೇವತೆಯಾದ ಜಂಡವಾರಿಗೆ ಜೈತ್ರಮೋಸದ ಜಾತ್ಯೇಯ

ಸೆವಾಪಿಸಿಕು. ಆ ಜಾತ್ರೆಗಾಗಿ ಜನರು ಗುಂಪುಗುಂಪಾಗಿ ಬಂದು, ಆವೂರು ಹೆಚ್ಚಾಗಿಲಿನ ವಿಸ್ತಾರವಾದ ತೋರಿನಲ್ಲಿ ಇಳಿದುಕೊಂಡರು. ಅಲ್ಲಿಯ ವೈಕ್ಯಗಳೂ ಆ ವೈಕ್ಯಗಳಲ್ಲಿದ್ದ ಪಕ್ಷಿಗಳೂ ಜಾತ್ರೆಗೆ ಬಂದ ದುಷ್ಪರನ್ನು ಉತ್ತಾಹ ಗೊಳಿಸುತ್ತಿದ್ದವು. ಜಾತ್ರೀಗರನ್ನು ಕುರಿತು ಅಲ್ಲಿಯ ಮುತ್ತುಗರ ಮರಗಳು ಕೆಳಗೆ ಉದುರಿದ್ದ ಹೂವುಗಳನ್ನು ಅಲಾಳಿದ್ದುತ್ತಿರುವ ಶಾಖೆಗಳೆಂಬ ಹಸ್ತಗಳಿಂದ ತೋರಿಸಿ,—“ನೀವೂ ಈ ರೀತಿಯಲ್ಲಿ ಮಾಂಸಗಳನ್ನು ಸಣ್ಣ ಸಣ್ಣನೇ ತರಿದು ಜಂಡವಾಲಿಗೆ ಅಪ್ರೀಸಿರಿ” ಎಂದು ಹೇಳುವಂತೆಯೂ; ಅಲ್ಲಿಯ ಗಿಣಿಗಳು ತಮ್ಮ ಜವ್ವರಣೆಗಳಿಂದ ಬಂದವರೆಲ್ಲರನ್ನೂ, ಮಾರಿಗೆ ವಾಂಸಾವಿಗಳನ್ನುಪ್ರೀಸಿ ಕೃತಾರ್ಥರಾಗಿಯೆಂದು ಕೂಗಿ ಹೇಳುವಂತೆಯೂ; ಅಲ್ಲಿಯ ತೆಂಗಿನ ಮರಗಳು, “ನೀವೂ ನಾವು ಎಳನಿರುಗಳನ್ನು ಹಿಡಿದುಕೊಂಡು ಸೇವೆಮಾಡುವಂತೆ ನೀವೂ ಕುರಿಗಳ ತಲೆಗಳನ್ನು ಕೈಯಲ್ಲಿ ಹಿಡಿದು ಈ ಮಾರಿಗೆ ಸೇವೆಮಾಡಿರಿ” ಎಂದು ತಲೆಯನ್ನುಲಾಳಿಸಿ ಸನ್ನೇಮಾಡುವಂತೆಯೂ ಇದ್ದವು.

ಆಷ್ಟುವಿಸ್ತಾರವಾದ ಆತೋಪೂ ಕೂಡ ಜಾತ್ರೆಗಾಗಿ ಕೂಡುತ್ತಿರುವ ಗುಂಪಿಗೆ ಸಾಲದ್ವಾಯಿತು. ಕೂಲಿಡಲು ಕೂಡ ಸ್ಥಳವಿಲ್ಲದಮ್ಮೆ ಜನಧರಿತ ವಾಯಿತು. ಎಲ್ಲಿ ನೇರೆಡಿದರೂ ಅಂಗಡಿ, ಎಲ್ಲಿ ನೇರೆಡಿದರೂ ಗುಡಿಸಲುಗ ಳೂ, ಇಲ್ಲವೇ ಡೇರೆಗಳೂ. ಗುಗ್ಗಳ ಸಂಭ್ರಾಣ ವಾಸನೆಯಂತು ನಿವಾರಣವಿಲ್ಲ. ಸಮುದ್ರಫೋಷದಂತೆ ಜನಗಳ ಗಾವಳಿಯಲ್ಲಿ ಏನೇನೂ ಕೇಳಿಸುತ್ತಿರಲಿಲ್ಲ. ಗುಡಿಗೆ ನುಗ್ಗನ ಜನರ ರಭಸವು ಹುಷ್ಟ ಹೊಳೆಯ ವೋರೆತವನ್ನು ಹಿಂಜ ರೆಯುತ್ತಿತ್ತು.

ಜಾತ್ರೆಯ ಕೊನೆಯದಿನವೆ, ಸುರಗಿಯಿಂದ ಇರಿದಾಡಿ ಮಾಡಬೇಕಾಗಿದ್ದ ತನ್ನ ಹರಕೆಯನ್ನು ಸಲ್ಲಿಸಲು, ಅರಿಷ್ಟಕರ್ಮನು ಅಲ್ಲಿಗೆ ಬಂದನು. ಅವನು ದೇವಾಲಯವನ್ನು ಒಲವಂದು, ಒಳಕೊಕ್ಕು, ರಂಗಮಂಟಪದಲ್ಲಿ ನಿಂತು, ದೇವಿಯ ದಿವ್ಯಾಚರಣಾಗಳಿಗೆ ಭಯಭಕ್ತಿಯಿಂದೆರಗಿ, ನಿಂತು, ಕತ್ತಿಯನ್ನು ಒರೆಯಿಂದ ಹಿರಿದು, ಎತ್ತಿ ಹಿಡಿದುಕೊಂಡು, ತನ್ನ ಪಕ್ಷದಲ್ಲಿ ನಿಂತಿದ್ದ ತಳವಾರನನ್ನು ನೇರೆಡಿ “ಎಲಾ! ನಾನು ನರಬಲಯನ್ನು ಮೊದಲು ಕೊಡಬೇಕು. ನಾವ

ಕಾಶವಾಡದೆ ಈಗಲೇ ಯಾರಾದರೂ ಇಬ್ಬರು ಮಕ್ಕಳನ್ನು ಹಿಡಿದು ತರುವ ನಾಗು. ಅನೇಕರು ಹರಕೆಗಳನ್ನು ಸಲ್ಲಿಸಲು ಹೊರಗೆ ಕಾದಿರುವರು. ಅವರಿಗೆ ಮೊದಲೇ ನಾನು ಹರಕೆಯನ್ನು ಸಲ್ಲಿಸಬೇಕು.” ಎಂದು ಆಜ್ಞಾಪಿಸಿದನು. ತಳವಾರನು “ಅಪ್ಪಣಿ, ಮಹಾಸ್ವಾಮಿ!” ಎಂದು ಕೈಮುಗಿದು ಹೊರಟಿದೋದನು. ಹೋದತಳವಾರನು ಬಹಳ ಹೊತ್ತಾದರೂ ಬರಲಿಲ್ಲ. ಆರಿಷ್ಯಕಮರ್ಮನು ಚಂಡವಾರಿದೇವತೆಗೆ ಎಲ್ಲಿ ಹೋಪರುತ್ತದೆಯೋ ಎಂಬ ಭೀತಿಯಿಂದ, ತನಗಿನ್ನೆವೀಲ್ಲದಿದ್ದರೂ ಹೊರಗೆ ಕಾದಿದ್ದವರಿಗೆ ಹರಕೆಗಳನ್ನು ಸಲ್ಲಿಸುವೆಂತೆ ಅಪ್ಪಣಿಕೊಟ್ಟು, ತಳವಾರನ ಬರವನ್ನೇ ಹಾಕ್ಕಿಸುತ್ತ, ಬಳುಹೊತ್ತಾದರೂ ಅವನು ಬಾರದೆ ಇದ್ದುದಕ್ಕೆ ಹಲ್ಲು ಕಡಿಯುತ್ತಾ, ಕಡಿಗಳ್ಳಿರುದ್ದನಂತೆ ಆಂಗಳದಲ್ಲಿಯೇ ಹಿಂದಕಳ್ಳು ಮುಂದಕ್ಕೂ ಅಡ್ಡಾಡುತ್ತಾ, ಭಕ್ತರ ಸೇವೆಗಳನ್ನು ನೋಡುತ್ತಾ, ನಿಂತಿದ್ದನು.

ಹೋದ ಆ ತಳವಾರನು ಹುಡುಗರನ್ನು ಹುಡುಕಿಕೊಂಡು ಅಲ್ಲಲ್ಲಿ ಸುತ್ತುತ್ತ, ಎಲ್ಲಾ ಮಕ್ಕಳು ಸಿಕ್ಕಿದೆ, ಗುರುಗಳ ಅಪ್ಪಣಿಯನ್ನು ಹೊಂದಿ ಆಗ ತಾನೇ ಭಿಕ್ಷುಕಾಙ್ಗಿ ಹೊರಟ ಲಕ್ಷ್ಮಣವಂತರಾದ ಚಿಕ್ಕಪರಮುದ ಅವಳಿಮಕ್ಕಳಾದ ಅಣ್ಣ ತಂಗಿಯರಿಬ್ಬರನ್ನು ಕಂಡು, ಸಂತುಷ್ಟನಾಗಿ, ಹುಲಿಯು ಹುಲ್ಲೆಯನ್ನು ಕಂಡರೆ ಹೇಗೆ ಸಂತೋಷದಿಂದ ಮೇಲೆ ಹಾಯುವುದೋ ಹಾಗೆ ಮೇಲುಬಿದ್ದ ಆ ಹುಡುಗನ್ನೂ, ಆ ಹುಡುಗಿಯನ್ನೂ ಹಿಡಿದುಕೊಳ್ಳು ಅವರ ಕೈಗಳನ್ನು ಬಲವಾಗಿ ಹಗ್ಗಿದಿಂದ ಬಿಗಿದು ಅರಿಷ್ಯಕಮರ್ಮನಬಳಿಗೆ ದರದರನೇ ಎಳೆದು ಒಯ್ಯಿತ್ತಿದ್ದನು. ಆಗ ಆ ಅಭಯರುಚಿಕುವಾರನು “ಅಪ್ಪಾ! ಏಕೆ ನಮ್ಮನ್ನು ಹೀಗೆ ಹಿಂಸಿಸುತ್ತಿರುಯಿ? ಸಿನ್ನ ಹಿಂದೆಯೇ ಬರುವೆವೆ. ಎಳೆಯಬೇದ” ಎಂದು ಸಮಾಧಾನ ಹೇಳಿ, ಅಭಯಮತಿಯೆಂಬ ತನ್ನ ತಂಗಿಯಕಡೆ ತಿರಿಗಿ “ಎಲ್ಲಾ ತಂಗಿ! ಅಂಜಡಿರು. ಈ ನೀಜನು ನಮ್ಮನ್ನು ವಾರಿಗೆ ಬಲಿಗೊಡುವುದಕಾಙ್ಗಿ ಎಳೆದುಕೊಂಡು ಹೋಗುವಂತಿದೆ. ನಾವೂ ಸಾವಿಗೆ ಹಿಂಜರಿಯಬೇಕೇ? ಹಣಕೆಯಬರಹವನ್ನು ತಪ್ಪಿಸುವುದಕ್ಕೆ ಯಾರಿಂದಾಗುತ್ತದೆ? ಒದಗಿದ ತೊಂದ ಹೆಗಳನ್ನು ಸಹಿಸುವುದೇ ಒಂದು ತೆರದ ದೊಡ್ಡ ತಪ್ಪಲ್ಲವೇ? ತಪ್ಪಕ್ಕೆ ಹೋಡು

ಎರಡಿಲ್ಲ.” ಎನ್ನೆಲು; ಅಭಯಮತಿಯು, ಅಜ್ಞಾನವಂತನ್ನು ಜೆನಾಗಿ ಗಮನಿಸಿ, “ಎಲ್ಲೆ ಅಣ್ಣಾ! ಶರೀರವಿರುವವರಿಗೆ ಪ್ರಾರಭವನ್ನು ಅನುಭವಿಸಿಯೇ ತೀರಬೇಕಷ್ಟೆ. ಹಿಂದಣಂಜನ್ನದ ಅನುಭವಗಳು ಗುರುಗಳ ಅನುಗ್ರಹದಿಂದ ಅಂಗಿಯ್ಯನೆಲ್ಲಿಯಕಾಯಿಯಂತೆ ಸ್ವಷ್ಟವಾಗಿ ನಮಗೆ ತಿಳಿದುಬಂದಿರುವಾಗ ಚಿಂತೆ ಏಕೆ? ಭಯವೇಕೆ? ಅನೇಕವಾದ ಅವಾಯಗಳಿಗೆ ತಾರುಮನೆಯಾದ ಈ ತನುವನಲ್ಲಿ ಸುಖವನ್ನು ಬಯಸುವದುಂಬಿ? ಹೇಯವಾದ ಈ ಶರೀರದ ಹೊರೆಯನ್ನು ಈಡಾಡುವ ಸಮಯವು ತನಗೆ ತಾನೆ ನಮಗೆ ಲಭಿಸಿರುವಾಗ ಈ ಅವಕಾಶವನ್ನು ಬಿಟ್ಟವರುಂಟಿ? “ಸದಾತುಚಿನಿದಾನಸ್ಯ ಕೃತಷ್ಣಸ್ಯ ವಿನಾತಿಸಂ ಶರೀರಸ್ಯ” ಎನ್ನವ ಹಾಗೆ ಇರುವ ಈ ದೇಹಕ್ಕೆ ನಾವೇಕೆ ಇಷ್ಟು ಯೋಧ ಚಿಸಬೇಕು?” ಎಂದಳು.

ಆ ಅವಳಿಮತ್ತೆಳು ಈ ರಿತಿಯಾಗಿ ಪರಸ್ಪರ ಮಾತನಾಡಿಕೊಳ್ಳುತ್ತ ಆ ತಳವಾರನ ಹಿಂದೆ ಹಸನ್ನುಖರಾಗಿ ಹೊಗುತ್ತ, ಹಸಿದ ಯಮನ ಬಾಣಸದ ಮನೆಯ ಹಾಗಿರುವ ಆ ಚಂಡಮಾರಿಯ ಗುಡಿಯ ಹತ್ತರ ಬರಲು, ಆ ಗುಡಿಯ ಹೊಳಿಗೊಡಿಗೆಳ ಮೇಲೆ ನೆಟ್ಟಿರುವ ತಲೆಬುರುಡಿಗಳ ಸಾಲನ್ನು ಕಂಡು, ಅಭಯರುಚಿಯು—“ತಂಗಿ, ಇವೇನು! ತಲೆಬುರುಡಿಗಳು! ಈ ಮಾರಿಯ ಭತ್ತರ ಕ್ರಾಯವನ್ನೂ ಆವವೇಕತೆಯನ್ನೂ, ನೋಡಿದೆಯಾ? ಏನು ಹೇಳೊಣಾ? ಆಹಾ! ಈ ದುರ್ಗಾಯ ಎಷ್ಟು ಕ್ರಾರಳೊ! ಪ್ರವಂಚದಲ್ಲಿರುವ ವಾವ ಗಳ ರಾತ್ರಿಯೇ ಈ ದೂಪನ್ನು ಹೊಂದಿರದೇಕು. ತಲೆಬುರುಡಿಗಳ ಸಾಲುಗಳನ್ನು ನೋಡಿದರೆ ಅಜ್ಞ ಜಿನರು ಕೊಡುತ್ತಿರುವ ಬಲಿಗಳಲ್ಲಿ ರುಚಿಯೇರಿ ಇನ್ನೆಷ್ಟು ಆದು ಕುರಿಗಳು ಬರುತ್ತಿರುವೋ ನೋಡೊಣಾವೆಂಬ ಉತ್ಸಾಹದಿಂದ ದುರ್ಗಾಯ ಹಲವು ತಲೆಗಳನ್ನು ಘರಿಸಿ ಹೊಳಿಯ ಹೊರಗಡೆ ನೋಡುತ್ತಿರುವಳೊ ಏನೊಇ!” ಎಂದು ವಿಸ್ತರ್ಯಪಡುತ್ತಾ, ಗುಡಿಯ ಮತ್ತಲೂ ಕ್ರಾರಕ್ಕೆಕ್ಕೆದಲ್ಲಿ ಉದ್ದೃಕ್ತರಾಗಿದ್ದ ಪಾತ್ರಕನ್ನು ನೋಡಿ ಕನಿಕರಪಡುತ್ತಾ, ಇವರನ್ನು ಸನ್ಯಾಗ್ರಹಕ್ಕೆ ಹೇಗೆ ತರುವ ಎಂದು ಯೋಜನೆಮಾಡುತ್ತಾ, ಮೆಲ್ಲಗೆಮೆಲ್ಲಗೆ ನಡೆಯನ್ನು ಹಾಕಲು; “ಎಷ್ಟುಬೇಗ ಇವರನ್ನು ಎಕೆದುಕೊಂಡು ಹೊದಿಂನು! ಎಷ್ಟುಬೇಗ ರಾಜನೆ

ಪ್ರಸಾದವನ್ನು ಹೊಂದೀನು!” ಎಂಬ ಆತುರದಲ್ಲಿದ್ದ ತಳವಾರನು ಆತುರನ್ನು ಗದಿನಿ ದರದರನೆ ಎಕೆಡುಕೊಂಡು ಹೊಗಲು; ಅವನ ಹಿಂದೆಯೇ ಭಯಜನ ಕವಾದ ಆ ದುರ್ಗಾಯ ಮುಂದಣ ಅಂಗಳವನ್ನು ಹೊಕ್ಕೆರು. ಆ ಅಂಗ ಉದಲ್ಲಿ—

ತಳಗೆಯನುಚೀ ನೆತ್ತಿಯ |
 ಗಾಳಂ ಗಗನದೊಳಿಳಲ್ಲ ವಾರಿಯಬೀರರ್ ||
 ಪಾಳಿಯೋಳಿಸೆದರ್ ಪಾವದ |
 ಜೋಳದ ಬೆಳಸಿಂಗೆ ಬೆಷ್ಟೆಗಟ್ಟುವ ತರದಂ || ೮ ||
 ತಳಮನುಡಿದುವ ಕಣ್ಣಂ |
 ಕಳಿದೇರಿವ ಕರುಳು ತೋರಣಂಗಟ್ಟುವ ಕಾ ||
 ಲ್ಲಾಳನುರಿಪಿ ಸೆತ್ತುರಿಂ ಕೂ |
 ಲ್ಲಾಳನಡಿಸುವ ಬಿರರಿತ್ತನೋಳಿಕ್ಕಿಡಮದರೋಳ || ೯ || ಇದ್ದರು.

ಆಭಯರುಚಿಕುವಾರನ ಮನದಲ್ಲಿ ತನ್ನನ್ನು ಬಲಿಗೊಡುವರಲ್ಲಾ ಎಂಬ ಯೋಜನೆಯು ಹುಟ್ಟಿಲಿಲ್ಲ. ದಯಾರಸವು ಅವನ ಹೃದಯದಲ್ಲಿ ಮುಂದಿ, “ಅಯ್ಯಾ! ಈ ಪ್ರಾಣಿಗಳು ನತಿಸಿಹೋಗುವಲ್ಲ! ಮನವ್ಯಾಜನ್ತವನ್ನು ಹೊಂದಿಯೂ ವಾವಕೂಪದಲ್ಲಿ ಬೀಳುವರಲ್ಲಾ! ಇವರನ್ನು ಹೀಗೆ ಕಾಪಾಡಲಿ! ಈ ಪ್ರಾಣಿಗಳು ಪ್ರಾಕ್ತನಜನ್ಮಗಳಲ್ಲಿ ಮಾಡಿದ ಪಾವಕೆತ್ಯಗಳು ಈ ದುರ್ಗಾಯ ರೂಪವನ್ನು ಧರಿಸಿ ಏಕೆ ಹೀಗೆ ಪ್ರೇರಿಸುತ್ತವೋ! ಸಂಸಾರಿಗಳು ಅಥ ಸೂತ್ರಧಾರನ ಪ್ರೇರಣೆಯಿಂದ ಹೀಗೆ ಕುಣಿಯುತ್ತಿರುವರು! ಕಣ್ಣಿದ್ದರೂ ಕಣ್ಣಿಲ್ಲದ ಕುರುಡರಾಗಿ ಹೋಗಿದ್ದಾರಲ್ಲ! ಈ ಅಸಮರ್ಥಾದ, ಕೂರಿಯಾದ, ನೀಜಿಯಾದ ದುರ್ಗಾಯ ಪ್ರೀತಳಾಗಿ ಈ ಪ್ರಾಣಿಗಳಿಗೆ ಯಾವಾದ್ವಾದ ಉಪಕಾರವನ್ನು ವಾಧಲಾವಳು. ಕರಿಯ ನೂಲನ್ನು ಬೀಳಿಯನ್ನಿಂತು ವಾಡಬಲ್ಲಿ! ತನ್ನ ಹೃಷ್ಟಿಗಾಗಿ ಅನೇಕರು ಸೆರಳುಹೋಗುವುದನ್ನು ನೋಡಲು ಅಪೇಕ್ಷಿಸುತ್ತಿರುವಳಿಲ್ಲ! ಇದು ಅವಳಿಗೆ ಸ್ವಭಾವಿಕವಾಗಿದೆ. ನೀಜಕಿಗೆ ನೀಜನನ್ನು ನೀಜಕೃತ್ಯಕ್ಕೆ ತಕ್ಷುವುದರಲ್ಲಿಯೇ ತುಷ್ಟಿ. ಈ ದುರ್ಗಾಯ ಹಮ್ಮನ್ನು

ಸುವ್ರಕ.

ಮುರಿದು ಈ ಬಡವಾಯಿಗಳನ್ನು ಉದ್ದಾರಮಾಡುವುದೆಷ್ಟರ ಕೆಲಸ. ನಮ್ಮ ಗುರುಗಳ ಅನುಗ್ರಹವೇಂದಿದ್ದರೆ ಇದು ಲೀಲಾಜಾಲವಾಗುವುದು. “ಪಾಪಾ ಶ್ರೀವಾರಣತೆ ಯೋಜಯತೇ ಹಿತಾಯ” ವಾಡದಿದ್ದರೆ ನಮ್ಮ ಗುರುಗಳ ನಿಗ್ರಹಕ್ಕೂ ಈ ಪಾಪಿಗಳ ಪಾವಕ್ಕೂ ಭಾಗಿಗಳಾಗುತ್ತೇವೆ. ಅಯ್ಯೊ! ಪಾಪಿಯಾದ ದುರ್ಗಾಯಿ! ನೀತಿಯಿಲ್ಲದ ನೀಚೆಯೇ! ಲೋಕದಲ್ಲಿ ನೀನು ಸೆಲೆಯಾಗಿರುವೆಯಾ! ನಿನಗೂ ವರ್ವೇಕಹುಷ್ಟ್ಯವಕಾಲವು ಒದಗದೇ! ಈ ಜನಗಳ ಮುಂದಣ ದುರ್ಗತಿಯನ್ನು ನೆನೆಸಿಕೊಂಡರೆ ನಿನ್ನ ಎದೆಯು ತ್ವಾಂಜಾಸದೆ! ಕಣ್ಣಿ ಕಣ್ಣಿ ರಾಗದೆ! ಮನಸ್ಸು ಮಾನ್ಯಸತ್ತಹೊಂದದೆ! ನಿನಗೆ ನಿನ್ನ ಮುಂದಣ ದುರ್ಗತಿಯನ್ನು ತಿಳಿಯಲು ನಿನಗೇನೇ ಯೋಗ್ಯತೆಯಿಲ್ಲದಿರುವಾಗ, ಇವರ ದುರ್ಗತಿಯು ತಿಳಿಯುವುದೇ! ನೀನು ಈ ಪಾಪಿಗಳಿಗಿಂತಲೂ ಪಾಪಿಯಾಗಿರಬೇಕು. ಈಗ ಏನುಮಾಡಲಿ! ಇವರನ್ನು ಹೇಗೆ ಕಾಪಾಡಲಿ! ಮಹತ್ವಾದ ‘ಅಪಾಯದಲ್ಲಿ ಗುರುಪಾದವೇ ಸ್ಥರಣೀಯವು.’ ಎಂದು ಆಲೋಚಿಸುತ್ತಾ, ತಂಗಿಗೆ ಧೈಯರವನ್ನು ತನ್ನ ನಡತೆಯಿಂದ ಕಲಿಸುತ್ತಾ, ಆ ಚಾಂಡಾಳಿಯಾದ ಜಂಡವಾರಿಯಲ್ಲಿಯೂ ಅವಳ ದುಷ್ಪಪರಿಜನರಲ್ಲಿಯೂ ಜ್ಞಾನಬೀಳಿಯವನ್ನು ನೇತ್ತಿತಲಾಕೆಯಿಂದ ನೆಡುತ್ತಲೂ, ಶಾಂತಿರಸವನ್ನು ತಳಿಯುವಂತೆ ಪ್ರಸನ್ನಗಂಭೀರವಾದ ಮಂದಸ್ತಂತವನ್ನು ಮಾಡುತ್ತಲೂ, ತಂಗಿಯೊಡನೆ ವಧಸಾಧನದಲ್ಲಿ ನಿಂತನು. ರಂಗಮಂಟಪದಲ್ಲಿ ಯಮನಂತೆಯೂ ಜ್ಯೋರವನಂತೆಯೂ, ಸಾಕ್ಷಾತ್ ಮೂರ್ತಿಗೊಂಡು ಆ ವಾರಿಯೇ ನಿಂತಿರುವಂತೆಯೂ, ಹಿಂದಕ್ಕೂ ಮುಂದಕ್ಕೂ ಅಡ್ಡಾದುತ್ತ, ಹಲ್ಲುಗಳನ್ನು ಕಟ್ಟಕಟ್ಟನೆ ಕಡಿಯುತ್ತ, ಹೆಡನ್ನು ಕಚ್ಚಿಕೊಳ್ಳುತ್ತ ನಿಂತಿದ್ದ ಚಂಡಕಮ್ಮಾಯನ್ನು ನೋಡಿದರೂ, ಆ ಮಕ್ಕಳಲ್ಲಿ ಯಾವ ವಿಕಾರವೂ ಹುಟ್ಟಲಿಲ್ಲ.

ಕೂಡಲೇ ಪಕ್ಕದಲ್ಲಿದ್ದ ಪರಿಜನರೂ ತಮ್ಮಜಿಯೂ, ಅರಸರಿಗೆ ಎಚ್ಚರಕೊಡುವಂತೆ, “ಎಲ್ಲೆ ಬಾಲಕರಾ! ದುರ್ಗಾಗೆ ನಮಿಸಿ, ನಮಿಸಿ; ದುರ್ಗಾಗೆ ಹರಿಸಿಕೊಳ್ಳಿ, ಹರಸಿಕೊಳ್ಳಿ; ದುರ್ಗಾಯು ಮಹಾವರಪ್ರಸಾದಿಯು. ರಾಜನನ್ನೂ ಹರಸಿ, ಹರಸಿ.” ಎಂದು ಕೂಗಿಕೊಂಡರು.

ಒನೆಯ ಅಧ್ಯಾಯ.

ರಾಜನು ಲಲಿತಾಕಾರರಾದ, ಧೀರರಾದ ಆ ಮಹ್ಕುಳ ಮುಶಿಪನ್ನು ನೋಡಿ, ಚಕ್ಕಿತನಾದನು. ಆಗ, ಅಭಯರುಚಿಕೆಮಾರನು ತನ್ನ ಬಲಗಯ್ಯೇತ್ತಿ ಕೊಂಡು, ಉಷ್ಣ ಸ್ವರದಿಂದ, “ಎಲ್ಲೆ ದೊರೆಯೇ! ಧರ್ಮೇಕದೃಷ್ಟಿಯಾಗಿ, ಭೂಮಿಯನ್ನು ಧರ್ಮದಿಂದ ಪಾಲಿಸು!” ಎಂದು ಆಶೀರ್ವಾದಮಾಡಿದನು.

“ಸತಾಂ ಸಂದರ್ಭನಂ ದ್ವಾರವಾಹುವಿಮುಕ್ತಿಃ” ಎಂದರೇ—ಸತ್ಯರು ಷರ ದರ್ಶನವು ಮುಕ್ತಿಗೆ ದಾರಿಯಾಗಿರುವಾಗ, ಅವರನ್ನು ನೋಡಿದ ಕ್ಷಾಣವೇ, ಅರಿಷ್ಟಕರ್ಮನ ಹೃದಯವು ಮೆತ್ತಗಾಗುವುದೋಂದಾಶ್ಚಯ್ಯವಲ್ಲ. ಆ ಬಾಲಕ ಬಾಲಿಕೆಯರನ್ನು ಕೊಲ್ಲಲ್ಲಿತ್ತಿದೆ ಆತನ ಕಯ್ಯ ಕ್ತಿ ಕೊಡಲೇ ಕೆಳಕ್ಕೆ ಬಿದ್ದುದು. ಆತನ ಮೈ ನಡುಗಿತು; ರೋವಣಾಂಜವು ಮೂಡಿತು. ಆಗ, ಅರಿಷ್ಟಕರ್ಮನ ಹೃದಯದಲ್ಲಿ, “ಹುಲಿಯ ಹಲ್ಲಿನಲ್ಲಿ ಸಿಕ್ಕಿ ಹೆದರದ ಪ್ರಾಣಿಯೂ ಉಂಟೇ ಎಂದಿದ್ದೇನು. ಈ ಮಹ್ಕುಳಂತೆ, ಧೈಯರ್ದಿಂದ ಇಂಥ ಸ್ಥಳದಲ್ಲಿ ನಿಂತಿರುವರನ್ನು ಇದುವರೆಗೂ ಕಾಣಲಿಲ್ಲ! ಸೆಳಿದ ಈ ನನ್ನ ಕೊರ್ಗತ್ತಿಗೂ, ನನಗೂ, ಹಾಸಿದ ಪ್ರತ್ಯೇವಂತಿರುವ ಈ ಮಾರಿಗೂ ಸ್ವಲ್ಪವೂ ಅಂಜದೆ, ಈ ಚಿಕ್ಕ ಮುದುಗನು ನನಗೂ ಧರ್ಮೋಕ್ತಿಗಳನ್ನು ಹೇಳುತ್ತಿದ್ದಾನೆಂಬು! ಇವರು ಮನುಷ್ಯಮಾತ್ರ ದವರೆಂದು ತಿಳಿಯೇನು. ಇವರು ದೇವತಾಪುರುಷರಾಗಿರಬೇಕು. ಇವರ ಸಾಂದರ್ಭವೇ ಮನೋಜರವಾಗಿದೆ. ಇವರನ್ನು ನೋಡುತ್ತಲೆ, ನನ್ನ ಕೋರವನು ಅಡಗಿಹೊಯಿತು; ಕಣ್ಣಿಗೆ ಕವ್ರಾರಾಂಜನವನ್ನು ಹಚ್ಚಿದಂತಿದೆ. ಮನದಲ್ಲಿ ಏನೋರ್ ಒಂದು ವಿಧವಾದ ಇನಂದವುಂಟಾಗುತ್ತದೆ. ಎಷ್ಟೀರ್ ಮಧುರಗೇಯವನ್ನು ಕೇಳಿರುವೇನು. ಅವೋಂದೂ, ಇವರ ಧ್ವನಿಯಂತೆ, ನನ್ನ ಕೆವಿಗೆ ಹಿತಕರವಾಗಲಿಲ್ಲ. ಇದೇನು? ಕೊಲ್ಲಲ್ಲಿತ್ತಿದೆ ಕಯ್ಯ ಅಂಜಲಿಮಾಡು ಎಂದು ನನ್ನನ್ನು ಪ್ರೇರಿಸುತ್ತಿದೆ.” ಎಂದು ವಿಸ್ತಯದಿಂದ ಸ್ತುಭ್ರನಾದನು.

ಅರಿಷ್ಟಕರ್ಮಿಯು ಸ್ವಲ್ಪ ಹೊತ್ತು ಹಾಗೆಯೇ ಸುಮೃದ್ಧಿ, ಆ ಮೇಲೆ—“ಅಣ್ಣಾ! ನೀನು ಯಾರು? ಈಯಕ್ಕುನು ಯಾರು? ನೀವು ಯಾವ ಕುಲಕ್ಕೆ ಸೇರಿದವರು? ಯಾರ ಮಹ್ಕುಳ? ಎಲ್ಲಿಂದ ಬಂದಿರಿ? ಈ ಮಲಿಯ ಹಸ್ತಕ್ಕೆ ವುಕೆ ಸಿಹಿದಿರಿ?” ಎಂದು ಹೀವು ಪ್ರಶ್ನಿಗಳನ್ನು ಕೇಳಿದನು. ಅದಕ್ಕೆ

ಆ ಬಾಲಕನು—“ಆ ಪ್ರಶ್ನೆಗಳಿಲ್ಲ ನಿನಗೇಕೆ? ಏತಕಥ್ವಾಗಿ ನಮ್ಮನ್ನು ಹಿಡಿತರಿ
ಗಿದೆಯೋ, ಆ ಕಾರ್ಯವನ್ನು ನೀರವೇರಿಸಿಕೊ. ಸಂಸಾರಪಾತ್ರವು ನರನನ್ನು
ನಾನಾವಿಧಿದಲ್ಲಿ ಹಿಂಸಿಸುತ್ತದೆಂಬುದನ್ನು ಬಲ್ಲಿವು. ಶರೀರಕ್ಕೆ ಉಂಟಾಗುವ
ಈ ಹಿಂಸೆಗಳಿಗೆ ನಾವು ಗಮನಕೊಡುವರಲ್ಲ. ನಿನ್ನ ಉದ್ದೇಶವನ್ನು ಮಾಡಿ
ಕೊ, ಹೋಗು. ನಮ್ಮ ಕಢಿಯಿಂದ ನಿನಗೇನು?” ಎಂದು ಹೇಳಲು,—
ಅಲ್ಲಿದ್ದ ಆ ದುಷ್ಪವರಿವಾರವು ಪರಸ್ಪರ ನೋಡುತ್ತ, ಮೂರಿನ ಮೇಲೆ ಬೆರಳು
ಗಳನ್ನಿಟ್ಟು, ಬಿಟ್ಟ ಕಣ್ಣಾಗಿ, ಆಷಾಯವಹುತ್ತಿರಲು, ಅರಿಷ್ಟಕಮ್ಮನು ದೈಸ್ಯ
ಭಾವದಿಂದ, ಆ ಬಾಲಕನ ಕಡೆ ತಿರುಗಿ—“ಆ ಪರಿಹಾಸ್ಯದ ಮಾತ್ರ ಹಾಗಿ
ರಲಿ! ನಿಮ್ಮ ವೃತ್ತಾಂತವನ್ನು ಕೇಳಲಿಚ್ಚೆಸುತ್ತೇನೇ.” ಎಂದು ನಮ್ಮತೆಯಿಂದ
ಪುನ್ಯ ಕೇಳಿದ್ದಕ್ಕೆ, ಅಭಯರುಚಿಕುಮಾರನು,—“ಹಾಗಾದರೆ, ಎಲ್ಲೆ ರಾಜನೇ!
ಕೇಳಿ. ನಾವು ಜಿತ್ತುವಯಸ್ಸಿನಲ್ಲಿಯೇ ಭಿಕ್ಷಾವೃತ್ತಿಯನ್ನು ವಹಿಸಿದೆನ್ನ.
ತುಷ್ಯೇರಿದ ಕನ್ನಡಿಯಲ್ಲಿ ಪ್ರತಿಬಿಂಬವು ಹೇಗೆ ಸ್ವವ್ಯವಾಗಿ ಕಾಣಿಸದ್ದೋ, ಅದೇ
ಮೇರೆಗೆ ಗುಣಿಗಳ ಚರಿತ್ರವು ನಿನ್ನಾಂತವ ವಿಕಲಪ್ಯದಯರಿಗೆ ರಂಜಿಸದು. ವೃಥಾ
ವಕೆ ಕೇಳುತ್ತೀರೆಯಿ?” ಎಂದು ಹೇಳಿದನು.

ಆ ಮಾತನ್ನು ಕೇಳಿತ್ತಲೇ, ಆ ದುಷ್ಪನೆ ಚಿತ್ತದಲ್ಲಿ ನೆಲೆಗೊಂಡಿದ್ದ ದುಷ್ಪ
ಶಯನು ದೂರವಾಯಿತು. ಕಯ್ಯಾಗಿದುಕೊಂಡು, ಸುಮ್ಮನೆನಿಂತನು. ಅದನ್ನು
ಕಂಡು, ಅಭಯರುಚಿಕುಮಾರನು—“ಎಲ್ಲೆ ರಾಜನೇ! ನಿನ್ನ ಮನಸ್ಸು ಮೆತ್ತು
ಗಾಗಿ, ಧರ್ಮದ ಕಡೆಗೆ ತಿರುಗಿದ ಹಾಗಿದೆ. ಇದು ಒಂದು ಆಷಾಯ! ನೀನು
ಕೇಳಿದ ಪ್ರಶ್ನೆಯು ಈಗಲೀಗ ಸಫಲವಾಯಿತು. ನಿನ್ನ ಪ್ರಾರಭವು ನೀಗುವ
ಕಾಲವು ಒದಗಿತು. ನಿನ್ನ ಬುದ್ಧಿಯು ಸಕ್ಕಿಫದಲ್ಲಿ ಪ್ರವರ್ತಿಸಿದ ಹಾಗೆ ಕಾಣು
ತ್ತುದೆ. ನಾವು ಕಂಡು ಉಂಡು ಅನುಭವಿಸಿದ ಸಮಾಜಾರವನ್ನು ತಿಳಿಸು
ವೆನು. ಸಾವಧಾನವಾಗಿ ಕೇಳಿ.” ಎನ್ನಲು,—ಅರಿಷ್ಟಕಮ್ಮನು ನಿನರುದಿಂದ,
“ಅವುಣಿ!” ಎಂದನು.



ತ ನೆಯ ಅಧ್ಯಾಯ.



ಅಭಿಯರುಚಿಕುವಾರನು ಹೇಳುತ್ತಾನೆ:—ಕೇಳು. ರಾಜನೇ! ಅವಂತಿದೇತ್ತಿದಲ್ಲಿ ಉಜ್ಜಿಯಿಸಿಯೆಂಬ ಪ್ರಥಾನವಶ್ವನವು ಭೂದೇವಿಯ ನಾಸಾಕುಟ್ಟು ಲದಂತೆ ರಂಜಿಸುತ್ತಿರುವುದು. ಅದರ ಸಂಪತ್ತವ್ಯಾಧಿಯನ್ನು ನೋಡಿದರೆ, ಅಮಾರಾವತಿಯೊದೇ ಕರೆಯಬೇಕು. ಆ ಪುರದಲ್ಲಿ ಸುಬಲನೆಂಬ ಅರಸು ತನ್ನ ಹೆಸರಿಗೆ ತಕ್ಷಂತೆ ಆಳುತ್ತಿದ್ದನು. ಜಂದ್ರಮತಿಯೆಂಬಳು ಆತನ ಆರಸಿಯು. ಅವಳು ಸಮಸ್ತಗುಣಶೋಭಿಯಾಗಿ, ಪೆಂಪಿನಲ್ಲಿ ತಚಿಗೂ, ಸೌಭಾಗ್ಯದಲ್ಲಿ ವಾರ್ಷಿಕಿಗೂ, ಎಣಿಯಾಗಿದ್ದಳು. ಅವರಿಗೆ ಸುವೃತ್ತನೆಂಬ ವರ್ಣತೆ ಕೇತೀಕರನಾದ ಒಬ್ಬ ಪುತ್ರನು ಜಿಸಿದನು. ಆ ಪುತ್ರನಿಗೆ ನವಯಕಾವನವು ಒದಗಿದುದನ್ನು ಕಂಡು, ಸುಬಲನು ಜಂದ್ರಾವಳಿಯೆಂಬ ಹೆಸರುಕ್ಕೆ ಮಹಾರಾಜಾವನತಿಯಾದ ಒಬ್ಬ ಕನ್ನಕೆಯನ್ನು ತಂದು ಮದುವೆಮಾಡಿದನು. ಜಂದ್ರಾವಳಿಯು ರಾಜುವದಲ್ಲಿ ಪತಿಗೆ ಅನುರೂಪಳಾಗಿದ್ದ ಶೇಂಗರತು, ಗುಣದಲ್ಲಿ ಇರಲಿಲ್ಲ. ಪುತ್ರನು ರಾಜ್ಯಾಧಿಕ್ಷೇಕವಾಟಿ, ಆತನಲ್ಲಿ ಸಕಲ ರಾಜ್ಯಭಾರವನ್ನು ರಿಸಿ, ಅತ್ಯಂತ ಕಾಮುಕನಾಗಿ, ಅಂತಃಪುರದಲ್ಲಿ, ನಿಷ್ಟಿಂತನಾಗಿ ಕಾಲವನ್ನು ಕಳೆಯಲೆಳಿಸಿದನು.

ಬಳಿಕ, ಸುವೃತ್ತನು—

“ಪಡೆವೆಡೆಯೊಳ್ಳ ಪಡೆದುಂ, ಕುಡು |

ವೆಡೆಯೊಳ್ಳ ಕೊಟ್ಟುಂ, ಜನಾನುರಾಗಮನರಂ ||

ಪಡೆದುಮಣಂ ತಣಿಯಡೆ, ಕ |

ಓಡೆದೆಂ ನೀತಿಗೆ, ಒಸಕ್ಕೆ ಚೇವಂಬಡೆದಂ || ೮ || .

“ಸ್ವಪರಶ್ವಂ ಧಾನದಿಂ ಲುಭ್ರರನುನಯದಿಂ ಕ್ರಿಧ್ರರಂ ಯುದ್ಧದೊಳ್ಳ ಮು |

ಸ್ವಪವಾನಂಬೆತ್ತರಂ ಮನ್ನಳೆಯಿನಭಯವಾಗ್ನಿತಿಯಿಂ ಭೀಕರಂ ಭ್ರಂ ||

ಕೃಪದಪ್ರಸಾಂದರ್ಶಿಂಜಾ ಯೋಜಿಸಿ, ತನಗೆ ವರ್ತಂವಾಡಿ, ತಾಂ ತಾಳ್ಳಿದಂ ತ |
ನ್ನ ಪೇಸರ್ ತನಾಳ್ಳಿ ತನ್ನನ್ನತಿ ಪಸರಿಸಿ, ತನ್ನನ್ನರಾರೆಂಬ ಪೆಂಪಂ || ಅ ||

“ತನ್ನ ಸಿರಿ ತನ್ನ ವಿಭವಂ |
ತನ್ನನ್ನತಿ ತನ್ನ ಸಂತಸಂ ಪರಿಚನದೀಂಜಾ ||
ಸನ್ನಿಹಿತವಾಯ್ತು; ತಕ್ಕುದೆ; |
ಪೊನಾಗವಿ ಪ್ರೋದ್ರ್ಫ ಪರುವಮಂ ಲೋಹಂಗಳ್? || & ||”

ಎಂದು ಅಭಿನವವಂಪನು ವಣೀಸುವ ರೀತಿಯಲ್ಲಿ ರಾಜ್ಯಭಾರವನ್ನ ನಿರ್ವಹಿ ಸುತ್ತಿ, “ರಂಜಯತೀತಿ ರಾಜ್ಯಾ” ಎಂಬ ರಾಜಶಬ್ದದ ಅರ್ಥವನ್ನು ಲೋಕಕ್ಕೆ ತನ್ನ ನಡತೆಯಿಂದ ಉದಾಹರಿಸಿದನು. ಕೀರ್ತಿಕಾಂತಿಯು ಈತನ ಪಾಂಗ್ರ ಹೆಣದಿಂದ ಉಂಟಾದ ಮೇಲ್ತೈಯನ್ನು ತನ್ನ ಬಂಧುಬಳಗದಲ್ಲಿ ಹರಡಬೇಕೆಂದೀ—ದಶದಿಕ್ಕಾಗಳಲ್ಲಿಯೂ ಕಾಳಿಸಿಕೊಂಡಳು.

ಹೀಗಿರಲು, ಒಂದುದಿನ, ಸುಬಲಮಹಾರಾಜನು ಅಂತೇಪುರದಲ್ಲಿ ಸ್ತ್ರೀ ಯರುಗಳ ನಡುವೆ ಕುಳಿತು, ತನ್ನ ಮಗನ ಯಶಸ್ವನ್ನು ಕೇಳುತ್ತಿರುವಲ್ಲಿ— ಇದಿರಿಗೆ ಕಟ್ಟಿದ್ದ ಕನ್ನಡಿಯಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ನೋಡಿದನು. ಕೆನ್ನೀಯಲ್ಲಿ ಸರೆತ ಕೂದಲನ್ನೂ, ಮುಖದಲ್ಲಿ ಸುಕ್ಕನ್ನೂ ಕಂಡು, ಚಿಂತಿಗೊಳಿಗಾದನು.

“ಸಜಾತ್ಕಾಮಃ ಕಾಮಾನಾಮುಪಭೋಗೀ ನ ಶಾಮ್ಯತಿ |

ಹವಿಷಾ ಕೃಷ್ಣವಕ್ಕೀರ್ಣ ಭೂಯ ಏವಾಭಿವರ್ಧತೇ ||”—

ಕಾಮ್ಯವು ಕಾಮ್ಯವಿಷಯಗಳ ಸೇವನೆಯಿಂದ ಎಂದಿಗೂ ಅಡಗುವುದಿಲ್ಲ. ಅಗ್ನಿಯು ಸ್ವಾದೆ ತುಪ್ಪ ಮುಂತಾದುವುಗಳಿಂದ ಹೆಚ್ಚುವುದೇ ಹೊರತು, ಏಂದಿಗಾದರೂ ಅಡಗುವುದುಂಟೋ?”—ಎಂಬ ತತ್ತ್ವಾರ್ಥವು ಆಗ ಅವನ ಮನಸ್ಸಿಗೆ ಸ್ವರಿಸತು. “ಭೇ! ಭೇ! ಇನ್ನ ನಾನು ಹೀಗಿರುವುದು ತರವಲ್ಲ!—

“ಶ್ರೀತವೇತಭ್ಯಾಸ್ತವಿದ್ಯಾನಾಂ ಯಾವನೇ ವಿವರಿಸುತ್ತಾಂ |

ವಾರ್ಥಕೇ ಮುಸ್ತಿವೃತ್ತಿನಾಂ ಯೋಗೇನಾಂತೇ ತನುತ್ಯಜಾಂ ||”

ಎಂಬ ನಮ್ಮ ವಂತೀಯರ ಯಶಸ್ವಿ ಈಗ ಈ ನನ್ನ ಕೆತ್ತುದಿಂದ ಮಾಸಿಹೋ ಯಿತ್ತು”—ಎಂದು ದುಃಖಪಟ್ಟ, ತನ್ನ ವಿಷಯಾಸಕ್ತಿಗೆ ತಾನೇ ಹೇಸಿಕೊಂಡು, ಪುತ್ರನನ್ನ ಆಗಲೇ ಬರವಾಡಿ, ಅವನಿಗೆ ರಾಜ್ಯದ ಪಟ್ಟವನ್ನ ಅಂತೆ ಪುರದ ಲ್ಲಿಯಿ ಕಟ್ಟಿ, ಪಟ್ಟಣದಲ್ಲಿಲ್ಲ ಡಂಗುರಣಾಕ್ಷಿಸಿ, ಕಟ್ಟಿದ ಸರವಳಿಯನ್ನ ಕಿತ್ತು ಕೊಂಡು ಕಾಡಿಗೆ ಒಡಿಹೋಗುವ ಆನೆಯಂತೆ, ಯಾರಿಗೂ ಹೇಳಿದೆ, ಅರಮನೆ ಯನ್ನ ತ್ಯಜಿಸಿ, ಏಕಾಕಿಯಾಗಿ ತಪ್ಪೋವನವನ್ನ ಕುರಿತು ತೆರಳಿದನು.

ಅನಂತರ, ಸುಪ್ರತಕುವರಾರನು ರಾಜ್ಯಭಾರವನ್ನ ಸಂಪೂರ್ಣವಾಗಿ ವಹಿಸಿ, ತನ್ನನ್ನ ನೋಡಲು ಬಂದ ಜನರ ಕಣ್ಣಿಗೆ ತನ್ನ ರೂಪವು ಪುಣಿ ದಾಯಕವಾಗುವಂತೆಯೂ, ತನ್ನಿಂದನೆ ಮಾತನಾಡಲು ಬಂದ ಜನರ ಕಿವಿಗೆ ತನ್ನ ಮಾತು ರಸಾಯನವಾಗುವಂತೆಯೂ, ಜನರ ಅಸುರಾಗವನ್ನ ಪಡೆದು, ರಾಜ್ಯಪರಿಪಾಲನೆಯನ್ನ ಧರ್ಮದಿಂದ ಮಾಡುತ್ತಾ, “ದಾರಾಃ ಪಿತ್ರೇಕೃತಾ ಇತಿ” ಎನ್ನವಂತೆ, ತನ್ನ ಪತ್ನಿಯಾದ ಜಂಡಾರವಳಿಯಲ್ಲಿ ತಂದೆಯು ವಿವಾಹ ಮಾಡಿಕೊಟ್ಟ ಪತ್ನಿಯೆಂದು ಹೆಚ್ಚಾದ ಪ್ರೀತಿಯನ್ನು ಗಾರವವನ್ನು ಇಟ್ಟು, ಅವಳ ರೂಪಕ್ಕೂ ಸವಿವಾತಿಗೂ ಮರುಳಾಗಿ, ಸ್ವರ್ಗಸುಖವನ್ನ ಈ ಲೋಕದಲ್ಲಿಯೇ ಅನುಭವಿಸುತ್ತಿದ್ದನು.

ಸುಪ್ರತಕುಮಾರನು ಬಾಲ್ಯದಲ್ಲಿ ಉಪಾಧ್ಯಾಯರಿಂದ ಶಿಕ್ಷಿತನಾಗಿ, ಸಮಸ್ತ ವಿದ್ಯೆಗಳಲ್ಲಿಯೂ ಕಲೆಗಳಲ್ಲಿಯೂ ನಾರಂಗತನಾಗಿ ಇದ್ದನು. ವರಿ ಜನರಿಗೆ ಹಿತನಾಗಿಯೂ, ಪ್ರಜಿಗಳಿಗೆ ತಂದೆಯಾಗಿಯೂ, ದೀನರಿಗೆ ಕಲ್ಪನ್ಯಾಸವಾಗಿಯೂ, ವಿದ್ಯಾವಂತರಿಗೂ ಕಲಾಕೃತಲರಿಗೂ ಆಶ್ರಯದಾತನಾಗಿಯೂ ಇದ್ದನು. “ಇವನಂಥ ವಿದ್ಯಾಪದ್ಧತಿಯು ಎಲ್ಲಾಯಂತು? ತಮ್ಮ ಸೈ ಪುಣಿ ವನ್ನ ಇಂಥವನಲ್ಲಿಯೇ ತೋರಿಸಬೇಕು. ಜೆನಾಗಿ ಪರಿಶೀಲಿಸಿ, ಯೋಗ್ಯ ತೆಯರಿದು, ಮರ್ಯಾದೆಮಾಡುವವನು, ಇವನನ್ನ ಬಿಟ್ಟರೆ, ಯಾರು ಇರುವರು? ಸರ್ವಸ್ವವನಾದರೂ ಕೊಟ್ಟ ಸಂತೋಷಿಸುವ ದಾನಿಯು! ಇವನಂಥ ಧಾರಾಳಿಯು ಹಿಂದೆ ಹುಟ್ಟಿಯೂ ಇಲ್ಲ; ಮುಂದೆ, ಹುಟ್ಟಿವನೋ ಇಲ್ಲ ಪ್ರೋ? ಏನು ಶಕ್ತಿ, ಏನು ಪರಿಜ್ಞಾನ?”—ಎಂದು ಶವಸಿಂದ ಸತ್ಯತರಾದ

ವಂಡಿತಚನರು ಹೊಗಳುತ್ತೆ ಹೋಗಿಸಿದರು. ಅವನ ಯಶಸ್ವನ್ನು ಕೇಳಿ, ಎಲ್ಲಾ ಕಡೆಯಿಂದಲೂ ವಿದ್ಯಾಂಸರೂ ಕಲಾಕುಶಲರೂ, ತಮ್ಮತಮ್ಮೆಲ್ಲಿದ್ದ ವಿದ್ಯೆಗಳನ್ನು ಪ್ರಕಟಿಪಡಿಸಿ ಬಹುಮಾನಹೊಂದಬೇಕೆಂದು, ಬರುತ್ತಿದ್ದರು.

ಸುಪ್ರತನು ಬಂದ ವಿದ್ಯಾಂಸರನ್ನು ಆದರಿಸಿ, ಅವರ ವಿದ್ಯೆಯನ್ನು ವರಾಮಶಿಸಿ, ಅವರವರ ಯೋಗ್ಯತೆಗೆ ತಕ್ಷಾಂತಿ ಮಂಬಾದೆಯನ್ನು ಮಾಡುತ್ತಿದ್ದೂ ಅಲ್ಲದೇ, ಕೇವಲ ಪ್ರವೀಣರಾದವರನ್ನು ತನ್ನ ಆಸ್ಥಾನವನ್ನು ಬಿಟ್ಟು ಇತರ ಕಡೆಗೆ ಹೋಗಿಗೊಳಿಸದೆ, ತನ್ನಲ್ಲಿಯೇ ನಿಲ್ಲಿಸಿಕೊಳ್ಳುತ್ತಿದ್ದನು. ತನ್ನ ಹತ್ತಿರ ಸಿಂತ ವಿದ್ಯಾಂಸರಿಗೆ, ತನ್ನ ಆಸ್ಥಾನಕ್ಕೆ ಸಮಾಪದಲ್ಲಿದ್ದ ಉದ್ಯಾನ ವನದಲ್ಲಿ ಬೀಡಾರಗಳನ್ನು ಮಾಡಿಕೊಟ್ಟು, ತನ್ನ ನೋಡಿತ್ತಿರುತ್ತಿದ್ದನು. ಆ ವಿದ್ಯಾಂಸ ರುಗಳು ಸಕುಟುಂಬ ಸಪರಿವಾರರಾಗಿ ಅಲ್ಲಿ ನೆಮ್ಮೆದಿಯಾಗಿ ಇದ್ದು ಕೊಂಡು; ಅಗಾಗೆ, ರಾಜಸಚೆಯಲ್ಲಿ ತಮ್ಮ ಪಾಂಡಿತ್ಯವನ್ನು ಪ್ರಕಟಿಸುತ್ತಾ, ರಾಜನ ಗೌರವಕ್ಕೆ ಪಾತ್ರರಾಗಿದ್ದರು.

ಹೀಗಿರುತ್ತಿರಲು, ಒಂದುದಿನ, ಸುಪ್ರತನು ವಿದ್ಯಾಂಸರೊಡನೆಯೂ ಆತ್ಮತರೋಧನೆಯೂ ಸರಸಸಲ್ಲಾವಪವಾಡುತ್ತಾ, ಒಡ್ಡೊಂಬತ್ತಿರುವಾಗಿ, ಕಂಜುಕಿಯೆಬ್ಬನು ಬಂದು, “ಪರಾಕು! ಮಹಾಸಾಧ್ಯಾ! ದೂರದೇಶದಿಂದ ಒಬ್ಬ ಗಾನವಿದ್ಯಾವಿಶಾರದರು ತಮ್ಮ ಸಮಯವನ್ನು ನಿರೀಕ್ಷಿಸುತ್ತ, ಹೊರಗೆ ಕಾದಿರುವರು. ಅಪ್ಪಣೆಯಾದರೆ, ಒಳಗೆ ಕರೆದುಕೊಂಡು ಬರುವೇನು.” ಎಂದನು. “ಅವರನ್ನು ಈಗಲೇ ಕರೆದುಕೊಂಡು ಬಾ; ತಡವೇಕೆ?” ಎನ್ನಲು, “ಅಪ್ಪಣಿ! ಮಹಾಸಾಧ್ಯಾ!” ಎಂದು ಹೇಳಿದ ಕಂಜುಕಿಯು ಮೆಯ್ಯೆಲ್ಲ ಗಂಟುಗಂಟಾಗಿ, ಕೈಕಾಲುಗಳು ಸೊಟ್ಟುಸೊಟ್ಟಾಗಿ, ನೋಡುವುದಕ್ಕೆ ಸ್ವಲ್ಪ ಪೂ ಅಂದವಿಲ್ಲದ ಕೇವಲ ವಿಕಲಾಂಗನಾದ ಒಬ್ಬನನ್ನು ಕರೆದುಕೊಂಡು ಬಂದು, ರಾಜನ ಸಮುಖಿಂದ ನಿಲ್ಲಿಸಿದನು. ಅವನ ರೂಪವನ್ನು ನೋಡಿ, ಆಸ್ಥಾನದಲ್ಲಿದ್ದವರೆಲ್ಲರೂ ಮುಖವನ್ನು ಮುಚ್ಚಿಕೊಂಡು, ಸಗತೊಡಗಿದರು. ಉಳಿತ್ತಜ್ಞನಾದ ರಾಜನು ಬುದ ಸಗುವನ್ನು ಹಾಗೆಯೇ ತಡೆದುಕೊಂಡು, “ಸಾತ್ಯವಿಶಾ!

ತಾವೇ ಯೋರು? ಯಾವೇ ವಿದ್ಯೇಯಲ್ಲಿ ಶುಶ್ಲಮು? ಏತ್ತೆಂದೆ ಬಂಧಿರಿ?” ಎಂದು ಗಂಭೀರವಾಕ್ಷಿಸಿಂದ ಕೇಳಿದನು. ಅದಕ್ಕೂ ವಿದ್ವಾಂಸನು—“ಮಹಾ ಪ್ರಭೀ! ನಾನು ಮಾಳವರೀಶದ ಬ್ರಾಹ್ಮಣನು; ಗಾನವಿದ್ವಾಪರಿಣತನು. ಮಹಾಸ್ವಾಮಿಯವರು ವಿದ್ಯೇಯಲ್ಲಿ ಮಹಾರಸಿಕರೆಂಬುದನ್ನು ಕೇಳಿ, ನನ್ನ ವಿದ್ಯೇಯನ್ನು ತಮ್ಮ ಆಸ್ಥಾನದಲ್ಲಿ ತೋರಿಸಲು ಬಂದಿರುವೆನು. ನನ್ನನ್ನು ಕೃಕಲನೆಂದು ಕರೆವರು” ಎಂದನು. ಸುವ್ರತನು ಅವನಿಗೆ ಬ್ರಾಹ್ಮಣನಿಗೆ ಸ್ಲಾತಕ್ಕು ಮಯಾದೆಯನ್ನು ಮಾಡಿ, “ತಾವು ಬಲು ದಣಿದಂತಿರುವರಿ. ನಾಳಿಯು ದಿನ, ಆಸ್ಥಾನದಲ್ಲಿ ತಮ್ಮ ಗಾಯನವಿದ್ವಾಪ್ರಾಧಿನೆಯ ಪ್ರದರ್ಶನವಾಗಿ ಬಹುದು” ಎಂದು ಹೇಳಿ, ಅವನೆ ಉಟ್ಟಿಉಪಚಾರಗಳಿಗೆ ಏಪಾರಂಡುಗಳನ್ನು ಮಾಡುವಂತೆ ಉಳಿಗದವರಿಗೆ ಆಜ್ಞೆಯನ್ನಿತ್ತು, ಅವರೊಡನೆ ಅವನನ್ನು ಕೆಳುಹಿಕೊಬ್ಬಿನು.

ಮರುದಿನ, ರಾಜನು ಅರುಣೋದಯದಲ್ಲಿಯೇ ಎದ್ದು, ನಿತ್ಯಕರ್ಮಗಳನ್ನು ತೀರಿಸಿಕೊಂಡ ಮೇಲೆ, ಆಸ್ಥಾನಮಂಟವಕ್ಕೆ ಬಿಜವಾಡಿಸಿ, ಸಿಂಹಾಸನದಲ್ಲಿ ಮಂಡಿಸಿದನು. ಆ ಕಾಲಕ್ಕೆ ಸರಿಯಾಗಿ, ಮಂತ್ರಿಗಳೂ ಮನ್ಯಾಂತೆಯ ಪುರಜನ ಪರಿಜಸಗಳೂ ವಿದ್ವಾಂಸರೂ ಕಳಾದಿದರೂ ಆಸ್ಥಾನಕ್ಕೆ ಬಂದು, ರಾಜನಿಗೆ ಅಧಿವಂದಿಸಿ, ಅವರವರಿಗೆ ಉಟಿತ್ವಾದ ಪೀಠಗಳಲ್ಲಿ ಚುಳಿತರು. ವಂದಿ ಮಾಗಧರು “ಜಯ! ವಿಜಯಿಽಭವ!” ಎಂದು ರಾಜನ ಬಿರುದುಗಳನ್ನು ಉಗ್ರಿಸಿದರು. ಆಗ, ರಾಜನ ಅಪ್ಯಾಸೇಯ ಮೇರಿಗೆ, ಕೃಕಲನು ನಿತ್ಯಕರ್ಮಗಳನ್ನು ಮುಗಿಯಿಸಿಕೊಂಡು ಶುಭ್ರವಸ್ತುಗಳನ್ನು ಧರಿಸಿ, ಹಣಿಗೆ ತಿಲಕವನ್ನಿಟ್ಟು, ತನಗೆ ಸಹಾಯಕರಾದ ಒತ್ತುಕಾರರೀಳಡನೆ ಆಸ್ಥಾನವನ್ನು ಪ್ರವೇಶಿಸಿ, ಮಹಾರಾಜನಿಗೂ ಅಲ್ಲಿ ನೆರೆದಿದ್ದ ವಿದ್ವಾಂಸರಿಗೂ ಅಭಿವಂದಿಸಿ, ನಿಂತನು. ತರುವಾಯಿ, ರಾಜನು ತೋರಿಸಿದ ಆಸ್ಥಾನದಲ್ಲಿ ಕುಳಿತನು. ಆಮೇಲೆ, ರಾಜನ ಇಂಗಿತವನ್ನರಿತ್ತು, ಹಾಡುವುದಕ್ಕೆ ವೊಡಲುಮಾಡಿ, ತಾಳರಾಗಭೀಂದ ಗಳಿಂದ, ಮಹ್ಯಮಂದ್ರತಾರಕ್ರಮಗಳನ್ನು ಅನುಸರಿಸಿ, ಕಾಲೀಂಜಿತವಾಗಿ ಸ್ವರ್ಣಜತಿಗಳನ್ನೂ ಕೇತರಿಸೇಗಳನ್ನೂ ಹಾಡತೂಡಿದನು:

“ಆನಿತುಂ ತಂತ್ರಿಗಳಿಂದ ಮೊಂದೆ ದಸಿಯುಣೈತ್ತೆಂಬಿನಂ ಕೂಡೆ ನು |
ಇನೆ ಕಂಬಚ್ಚಿನೊಳಿಳ್ಳ ಪ್ರೋಂಚರಿಗೆಯಂ ಪೋಲ್ಯುಂ ಶ್ರುತಿಸಾಫಿತ್ |
ಮನ್ಯನೇ ಕಂಸ್ತ್ರಿರಿಯ ಕಷ್ಟಿನಂತೆ ಕವಿಗುಂ ನಾದಂ ಸ್ವರಪ್ರಕೃಮಂ |
ಫಂಸರತ್ವಾವಳಿಯಂತೆ ತೋಽಂತಿ || ೪ ||”

“ರಾಗರಸವೇ ಪ್ರವಹಿಸುತ್ತಿರುವುದೋ? ಬೀಳಿಯನ್ನು ಬಾಜಿಸಲು, ಗಾ
ನಲಡ್ಡಿಯೇ ಮೂರ್ತಿಗೊಂಡು ಬಂಡಳೋ? ಸಾಕ್ಷಾತ್ತರಸ್ವತಿಯೋ ಇವನು?
ಇಲ್ಲವೇ ನಾರದನೋ? ಇಲ್ಲವೇ ತುಂಬುರುವೋ? ಇವರಲ್ಲಿ ಯಾರು ನಮ್ಮನ್ನು
ಮರುಳುಗಿಳಿಸಲು ಈ ವಿಕೃತವೇಷವನ್ನು ಧರಿಸಿ ಬಂದಿರುವರೋ?”—
ಎಂದು ಸಭೆಯವರೆಲ್ಲ ರೂ ಬೆಕ್ಕೆ ಸದಿಂದ ಬಿಟ್ಟು ಬಾಯುಳ್ಳವರಾಗಿ, ತೆತ್ತ, ಮನ
ವ್ಯಾಳ್ವವರಾಗಿ, ಆ ಗಾನರಸವನ್ನು ತಮ್ಮ ಕವಿಗಳಿಂದ ಕುಡಿದುಕುಡಿದು, ಪರ
ಮಾನಂದವನ್ನು ಹೊಂದುತ್ತಿದ್ದರು. ಆಗ, ಆಸಾಧನವು ಜಿತ್ತದಲ್ಲಿ ಬರೆದ
ಆಸಾಧನದಂತೆ ಕಂಗೊಳಿಸಿತು. ಸಭಾಸದರ ಸ್ಥಿತಿಯನ್ನು—

“ಆನಿವಸಿನ್ನೆಸಿಯೆದೆಯಿದೇವಗೆ ಪೂರ್ತಿದು ಗೆಯೈಲಿಂತಿದೆಂ |
ಬೀ ನೆಲೆಯೊಂದರೇಖಾ ತಿಳಿವುದೋರದೆ ಲೆಪ್ಪದ ಬೋಂಬೆಯಂತೋಡಲ್ |
ತಾನಿದು ನಿಲ್ಲೆ ಮೆಯ್ಯಾವಿಗರ್ಜಿಂದೆ ಸಚೇತನರಂತೆ ತೋವರ್‌ರೀ |
ತಾನವಿತಾನವಿತಾನಮಂ ವದೆದು ಬಾಜಿಸಿನಂ || ೫ ||”—

ಈ ರೀತಿಯಲ್ಲಿ ತಿರುಮಲ್ಲಿಯ್ಯಾಂಗಾಯ್ಯಾನಂತೆ ವಣಿಸಬೇಕು.

ಗಾಯಕನ ವಿದ್ವಾನ್‌ಪ್ರಾಧಿಮೆಗೂ ಶಾರೀರದ ಸೊಂಪಿಗೂ ಆಜ್ಞಯ್ಯ
ವಟ್ಟು, ರಾಜನು ಸಿಂಹಾಸನದಿಂದ ಇಳಿದು, ತಾನೇ ಹಸ್ತಲಾಗವನ್ನು ಕೊಟ್ಟು
ಕರೆದುಕೊಂಡು ಬಂದು, ಪಕ್ಕದ ಏಿಲದಲ್ಲಿ ಕುಳಿರಿಸಿ, ವಿಶೇಷವಾಗಿ ಮಯಾನ
ದೆಗಳನ್ನು ಮಾಡಿ, ಅನೇಕ ಬಿರುದುಗಳನ್ನು ಕೊಟ್ಟು, ಕೈಪ್ಪಿವಡದೆ, “ವೈಣಿಕೆ
ಸಾವಾಭ್ಯಾಮರೆ! ತಾನು ನಮ್ಮ ಆಸಾಧನದಲ್ಲಿಯೇ ಇರಬೇಕು. ತಮ್ಮಂಥ
ವಿದ್ವಾನ್‌ಸರನ್ನು ನಾನು ನೋಡಿಯೂ ಇಲ್ಲ;— ಕೇಳಿಯೂ ಇಲ್ಲ. ತಮ್ಮ
ವಿದ್ವೆಗೆ ತಕ್ಕ ಮನುಣಿಯನ್ನು ಏನು ಕೊಟ್ಟೀನು? ನಮ್ಮನ್ನೇ ತಮಗೆ ಕೊಟ್ಟಿರು
ವೇವು. ಉದ್ವಾಧನದಲ್ಲಿ ತಮಗೊಂದು ವಸತಿಯನ್ನು ಮಾಡಿಸಿಕೊಡುವೇವು.

ಅಲ್ಲಿ ಯಾವ ವಿಧದಲ್ಲಿಯೂ ಅನಾನುಕೂಲ್ಯಗಳು ಬಾರದಂತೆ, ಪರೋಮರಿಸಿ ಕೊಳ್ಳುವೇವು. ತಮ್ಮ ಇರುವಿಕೆಯಿಂದಲೂ ತಮ್ಮ ಯಶಸ್ಸಿನಿಂದಲೂ ಆಹಾ ಸಿದ್ಧಾ ಅಲ್ಲಂಕರಿಸಲ್ಪಡಬೇಕು.” ಎಂದು ಬಹುವಾಗಿ ಹೇಳಿ, ಅವನನ್ನು ಒಬ್ಬನೀ ಒತ್ತಾಯವಾದಿ, ಜಂದ್ರವಿಲಾಸದ ಬಳಿಯ ಉದ್ದಾನದಲ್ಲಿ ದ್ವಾರಾದ ಒಂದು ಗೃಹವನ್ನು ಕಟ್ಟಿಸಿ, ಅವನಿಗೆ ಕೊಟ್ಟು, ಇರಿಸಿಕೊಂಡನು.

ಕೃಕಲನು ಆ ಗೃಹದಲ್ಲಿ ಇದ್ದು ಕೊಂಡು, ದಿವ್ಯಭೋಗಗಳನ್ನು ಥೋಗ ಮತ್ತು, ರಾಜನಿಂದ ಮಾನಿತನಾಗಿ, ರಾಜನಿಗೆ ಇಷ್ಟವಾದಾಗಲ್ಲಿ ಕಾಡುತ್ತಾ ಅವನ ಮನಸ್ಸಿಗೆ ಉಲ್ಲಾಸವನ್ನು ಹಣ್ಣಿಸುತ್ತಿದ್ದನು. ಕೃಕಲನಿಗೆ ಹೆಂಡಿತ ಮತ್ತುಕ್ಕು, ಮನಮತ—ಯಾವುದೂ ಇರಲಿಲ್ಲ. ಬೈರಾಗಿಯಂತೆ ಸಕ್ಕುದ್ದ ಕಡೆ, ಸಜಾತೀಯರಲ್ಲಿ ಉಬಟವಾಡುತ್ತು, ದೇಶಾಂಟನೆಮಾಡುತ್ತ ಕಾಲಕಳ ಯುತ್ತಿದ್ದವನಿಗೆ ಇಂಥ ಸ್ಥಳವೂ, ಇಂಥ ಮಾನವೂ ಸಿಕ್ಕಿದರೆ, ಉಣಿಹೋಗದ ಇರುವನೆ? ತನ್ನನ್ನು ಒಬ್ಬ ಅವತಾರಪುರುಷನೆಂದು ಬಗೆದನು. ಶಾರಾಣಾಯಾಗಿ ಘ್ರಾರೂ, ಅವನ ಸಂಗೀತಕ್ಕೆ ಮುಗ್ಧರಾಗಿ, ಬಹುಜನ ಹೆಂಗಸರ್ವಿ ಅವನನ್ನು ಆಶ್ರಯಿಸತ್ತೆಂದುಂದಿದರು. ಅವನೂ ಸ್ವಭಾವವಾಗಿ ಕಾಮುಕನು. ಹೀಗಿರಲ್ಲ, ಅವನು ದುಮಾರ್ಗಿಯಾಗುವುದು ಆಶ್ಚರ್ಯವಲ್ಲ. ಇನ್ನೂ ಗಾಳಿನ ಒಡೆತ್ತೊಲಗಿದ ಕಾಲ ಹೊರತು, ಇತರಕಾಲಗಳಲ್ಲಿ ಆ ಉರಿತ್ತಿ ಎಲ್ಲಿಯೂ ಹೋಗುತ್ತ ಬರುವನು. ಅವನಿಗೆ ಎಲ್ಲಿ ಹೋಗಿ ಬರುವುದಕ್ಕೂ ತಂಡೆ ಇರಲಿಲ್ಲ.

ಹೀಗೆ, ಹತ್ತಾರು ವರ್ಷಗಳು ಕೃಕಲನು ಕಾಮುಕನಾಗಿ ವೇಶಿಗೂರ ವಾಟಿಕೆಯಲ್ಲಿ ಗಾನಲೋಲರ ಸಹವಾಸದಲ್ಲಿ ಕಾಲವನ್ನು ಕಳಿಯುತ್ತ ಬಂದನು. ಹೀಗಿರಲ್ಲ, ಒಂದು ಶರತ್ತಾಲದ ರಾತ್ರಿಯಲ್ಲಿ, ವಕ್ಕಿದ ಕ್ಷರಳೆ ಯಂತೆ ಒಂದೆರಡು ಬಳಿಯ ಮೋಡದ ಮುರಿಗಳು ಆಕಾಶದಲ್ಲಿ ಕಾಗಾಮುತ್ತಿಲೂ, ಜಂದ್ರನು ಬೆಳ್ಳಿಂಗಳನ್ನು ಹಾಲನ್ನು ಚೆಲ್ಲುವಂತೆ ಭಾವುಯ್ಯ ಮೇರಿ ಎರಚುತ್ತಿಲು, ಇರುವಲ್ಲಿ,—ಕೃಕಲನು ಜಂದ್ರವಿಲಾಸದ ಉಡ್ಡಾನದಲ್ಲಿ ಇತ್ತಾಹದ ಮುಂದಿಂ ಸ್ವಂತಿಕೆಶಿಲಾತಲದ ಮೇಲೆ ಕುಳಿತ್ತ, ಕಲ್ಲುಮರಗಳು

ಕರಗಿ ಸೀರಾಗಿ ಹೋಗುವಂತೆ, ಸ್ವೇಚ್ಛೆಯಿಂದ ಇಂಪಾಗಿ ಹಾಡುತ್ತೆ, ಗಾನರಸಪರಿವಾಹವನ್ನು ನಾಲಕ್ಕು ಕಡೆಗೂ ಎರಚತೊಡಗಿದನು. ಒಬ್ಬನ ಸೀರ್ಫಂಥದಿಂದ ಹಾಡುವುದಕ್ಕಿಂತ, ಉತ್ತಾಹದೊಡನೆ ತಾವೇ ಹಾಡುವುದರಲ್ಲಿ ಮನೋಹರತೆಯು ಹತ್ತುವಾಲು ಹೆಚ್ಚುವುದು, ಆ ಅಪೂರ್ವವಾದ ಮೋಹಜ ಜನಕವಾದ ಗೀತಾಲಾಪವನ್ನು ಚಂದ್ರವಿಶಾಸದಲ್ಲಿ ಬೆಳುದಿಂಗಳಲ್ಲಿ ಉಪ್ಪರಿಗೆಯ ಮೇಲೆ ವನೋದವಾಗಿ ಒಲವಿಸುತ್ತಿದ್ದ ಚಂದ್ರತ್ರಾವಳಿಯು ಕೇಳಿದಳು. ಆ ರಾಗಕ್ಕೆ ಮೋಹಿತಯಾದಳು. ಆ ಗಾನಾನಂದಪರವಶತೆಯಲ್ಲಿ ಅವಳ ದೇಹವು ಜುಮ್ಮೆಂದು ಗುಡಿಗಟ್ಟಿತು. “ಅಹಾ! ಏನು ಸಂಗೀತ! ಏನು ಆಲಾವನೆ! ಏನು ಶಾರೀರಿ! ಕೀವಿ ಸೂರೀಹೋಗುವುದಲ್ಲಾ! ಭಲಾ! ಭಲಾ!” ಎಂದು ಮೆಚ್ಚತ್ತಾ, ಉದ್ದಾನದ ಕಡೆ ಸೋಧಿದಳು. ಅಲ್ಲಿ, ಉತ್ತಾಹದ ಮುಂದೆ, ಯಾವನೋಹಿ ಹಾಡುತ್ತಿರುವನೆಂದು ತಿಳಿದಳು. “ಆವನು ಆಸಾನದ ವಿದ್ರಾಂಸ ರಲ್ಲಿ ಒಬ್ಬನಾಗಿರಬೇಕು. ಇಲ್ಲದಿದ್ದರೆ, ಅವನಿಗೆ ಈ ಉದ್ದಾನಕ್ಕೆ ಪ್ರವೇಶ ವಿರುತ್ತಿರಲಿಲ್ಲ.” — ಎಂದು ಯೋಽಚಿಸಿದಳು. “ಗಾನಲೋಲನು ಕೋಗಿಲೆಯಂತೆ, ಉದ್ದೇಕಕಾಲದಲ್ಲಿ, ಇಂಪಾಗಿ ಹಾಡುವುದು ಸಹಜ. ಒಳ್ಳೆಯ ಬೆಳುದಿಂಗಳು ಆ ರಾಮಣೀಯಕೆತಿಗೆ ಮತ್ತುಪ್ಪು, ಮನೋಹರತೆಯನ್ನು ಕೊಡುವುದು.” — ಎಂದು ಯೋಽಚಿಸಿ, ಅವಳು ಆಗಾಗ್ಗೆ ಉಪ್ಪರಿಗೆಯಲ್ಲಿ ಬಂದು ಕುಳಿತು, ಅವನ ಗಾನರಸಕ್ಕೆ ಅತಿಥಿಯಾಗುತ್ತಿದ್ದಳು.

“ಒಸೆದು ಕುಟುಂಬ ಮಾಂಬಳದೊಳಿಂಜರಿಯಂ ಗಿಳಿಯಾಂಟುವಂತಿರಾ | ಕಸಕಿದಿವಾರಯ್ಯ ಬಾಯ್ಯಿಳಿದು ಚಾದಗಿ ಮುಂಬನಿಯಿಷ್ಟ ಪಾಂಗಿನಿಂ | ಸಸಿಗಿದಿವರಜ್ಞಿಯಂ ಕದುರ್ಕಿ ಕಚೆರ್ಚಕೋರಿ ಕಡಂಗಿ ಪೀರ್ವಪೋಲಾ |” — ಎಷ್ಟು ಕೇಳಿದರೂ, ಎಷ್ಟು ಕುಡಿದರೂ, ಅವಳಿಗೆ ತೃಪ್ತಿಯಾಗಲಿಲ್ಲ. ಇನ್ನೊ ಕೇಳಬೇಕೆಂಬ ಆಸೆಯು ಹೆಚ್ಚುತ್ತಿತ್ತು. ಹೀಗೆಯೇ, ಬಹುದಿವಸಗಳು, ಬಹುವಾಸಗಳು ಕಳಿದುವು. ಎಷ್ಟೇಪ್ಪು ಅವನ ಗಾನಾಮೃತವನ್ನೇ ಪಾನವಾಡಿದೊಂದು ಅಷ್ಟೇಪ್ಪು ಮೋಹಾಂಥಾದಳು. ಎಷ್ಟು ಚತುರೆಯಾಗಿಯೂ ಶಿಕ್ಷಿತೆಯಾಗಿಯೂ ಇದ್ದರೂ, ಅವನ ಸಂಗೀತವು ಅವಳ ಮನಸ್ಸನ್ನು ಸೂರೆಗೊಂಡಿತ್ತು.

ಎದೆಯಲ್ಲಿ ಅಪೂರ್ವವಾದ ಪ್ರೀತಿಯೊಂದು ಅವನ ವಿಷಯದಲ್ಲಿ ಅಂಕು ರವಾಯಿತು. ಆ ಅಂಕರವು ಗಿಡವಾಯಿತು; ಬಲಿಯಿತು; ಆ ಸಸ್ಯವು ಬಲಿಯುತ್ತೇ, ಬಲಿಯುತ್ತೇ, ಅವಕಲ್ಲಿ ಲಜ್ಜೆಯ ಬಿಗುಹು ಮೇಲುಮೇಲ್ಲನೆ ಸಡಿಲುತ್ತ ಬಂದಿತು. ಕೆಲವು ದಿನ ಸುಮೃನಿದ್ದಳು; ಅವನ ಹತ್ತಿರ, ಪಕ್ಕದಲ್ಲಿದ್ದ ಅವನ ಹಾಡನ್ನು ಕೇಳಬೇಕೆಂಬ ಉತ್ತರಣ್ಣೆಯು ಹುಟ್ಟಿತು. ಆದರೂ ಸುಮೃನಿದ್ದಳು; ತನ್ನ ಮಾನಮಯಾದೆಯನ್ನು ವಿಾರಲಿಲ್ಲ. ಆದರೆ, ಪ್ರಾಚೀನ ಪಾಪಕರ್ಮದ ಬಿಗುಹನ್ನು ಯಾರು ಸಡಿಲಸಬಲ್ಲರು? ಕೊನೆಗೆ, ಆ ಗೀತ ಮಾಧುರ್ಯಕ್ಕೆ ಅವಕು ಮನಸೋತು, “ಅಯೋ! ನನ್ನ ಜನ್ಮವನ್ನು ಸುಜಬೇಡವೇ? ಆ ಗಾನಶಿಖಾಮಣಿಯ ಹತ್ತಿರವಿದ್ದು, ಆ ರಾಸಿಕ್ಯವನ್ನು ಅನುಭವಿಸುವ ಪೂಜ್ಯವನ್ನು ವಿಧಿಯು ನನ್ನ ಹಣೆಯಲ್ಲಿ ಬರೆಯಲ್ಲಿವಲ್ಲಾ! ಈ ಜನ್ಮವೇತಕ್ಕೆ? ಪ್ರಕೃಯದಿಂದ ಬರುವ ಸುಖವು ಒಂದು ಸುಖವೇ? ಇಂಥ ರಸಿಕನನ್ನು ಕೈಹಿಡಿದವಳ ಪೂಜ್ಯವೇ ಪೂಜ್ಯ! ಅಂಥ ಭಾಗ್ಯಶಾಲಿಯಾಗಿಲ್ಲವಲ್ಲ.” ಎಂದು ಬಹುವಾಗಿ ಶೋಕಿಸಿ, ಅವನಲ್ಲಿ ತನ್ನ ಮನಸ್ಸನ್ನು ನಿಲ್ಲಿಸಿದಳು.

ಒಂದಾನೋಂದು ದಿನ, ಚಂದ್ರಾವಳಿಯು ಪತಿಯೊಡನೆ ಸುಖವಾಗಿ ಪವಡಿಸಿರಲು, ಕೃಕೆಲನು ರಾತ್ರೆಯಲ್ಲಿ ನಿದ್ರೆಬಾರದೆ, ನಾಲ್ಕುನೇಯ ಯಾಮದಲ್ಲಿ, ಚಂದ್ರವಿಲಾಸದ ಪಕ್ಕದಲ್ಲಿದ್ದ ಚಂದ್ರಕಾಂತಶಿಲಾಪೀಠದ ಮೇಲೆ ಕುಳಿತು, ಅನಂದಪ್ರಿಯೀರಾಗದಲ್ಲಿ ಒಂದು ಕೇರಣಸೀಯನ್ನು ಹಾಡತ್ತೆಡಿದ್ದಿನು. ಆ ಮಧುರಗಾನದ ರುಧಿಗೆ ಚಂದ್ರಾವಳಿಯು ಎಚ್ಚತ್ತಳು. ಜೆನಾಗಿ ಕಿವಿಕೊಟ್ಟು ಕೇಳಿದಳು. “ಇಂಥವನ್ನು ಮದುವೆಯಾಗಲಿಲ್ಲವಲ್ಲ.”—ಎಂದು ವ್ಯಾಸನಪಟ್ಟಳು. ಅವನಲ್ಲಿ ಅವಕ ಮನಸ್ಸು ಬುಲವಾಗಿ ನಾಟಿಕೊಂಡಿತು. ಆ ಮನಸ್ಸನ್ನು ಅವಕಲ್ಲಿದ್ದ ವಿದ್ಯಾಬುದ್ಧಿಗಾರವವು ಹಿಂದಕ್ಕೆ ಎಳಿಯಲಾರದೆ ಹೊರ್ತಿಯಿತು. ಉದ್ದಾನದ ಗೋಡೆಯನ್ನಾದರೂ ಹಾರಿ, ಅಲ್ಲಿಗೆ ಹೋಗಲೇ?—ಎಂಬ ತ್ವರೆಯು ಅವಕಲ್ಲಿ ಹುಟ್ಟಿತು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ರತ್ನಪತ್ರಿಯಂತಿದ್ದ ಪತಿಯ ಸಂಗವನ್ನು ಅಲಗಡಿದಳು. ಹೇಗಾದರೂ, ಆ ವೈಣವಿನನ್ನು ತನ್ನ ಪರಮಾದಿಕೊಳ್ಳಲಿಖಿಸಿದಳು. ಮೆರುದಿನ, ತನ್ನ ಅಂತರಂಗದ ಕೆಳದಿ

ಗೊಂಡಾಷ್ಟಿಂದನ್ನು ಕರೆದು, ಅವಕಿಗೆ ವಿಶೇಷವಾಗಿ ಮೇಚ್ಚುಗೊಟ್ಟು, “ಎಲ್ಲೋ ಈಳದಿ! ಸೆನ್ನು ರಾತ್ರಿ ಈ ಪಕ್ಕದ ಜಂಡ್ರುಕಾಂತೆಶಿಲಾಪೀಠದಲ್ಲಿ ಯಾವನೋ ಹಾಡುತ್ತಿದ್ದನು. ಅವನು ಒಬ್ಬ ದೇವನೇ ಆಗಿರಬೇಕು. ಆತನ ಶಾರೀರವು ಎಂಥ ಅಪ್ಸರಸ್ತೀಯನಾಭದರೂ ಮೋಹಗೊಳಿಸದೆ ಇರದು. ಆತನ ಗಾನ ದಲ್ಲಿ ನನ್ನ ಮನನ್ನು ಲಯಹೊಂದಿತು. ಆತನನ್ನು ನೋಡಿದ್ದರೆ, ನನ್ನ ಜನ್ಮ ವೆ ಶ್ವರ್ಘವು; ನನ್ನ ದೇಹವು ನಿಲ್ಲಲಾರದು. ಅವನಿಗೆ ನನ್ನಲ್ಲಿ ಅನುರಾಗ ಹೂಖ್ಯವಂತೆ ಮಾಡು. ಈ ರಾಜಸುಖವು ನನಗೆ ಸುಖವಾಗಿಲ್ಲ” — ಎಂದು ಹೇಳಿದಳು.

ಆ ಮಾತಿಗೆ, ಆ ಸವಿಯು, “ಒಡತಿ! ನೀವು ಹೀಗೆ ಆಡಬಾರದು. ಗಾಜಾಧಿರಾಜನಾದ ನವಮನ್ಯಧನ ಕಯ್ಯನ್ನು ಹಿಡಿದಿರುವರಿ. ನಿಮಗೂ ಇಂಥ ದುಬ್ಬದ್ವಿ ಹುಟ್ಟಬಹುದೆ? ಹುಟ್ಟಿಸಿದ ದೈವಕ್ಕೆ ಕಣ್ಣಿಲವೆಂಬ ನಾಳಿನ್ನ ದ್ವಿ ಸತ್ಯವು. ಆತನನ್ನು ಬರವಾಡಿಸಿ, ಗಾನವನ್ನು ಕೇಳಿದರಾಯಿತು.” — ಎಂದಳು ಜಂದತ್ರವಳಿಯು ಅಷ್ಟಕ್ಕೆ ಸುಮೃನಾದಳು. ಮರುದಿನ, ತಿರಿಗಿ, ಆ ಸವಿಯನ್ನು ಕುರಿತು, “ನೀನುನನ್ನ ಕೆಳದಿಯಲ್ಲವೆ? ನನ್ನಿಷ್ಟುವನ್ನು ನಡೆಯಿಸಿಕೊಡಕೂಡದೇ? ಆತನ ಗಾನವು ಗಂಧವರಗಾನವನ್ನು ವಿಬಾರಿಸಿರುವುದು. ನಾನೇ ಸಾಕಾಶಾತ್ಮಕಿ ಅವನ ಹತ್ತಿರ ಹೋಗಿ, ಕೇಳಬೇಕು. ನನ್ನನ್ನೇ ಅವನಲ್ಲಿಗೆ ಕರೆದುಕೊಂಡು ಹೋಗು.” — ಎಂದು ದೈನ್ಯವನ್ನು ತೋರಿಸಿದಳು. ಮತ್ತೊಂದು ದಿನ ಚಿಕಗೆ, ಆ ಸವಿಯನ್ನು ಕಂಡು, “ಸವಿ! ನಿನಗೆ ಗಾನಮಾಧುರ್ಯವು ಗೊತ್ತಿಲ್ಲವೆಂದು ತೋರುತ್ತದೆ. ಗಾನರಸಚ್ಚನು ತದ್ರಸಾನುಭವಕಾಲದಲ್ಲಿ ಪ್ರಾಣತಾಙ್ಗಗವಷ್ಟು ಲಕ್ಷ್ಯಸನು. ನೀನು ಒಂದು ರಾತ್ರಿ ಆ ಗಾಂಥವನ್ ಗಾನರಸವನ್ನು ಪಾನ ಮಾಡು; ಆಗ ನೀನೇ ಆ ಆತುರತೆಯನ್ನು ನೋಡುವೆ!” ಎಂದಳು. ಸವಿಯು ರಾಣಿಯ ಮಾತಿಗೆ ಕಿವಗೂಡದೆ, ಕೇಳಿಸದವಳ ಹಾಗಿ ತನ್ನ ಕೆಲಸಕ್ಕೆ ಇಂದಿಗೆ ಗಲು, ಜಂದತ್ರವಳಿಯು ಕೋವಗೊಂಡು, “ಎಲೆ, ತೋತ್ತೇ! ನಾನು ಯಾ ತೆಂದಿದ್ದೀರೆಯೆ? ಇದೋ! ನನ್ನ ಮಾತನ್ನು ನಡೆಯಿಸಿಕೊಡಿದ್ದರೆ, ನಿನ್ನಿದಿರಿಗೇ ವಿಷವನ್ನು ಕುಡಿದು, ನೀನೇ ಹಾಕಿದೆಯೆಂದುಹೇಳಿ ನಿನ್ನ ಪ್ರಾಣಕ್ಕೆ ತರುವೆನ್ನೇ?” — ಎಂದು ಹೆದರಿಸಿದಳು. ಪ್ರಾಣದ ಮೇಲೆ ಯಾರಿಗೆ ತಾನೇ ಆಸೇಯಲ್ಲ?

ಪ್ರಾಣವನ್ನು ಜಿಸಿಕೊಳ್ಳಲು ಯಾವ ನಿಂಜಕ್ಕೃತ್ಯವನ್ನು ತಾನೆ ಮಾಡರು? ಅವಳು “ತಾಯೇ! ನಿನ್ನ ವಾದದ ದಾಸಿ; ನಿನ್ನ ಪಿಷ್ಟೆಯಂತೆ ಸದೆದುಕೊಳ್ಳುವನು” — ಎಂದಳು. ಈ ರೀತಿ ಹೆದರಿಸಿ, ಅವಳನ್ನು ವಶಮಾಡಿಕೊಂಡಳು. ಮರುದಿನ ಬೆಳಗ್ಗೆ, ಹೊತ್ತಿಗೆ ಮುಂಜೆ ಎದ್ದು, ಉದ್ಯಾನದಲ್ಲಿ ಕೃಕಲನನ್ನು ಮುದುಕುತ್ತು, ರಾತ್ರೆಯೆಲ್ಲ ನಿದ್ದೇಗಿಟ್ಟು, ಬೆಳಗಾದರೂ ಏಳದೆ ಲತಾಗ್ರಹದಲ್ಲಿ ಗೊರಕೆಹಾಕು ತ್ತೆದ್ದ ಒಳ್ಳೆ ಕುರುಪಿಯನ್ನು ಕಂಡು, ಅವನನ್ನು ಎಬ್ಬಿಸಿ, ವಿಚಾರಿಸಿದಳು. ಅವನೇ ನಿತ್ಯವೂ ರಾತ್ರಿ ಹಾಡುತ್ತಿರುವವನೆಂದು ನಿರ್ಧರಿಸಿ, ಕಣ್ಣಿಗೂ ಮನಸ್ಸಿಗೂ ಜುಗುವ್ವೆಯುಂಟಾಗಲಾಗಿ, ಅಸಹ್ಯಯಿಸಿಕೊಂಡು, ಹಂದಿರುಗ್ಗಿ, ಬರುತ್ತು, ಚಾತಕದಂತೆ ತನ್ನ ಬರವನ್ನೇ ಹಾರಯ್ಯಿತ್ತು ಬಾಗಿಲಲ್ಲಿ ನಿಂತಿದ್ದ ಜಂದಾರಾವಳಿಯನ್ನು ಕಂಡು, “ಅಯ್ಯೋ ಹಣೆಯಬರಹವೇ!” ಎಂದೆಂದುಕೊಂಡು, ಹತ್ತಿರಬಂದು, “ಎಲ್ಲಾ ಭಾಗ್ಯವತ್ತಿ! ಹಂಸಿಯ ತಾವರೆಗೊಳಿಸಿದನ್ನು ಬಿಟ್ಟು ಕೊಳಿಜೆಯ ನಿರಿಗಿ ಎಂದಾದರೂ ಆಸೆಪಡುವೆಡುಂಬಿ? ಮನ್ಯಧನ ಕಯ್ಯ ಕಾರಿಯಂತಿರುವ ನಿಂನು,—ಆಹಾ!—ಎಂಥ ಕಾಮದೇವನಿಗಾಸೆಪಟ್ಟಿಯೋ! ಆಹಾ! ಅವನಂಥ ನವ ಮನ್ಯಧನು ಈ ಭೂಮಂಡಲದಲ್ಲಿಯೇ ಇಲ್ಲವಲ್ಲಾ!” ಎಂದು ಸಗಲು, ಜಂದಾರಾವಳಿಯ — “ಗೆಳತೇ! ಅವನೆಂಥ ಜೆಲ್ಲನೋ? ಬೇಗನೆ ವಿಸ್ತರಿಸು” ಎಂದು ಕೇಳಿದಳು. “ಅವನ ಸೌಂದರ್ಯವನ್ನು ವರ್ಣಿಸುವುದಕ್ಕೆ ಈ ನನ್ನ ಈ ನಾಲಗೆ ಸಾಲದು; ನೋಡುವುದಕ್ಕೆ ಕಣ್ಣಿಗಳು ಪ್ರಯೋಜನವಿಲ್ಲ” — ಎಂದು ಹೇಳುವುದ್ದಿ, ಸಖಿಯ ಬೆನ್ನನ್ನು ತಬ್ಬಿ, “ಬೇಗ ಹೇಳು; ಬೇಗ ಹೇಳು” ಎಂದು ತನ್ನ ಆತುರವನ್ನು ತೋರ್ವಾಡಿಸಿದಳು. “ಸಖಿಯೇ! ಹೇಳಲೇ ಬೇಕೇ? ಹೇಳದೆ ತೀರದೆ? ಹೇಳಲೋ? ಅವನ ತಲೆಯೋ, ಕೆದರಿದ ತಲೆ; ನೋಸಲೋ, ಅಲ್ಲಲ್ಲಿ ಗುಳಿಬಿದ್ದದೆ. ಕಣ್ಣಿ ಹೂಗಣ್ಣಿ. ಸಾಕಿ? ಇನ್ನೂ ವರ್ಣಿಸಲ್ಲೋ? ಮೂಗಿಂಬುದೆಲ್ಲಿಯೋ ಇಳಗೆ ಅಡಗಿಹೋಗಿದೆ. ಮುರುಟಿದ ಕಿವಿ; ಬಿರುಕು ಹಲ್ಲಿ; ಗುಷ್ಟುಗೊರಲು; ಗೂಸುಬೆನ್ನು; ಬಾತ ಹೊಟ್ಟಿ; —ತೋಳು; ತೋಡೆ; ಎಡೆ— ಎಲ್ಲೆಲ್ಲಿಯೂ ಗಂಟುಗಳು. ಇವೆಲ್ಲ ಇರಲಿ! ಅವನ ಕಾಲು ಮತ್ತಿರಿದ ಕತ್ತಿಯ ಕಾಲನ್ನೇ ತಂದು ಜೋಡಿಸಿದ ಹಾಗಿ ಇದೆ. ಜರ್ಮನನ್ನು ಸೂಡಿದರೆ, ಮುದಿಗೆರಡಿಯನ್ನು ನೋಡಬೇಕಾಗಿಲ್ಲ. ಅವನ ಅಂಗಾಂಗ

ಗಳನ್ನು ನೋಡಿದರೆ, ಅಪ್ಪಾವಕ್ಕನೇ ಪ್ರಶ್ನಾದ್ದೀರ್ಘ!“ ಎನ್ನಲು, ಆ ಹಾಸ್ಯೋತ್ತ ಯನ್ನು ಕೇಳಿ, ಕೋರ್ಪೋರ್ಡಿನಿಂದಾಗಿ, ವೋಹಾಂಥೆಯಾದ ಜಂಡಾರುವಳಿಯು, “ಎಲೆ ಮರುಳೆ! ನಾಕು! ನಾಕು! ಕವಾಗಿದ್ದ ಮಾತ್ರಕ್ಕೆ ಕನ್ನು ರಿಯನ್ನಾಗು ಒರಟಾಗಿದ್ದ ಮಾತ್ರಕ್ಕೆ ಶ್ರೀಗಂಧಿವನ್ನು, ಬಗ್ಗಿದ್ದ ಮಾತ್ರಕ್ಕೆ ಕಾಮನ ಬಿಲ್ಲನ್ನು ಹಾರಿಯ್ದೆ ಯಾರು ತ್ಯಜಿಸುವರು? ಅನುರಾಗವೋಂದಿದ್ದರೆ, ರೂಪದ ಕೋರ್ಪಲೆಯೇಕೆ? ಅವನಲ್ಲಿ ನನಗೆ ಅನುರಾಗವುಹಣಪ್ಪಿದೆ. ಅವನು ಹೇಗಿದ್ದರೇನು? ನಂಗಾತನೇ ಕಾಮದೇವನು; ಇಂದ್ರನು; ಜಂದ್ರನು; ಹೇಗಾದರೂ ಮಾಡಿ, ಸನ್ನನ್ನು ಆತನಲ್ಲಿಗೆ ಕರೆದುಕೊಂಡುಹೋಗು; ಇಲ್ಲದಿದ್ದರೆ, ನೋಡಿಕೋ!...” ಎಂದು ಬೆಟ್ಟತೋರಿಸಿ ಹೆಡರಿಸಿ, ಲಂಜವನ್ನು ತನಿಸಿ ಕಳುಹಿದಳು.

ದೂತಿಯು ಬೀನ್ನಿಂದಾಗಿ “ಬೇವನ್ನು ಮೆಚ್ಚುವ ಕಾಗಿಗೆ ಮಾತ್ರ ಮೆಚ್ಚಿದು! ಪರಸೇವಯು ಯಾವಾಗಲೂ ಹೇಯವಾದುದು. ಮಾಡುವುದೇನು? ಅನ್ನ ಏಕ್ಕಿದವನಿಗೂ ಎರಡು ಬಗೆಯಬೇಕಾಯಿತಲಾ! ಅಯ್ಯೋ! ಹಣೆಯ ಬರಹವೇ!” ಎಂದು ತಲೆಯನ್ನು ಚೆಚ್ಚಿಕೊಳ್ಳುತ್ತ, ಆ ಕೃಕಲನ ಮನಗೆ ಬಂದು, ಸ್ವೇಜವನ್ನು ಬಳಿಯಿಸಲಾರಂಭಿಸಿದಳು. ಒಂದು ದಿನ, ಮಾತಾಡುತ್ತಿರುವಾಗ, ಹಾಗೆಯೇ ರಾಣಿಯ ಅಭಿಪ್ರಾಯವನ್ನು ಇವನಿಗೆ ಸೂಚಿಸಿದಳು. ಆ ಮಾತನ್ನು ಕೇಳಿದೊಡನೆಯೇ, ಆ ವಿಟಕೀಖರನು “ಶಾಂತಂಪಾಪಂ!” “ಶಾಂತಂಪಾಪಂ!” ಎಂದು ಕಿವಿಗಳನ್ನು ಮುಂಭೇಕೊಂಡು, ದುರದುರನೆ ದೂತಿಯನ್ನು ನೋಡಿ, “ನಿಂನು ಮನುಷ್ಯೋಯೋ, ಪೀಠಾಜಿಯೋ? ಎಲೆ ಚಾಂಡಾಳಿ! ಅನ್ನವಿಕ್ಕಿದವನ ಹೆಂಡತಿ ತಾಯಿಯಲ್ಲವೆ? ಇಂಥ ಮಾತನ್ನು ನಿಂನು ನನ್ನೊಡನೆ ಹೇಳಬುದೆಯೂ? ಇಲ್ಲಿ ನಿಲ್ಲಬೇಡ; ತೋಲಗು; ತೋಲಗು; ನಿಂತರೆ, ಕೋಂದೇನು!” ಎಂದು ಹೊಡೆಯುವುದಕ್ಕೆ ಬರಲು, ಓಡಿಹೋರಳು. ರಾಣಿಯ ತುಡರಿಕೆ; ಪ್ರಾಣದ ಮೇಲೆ ಈಸೆ;—ಹನು ಮಾಡಬಳು? ಮರುಬಿನವೂ ಬಂದಕ್ಕು. ಬಗೆಬಗೆಯಾಗಿ ಅನುವತ್ತಿಸಿದಳು. ಬಹುಪ್ರಯಾಸವಟ್ಟಳು. ತನ್ನಲ್ಲಿದ್ದ ಉರುಜಯರುವನ್ನೆಲ್ಲಾ ವೆಚ್ಚ ಮಾಡಿದಳು. ಕೊನೆಗೆ, ರಾಣಿಯನ್ನೇ ಕರೆತಂದು, ಆತನನ್ನು ಒಟ್ಟಿ ಸಬೇಕಾಯಿತು ಹೀಗಿರುತ್ತಿರಲು, ಒಂದು ದಿನ, ಸುವೃತ್ತ ಮಹಾರಾಜನು ವತ್ತಿಯಲ್ಲಿ

ಈದು ಬಗೆಯಾದ ವಿಕಾರವನ್ನು ಕಂಡನು. ಮನಸ್ಸಿಗೆ ತಂಕೆ ತಟ್ಟಿತ್ತು, ಅವಳ ಸುದೇನುಡಿ, ಹಾವಭಾವಗಳನ್ನು ಚೆನ್ನಾಗಿ ಪರಿಶೀಲನೆಮಾಡುತ್ತ ಬಂದನು. ತನ್ನ ಅನುಮಾನಕ್ಕೆ ಆಧಾರವಿರಬೇಕೆಂದು ನಿಶ್ಚಯಿಸಿದನು. ಮನಸು ಸೇಮ್ಮುದಿ ಹೊಂದಲಿಲ್ಲ. ಪ್ರತ್ಯೇಕವಾಗಿ ಕಂಡು ಬರುವ ತನಕೆ, ಪ್ರವರ್ತಿಸಿ ಬಾರದೆಂದು ಸಮಯವನ್ನು ನೋಡುತ್ತಿದ್ದನು. ಒಂದು ದಿನ, ಮರೆತು ನಿರ್ಲಿಸುವ ಸಂತೇ ಸಚಿಸುತ್ತಿದ್ದಾಗ, ಜಂಧ್ರಾವಳಿಯ ಆತನ ಬಾಹ್ಯಬಂಧದಿಂದ ಜಾರಿ ಜಾರಿ ನಲ್ಲಿಗೆ ಹೊರಟಳು. ರಾಜನು ವಿಸ್ತೃತನಾದನು. ಅವಳಿಗೆ ತಿಳಿಯದಂತೆ ಮೆಲ್ಲನೇ ಎದ್ದು, ಸದ್ಯಮಾಡದೆ, ದುಷ್ಪನೆ ಹಿಂದೆ ಹೋಗುವ ದಂಡಧರನಂತೆ ಅವಳ ಹಿಂದೆಯೇ ಹೋದನು. ಅವಳು ಹಿಂದುಮುಂದು ನೋಡುತ್ತಿಲೂ, ಸಣ್ಣ ಸಾಧಿಗೂ ಗಿರಕ್ಕನೇ ತಿರುಗುತ್ತಿಲೂ, ಮೆಲ್ಲನೇ ಆ ಕೃಕಲನ ಮನಸೆಯನ್ನು ಸೇರಿದಳು. ಆ ವೇಳೆಗೆ ಆವನು “ಈ ದಿನವೂ ಇಷ್ಟ ಹೊತ್ತಾದರೂ, ಪ್ರಿಯಯು ಏಕೆ ಬರಲಿಲ್ಲ? ಒಂದು ದಿನ, ಅಸಂದರ್ಭವಾಗಿಬಹುದು; ಎರಡು ದಿನ ಆಗಬಹುದು; ಈ ದಿನ ಅವಳಿಗೇನು ಬಂದದ್ದು? ಏಕೆ ಬರಲಿಲ್ಲ? ಏನು ಆಯಿತೋ? ಯಾರು ಕಂಡರೋ?” ಎಂದು ಯೋಜಿಸುತ್ತಾ, ಎದ್ದೆದ್ದು ಬಾಗಿಲ ಹತ್ತಿರಕ್ಕೆ ಬಂದುಬಂದು ನೋಡಿ ಹೋಗುತ್ತಾ, “ತನ್ನನ್ನು ತ್ಯಜಿಸಿ ಮತ್ತೊಬ್ಬನಲ್ಲಿ ಅನುರಾಗವಿಟ್ಟಿರೋ? ಇದು ಸ್ತ್ರೀಯರಿಗೆ ಸಹಜ. ಪತಿಗೆ ದೊಳ್ಳುವೊಡಿದವಾಗ ಅನುರಾಗವೇ ಒಂದು ಕಡೆ ನಿಲ್ಲಿತ್ತದೆಯೆ? ನನ್ನಲ್ಲಿಯೇ ನಿಲ್ಲಬೇಕೆಂದೇನು? ನನ್ನಂತೆ ಎಷ್ಟು ಜನರನ್ನು ನೋಡಿಕೊಂಡಿದ್ದಾರೋ? ಇರಲಿ! ಬರಲಿ; ಅವಳಿಗೆ ತಕ್ಷಣತೆ ಮಾಡುವೆನು!” ಎಂದು ಯೋಜಿಸುತ್ತಾ, ಕುಳಿತುಕೊಂಡನು. ಜಂಧ್ರಾವಳಿಯ ರತ್ನಲಿಂಜಿತವಾದ ದಿವ್ಯಪರಿವಾಳತಾಂಬೂಲಗಳನ್ನು ಲಿಂಜಿಸ್ತುದ ಒಂದುಹರಿವಾಣವನ್ನು ಕಯ್ಯಲ್ಲಿ ಹಿಡಿದುಕೊಂಡು, ನಟಕುವಿಟ್ಟಿಕಾಗಿ ಒಳಕ್ಕೆ ಬರಲು, ಅವಳನ್ನು ಕಂಡು ಕೋಪೋದ್ದೀಪಿತನಾಗಿ, ಗಡುಗಷ್ಟ ಪಾರಿವಾಳದ ಮೇಲೆ ಬೀಳುವಂತೆ ಮೇಲೆ ಬಿದ್ದು, ಅವಳ ಮುಂದಲೆಯನ್ನು ಹಿಡಿದೆಳೆದು ಬಗ್ಗೆಸಿಕೊಂಡು, ತಂದಿದ್ದ ತಾಂಬೂಲದ ತಟ್ಟಿಯನ್ನು ಕಿತ್ತೆಸೆದು, ತನ್ನ ಕಾಲಿಂಡ ಭಾಡಿಸ ಬದೆದು, ಸೂಕ್ತ, ಸಾಯಂಬಂಡಿದು, ತನ್ನ ಹಾಸುಗಿಯು

ಮೇಲೆ ಬಂದು ಕುಹಿತನು. ಚಂದ್ರಾವಳಿಯು ಕಯ್ಯಿಳಿನ್ನು ಜೋಡಿಸಿಕೊಂಡು ಇದಿರಿಗೆ ಬಂದು ನಿಂತು, “ಎನ್ನ ರನ್ನ! ಎನ್ನ ಪ್ರಿಯ! ಕೊಮೀಸಿಕೊಳ್ಳಬೇಕೆ ನಾವು ಹೊತ್ತಾಗಿ ಬಂದುದುಂಟು.. ನಾನೇನು ವಾಡಲಿ? ನನ್ನ ಪ್ರಿಯನಾಲ್ಕಿಗೆ ಬರುವುದಕ್ಕೆ ನಾನು ಎಂದಿಗೂ ಸಾವಕಾಶಮಾಡುವಳಿಲ್ಲ. ನೆನ್ನೆಯೂ ತೊಂದರೆಯಾಯಿತು! ನಿನ್ನ ಧ್ವನಿಯೇ ನನ್ನ ಕಿವಿಗಳಿಗೆ ಅಮೃತವು; ನಿನ್ನ ರೂಪವೇ ನನ್ನ ಕಣ್ಣಿಗೆ ಸೋಗಸು. ನಿನ್ನ ನನ್ನನ್ನು ಉಪೇಕ್ಷಿಸಿದರೆ ಹೇಗೆ? ನನ್ನ ಜೀವವು ನಿಲ್ಲಿಲಾರದು!” ಎಂದು ನಲಿಯುತ್ತಾ, ಬೇಡಿಕೊಳ್ಳುತ್ತಿದ್ದಳು.

ಇದನ್ನೇಲ್ಲ ಮರೆಯಲ್ಲಿ ನೋಡುತ್ತಿದ್ದ ರಾಜನ ಮುಖವು ಕೆಂಪೇರಿತು; ಮೈಯು ಗಡಗಡನೆ ನಡುಗಿತು. ಕೈಯು ಬರೆಯಿಂದ ಕತ್ತಿಯನ್ನು ಸೇಳಿಯಿತು. ಮನಸ್ಸು ಇವರಿಭ್ರಾಂತನ್ನು ತಟ್ಟನೆ ಕತ್ತರಿಸಿದು ಕೈಯನ್ನು ಪೇರಿಸಿತು. ವಿವೇಕವು ವಾತ್ರ—“ಇಂ! ಥಿಂ! ಶತ್ತರಾಜರನ್ನು ಕೊಲ್ಲುವ ಕತ್ತಿಯಿಂದ ಈ ಪಾಪಿಗಳನ್ನು ನಿನ್ನ ಕೊಲ್ಲಿಲಾಗದು. ಸಿಂಹವು ಆನೆಯನ್ನು ಕೊಲ್ಲುವುದೇ ಹೊರತು, ನರಿಯನ್ನು ಕೊಲ್ಲಿಹೋಗುವುದೇ? ಹಂಗೊಲಿಯಿಂದ ಕೀರ್ತಿ ಮಾಸಿಹೋಗುವುದಲ್ಲಾ? ಪುತ್ರವತಿಯಲ್ಲ? ಪಾಪಿಗೆ ಮರಣವೇ ಸಾಧ್ಯ. ‘ಅತ್ಯಾತ್ಮಕಟ್ಟಿಃ ಪುಣ್ಯಪಾಪೈರಿಯೈವ ಪಲಮಶ್ಚತೇ’ ಎಂಬುದನ್ನು ಮರತೆಯಾ? ಪಾಪಿಯನ್ನು ಕೊಂಡು, ನರಕದಲ್ಲಿ ಬೀಳುವ ಅವಿವೇಕಿಯೂ ಇರುವನೇ?” ಎಂದು ರಾಜನನ್ನು ತಡೆಯಿತು. ಸುಪ್ರತನು ದುಃಖಿಂದ, “ಅಯ್ಯೂ! ಅಪಾತ್ರನಲ್ಲಿ ಹೋಗಿ ಬಿದ್ದಳಿಲ್ಲ! ಮತ್ತ್ಯಪಾದಂ ಜಲೇ ಪಕ್ಕೀ ನ್ನನಾರೀಷ್ಯದಯಸ್ಥಿತಂ.” ನೀರಿನಲ್ಲಿ ವಿಂಬಿನ ಕಾಲನಾಳದರೂ ನೋಡಬಹುದು, ನಾರೀಷ್ಯದಯವನ್ನು ಕಾಣಲಾಗದು.”—ಎಂದು ಯೋಚಿಸುತ್ತ, ಶೋಕ ಸಾಗರಮಗ್ನಿನಾಗಿ, ದಿಕ್ಕುತೋರದೆ, ತನ್ನ ತಯಾಗ್ಯರಕ್ಕೆ ಹಿಂದಿರುಗಿ ಬಂದು ಮುನ್ನಿನಂತೆ ಪವಡಿಸಿಕೊಂಡನು. ಆತನಿಗೆ ನಿದ್ರೆ ಹತ್ತಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ, ಚಂದ್ರಾವಳಿಯು ಗಂಡನು ನಿತ್ರಿಸುತ್ತಿರುವನೆಂದೇ ನಂಬಿ, ಎಂದಿಂತೆ ಆವನ ಪಕ್ಕದಲ್ಲಿ ಮುಲಗಿಕೊಂಡಳು.

ಮೂರು ಯಾವ ರಮಣಿಯ ಪಕ್ಕವು ಅಮೃತವಾಗಿತ್ತು. ಶ್ರಮ

ಹೀಯ ಹಕ್ಕಿವು ಈಗ ಸಂಚಾರಿಸುವೆಂತಾಯಿತು. ಯಾವಳೆ ಸೌಂದರ್ಯವು ಪೂರ್ವದಲ್ಲಿ ಕಣ್ಣನ್ನು ಸೆಳಿಯುತ್ತಿತ್ತೋ, ಆ ರಮಣೀಯ ಸೌಂದರ್ಯವು ಈಗ ಅವನ ಕಣ್ಣನ್ನು ಕೋರ್ನೇಸ್ಪರ್ಡಾಯಿತು. ಯಾವಳೆ ಸ್ವರ್ಥವು ರೋಮಾಂಚ ವನ್ನು ಎಬ್ಬಿಸುತ್ತಿತ್ತೋ, ಅವಳ ಸ್ವರ್ಥವು ಈಗ ಮೆಯ್ಯಲ್ಲಿ ಪೂಪ್ಪೆಯನ್ನೆಬ್ಬಿ ಸಿತು; ಯಾವ ರಮಣೀಯ ನಾತು ಕಣ್ಣರಸಾಯನವಾಗಿತ್ತೋ, ಅವಳ ವಾತೆ ಈಗ ಕೆನಿಯನ್ನು ತಲ್ಲಾಕೆಯಂತೆ ಇರಿಯಿತು. ರಾಜನಿಗೆ ಹೇಗೆ ನಿದ್ರೆ ಹತ್ತಿತ್ತು? ಮೆಯ್ಯಲ್ಲಿ ಹೊತ್ತಿತು. ಹಾಲಿಗೆ ಹುಳಿಹಿಡಿದರೆ ಹೇಗೆ ದುರ್ಗಂಧವು ಹುಟ್ಟಿ, ಎಷ್ಟು ಹೊತ್ತಿಗೆ ಅದನ್ನು ಆಚೆಗೆ ಸುರಿದುಬಿಡಬೇಕೇನ್ನು ಸುತ್ತದೆಯೋ, ಹಾಗೆ ಈ ನಿಂಜೆಯನ್ನು ಎಷ್ಟು ಶೀಫ್ರವಾಗಿ ತೊರೆದುಬಿಟ್ಟೇನು ಎಂದು ಯೋಗೀ ಜಿಸುತ್ತಿದ್ದನು. “ತಂದೆಯು ದೇಶದೇಶದಲ್ಲಿಲ್ಲ ವಿಚಾರಿಸಿ, ಇವಳಂತಹ ರತ್ನವೇ ಇಲ್ಲವೆಂದು ತಂದು ಮದುವೆಮಾಡಿದನು. ಹೊಳೆಯುವುದೆಲ್ಲ ಬಿಸ್ಸುವಲ್ಲ. ಇವ ಶಿಗೆ ಐಸ್ಯಯದಲ್ಲಿ ಕಡಮೆ! ಸುಖದಲ್ಲಿ ಹೆಚ್ಚಾಗಿ ಸುಖವಡುವಳು. ರಾಜಾಧಿ ರಾಜನಾದ ನನ್ನ ಕಯ್ಯನ್ನೇ ಹಿಡಿದಿರುವಳು. ಬಾಲ್ಯದಲ್ಲಿ ಸುಶಿಕ್ಷಿತಾಗಿರುವಳು. ಇಂಧವಳೇ ಹೀಗಾದ ಮೇಲೆ, ಇನ್ನು ಇತರ ಸ್ತ್ರೀಯರನ್ನು ಹೇಗೆ ನಂಬುವೆಡು? ಅದರೂ, ಅನೇಕರು ಯೋಗ್ಯರಿರುವರು. ಯೋಗ್ಯರೇ ಇಲ್ಲವೆನ್ನು ವುದಕಾಗುವುದಿಲ್ಲ. ತಂದೆಯು ಮದುವೆಮಾಡಿಕೊಟ್ಟು ಇಂಧವಳೇ ಹೀಗಾದ ಮೇಲೆ, ಇನ್ನು ಇತರ ಸ್ತ್ರೀಯನ್ನು ಕಣ್ಣತ್ತಿ ನೋಡುವುದೂ ಸರಿಯಲ್ಲ. ಸಂಸಾರಸುಖವನ್ನು ತ್ಯಜಿಸಿ, ನೋಕ್ಕಿಸ್ತೀಯ ಕರಾವಲಂಬನವೇ ಲೀಸು. ಸಂಸಾರವು ಸರಿಯಾಗಿದ್ದರೆ, ಅದೇ ಮುಕ್ತಿಸುಖವು ಮುಮಾಗ್ಬವು.” — ಇವೇ ಮೂದಲಾದ ಯೋಜನೆಗಳು ರಾಜನ ಮನಸ್ಸಿನಲ್ಲಿ ಓಡುತ್ತಿದ್ದವು.

ಸುವೃತನು ಸುಪ್ರಭಾತೆದ ಮಂಗಳವಾದ್ಯಗಳನ್ನು ಕೇಳಿ, ಬೆಳಗಾಯಿ ತೆಂದು ಹಾಸುಗೆಯಂದೆದ್ದು, ಮಾಡಬೇಕಾದ ಕಾರ್ಯಗಳನ್ನು ನೇರವೇರಿಸಿ, ಪರಿಜನರೊಡನೆ ಪದ್ಧತಿಯ ಪ್ರಕಾರ ಚಂದ್ರಾವಳಿಯ ರಾಣಿವಾಸಕ್ಕೆ ಒಂದನು. ಕವಟವಿದ್ದಾ ಪ್ರವೇಷಿಯಾದ ಚಂದ್ರಾವಳಿಯು ಕ್ಷಾಂಗರಿಸಿಕೊಂಡು, ಮಯೋ

ದೆಗೆ ತಕ್ಕಂತೆ ವಿನಯದಿಂದ, ಗೌಡಿಯರ ಹಷ್ಟ ಲಾಘವದೊಡನೆ, ರಾಜಸಮೃದ್ಧಿ ಬಂದು, ನಮಸ್ಕರಿಸಿ, ಮಂದಹಾಸದೊಡನೆ, ಸತ್ಯರೇಯಂತೆ ಸವಿಯಾದ ಮಾತುಗಳಿಂದ, “ಆಯ್ವ ಪ್ರತಿನಿಗೆ ಸುಪ್ರಭಾತವೇ? ಸೇವಕಿಗೆ ಏನು ಅಪ್ಯಣಿ?” ಎಂದು ಸುದಿಯಲು, ಸುಪ್ರತನೆ ಅಂಶರಂಗದ ಕೊರ್ಕೆ ಅವಕಾಶಕೊಡದ್ದೀ, “ಉಚಿತೋದ್ಯೋಗದಲ್ಲಿ ನಿರತರಾಗಿ!” ಎಂದು ಅಪ್ಯಣಿಯಿತ್ತು, ಸರಸದ ನೇವಿಂದ, ತನ್ನ ಕೀರ್ತಿಯ ಮೇಲಿದ್ದ ನೆಯ್ಯಿಲಿಯ ಹೂವಿಂದ ರಾಖಿಯನ್ನು ಹೂಡಿದನು. ಅದನ್ನೇ ನೇವವಾಡಿಕೊಂಡು, ಮೂರಿಗಳಾದಂತೆ ನೇಲದಲ್ಲಿ ಬೀಳಲು, ಅದನ್ನು ನೋಡಿ, ರಾಜನು, “ಅಯ್ಯೋ! ಹಾವ! ಎಷ್ಟು ಸುಕುಮಾರಿಯೂ? ಹೂವಿನಿಂದ ಎಷ್ಟು ನೋವುಪಟ್ಟಳ್ಳಿ? ಬೇಗನೆ ಉಪಚರಿಸಿ!” ಎಂದು ಗೌಡಿಯರ ಸಂಗಡ ಕುಟೀಲವಾಗಿ ಇಡಿ, “ನಿನ್ನೆಯ ರಾತ್ರಿಯೇ ಈ ಸಾವು ನಿಮಗೆ ಬರಬೇಕಾಗಿತ್ತು; ಅದು ಈಗ ಒದಗಿತೇ? ನೆಯ್ಯಿಲಿಯೇ ನಿಮ್ಮ ಕೊಲಿಗೆ ಕ್ಷೇದುವಾಯಿತಲ್ಲಾ?” ಎಂದು ಕಳೆದ ರಾತ್ರಿಯ ಸಂಗತಿಯನ್ನು ಮೂದಲಿಸಿ ಸೂಚಿಸಿ, ತಾಯಿಯವರ ದರ್ಶನಾರ್ಥವಾಗಿ ಮನೋನಿಲಾಸಕ್ಕೆ ತೆರಳಿದನು. ಚಂದ್ರಾವಳಿಯ ರಾಜನು ಕಣ್ಣರೇಯಾಗುವ ವರೆಗೂ, ಹಾಗೆಯೇ ಬಿದ್ದಿದ್ದಳು.



ಇನೆಯ ಆರ್ಥಾಯ



ಎಲ್ಲೆ ಅರಿಸುಕಮುನೇ! ಕೇಳು. ಸುಪ್ರತನು ಅಲ್ಲಂದ ಹೊರಟು, ತಾಯಿಯ ಸಾಳಿಧ್ಯವನ್ನು ಸೇರಿ, ಪಾದಗಳಿಗೆ ನಮಸ್ಕರಿಸಿ, ಕುಶಲವನ್ನು ವಿಚಾರಿಸಿ, “ಮತ್ತೀನು ಅಪ್ಪಣಿ?” ಎಂದು ಕೇಳಿದನು. ಚಂದ್ರಮತಿಯು ಪ್ರತ್ಯನೆ ಮೊಗದಲ್ಲಿ ಒಂದು ಬಗೆಯಾದ ವೈಷಣಿವನ್ನು ಕಂಡು, “ಆಯುಷ್ಯಂತನೇ! ಸಮುದ್ರಮಾತ್ರತವಾದ ಭೂಮಂಡಲದಲ್ಲಿರುವ ರಾಜರುಗಳ ಕ್ರಿಷ್ಟಗಳ ಮೇಲೆ ನಿನ್ನ ಆಳ್ಳಿಯು ಪ್ರಷ್ಟಗುಳ್ಳಿದಂತೆ ಮೇರೆಯುವುದೆಂದು ಕೇಳಿರುವೆನು. ನಿನೆಗೆ ಕೊರತೆಗೆನೂ ಕಾರಣವಿಲ್ಲ. ನಿನ್ನ ಸುಂದರವಾದ ಮುಖವು ಎಂದಿನಂತೆ ಇರವೆ, ಹಗಲಿನ ಚಂದ್ರನಂತೆ ಏಕೆ ಕಳಿಗುಂದಿದೆ? ರಾತ್ರಿ ನಿದ್ದೆ ಭರಲಲ್ಲವೇ? ನಿನ್ನ ಮೈ ಸೀರು ಬತ್ತಿದ ಕೊಳದಂತೆ ನೀರನವಾಗಿದೆ. ನಿನ್ನಲ್ಲಿ ನಟ್ಟ ನನ್ನ ಕಣ್ಣಗಳು ನೀರಿಲ್ಲದ ಕೊಳದ ವಿಾನಿನಂತೆ ತಲ್ಲಣಿಸುವುವು. ಏನು ಕಾರಣವಷ್ಟು!” ಎಂದು ಕೇಳಲು, ಸುಪ್ರತನು ಮನಸ್ಸಿನಲ್ಲಿ “ನನ್ನ ಜಂತೆಯನ್ನು ಮಾತುತ್ತೀರುವರಿಗೆ ಹೇಗೆ ತಿಳಿಸಲಿ? ತಿಳಿಸುವುದು ಸರಿಯಲ್ಲ; ಅತಿವೈದ್ಯರು. ತಿಳಿಸಿದರೆ, ಬಹಳವಾಗಿ ಕೊರಗುವರು.” — ಎಂದು ಯೋಚಿಸುತ್ತೇ, ಮಾತುತ್ತೀರುವರಿಗೆ ಹೇಗೆ ಸುಮ್ಮಿನಿರಲು, “ಅಣ್ಣಿಯ್ಯಾ! ಏಕೆ ಏನೂ ಆಡದಿರುವೆ? ನನ್ನೊಡನೆಯಾದರೂ, ಹೇಳಿಕೊಡದ ಅಂಥ ಜಿಂತೆಯೇನವು! ತಾಯಿಗಿಂತ ಆವೃತ್ತಾರಾರಿದ್ದಾರೆ? ನನ್ನೊಡನೆ ಹೇಳು. ಜಿಂತೆಯು ಬಹಳ ಕ್ರಿಯಾದುದು. ಆದನ್ನು ಮತ್ತೊಬ್ಬಿರಲ್ಲಿ ಹಂಚಿದ್ದರೆ, ಆದರ ಭಾರವು ಮತ್ತು ಹೆಚ್ಚಿದ್ದರೆ. ಹೇಳು; ಹೇಳು ನಾಜಬೀಡು!” — ಎಂದು ಶುನಿಸುವುದು ಪ್ರಣಿಸಲ್ಪಟ್ಟಿದ್ದು. ಸುಪ್ರತನು—“ನಾನು ತಾಯಿಯವರಿಗೆ ತಿಳಿಸದೆ ಇದ್ದರೆ, ಮಹಾಪಾತಕವು. ಏನೇಕೆ ಒಂದು ಬಗೆಯಾಗಿ. ಮರೆಯಿಸಿ ಕೇಳಿ ನೋಡುವೆನು.” — ಎಂದು ಯೋಚಿಸಿ,—“ಮಾತುತ್ತೀರುವರ ಅನುಗ್ರಹ

విరువాగీ, సునగీ యావ కేలరతెయూ ఇల్లు. హోరదావరగొళదల్లు నలియువ హంసెయు కోళజియు సిరిసల్లి నలిదంతి, కనసన్న కండిను. అదక్కుగి, మేఘాగమవన్న కండ హంసదంతి, నన్న మనస్స కోరగు, త్రచువుదు. ఆ యోఇజనెయల్లు, రాత్రియెల్లు నిడ్డి బారది హోయితు!” ఎందు, తన్న అరసియ దౌష్ట్యవన్న కనసిన సేవదింద మరసి తీళిందను. ఆ మాతన్న కేళిద తాయియు దిగిలుబిద్దు, “చంద! సిను కండ కనసు బహా కెట్టుదు. కేళిరువెను;—ఇంథ కనసినింద కేడు సంభ విసదేళరదు. కనసినల్లియాగలి, సెనెసినల్లియాగలి అతుభవన్న కండరె, అదశ్చైవరికారవాగి ఏనాదరూ శాంతిమాడబేకు; ఉపేశ్చై సకూడదు. పేవతిగళిగి పూజిమాడువైదరింద, ఎంథ కేడుగళూ వరికారవాగువు వెందు హిరియదు హేళువరు. నమ్మ దుగియు బకా సత్కావంతి; సినూ బల్లె. అవళిగి నాళి బరువ దుగాష్టమియ దిన ఒందు కురియన్న అగ్యైవాగి బలిగొడు.”—ఎన్నలు, “ఇతా! ఇదు ఇష్టశ్చైబంతి? హెండితి యన్న శిష్టిసదె విళంబసిదుదే ఒందు దొడ్డ తప్ప. ఆగలే, అవళిన్న కెత్తురిసిబిజేకాగిక్కు. ఉపేశ్చైయెంబ దొషవ్యై అవకాతవన్న కోట్టిను. ‘బందతసిదోజేవళజసిక్కు’ ఎంబ గాదెగి సరియాగి, మతేత్తిందు కెన్నిరకరవాద పాపవు ఒదగున హాగిదె. ‘సమింశాశ్వవాచభూ తాని’—వార్ణిషింసెయు సిషిద్ధప్ప. యజ్ఞ యాగాదిగాల్లి విఫికవా గిద్దరూ, సావ్యధాదల్లి విషితవల్ల.”—ఎందు తన్న మనదల్లి కళవళగొండు, తాయియన్న కురితు, “మాతుత్రీ! ‘అముషిక్షేయికాంచ్చిగళు పురుణివధిగి హోగబారదు’ ఎంబ పిరియర సుదియున్న మరితిర? ఒందు దుస్సైష్టుక్కుగి కీంథ పాపవన్న పాపలొల్లిను. ఇదశ్చై నన్న మనస్స ఒడంబడదు” ఎన్నలు—“హేత్తువేర సంకటవన్న మక్కఁ బల్లరే? నిన్న ముంచణ కేళన్న యోఇజిసికొండరె, నన్న హోట్టియు కిత్తుకోళ్ళుత్తదే. హేగాదరూ మాడి, ఆ అరష్టవన్న పరికరిసబేచ్చ ల్లవే?” ఎందళు. అదశ్చై, అవను—“మనుష్యను గుళ్ళియుండి స్నానుకొల

ಶಿದ್ದ ಮಾಯವಾಗುವನು. ಅವನ್ ಬದುಕು ಕಲ್ಪಾಂತರಸ್ಥಾಯಿಯಲ್ಲ. ಈಗಲೋ, ನಾಳೆಯೋ ಸಾಯಬೇಕು. ಎಷ್ಟೋ ಪಾಪಗಳನ್ನು ಮಾಡಿ, ನಾವು ಹೀಗೆ ಹುಟ್ಟಿರುವೆವು. ಎಷ್ಟು ಕಷ್ಟಗಳನ್ನು ಅನುಭವಿಸಿಯಾಯಿತೋ, ಇಷ್ಟು ಮುಂದೆ ಎಷ್ಟು ಅನುಭವಿಸಬೇಕೋ? ಹೀಗಾರುವಾಗ, ಪ್ರಾಣಿಯನ್ನು ಕೊಂಡು, ತಿರಿಗಿ, ಪಾಪವನ್ನು ಏಕೆ ಕಟ್ಟಿಕೊಳ್ಳಬೇಕು? ಸಾಮುತ್ತಿರುವ ಕುರುರೀಯ ಗಂಟಲಿಗೆ ಹುಲ್ಲನ್ನು ತುರುಕಿ, ನಾವು ಏತಕ್ಕೆ ಬೇಗ ಸಾಯಿಸಬೇಕು? ಇದೊಂದು ಕಾರ್ಯವು ಹೊರತು, ಮತ್ತೀನು ಅಪ್ಪಣಿಯಾದರೂ, ಶಿರಸಾವಹಿಸಿ ಕೇಳುವೆನು.”— ಎಂದು ಬಿಸ್ತುವಿಸಲು, ಅವನ ಮುಂದಣಾಗತಿಯನ್ನು ಅಡ್ಡಗಟ್ಟಿವುದಕ್ಕೆ ಬರುವಂತೆ, ಚಂದ್ರಮತಿಯು—“ನಮ್ಮ ಮಾರಿಗೆ ಕುರಿಯನ್ನು ಬಲಿಗೊಡುವುದು ಧರ್ಮವಲ್ಲವೆಂದು ನೀನು ಹೇಳುವುದು ನಿನ್ನ ಅಜಾಂನವಲ್ಲದೆ ಬೇರೆ ಅಲ್ಲ. ಯಜ್ಞಗಳಲ್ಲಿ ದೇವತೆಗಳ ಕೃಪ್ಯಾರ್ಥಿವಾಗಿ ಪಶುವನ್ನು ಕೊಲ್ಲಿವುದಿಲ್ಲವೆ? ನಾನು ಸುಮನ್ನೆ ಕುರಿಯನ್ನು ಕೊಲ್ಲಿಂದು ಹೇಳುತ್ತೇನೆಯೆ? ನನಗೆ ಅಷ್ಟ ತಿಳಿವಳಿಕೆಯಲ್ಲವೆ? ಬಲಿಗೊಡದಿದ್ದರೆ ದುರ್ಗಾಯ ಪ್ರಸನ್ನಿಯಾಗಿ ನಿನ್ನ ಮುಂದಣಾ ಕೇಡನ್ನು ತಪ್ಪಿಸುವಳಿ? ದೇವತೆಗಳಿಗೆ ಕೃಪ್ಯಾರ್ಥಿಗಳಿಗೆ, ಅವರ ಪ್ರಸಾದವನ್ನು ಹೊಂದುವುದು ಹೀಗೆ ಅಧರ್ಮವಾದಿತ್ತು? ನಿನಗೆ ಮುಂದು ಉಂಟಾಗಬಹುದಾದ ಅನಧಿಗಳನ್ನು ತಪ್ಪಿಸಲು ಉಪಾಯವು ಬೇರೆ ಇಲ್ಲ. ಬಲಿಯನ್ನು ಕೊಡಲೇ ಬೇಕು.”— ಎಂದು ನಿರ್ಬಂಧಿಸಲು, ಸುಪ್ರತನು—“ಭೂತದಯಿ ಎಂಬುದು ಸಕಲಧರ್ಮಕ್ಕೂ ಮೂಲಕಾರಣವಾಗಿರುವುದು. ಭೂತದಯಿಯೇ ಎಲ್ಲ ಧರ್ಮಕ್ಕಿಂತಲೂ, ಮೇಲಾದ ಧರ್ಮವು. ಈ ವಿಶೇಷಧರ್ಮವನ್ನು ತಿಳಿದೂ, ತಾವು ಪ್ರಾಣಿಯನನವಾಡಿಂದು, ಸ್ವಪ್ನದಲ್ಲಿ ಕಂಡ ಭಾವವ್ಯಾಧರನ್ನು ಸಾಜಿಸುವ ವಾಗಿಪಾರಕಾಗಿ, ನನ್ನನ್ನು ಹೀಗೆ ನಿರ್ಬಂಧಿಸಲಾಗಿ. ಸ್ವಪ್ನವನ್ನು ನಿಜವೆಂದು ಸಂಬಂಧರೂ ಉಂಟಿ? ಸ್ವಪ್ನದ ಮೇಲೆ ಸಂಬಂಗಿಯಿಟ್ಟು ಹೀಗೆ ನಿರ್ಬಂಧಿಸುವರುಂಟಿ?—

“ಸವಾರ್ಶಿಸಿದಾನನ್ಯ ಕೃತಷ್ಟಾಸ್ಯ ವಿನಾಶಿನಃ ।

ಶರೀರ ಕಸ್ತಾಪಿಕೃತೀ ಮೂರ್ಖಾ ಪಾಪಾಣಿ ಕುರ್ವಣೀ ॥”

“‘ಸಮನ್ವಯಾದ ಅಶುಚಿಗಳಿಗೂ ಉತ್ತರಿಸ್ತಾನವಾಗಿಯೂ, ಕೃತಪ್ರವಾಗಿಯೂ, (ಹೋಗಲಿ; ಬಹಳ ದಿವಸ ನಿಲ್ಲುತ್ತದೆಯೇ? —ಎಂದರೆ) ಶೀಘ್ರ ನಾಶಹೊಂದು ಪ್ರದಾಯಿಯೂ ಇರುವ ಇಂಥ ನಶ್ಯರವಾದ ಶರೀರಕ್ಕೆಸ್ತೀಗೋಸ್ತರ, ಮಾಡಿರುವಾವಕಾರ್ಯಗಳನ್ನು ಮಾಡುತ್ತಾರಲ್ಲ! ಎಂದು ತಿಳಿದವರು ದುಃಖವಹುತ್ತಾರೆ. ಸಕಲಧರ್ಮವನ್ನೂ ತಿಳಿದ ನೀವು ಹೀಗೆ ಬಲಾಕ್ಷರಿಸುತ್ತಿರೇ? ತಾಯಿಯೇ ಹೆತ್ತ, ಕೂಗಿಗೆ ನಂಜನಿಡಿದರೆ, ಕಾಪಾಡುವರು ಯಾರಿದ್ದಾರೇ?’— ಎಂದು ಎಷ್ಟೆಷ್ಟುಹೇಳಿದರೂ, ಒಂದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ಒಂದೇಹಟ್ಟಿಡಿದು, “ಅಪ್ಪಾ! ಸುಪ್ರತನು ಗೆರುಹಿರಿಯರ ಮಾತನ್ನು ಎಂದೂ ವಿಾರು ವಸ್ತು. ನೀನೂ ಸುಪ್ರತನು. ತಂದೆಯ ವಾತಿನ ಮೇರೆ, ತಾಯಿಯನ್ನೇ ಕೊಂದವರಿಲ್ಲವೇ? ನನಗೆ ಹಾಗೆ ತೋರಿತು; ಬಲಿಗೊಡಿಂದು ಹೇಳಿದೆನು. ನೀನು ಬಲಿಗೊಡು. ಅದರಿಂದ ಬರುವ ಪಾಪವು ಸನ್ನನ್ನು ಸೇರಲಿ! ಕುರಿಯನ್ನು ಬಲಿಗೊಡು. ನಿನಗೆ ಅದು ಸಮೃತಿಯಿಲ್ಲದಿದ್ದರೆ, ಒಂದು ಕೋಳಿಯ ನಾಶದರೂ ಕೊಡು. ನನಗೇನೋ ಜೀವದ ಕುರಿಯನ್ನು ಕೊಡುವುದೇ ಇಷ್ಟ. ಅದು ನಿನಗೆ ಸಮೃತಿಸದಿದ್ದರೆ, ಒಂದು ಹಿಂಬಿನ ಕೋಳಿಯನಾಶದರೂ ಅರ್ಪಿಸು. ಇಷ್ಟದರೂ ವಾಸನ್ನಾ! ದುರ್ಗಾಯು ಸಿನ್ನ ವರುಂದಿನ ಕೇಳಣ್ಣ ಪರಿಹರಿಸುವಳಿ. ನನ್ನ ಈ ಒಂದು ಮಾತನ್ನು ನೆರವೇರಿಸು. ಸನ್ನ ಮಾತನ್ನು ವಿಾರುವುದರಿಂದ, ತಾಯಿಯ ಮಾತನ್ನು ಉಲ್ಲಂಘಿಸುವ ಕ್ರಿಯತರವಾದ ಪಾಪವು ನಿನಗೆ ಸಂಭವಿಸುವುದು.” ಎಂದು ಬಹುವಾಗಿ ಹೇಳಿದಳು.—“ಅಯ್ಯೋ! ಏನು ಮಾಡಲಿ? ಬಲಿಗೊಡುವುದರಿಂದ ಪ್ರಯೋಜನವೇನೂ ಕಾಣಿಸಲಿಲ್ಲ. ನಿಜವಾಗಿ ಕನಸುಕಂಡೆನೆ? ಇದರಿಂದ ಆ ಚಂಡಾಳಿಯ ಚಾಳಿ ಹೋಗುವುದೆ? ಚಿತ್ತೆಗಿಂತ ಹೆಚ್ಚಾಗಿ ಚಿಂತಿಯು—ಬಲಿಷ್ಠನನ್ನೇ? ಅದರಲ್ಲಿಯೂ, ಹಣ್ಣು ಮುದುಕಿಯನ್ನು ದಹಿಸಿಬಿಡುವುದೆಂದೂ, ನಾಲ್ಕಾರು ವರ್ಷ ಹೆಚ್ಚಾಗಿ ಸದ್ಗುರು ದಲ್ಲಿ ಇನ್ನೂ ಕಾಲಕ್ಕೇವರಾಧಲೆಂದೂ, ನಿಜಿಸ್ಥಿತಿಯನ್ನು ಹೇಳಿದೆ ಮರೆಯಿಸಿದೆನು. ಸುಕ್ಕುಹೇಳಿದ ಹಾಗಾಯಿತೆ? ಇಲ್ಲ; ಇಂಥ ಸಂದರ್ಭದಲ್ಲಿ ಹೇಳಿದ ಸುಳ್ಳ, ಸುಳ್ಳಗಳಾರದು. ಆ ಯೋಜನೆಯಿರಲಿ! ಜೀವದೀರ್ಘಂದಿ

ಗಿರುವ ಕೋಳಿಯನ್ನು ಕೊಂಡರೆ, ಪಾಪ. ಹಿಂಬಿನ ಕೋಳಿಯನ್ನು ಕೊಲ್ಲು ವುದರಿಂದ, ಪಾಪವು ಸಂಭವಿಸಲಾರದು. ಹಿಂಬಿನ್ನು ಕಲಸಿ, ತೀಡಿ, ಅರೆದು ಕರಿಯುವೆವೆ. ಅದಕ್ಕೆ ಜೀವವಿಲ್ಲ; ನೋವಿಲ್ಲ, ಆದರೂ, ಇದೊಂದು ಚಿಂತೆ ವೊತ್ತ ಬಾಧಿಸುತ್ತದೆ. ನನ್ನನ್ನು ನೋಡಿ ಅನೇಕರು ನನ್ನಂತೆ ಮಾಡುವರಲ್ಲ? ನಾನು ಹಿಂಬಿನ ಕೋಳಿಯೊಂದನ್ನು ಬಲಿಗೊಳ್ಳುವೆ, ಜನರು ನನ್ನನ್ನು ನೋಡಿ, ಬೇವದ ಆಡುಕುರಿಕೋಳಿಗಳನ್ನೇ ಅನೇಕವಾಗಿ ಕೊಲ್ಲುವರು. ಈ ಧರ್ಮಸಂಕಟವು ಹಾಗಿರಲಿ! ಈ ಕಾರ್ಯದಲ್ಲಿ ಹಣವಿಲ್ಲ ರಿದ್ದರೂ, ಹಂಸೆಯ ಭಾವನೆ ಹುಟ್ಟುವುದರಲ್ಲಿ ಸಂದೇಹವಿಲ್ಲ. ಹಂಸೆಯ ಭಾವನೆಯೂ ಕೂಡ, ನರನನ್ನು ನರಕಕ್ಕೆ ನೂಕುವುದಲ್ಲ? ಈ ಕೃತ್ಯವನ್ನು ನಡೆಯಿಸಿದರೆ ಒಂದು ಸಂಕಟ; ನಡೆಯಿಸದಿದ್ದರೆ ಮತ್ತೊಂದು ಸಂಕಟ. ಹೇಗಾ ದರಳ ಆಗಲಿ; ತಾಯಿಯ ಸಂತೋಷಕಾಲಿ, ಹಿಂಬಿನ ಕೋಳಿಯನ್ನು ಬಲಿಗೊಡಲು ಒಪ್ಪಿಕೊಳ್ಳಲೇ?”—ಎಂದು ಈ ರೀತಿಯಾಗಿ, ಅವನ ಮನಸ್ಸು ಹಿಂದಕ್ಕಿಣಿ, ಮುಂದಕ್ಕಿಣಿ ಉಯ್ಯಲಂತೆ ಚಲಿಸುತ್ತಿದ್ದಿತು.

ಅಷ್ಟರೋಳಗಿ, ತಾಯಿಯು—“ನಾನು ಹೇಳಿದಂತೆ ನೀನು ನಡೆಯಿಸಿದ್ದರೆ, ನಾನೇ ಹೋಗಿ ನನ್ನನ್ನೇ ಬಲಿಯಾಗಿ ಕೊಟ್ಟುಕೊಳ್ಳುವೆನು” ಎಂದು ಹಟ್ಟಿಂದ ಕಡಿದಾಗಿ ಹೇಳಿರಳು. ಅಯ್ಯೋ ಪಾಪ! ಸುವೃತನು ಏನು ಮಾಡಾನು? ತನಿಷ್ಟವಿಲ್ಲದಿದ್ದರೂ, ತಾಯಿಯ ಮಾತನ್ನು ಏಂರಲಾರದೆ ಒಪ್ಪಿಕೊಳ್ಳಬೇಕಾಯಿತು.



ಉನೆಯ ಅಧ್ಯಾಯ.



ಲ್ಯಾ ಅರಿಷ್ಟಕರ್ಮನೇ! ದುರ್ಗಾಷ್ಟಮಿಯ ದಿವಸ ಜನರು ತಮ್ಮ ತಮ್ಮ ಹರಕೆಯನ್ನು ಸಲ್ಲಿಸುವುದಕ್ಕೆ ದುರ್ಗಾಯ ಗುಡಿಗೆ ಹೋಗುತ್ತಿದ್ದರು. ಸುಪ್ರತನು ತನಗೂ ಹರಕೆಸಲ್ಲಿಸುವುದಕ್ಕೆ ಅದೇ ಉತ್ತಮವಾದ ದಿವಸವೇಂದು, ಬೆಳಗಾಗುತ್ತಲೆ, ತಾಯಿಯೊಡನೆ ದುರ್ಗಾಯ ಗುಡಿಗೆ ಹೋದನು. ಸಕಲವಿಧವಾದ ವಾಧ್ಯಗಳು ಮೊಳಗುತ್ತಿರಲು, ತನ್ನ ಮುಖ್ಯ ಸೇವಕನು ತಟ್ಟಿಯಲ್ಲಿ ಅಲಂಕರಿಸಿ ತಂದಿದ್ದ ಹಿಟ್ಟಿನ ಕೋಳಿಯನ್ನು ಕಯ್ಯಿ ತೆಗೆದುಕೊಂಡು, ಬಲಿಪೀಠದ ಮೇಲೆ ಮಡಗಿ, ತನ್ನ ಕಯ್ಯ ಕತ್ತಿಯಿಂದ, “ದುರ್ಗಾಯ ಪ್ರೀತಿಯಾಗಲಿ!” ಎಂದು ಆದರ ತಲೆಯನ್ನು ಕಡಿದನು.

ವನಾಷ್ಟಯ್? ವನಾಷ್ಟಯ್? ಆ ಕರಿದ ಕೋಳಿಯ ತಲೆಯಿಂದ “ಕ್ಕ, ಕೂ, ಕೂ!” ಎಂಬೊಂದು ಉಲಿಯು ಹೋರಿ ಹಾಗೆ ಅಶರಿರವಾಕಾಶ ಯಿತು. ಸುತ್ತ ಸೇರಿದಿದ್ದವರು ಕೇಳಿ, ಬೆಕ್ಕುಸವಬ್ಬರು. ಹೆದರಿದವನ ಮೇಲೆ ಹಾವು ಬಿದ್ದಂತೆ, ಸುಪ್ರತನು ನಡುಗಿ ಸ್ತುಭ್ರನಾದನು. “ನನ್ನ ಹೆಂಡಿತಿಯ ಜಾರ ಕ್ಕವನ್ನ ಕಂಡಾಗಲೇ ಏಕೆ ಅವಳನ್ನು ಶೈಕ್ಷಿಸದೆ ಹೋದನೇ? ಏಕೆ ಕನಸಿನ ಸೇವಿಂದ ಅದನ್ನು ತಾಯಿಗೆ ಹೇಳಿದನೇ? ಅವಳು ನನ್ನನ್ನು ಏಕೆ ಹೀಗೆ ನಿಬಂಧಿಸಿದಳೇ? ಕೃತಿಮದ ಕೋಳಿಯಲ್ಲಿ ಕೂಗು ಬರುವುದು ಎಂದೂ ದರೂ ಉಂಟೇ? ಏನು ಪರ್ಯವಸಾಾನ? ವಿಧಿವಿಲಾಸವನ್ನು ಯಾರು ಬಲ್ಲಿ ವರು? ಜಂದ್ರಾವಚಿಯೆಂಬ ಪಾತಕೆಯ ಮಾಯೆಯೇ ನನ್ನ ವಿಷಯದಲ್ಲಿ ಒಂದು ಮನವಾಯಿತು; ತಾಯಿಯ ವಜನವೇ ಬಲೆಯಾಯಿತು; ಕೋಳಿಯ ಕೊಲೆಯೇ ಅಮೋಫಾಶರವಾಯಿತು; ನನ್ನ ಆತ್ಮವೆಂಬ ಜಿಂಕೆಯು ನಕಳಿ

ಮತಿತವಾಯಿತಲ್ಲ!”—ಎಂದು ಕಣ್ಣಿನಲ್ಲಿ ಸೀರುಸುರಿಸುತ್ತ, ಅರೆಮನೆಯನ್ನು ಸೇರಿಕೊಂಡನು.

ಅವನು ರಾಜ್ಯಸುಖಿದಲ್ಲಿ ಮುಮಕೆಯನ್ನು ತೋರೆದು, ವಿಶೇಷವಾಗಿ ಪರಿಜನರೊಳನೆ ಸೇರದೆ, ಆವಶ್ಯಕವಾಗಿ ಮಾಡಬೇಕಾದ ರಾಜಕಾರ್ಯ ವೆಷ್ಟೆಂಟ್ ಅಷ್ಟನ್ಸ್‌ ಮಾಡುತ್ತ, ಯಾರೆಂದನೆಯೂ ಸೇರದೆ, ಯಾವಾಗಲೂ ಒಬ್ಬನೇ ಒಂದು ಕಡೆಯಲ್ಲಿ ಕುಳಿತುಕೊಂಡು, ಕಾಲುವನ್ನು ನೂಕುತ್ತಿದ್ದನು. ಜಂದಾರುವಳಿಯ ಹಂಬಲನ್ನೂ ಅವನು ಸಂಪೂರ್ಣವಾಗಿ ತೋರೆದು, ಅವಳು ಜಾರೆಯಾಗುವುದಕ್ಕೆ ಹೊದಲು ಅವಳಲ್ಲಿ ತನಗೆ ಹುಟ್ಟಿದ ಜ್ಯೇಷ್ಠ ಪ್ರತ್ಯನನ್ನು ಒಂದೊಂದಾವೃತ್ತಿ ತನ್ನ ಹತ್ತರಕ್ಕೆ ಕರೆಯಿಸಿಕೊಂಡು ಅವನಿಗೆ ಅನೇಕ ನಿತಿಗಳನ್ನು ಬೋಧಿಸುವನು. ಒಂದೊಂದು ಸಲ ಅವಳ ಸಂಬಂಧವನ್ನು ಸೇನೆದುಕೊಂಡು, ಉದ್ದೇಶದಿಂದ ಅವನನ್ನು ಇದಿರಿಗೆ ನಿಲ್ಲಬೇಕ್ಕಾಗಿ ಹೊಂದು ಕಳುಹಿಬಿಡುವನು. ಅವನು ಯುವಕನಾಗಲು, ತನ್ನ ತಾಯಿಯ ನಿರ್ಬಂಧದಿಂದ ಅವನಿಗೆ ಯುವರಾಜ್ಯಪಟ್ಟಾಭಿವೇಕಮಾಡಲು ಯೋಜಿಸುವನು. ಸುನಿತನೆಂಬ ಅವನ ಹೇಸರಿಗೆ ಸರಿಯಾಗಿ, ಪ್ರಜ್ಞೀಯಿಂಬ ಹೇಸರುಕ್ಕೆ ಒಬ್ಬ ರಾಜಕಣ್ಣಕೆಯನ್ನು ತಾಯಿಯ ನಿರ್ಬಂಧದಿಂದ ಅವನಿಗೆ ಮುದುವೆಮಾಡಿ, ಮುಗನೂ ಸೋಸೆಯೂ ಸುಖಿಗಳಾಗಿದ್ದಾರೋ?—ಎಂಬುದನ್ನು ಆಗಾಗ ಪರೀಕ್ಷೆ ಮಾಡುತ್ತಿರುವನು. ಅವರ ದಾಂಪತ್ಯನುರೂಪ್ಯವನ್ನು ಕಂಡು ಹಿಗ್ಗಿವನು. ತನ್ನ ವಾರ್ಥಕ್ಕಾವಣ್ಣೂ ಸುನಿತನಲ್ಲಿ ರಾಜ್ಯಭಾರತಿನವಹಣಸಾಮಂಥ್ಯ ವನ್ನೂ ಸೋಧಿ, ತಪೋವನಕ್ಕೆ ತಪಕಾಂಗಿ ಹೊರಡಬೇಕೆಂದು ಮನದಲ್ಲಿ ಸಿಧರಮಾಡಿಕೊಂಡು, ಒಂದುನಿನ ಪರಿಜನವಾರಜನಸಾಮಂತಜನಗಳನ್ನು ಕರೆಯಿಸಿ,—“ನಾನು ವೃದ್ಧನಾದಿನು. ಸುನಿತನೂ ಪ್ರವೃದ್ಧನಾದನು. ಅವನಲ್ಲಿ ರಾಜ್ಯಭಾರವನ್ನು ಇಳಿಹಿ, ತಪೋವನಕ್ಕೆ ಹೋಗಬೇಕೆಂದಿದ್ದೇನೆ”—ಎಂದು ಹೇಳಿ, ಅವರ ಅನುಮತಿಯಿಂದ, ಶುಭಮುಹೂರ್ತದಲ್ಲಿ ಮಗನಿಗೆ ಪಟ್ಟಾಫಿವೇಕವನ್ನು ಮಾಡಿ, ತಪೋವನಕ್ಕೆ ತೆರಳುವ ದಿವಸವನ್ನು ನಿಶ್ಚಯಮಾಡಿ

ಕೊಂಡು, ತಾಯಿಯವರನ್ನು ಕರೆಯಿಸಿ, “ತಾವು ಇನ್ನು ಹೀಗೆ, ಮಹ್ಯಕ್ಕು, ಮುಮ್ಮುಕ್ಕುಗು, ಮರಿಮಹ್ಯಕ್ಕು, ಇವರ ಮಮತೆಯಲ್ಲಿ ಇರಬಾರದು. ನನ್ನೊಂದನ್ನೇ ತಪೋವನಕ್ಕೆ ಬರುವಿರಾ?” ಎಂದು ವಿಜಾಪುರಿಸಿ, ಅದಕ್ಕೆ ಅವರು ಒಮ್ಮೆ ಲು, ಸಂತುಷ್ಟನಾದನು.



ಜನೆಯ ಅಧ್ಯಾಯ.

— ಸಾಹಿತ್ಯಕ್ಷಣೀಯ —

ಅಭಿಭರುಚಿಕುಮಾನು ಹೇಳುತ್ತಾನೆ:— “ಕೇಳಿ; ರಾಜನೇ! ಇತ್ತೆ, ಜಂದ್ರಾ, ವಜಿಯು ಪತಿಯು ತನ್ನ ಗೊಡವೆಯನ್ನೇ ಬಿಟ್ಟು ಚಿಂತಾಕ್ರಾಂತನಾಗಿರುವುದನ್ನು ಕಂಡು, “ತನ್ನ ಜಾರತ್ವವು ಅವನಿಗೆ ತಿಳಿದುಹೋಗಿರಬಹುದು” ಎಂದು ಅನುಮಾನಿಸುತ್ತ, “ಯಾವಾಗ ಯಾರೊಡನೆ ಹೇಳುವನೇ? ತನ್ನನ್ನು ಯಾವಾಗ ಶಿಕ್ಷಿಸುವನೋ? ತನ್ನ ಮಗನಿಗೆ ಈ ಸಂಗತಿ ತಿಳಿದರೆ ಏನಾಗುವುದೋ?” ಎಂದು ಚಿಂತೆಯಿಂದ ಹೆದರುತ್ತ, ಯಾವುದಾದರೂ ಒಂದು ಉಪಾಯದಿಂದ ಪತಿಯನ್ನು ಕೊಂಡಲ್ಲದೆ, ಈ ಭಯವು ಮಾಯವಾಗೆದೆಂದು, ಸಮಯನಿರೀಕ್ಷೆ ಇದಲ್ಲಿಯೇ ಇದ್ದಳು. ಪತಿಯು ತಪೋವನಕ್ಕೆ ಹೋಗುವ ಸಮಾಚಾರವನ್ನು ಕೇಳಿ, ಅವನನ್ನು ಕೊಲ್ಲಲಿಕ್ಕೆ ಬಳ್ಳಿಯ ಸಮಯವು ಸಿಕ್ಕಿತೆಂದು ಹಷಿತಯಾಗಿ ತಾನೇ ಸಶಿಯರೊಡನೆ ಆತನ ಬಳಿಗೆ ಬಂದು, ಆತನ ಪಾದಗಳ ಮೇಲೆ ತನ್ನ ತಶೀಯನ್ನು ಚಾಚಿ, ಕಯ್ಯಿನ್ನು ಮುಗಿದುಕೊಂಡು, ಬಹುವಿನಯಗೊಡಿ, “ಸ್ವಾಮಿ! ದಾಗಿಯ ಪ್ರಾರ್ಥನೆಯನ್ನು ಲಾಲಿಸಬೇಕು. ತಪೋವನಕ್ಕೆ ತೆರಳುವಿರೆಂದು ಕೇಳಿದ್ದೆನು. ಪತ್ನಿಗೆ ಪತಿಯ ಸಾಸ್ವಿಧ್ಯವೇ ವಿಹಿತವೇ; ಹಿತವು. ತಮ್ಮ ಸಂಗಡಲೇ ನಾನೂ ಆರ್ಜ್ಯಕ್ಕೆ ಬರುವೆನು. ಹೂವನ್ನು ಬಿಟ್ಟು ವರಿಮಳವು ಬೇರೆ ಇರುವುದೆ?”— ಎನ್ನಲು, ಸುವೃತನಿಗೆ ಮನಸ್ಸಿನಲ್ಲಿ ಕೊಳೆವಿದ್ದ ರೂ, ಎಲ್ಲರ ಇದಿರಿಗೆ ಅವಳ ಕೆಟ್ಟಿಚಾಳಿಯನ್ನು ಬಹಿರಂಗಪಡಿಸಬಾರದೆಂದು, ಅದನ್ನು ಅಡಗಿಸಿಕೊಂಡು,— “ಆಗದು; ಇಲ್ಲಿಯೇ ಇರು; ನನ್ನೊಡನೆ ಬರಬೇಡು!” ಎಂದು ಹೇಳಿ, ಮೊಗವನ್ನು ತಿರುಗಿಸಿಕೊಂಡನು. ಜಂದ್ರಾವಜಿಯು— “ಆಳದ ವನ ಮಾತನ್ನು ಆಳು ಮಾರುವುದು ಸರಿಯಲ್ಲ. ಸ್ವಾಮಿಯು ತನಗೆ ಸೇರಿದ ವಸ್ತುವನ್ನು ತಲೀಯ ಮೇಲಾದರೂ ಇಟ್ಟುಕೊಂಡು ಲಾಲಿಸಬಹುದು; ಕಾಲಿನ


శేఖగాదరూ ఇట్టు తుళియబడుదు. తమ్మి బిత్తెవిద్దంతే ఆగలి! జల్లి యీరి కాలవన్ను నొకువేను. ఆదరీ, దాసియాద న్నస్తుదు మత్తొందు ప్రాథమినే ఇదే. అదన్నాదరూ, ఉచితవాగిద్దరీ, సేరవేరిసికోడబీచు” — ఎందు దినేయాగి బేడికోండచు. ఆదశే సుప్రతను మోగవన్ను కోడదే,—“ఆదేను? కేఱు; నోఇడోఇలా”—ఎందను. జంద్రావళియు, “తావూ అక్కెయవరూ ఒందు దిన న్నె జంద్రవిలావశే ఆరోగ్యిగి బిజయమాడిసబీచు. తమ్మి భుక్కె శీషవన్ను నాను భుజిసి, కృతాధ్య ఛాగబీచు. దాసియ అవరాధవేనిద్దరూ క్షుమిసి, ఈ బిన్నహవన్నాదరూ నడెయిసికోడబీచు. ముందే, తమ్మి ధ్వనిదల్లియీ తపస్సిని యంతే ఇల్లియే ఇద్దుకోండు, కమ్మకల్పవన్ను తొలియువేను.”— ఎందు తన్న మాయాజాలవన్ను బిరిసిదశు. సుప్రతను—“ఎందిద్దరూ ఈ తనియన్న కళియలే బీచు! నాను ఆరణ్యశే హోరచుత్తిద్దేనే. ఆగ, ఈకెయ కెట్టుతనవన్ను ప్రసాదిసి, ఇన్నాగితక్కు ప్రయోజనమేను? ఆగలే రోగాందిగాళు ప్రాప్తవాదంతిదే. నానంతూ తపోవనశే హోరచుత్తేనే. ఇన్ను మేలాదరూ, ఇవళు హిందిలి పావశే పత్రా త్రాపగిందు, ధమగ్నిరంతరాగబడుదు. ఇవళ మనెయల్లి ఒందు హోత్తు ఉటమాడి, ఏకి ఇవళ ప్రాథమిన్ను నడెయిసికోడబారదు? బిషళి దైన్యదింద బీచుత్తిరువళు!”—ఎందు యొఱిచిసి,—“ఆగలి. నావు వనప్రయాణశే తీరఖువ హోదలుదిన ఉటక్కే బరువేషు.”— ఎందు కేళిందను. ఎల్లి రాజనే! వినాశకాలశే బుద్ధియు విపరిత వాగువుదు నుట్టలి. సుప్రతను అవళ కపటతనవన్ను తిళిదూ తిళిదూ, మోసహోదను. విధివిషయాఫసపు ప్రాణిగళిగి హిగి వినాశకాల దల్లి తుజ్ఞానవన్ను తందించుత్తదే.

తపోవనశే హోరచువ దినపు నిశ్చితవాయితు. ఆదశే హోడ లిన దినదల్లి జంద్రావళియ జంద్రవిలాసదల్లి ఎష్టు సంభ్రమపో!

ಸುಪ್ರತನ ಆರೋಗ್ಯಕ್ಕಿಗೆ, ಸಕಲಸಂಭಾರಗಳೂ ಬಹುವಿಜ್ಞಂಭಣಿಯಿಂದ ಆಣಿ ಯಾಗುತ್ತಿದ್ದವು. ರಾಣಿಯ ವಾಸದ ಮಾತಿಯರೆಲ್ಲರೂ—ರಾಜನ್ ಸ್ವಾರಿಯ ಯಾವಾಗ ಚಿಕ್ತಯ್ಯತ್ತದೊಿ. ಎಂದು ನಿರೀಕ್ಷೆಸುತ್ತ, ಕಾದಿದ್ದರು. ಜಂದ್ರ ಮತಿಯ ಸ್ವಾರಿಯ ಜಂದ್ರವಿಲಾಸಕ್ಕೆ ವಲ್ಲಕ್ಕೆಯಲ್ಲಿ ಬಿಜಯಮಾಡಿಸಿತೆಂಬ ಮಾಚಾರವನ್ನು ಕೇಳಿ, ಸುಪ್ರತನು ಆರೋಗ್ಯಕ್ಕಿಗೆ ಎಂದು ಏಳಲು,— ಕಾತಲು ಎಡವಿತು; ಎಡಗಳ್ಲಿ ಅದಿರಿತು. ಮನಸ್ಸಿನಲ್ಲಿ ಏನೋ ಒಂದು ಬಗೆಯಾದ ದಿಗಿಲು ತೋರಿತು. ಕಡಲ ನಡುವೆ ಬಂಡಿಗೆ ಬಡಿದು ಅಡಿಯೂ ಜೆದು ಮುಖುಗತೊಡಗಿದ ಹಡಗಿನ ಸಾರಿಕನಂತೆ ತನ್ನನ್ನು ಬಗೆದನು. ಮುಂದೆ ಉಂಟಾಗುವ ಕೇಂದು ನಮಗೆ ತಿಳಿಯದಿದ್ದರೂ, ಬಹುವೇಳಿ ಅರತರಾತ್ಮಕವು ಅದನ್ನು ತಿಳಿದುಕೊಳ್ಳುತ್ತದೆ. ರಾಜನು ಈ ಅವಶಕುನಗಳನ್ನು ಲಕ್ಷ್ಯಿಸದೆ, ದದಬಡನೆ ಒಡನಾಡಿಗಳೊಡನೆ ಅರಸಿತೆಯ ಮಾಡವನ್ನು ಸೇರಿದನು. ಗೌಡಿಯರು “ಎಷ್ಟೆ ರಿಕೆ! ಪರಾಕು!” ಎಂದು ಉಗ್ಗಿಸಿ, “ಇತ್ತ ಬಿಜಮಾಡಿಸಬೇಕು; ಪಾದಾವಧಾನ!” ಎಂದು ದಾರಿದೊರಿಸುತ್ತ ಬಂದರು. ಜಿನ್ನದ ತಂಬಿಗೆಗಳಲ್ಲಿ ನೀರನ್ನು ಇಟ್ಟುಕೊಂಡು ಕಾದಿದ್ದವರು ಪಾದಗಳನ್ನು ತೊಳಿದರು; ಪಕ್ಕದಲ್ಲಿ ದ್ವಾರು ಶುಭ್ರವಸ್ತುಗಳಿಂದ ಪಾದಗಳನ್ನು ಒರಸಿದರು. ಆಗ, ಜಂದ್ರಾವಳಿಯು ತಟ್ಟನೆ ಬಂದು, ಪತಿಯ ಪಾದೋದಕವನ್ನು ತಲೆಯ ಮೇಲೆ ಪ್ರೋಕ್ಕೆಸಿಕೊಂಡು, ತಾನೇಹಸ್ತಲಾಘವದಿಂದ ಫತಿಯನ್ನು ಒಳಹಜಾರಕ್ಕೆ ಕರೆತಂದಳು. ಸುಪ್ರತನೂ ಅವನ ಒಡನಾಡಿಗಳೂ ಬಂದು ಕಡೆ ಆರೋಗ್ಯಕ್ಕಿಗೆ ಕುಳಿತರು. ಅವನ ತಾಯಿಯ ಸುನೀತನೊಡನೆ ಬೇರೊಂದು ಕಡೆ ಕುಳಿತಳು. ಅಡುಗೆಯವರು ಭಕ್ಷ್ಯಭೋಜ್ಯಗಳನ್ನು ಬಂದೊಂದಾಗಿ ಬಡಿಸತೊಡಗಿದರು. ಜಂದ್ರಾವಳಿಯ ಮೇಲ್ವಿಚಾರಣೆಗೆ ನಿಂತಳು. “ಈ ಪದಾಘಾವನ್ನು ಮೊದಲು ಬಡಿಸಿ!”, “ಇದನ್ನು ಆಮೇಲೆ ಬಡಿಸಿ!” ಎಂದು ಪರಿಚಾರಿಕೆಯರಿಗೆ ಆಚ್ಚಿ ಮಾಡುತ್ತಲೂ, “ಮನು ಬೇಕು?”, “ಇದು ಬೇಕೇ?” ಎಂದು ಅರವನೆನ್ನೂ ಅವನ ಸ್ವೇಹಿತರನ್ನೂ ಪದೇಪದೇ ಕೇಳುತ್ತಲೂ, ಒಳಗೆಹೋಗುತ್ತಲೂ, ಈಚ್ಚಿಗೆ ಬಿರುತ್ತಲೂ; ಬಹು ಆದರವನ್ನೂ ಸಂಗೆರವನ್ನೂ ನಷ್ಟಿಸುತ್ತಿದ್ದಳು. ಜಟ್ಟಿ, ಪಲ್ಮ,

ముళగళల్లి అనేక బగిగళన్ను మాడిద్దరు. అన్నగళగి లేక్కపే ఇల్ల. ఇవెల్లపూ బడిసియాయితు. కష్టభసండిగెగళ బగిగళన్ను అవన్ను మాడువ విధానవన్నొ సూపశాస్త్రకారను ఆల్లి నోఏది తిజిదు కొళ్ళబేచు! భక్ష్యగళల్లియం అనేక బగిగళన్ను మాడిద్దరు. గుంజాలడ్డు, రవేలడ్డు, మోతిలడ్డు,—ఇవుగళ రుచియన్ను ఆల్లి తింద నాలగేయే వారీసబేచు!! జందారువఱియు జిస్కుద హరివాణదల్లి జిరోటిగళన్నొ పేణిగళన్నొ తెగియిసికొండు బందళు. ఒబ్బె ఛ్చరిగాని తానే బడిసుత్త బందళు. అవుగళ రుచియన్ను కేళువళు. అవరు రుచియాగిదే ఎందు తల్లిఫుసిదరే, మసినగువళు. “తనగి అష్ట జినాగ్ని మాడువుదక్కే బారదు; తమ్మ తాయియ మనయ్యా ఇన్నొ రుచియాగియూ, చిళ్గగియూ మాడువరేందు” హేళువళు. “మత్తొందన్న ఆరోగిసబేచు!”, “ఇదన్న ననగాని ఆరోగిసబేచు!” ఎందు హేళువళు. హీగే, తన్న సవినుడిగళింద ఆవరెల్లరన్నొ మరుళు గొళిసిదళు. ఆల్లి ఆరోగిసుత్తిద్దవరెల్లరూ,—“ఆరసితియాగిద్దరూ ఇవళశ్శు నిగవెతీరోమణి! ఎష్టు ఆదర! ఎష్టు వనయ!— ఎందు బీరగాగుత్తిద్దరు. గొత్తుమాడికొండు తందిద్ద ఎరదు విషమిత్రవాద జిరోటిగళల్లి ఒందన్న ఆరసిగూ, మత్తొందన్న ఆత్తిగూ ఎలీగే కాకిదళు. అవరు అదన్న తిళియడి, ఆరోగిసిదరు. ఉటపు ముగియితు. ఎల్లరూ కయ్యాలుగళన్న తొళిదుకొండు, గూడియర కయ్యాలల్లిద్ద కయ్యాస్తిగళన్న తెగదుకొండు కయ్యారసికొండు, హొద కబారద ఉలారదల్లి కుళితరు. తాంబుల్లాదిగళు హంజల్లిట్టుపు గాయకరు హాడుత్తలూ, వారాంగసేయరు సతీసుత్తలూ, ఆల్లి కుళ తవర మనస్సన్న అవహరిసిదరు. సువ్రతను నిద్రాసక్తునాదుదన్న కండు, ఒడనాడిగళు అవన అష్టణియన్న పడిదు, తమ్మతమ్మ మనీగళి

ತೀರಳಿದರು. . ಸುವೃತನ್ನು ವೊತ್ತ, ಒಳಹಂಚಾರದ ಮಂಜದ ಹೇಳೆಯೇ ಹವ ಡಿಸಿದನು. ಚಂದ್ರಮತಿಯು —“ಎನ್ನೋ ಸಂಕಟವಾಗುತ್ತದೆ” — ಎಂದು ತನ್ನ ಅಂತಃಪುರವನ್ನು ಸೇರಿದಳು.



ತ ನೆಯ ಅಧ್ಯಾಯ

ವರಾಚಕರೇ! ಕೇಳಿ.—ತಮ್ಮತಮ್ಮ ಸೇವೆಗಳನ್ನು ಸಲ್ಲಿಸಲು ಅವಕಾಶ ನಿರೀಕ್ಷಣೆಯಲ್ಲಿ ರಂಗಮಂಟಪದಲ್ಲಿ ನಿಂತಿದ್ದ ಭಕ್ತಾದಿಗಳು ಈ ಕಥೆಯನ್ನು ಕೇಳುವ ಪಷಕ್ತಿಯಲ್ಲಿ, ತಮ್ಮ ಹರಕೆಗಳನ್ನು ಮರಿತರು. ಅರಿಷ್ಟಕರ್ಮನೂ ಅವನ ಪರಿಪಾರಪ್ರಾ, ಹಾಗೆಯೇ, ಚಿತ್ರದ ಬೊಂಬೆಗಳಂತೆ ನಿಂತರು. ತಳವಾಡನೂ ಆ ಕಥೆಯನ್ನು ಕೇಳುವ ಆಸಕ್ತಿಯಲ್ಲಿ, ಅಭಯರುಜಿ-ಅಭಯಮತಿ ಗಳ ಕಯ್ಯಳಿಗೆ ಕಟ್ಟಿದ್ದ ಹಗ್ಗಗಳನ್ನು ಸಡಿಲಬಿಟ್ಟನು. ಅಭಯರುಜಿಯು ತನ್ನ ಕಯ್ಯ ಕಟ್ಟಿದ ಹಗ್ಗವನ್ನು ಸಡಿಲಿಸಿಕೊಂಡು, ತಂಗಿಯ ಕಯ್ಯ ಕಟ್ಟಿದ ಹಗ್ಗವನ್ನು ಬಿಜ್ಜಿದನು. ಆದರೂ, ಅರಿಷ್ಟಕರ್ಮನೂ ತಳವಾರನೂ ಸುಮೃನೆನೋಡುತ್ತಿದ್ದರು. ಅಭಯರುಜಿಯು ತಂಗಿಯನ್ನು ಹತ್ತಿರದಲ್ಲಿ ಕುಳಿರಿಸಿಕೊಂಡು, ಅವಳ ತಲೆಯನ್ನು ಸವರಿ, “ತಂಗಿ! ಕಯ್ಯಗಳಿಗೆ ಬಹಳ ನೋವಾಯಿತೆ? ಬಹಳ ಲಿದೆಯಾ? ಸಮ್ಮ ಬಿಡುಗಡಿಯ ಕಾಲವು ಸವಾಸಿಸಿತೆಂದು ಕಾಳಾತ್ಮಕದೇ. ಈಗ ನಾನು ನಿರೂಪಿಸಿದ ಪೂರ್ವಾನುಭವದ ಸ್ವರಣವು ನಿನಗೆ ದುಃಖಿಜನಕವಾಯಿತೆ?”—ಎಂದು ಕೇಳಿದನು.

ಅಷ್ಟರಲ್ಲಿ, ಅರಿಷ್ಟಕರ್ಮನು—“ಎಲ್ಲಿ ಕುಮಾರಕ! ಸುವೃತ್ತಿಚಂದ್ರಮಂಕಿಗಳು ಏನಾದರೀ ಆದನ್ನು ಮೊದಲು ಹೇಳಿ. ನನಗೆ ಬಹಳ ಕಾರ್ಯವಿದೆ; ಹೊರಿಗಬೇಕು. ತಂಗಿಯನ್ನು ಆ ಮೇಲೆ ವಿಚಾರಿಸುವೆಯುತ್ತೀ!”—ಎಂದು ಕ್ಷೇತ್ರಪಡಿಸಲು, ಅಭಯರುಜಿಯು ಹೇಳುತ್ತಾನೆ:—“ಕೇಳಿ; ರಾಜನೇ! ಒಂದೂ ಸೊಂದು ದಿನ, ಒಳ್ಳಿಯ ಮಧ್ಯಾಹ್ನದ ವೇಳೆಯಲ್ಲಿ, ವಿಂಧ್ಯಪರ್ವತದ ಮಾಗಿ ವಾಗಿ ತೊರುಮನೆಯಿಂದ ಪಲ್ಲಕ್ಷ್ಯಿಯಲ್ಲಿ ಪರಿಜನರೊಡನೆ ಬರುತ್ತಿದ್ದ ಪ್ರಜ್ಞಿಯು ಮನೋಹರವಾದ ಒಂದು ಸ್ಥಳವನ್ನು ಕಂಡು, ಅಲ್ಲಿ ಉಟಕಾಳಿಗಿ ತಂಗಿದಳಿಗೆ, ಏಲ್ಲೆಲ್ಲಿಯೂ ನಿಶ್ಚಯಾಗಿದ್ದಿತು. ಕಾಗಿಗಳು ಮರದ ಕೊಂಬೆಗಳಲ್ಲ

ಕುಳಿತುಕೊಂಡು, “ಕ್ಕೆ, ಕಾ, ಕ್ಕೆಕ್ಕೆ!” ಎಂದು ಕೊಗೆತ್ತಿದ್ದವೇ. ನವಲುಗಳು “ಕ್ರೀಂ ಕ್ರೀಂ” ಎಂದು ಶಬ್ದಮಾತ್ರಿಡುದ್ದವೇ. ಎಲ್ಲೆಲ್ಲಿಯೂ ನವಲುಗರಿಗಳು ವರಚಿದ್ದವೇ. ಆ ಸ್ಥಳವು ಮಯೂರಗಳ ವಸವಾಗಿದ್ದಿತು. ತಣ್ಣಿಗೆ ಕರ್ತೃಗಿರುವ ಮರದ ನೆಳಲಲ್ಲಿ ನಾಲ್ಕು ಏದು ನವಲುಗಳು ರೆಕ್ಕೆಗಳನ್ನು ಬೀಂಜಿಗೆಯಂತೆ ವಿಸ್ತರಿಸಿ, ಎತ್ತಿಕೊಂಡು, ಒಂಟಿಗಾಲಿನಲ್ಲಿ ನಿಂತು, ಇದಿರುಬದುರಾಗಿ ಮುಲುಕುತೋರಿಸುತ್ತು, ಚಿತ್ರವಿಚಿತ್ರವಾಗಿ ನಾಟ್ಯವಾಡುತ್ತಿದ್ದವೇ. ಪ್ರಜ್ಞಿಯು ಪಲ್ಲಕ್ಕೆಯಿಂದ ಇಳಿದು, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ದಡದಲ್ಲಿ ಅಗಲವಾದ ಮಟ್ಟವಾದ ಒಂದು ಆರೆಯ ಮೇಲೆ ಹೊರವಾಗಿ ಒಳಿದಿದ್ದ ಒಂದು ಆಲದ ಮರವನ್ನು ಒರಿಕೊಂಡು ಕುಳಿತೆಳು. ಪರಿವಾರವೆಲ್ಲವೂ ಅವಳ ಸುತ್ತಲೂ ಇಳಿಯಿತು. ಮಾಗಾರಾಯಾಸದಿಂದ ದಣೆದಿದ್ದ ಇವರು ಷ್ವಲ್ಪಕಾಲ ವಿಶ್ರಮಿಸಿಕೊಂಡು, ಹಸಿವಾಗೆಲು, ಅಲ್ಲಿಯೇ ಉಂಟವಾಡಲು ಕುಳಿತರು. ಪ್ರಜ್ಞಿಯು ಸಂಗದ ತಂದಿದ್ದ ಹರಿವಾಣಾದಲ್ಲಿ ಉಣ್ಣಿತೊಲ್ಲದೆ, ತಲೆಯ ಮೇಲೆ ಬಳೆದಿದ್ದ ಆಲದ ಮರದಲ್ಲಿ ಎರಡೆಲೆಗಳನ್ನು ಕುಯ್ಯು, ದೊನ್ನೆಯನ್ನು ಹೊಲಿದುಕೊಂಡಳು. ಹಾಗೆಯೇ, ಸವಿಗಳೂ ಒಂದೊಂದು ದೊನ್ನೆಯನ್ನು ಮಾಡಿಕೊಂಡರು. ಸವಿಗಳಿಂದನೇ ಉಂಟಕ್ಕೆ ಕುಳಿತೆಳು. ಪರಿಜಾರಿಕೆಯರು ತಂದಿದ್ದ ತಂಗುಗಳನ್ನೂ, ಉಸ್ಪಿನಕಾಯಿಗಳನ್ನೂ ಬಡಿಸಿದರು. ಉಂಟವಾಡುತ್ತು, ಕುಳಿತರು. ಮಧ್ಯೇ ಮಧ್ಯೇ ಒಂದೊಂದು ಗುಟ್ಟುಕು ನೀರು ಶುದಿಯುವರು. ಪ್ರಜ್ಞಿಯು ತನ್ನ ದೊನ್ನೆಯನ್ನು ಎಸೆದೆಬಿಟ್ಟು, ಅರೆಯನ್ನು ತೊಳಿದುಕೊಂಡು, ಅದರ ಮೇಲೆ ಅನ್ನವನ್ನು ಇಟ್ಟುಕೊಂಡು, ನೀರುಬಿಟ್ಟು ತಳ್ಳಿಗೆ ಕಲಸಿ, ಪಕ್ಕದಲ್ಲಿದ್ದ ಸಶಿಗೆ ಇದರ ರುಚಿಯನ್ನು ನೋಡಿಂದು ಒಂದು ತುತ್ತನ್ನು ಕೊಟ್ಟಳು. ನನಗಿತನಗೆಂದು ಎಲ್ಲರೂ ಅವಳ ಹತ್ತಿರಕ್ಕೆ ಹುಡಿ ಬಂದರು. ಮತ್ತೊಬ್ಬಳು ಒಂದು ತುತ್ತನ್ನು ಮೇಲಕ್ಕೆ ಎಸೆದು, ಅದನ್ನು ತನ್ನ ಬಾಯಿಯಲ್ಲಿ ಆತುಕೊಂಡಳು. ಈ ರೀತಿಯಲ್ಲಿ ವಿನೋದವಾಗಿ ಉಂಟವಾಡುತ್ತಿರುವಾಗ, ಸೆಕರು, ಇಲ್ಲಿರಬಾರದೆಂದು ಸುತ್ತಲೂ ಕಾವಲು ಕಾಯುತ್ತು, ದೂರದಲ್ಲಿ ನಿಂತರು.

ಆಗ, ದೂರದಲ್ಲಿ ಅವನ್ನರದಿಂದ ಅರಚಿಕೊಂಡು, ಒಂದು ನವಿಲು ಮರದ ಕೆಳಗಿ ಬಿಡ್ಡಿತು. ಅದು ಪ್ರಜ್ಞೀಯ ದೃಷ್ಟಿಯನ್ನು ಆ ಕಡೆ ಎಳೆಯಿತು. ಅವಳ ಮನಸ್ಸು ದುಃಖದಲ್ಲಿ ಮುಳಗಿಹೋರಿಯತು. ಸಂತೋಷಕಾಲದಲ್ಲಿ ಅತ್ಯಭ್ಯವಾದ ದುಃಖವು ಮಹತ್ವಾಗಿ ಕಂಡುಬರುವುದವೇ? ಕೂಡಲೇ, ತನ್ನ ಸೇವಕರಲ್ಲಿ ಒಬ್ಬನನ್ನು ಕೊಗಿ, “ಅದೇನು? ನೋಡಿಕೊಂಡು ಬಾ” ಎಂದು ತಪ್ಪಿನೆ ಅಲ್ಲಿಗೆ ಕಷ್ಟಹಿದಳು. ಸ್ವಲ್ಪ ಹೊತ್ತಿನ ಮೇಲೆ, ಅವನು ಒಬ್ಬ ಬೇಡ ಸೊದನೆ, ಒಂದು ಸತ್ತ ನವಿಲನ್ನು, ಮೊಟ್ಟೀಯ ಚಿಹ್ನನ್ನು ಇನ್ನೊಂದು ಬಿಡದಿದ್ದ ಅದರ ಒಂದು ಸಣ್ಣ ಮರಿಯನ್ನೂ ತಂದನು. ಆ ಮರಿಯನ್ನು ಮಹಾರಾಜ್ಞ ಪ್ರಜ್ಞೀಯ ಕೆಯ್ಯಿ ಕೊಟ್ಟಿಸು. ಅದರ ಕಣ್ಣಿನ ಸೋಗೆಯ್ಯನ್ನೂ, ಅದರ ಕಾಲಿನ ಮೇಲೆ ಇದ್ದ ಬಿಳಿಯ ರೇಖೆಗಳನ್ನೂ, ಮುಟ್ಟಿದರೆ ಕಂದಿಹೋಗುವಂತಿದ್ದ ಅದರ ಗೂಯನ್ನೂ, ಆಗ ತಾನೇ ವೊಳಕೆಬಿಟ್ಟಿದ್ದ ಅದರ ತೆಲೆಯ ಮೇಲಿನ ಒಬ್ಬನ್ನೂ, ಸೋಡಿನೋಡಿ, ಮೊಹಿತೆಯಾಗಿ, ಸಬಿಗಳಿಗೆ ತೋರಿಸಿ, - “ಬೇಡನು ಎಂಥ ನಿಷ್ಕರಣನೋ! ಮೊಟ್ಟೀಯ ಮೇಲೆ ಕುಳಿತಿದ್ದ ನವಿಲನ್ನು ಕೊಂಡನೆಲ್ಲ! ಈ ಮರಿ ಬದುಕುತ್ತದೋ ಇಲ್ಲವೋ?” ಎಂದು ಹೇಳಿ, ಹಾಲನ್ನು ತರಿಸಿ, ಅಂಗಯ್ಯಲ್ಲಿ ಸ್ವಲ್ಪಸ್ವಲ್ಪವಾಗಿ ಹಾಕಿಕೊಂಡು, ಆ ಮರಿಗೆ ಕುಡಿಸಿದಳು. ಆ ಮರಿಯ ಹಾಲನ್ನು ಕುಡಿದು, ಸ್ವಲ್ಪ ಬೇತರಿಸಿಕೊಳ್ಳಲು, ತನ್ನ ಪಲ್ಲಕ್ಕೆಯಲ್ಲಿ ಬಟ್ಟಿಗಳನ್ನು ಮೆತ್ತುಗೆ ಹಾಸಿ ಅದನ್ನು ಇರಿಸುವಂತೆ ಒಬ್ಬ ಸಬಿಗೆ ಅಪ್ಪಣಿವಾಡಿದಳು.

ಪ್ರಯಾಣವು ಮೂರು ದಿವಸ ಹಿಡಿಯಿತು. ಅರಸಿತೆಯ ಸ್ವಾರಿಯು ಚಿತ್ತಯನ್ನುದೆಂದು, ನಗರವು—ದಿನ್ಯತೋರಣಗಳಿಂದಲೂ, ಮೇಲ್ಮೈಯಿಂದಲೂ, ನೆರೆದಿದ್ದ ಜನಸಂದರಭಿಯಿಂದಲೂ, ವಾದ್ಯವಿಶೇಷಗಳಿಂದಲೂ, ತನಗೆ ಉಂಟಾದ ಸಂತೋಷವನ್ನು ಸೂಚಿಸುತ್ತೆ ಇದಿರುನೋಡುತ್ತದೋ ಎನ್ನುವ ಹಾಗೆ, ಪ್ರಕಾಶಿಸಿತು. ಪ್ರಜ್ಞೀಯ ನಗರವನ್ನು ಪ್ರವೇಶಿಸಿ, ಇದಿರುಗೊಳ್ಳಲು ಬಂದವರಲ್ಲಿ ಕೆಲವರನ್ನು ಕುಶಲಪ್ರಶ್ನಮಾಡುತ್ತಿಲ್ಲ, ಕೆಲವರನ್ನು ವಂಧಿಸುತ್ತಿಲ್ಲ, ಕೆಲವರನ್ನು ತಂದುಕೊಟ್ಟಿ ನಜರುಗಳನ್ನು ಮುಂಟ್ಟುತ್ತಿಲ್ಲ, ಅರಮನೆಯನ್ನು ಹೊಕ್ಕು, ಉತ್ತೀಯವರಿಗೆ ನಮಸ್ಕರಿಸಿ, ತನ್ನ ತಾರೆ

మనేయవర క్షేమసవాళారవన్న అవరల్ల అరికెవాడి, తన్న అంతకి పురవెన్న సేరిదశు. తన్న ఆగమసవన్న కేళి, సునీతియు సావురియు ఆల్లిగి చిత్తయ్యలు, ప్రజ్ఞియు ఇదిరుగేలందు హోగి, వాదగళిగి నమ స్ఫురిసి, పతియు క్షేమసవన్న విచారిసి, హస్తలాఘవదింద, ఒళగిన మంది రక్షే కరేదుకొండు హోగి, రక్తఖచితవాద హంసకూలికాతల్పుదల్లి బిజయవాళిసి కుళ్లిరిసి, పక్షుదల్లి తానూ కుళితు, తాయియు మనే యింద తందిద్దు దివ్యవాద హణ్ణగళన్నా భక్ష్యగళన్నా తరిసి, ఇబ్బరూ ఉఛటవాడకైనిడిదరు. తన్న తారుమనేయ పత్రయిగళన్న ఒండోం దాగి వణిసిదశు. అదక్కే సునీతను—“నమ్మ మనేయల్లిరువ వన్న గళు అప్పు మేలల్లపో? హణ్ణు మక్కలిగి గండన మనేయ బంగారపు హిత్తుళీయంతే కణ్ణిగి కాణబడుచుదు; తపురుమనేయ హిత్తుళీయూ బిలుమేలాద హోనావ్వగువ్వదు! సహజప్పు!”—ఎందు కొన్న వాడిదను. ఒళిక, ప్రజ్ఞియు—“తమ్మగోఽస్తురవాగి నమ్మ అణ్ణను తనగి ఆత్మంత ప్రియవాద ఒందు బేరిటినాయియన్న కొట్టు కళుపిసిరువను. అదా దరూ తమగి మెజ్ఞగెయాదిశో?”—ఎందు హేళి, ఒబ్బ గౌడియన్న కూగి, ఆ నాయియన్న తరువంతే అవళిగి ఆప్సణివాడిదశు. ఆ గౌడియు అదన్న తందు ఇదిరిన కంబక్కె కట్టి,—“వాదక్కే ఎళ్ళరికి! ననేవ్వడతి!” ఎందు హోరటుచోఽదశు. సునీతను ఆ నాయిగి తాను ఆరోగిసుక్కిరువ భడ్యుదల్లి ఒందు జూరన్న ఎసేదను. ఆదు ఆద న్న తిందు, బాలవన్న అఱగిసి, తన్న సంతోషవన్న సూచిసితు. మ తేల్తిందు జూరన్న ఎసేదను. నాయియు ఆదన్న సేలక్కే బీళదంతే ఆతుకొండు, “నీను నన్న సావుమాదే. నాను నిన్న దాననాదేను!” ఎందు సూచిసువంతే, గురుగురెందు కబ్బవాడి, ఆగిదు నుంగితు. అదర ఉభ్యద ఉరవన్ను, పురుదేగెద ఒడలన్ను, బాగిద బీస్సన్ను దుబ్బగియ హళ్ళజేవన్ను, సేళీదబాలద కొనేయన్ను, కొబ్బిద కొర

ಅನ್ನಾ, ಸಣ್ಣಿನಾಡ ಜಂಫೆಗಳನ್ನು ಕೊಂಕಾದ ಉಗುರನ್ನು, ಮಂಡಿದುಕೆವಿ
ಗಳನ್ನು ಹೆಡಿಯಂತಿರುವ ಕಣ್ಣುಗಳನ್ನು, ಹೆಬ್ಬಲ್ಲನ್ನು, ಬಿಡುವಾರಮನ್ನು,
ಜೋಳುವ ಕೆನ್ನಾಲಗೆಯನ್ನು ನೋಡಿಸೋಣಿ, ಬಹುಸಂತುಷ್ಟನಾಗಿ,—
“ಇದು ಜಾತಿ ನಾಳಿ! ಇಂಥೆ ನಾಯಿಯು ಸಿಕ್ಕುವುದು ಬಹಕ ಅವರಾಗವ.
ಆಮೂಲ್ಯವಾದುದು!”—ಎಂದು ಹೊಗಳಿ, ಮುದ್ದಾಡಿ, ಆದನ್ನು ಬಹುಪ್ರೀತಿ
ಯಿಂದ ಸಾಕಂತಹ ಅಪ್ಪಣಿಮಾಡಿದನು. ತಾಂಬಾಲವನ್ನು ಸೇವಿಸುತ್ತಿರು
ವಾಗ, ಪ್ರಜ್ಞಿಯು ತಾನು ತಮ್ಮ ತಪ್ಪರುಮನೆಯಾದ ಕರಹಟರಾಜ್ಯಕ್ಕೆ ಸೇರಿ
ಅಲ್ಲಿ ನೋಡಿದ ಸಂಗತಿಗಳನ್ನು, ಅಲ್ಲಿಂದ ಬರುವಾಗ ಮಂಧ್ಯವಾಗದಲ್ಲಿ
ವಿಂಥ್ಯಾಟವಿಯಲ್ಲಿ ಅರೆಯ ಮೇಲೆ ಕೆಳದಿಯರೊಡನೆ ಶಂಗೂಳಂಡುದನ್ನು
ಬಿಲ್ಲಿ ಸಿಕ್ಕಿದ ನವಿಲುಮರಿಯ ವಿಚಾರವನ್ನು, ಆದರಲ್ಲಿ ತನಗೆ ಇರುವ ಪ್ರೀತಿ
ಯನ್ನು ತಳಿಸಿದಳ.— ರಾಜನು “ಆ ನವಿಲುಮರಿಯನ್ನು ನನಗೆ ತೋರಿಸ ಕೂ
ಡದೇ?” ಎನ್ನಲು,— “ಇನ್ನೂ ಚಿಕ್ಕೆ ಮರಿ; ಬಹಕ ಬಳಲಿದೆ. ಇನ್ನೊಂದು ವಾರ
ದಲ್ಲಿ ಅದನ್ನು ತಮಗೆ ತೋರಿಸುತ್ತೇನೇ”—ಎಂದಳು. ಮನಿತನು ಅವಳ
ಮೂರ್ಗಳ್ಕೆ ಹಷಿತನಾಗಿ,— “ಹಾಗೇ ಆಗಲಿ!”—ಎಂದು, ಮೂರ್ಧಾಣ್ಯಕ್ಕೆ
ಮಂಗಳವಾದ್ಯವನ್ನು ಕೇಳಿ, ಆಸಾಫಾನಕ್ಕೆ ತೆರಳಿದನು.



ಒನೆಯ ಅಭ್ಯಾಸ:



ಅಭಯರುಚಿಕುವಾರನು ಹೇಳುತ್ತಾನೆ:— “ರಾಜನೇ! ಏನೋ ಹೇಳುತ್ತಾನೆಂದುತ್ತಿರುಬೇಡ. ಸ್ವಲ್ಪ ಲಕ್ಷ್ಯಗೊಡು. ಆನವಿಲು ಬಳಿದು, ಇಂದ್ರಸೀಲಮನೆಯೋಪಾದಿಯಲ್ಲಿ ಕಂಗೊಳಿಸುತ್ತ, ಒಂದಾನೊಂದು ದಿನ, ಚಂದ್ರಾವಳಿಯು ಸಾಧದ ಮೇಲೆ ಕುಂಡಿತು, ನಾಟ್ಯವಾಡತೊಡಗಿತು. ಚಂದ್ರಾವಳಿಯು ನೋಡಿದಳು.—“ಇದು ಯಾರ ನವಿಲು? ಬಹಳ ರಮಣೀಯವಾಗಿದೆ! ಹಿಡಿದುತ್ತಿನ್ನಿಂದಾಗಿ ತನ್ನ ಗೌಡಿಗಳಿಗೆ ಅಪ್ಪಣಿಮಾಡಿದಳು. ಅವರು ಹಿಡಿಯಲು ಯತ್ನಿಸಿದರು. ಅದು ಸಿಕ್ಕದೆ ಹಾರಿಹೊಗಿ, ತನ್ನ ಗೂಡನ್ನು ಸೇರಿಕೊಂಡಿತು. ಗೌಡಿಗಳು ಹಿಂದಿರುಗಿ ಬಂದು, “ಒಡತೇ! ಅದು ಮಹಾರಾಜ್ಯ ಪ್ರಜ್ಞೀಯ ವರ ಅಂತಿಪುರದ ಕಡೆಗೆ ಹೊರಿಯಿತು. ಅವರದಾಗಿರಬಹುದು.”—ಎನಲು, “ಒಂದು ವೇಳೆ, ಅವರು ಅದನ್ನು ಅವರ ತಾರುಮನೆಯಿಂದ ತಂದಿರಬಹುದು; ವಿಚಾರಿಸಿಕೊಂಡು ಬಣ್ಣಿ!” ಎಂದಳು.

ಆನವಿಲನಲ್ಲಿ ಚಂದ್ರಾವಳಿಗೆ ಬಹಳ ಆಸೆಯುಂಟಾಯಿತು. ಅದನ್ನು ಹೇಗಾದರೂ ಹೊಂದಬೇಕೆಂದು ಯೋಳಿಚೆಸಿದಳು. ಪ್ರಜ್ಞೀಗೆ ಅದರಲ್ಲಿ ಅತ್ಯಾದರವೆಂದು ತಿಳಿದರೂ, ಅದರಲ್ಲಿ ಅವಳಿಗೆ ಮನುತೆ ಹೋಗಲಿಲ್ಲ. ಆನವಿಲನ್ನು ಕಳುಹಿಕೊಡುವಂತೆ ಪ್ರಜ್ಞೀಗೆ ಎರಡುಷಲ ಹೇಳಿ ಕಳುಹಿಸಿ, ಅದನ್ನು ಒಂದರೆಡು ದಿವಸವಿಟ್ಟುಕೊಂಡಿದ್ದು, ತರಿಗಿ ಕಳುಹಿಕೊಟ್ಟಳು. ಎಷ್ಟುಷ್ಟು ಪರಿಜಯವಾಡುವಳಿಗೇ, ಅಪ್ಪಣ್ಟು ಅದರಲ್ಲಿ ಅವಳಿಗೆ ಮನುತೆ ಹೆಚ್ಚುತ್ತಿತ್ತು. ಆನವಿಲನ್ನು ತನಗೇ ಕೊಡಿಸಿಕೊಡುವಂತೇ ಸುವಿಶಿಷ್ಟಿಗೆ ಹೇಳಿ ಕಳುಹಿದಳು. ಅವನೂ ಪ್ರಜ್ಞೀಗೆ ಹೇಳಿದನು. ಅವಳು ಒಪ್ಪಲಿಲ್ಲ. ಅದರೂ,—“ಅತ್ಯೇಯವರ ಅಂತಿಪುರದಲ್ಲಿ ಕೆಲವು ಕಾಲವಿರಲಿ. ಆ ಮೇಲೆ, ನಿನಗೆ ನಾನು ತರಿಸಿಕೊಡುವೇನು. ಅತ್ಯೇಯವರು ಅಪ್ಪು ಅಭಿಮಾನದಿಂದ ಅಪ್ಪಣಿಕೊಡಿಸಿ

ದುದನ್ನು ವಿಶಾರಬಾರದು” — ಎಂದು ಹಕ್ಕಿಗೆ ಸಮಾಧಾನಹೇಳಿ, ತಾನೇ ಆ ನವಿಲನ್ನು ತರಿಸಿಕೊಂಡು ಬಂದು, ತಾಯಿಯವರಿಗೆ ಒಪ್ಪಿಸಿದನು.

— ಎಲ್ಲೇ ರಾಜನೇ! ಕಂಡವರಿಗೆ ಅಭಿಮತವಾದ ವಸ್ತುವನ್ನು, ಬಲಾತ್ಮರಿಸಿ ಕಂಡವರಿಗೆ ಕೊಡಿಸಬಹುದು; ಅದೇನೋ, ಬಹು ಸುಲಭ; ಆದರೆ, ತನಗೆ ಇವ್ವಾದ ವಸ್ತುವನ್ನು ಮಾತ್ರ ಇತರರಿಗೆ ಕೊಡಿಂದರೆ, ಯಾರಿಗೂ ಕಷ್ಟ. ತನ್ನ ಬೆಳಿಯ ನಾಯನ್ನು ಇತರರು ಕೇಳಿದ್ದರೆ ಕೊಡುತ್ತಿದ್ದನೇ? ಪತಿಯ ಮಾತನ್ನು ಉಲ್ಲಂಘಿಸಬಾರದೆಂದು, ನವಿಲನ್ನು ಕೊಡಲು ಪ್ರಜ್ಞಿಯಾದರೂ, ಸಮೃತಿಸಿದಳು. ರಾಜನಿಗೆ ಆ ನಾಯಿಯಲ್ಲಿದ್ದ ಸ್ತ್ರೀತಿಯನ್ನು ವರ್ಣಿಸಲಾಗುತ್ತಾಗೆ, ಅದನ್ನು ಹೆಚ್ಚಿಂದು ತಿಳಿದನು. ವೊದಲು ಅದು ತಿನ್ನಬೇಕು; ಆ ಮೇಲೆ, ತಾನು ಉಂಟಮಾಡುವನು. ಸ್ವಾರಿ ಹೊರಟಾಗಲೂ, ಕುದುರೆಹತ್ತಿದಾಗಲೂ, ಆಸಾನಕ್ಕೆ ಹೊದಾಗಲೂ, ತನ್ನ ಜತೆಯಲ್ಲಿಯೇ ಅದು ಬರಬೇಕು; ತನ್ನ ಮಧ್ಯಾಷ್ಟದ ಸ್ಥಾನ ಉಂಟದಲ್ಲಿಯಂತೂ ಅದು ಇದ್ದೇ ಇರಬೇಕು. ಅದಕ್ಕೂ ಸ್ವಲ್ಪಸ್ವಲ್ಪ ಕೆಲಪ್ಪೀ ಉಂಟಮಾಡುವನು. ಅವನಿಗಂತಹ ಹೆಚ್ಚಾಗಿ, ಆ ನಾಯಿಗೆ ಅವನಲ್ಲಿ ನಿಶ್ಚಯವಿದ್ದಿತು. ತನ್ನ ಪ್ರಾಣವನ್ನಾದರೂ, ಅವನಿಗಾಗಿ ಬಿಡುವುದು. ಅವನ ಸಂತೋಷವೇ ತನ್ನ ಸರ್ವಸ್ವವೇಂದಿದ್ದಿತು.

ಜಂದ್ರಾವಳಿಯು, ಇಂದ್ರಭಾವದ ಮರಿಯೋ ಎಂಬಂತೆ, ವಿಚಿತ್ರವಣಿಗಳಿಂದ ರಂಜಿಸುತ್ತಿರುವ ಆ ನವಿಲನ್ನು ಬಂದು ಹಂಜರದಲ್ಲಿ ಇಟ್ಟು, ಅತಿಪೀಠಿಯಿಂದ ಹೋರಿಸುತ್ತಿದ್ದಳು. ಕಾಲಕಾಲಕ್ಕೆ ಇಹಾರಗಳನ್ನು ಕೊಡುತ್ತಿಲೂ, ಎಳಬಿಸಿಲಿನಲ್ಲಿ ಈಚೆಗೆ ಸ್ವಲ್ಪ ಹೊತ್ತು ಬಿಡುತ್ತಿಲೂ ಇದ್ದಳು. ಈಚೆಗೆ ಬಿಟ್ಟರಂತೂ, ಹತ್ತಿರದಲ್ಲಿಯೇ ಇರುವಳೆ. ಹಾರುವುದಕ್ಕೆ ಯಾತ್ರಿಸಿದರೆ, ಹೊದೆಯುವಳು. ಅದು ಯಾವಾಗ ಪ್ರಜ್ಞಿಯನ್ನು ನೇನೆದುಕೊಂಡು ಓಡಿಹೊಗುವುದೇ — ಎಂಬ ಹೆದರಿಕೆಯು ಸದಾ ಅವಕಾಶನ್ನು ಬಾಧಿಸುತ್ತಿದ್ದಿತ್ತು. ಆವಳ ಸ್ತ್ರೀಗೆ ತಕ್ಷಂತೆ, ಅದೂ ಅವಳ ಮುಂದೆ ಒಂಟಿಗಾಲಿನಲ್ಲಿ ನಿಂತು, ಕಲಾಪವನ್ನು ಬಿಚ್ಚಿಕೊರಡು ನತ್ತಿಸಿ. ಉಲ್ಲಾಸವನ್ನುಂಟಿಪ್ಪಾಡಿ, ಅವಳಿಂದ ಬಂದು ಜೂರುಹಾಲುರೂಪುಯನ್ನು ತಡೆದು, ತಿನ್ನ ವುದು. ಅಂದರ ನಾಟ್ಟಕ್ಕೆ ಅಫ್ಝಾಬೆರ

ತಾಗುತ್ತಿದ್ದಳು, ಸೋಗೆಯ ಸುತ್ತನಲ್ಲಿ ಆಡುವ ಕೇಳಿಯು ಯಾರ ಮನಸ್ಸನ್ನು ತಾನೆ ಎಳೆಯದು? ಪಂಚರದಿಂದಿಳಿಕೆಗೆ ಬಿಟ್ಟರೆ, ಹಾಲುರೊಟ್ಟಿಯನ್ನು ನೆನೆದು ಕೊಂಡು, ಅದು ಕುಗೆಯುವುದು. ಜಂದಾರುವಳಿಯು ತಾನು ತಿಂದ ಹಣ್ಣು ರೆಚಿಯಾಗಿದ್ದರೆ, ಅದಕ್ಕೆ ನೀಡುವಕ್ಕು. ಅದು ತಿಂದು ನಲಿಯುವುದು; ಅದನ್ನು ಸೋಡಿ ಹಿಗ್ಗಿವಳು. ಅವಳ ಸೊಲ್ಲು ಕೇಳಿ, ಎಲ್ಲಿ ಹೊಡಿಯುವಹೊೇ ಎಂದು ಹೇದರುವುದು. ಅವಳು ಅದನ್ನು ಬಿಟ್ಟು, ಒಂದು ಕ್ಷೇತ್ರವೂ ಇರಲಾರದೆ ಹೊಂದಳು. ಹೀಗೆ, ಅದರ ಕೇಳಿಯಲ್ಲಿ ಅವಳೂ ಕಾಲವನ್ನು, ನಿಮಿಷದಂತೆ, ಕಳಿಯುತ್ತಿದ್ದಳು.

ಎಲ್ಲೆ ಹಾಯನೆ! ಆ ನಾಯಿಯೂ, ಆ ನವಿಲೂ ಯಾರಾಗಿರಬಹುದು? ಬಲ್ಲೆಯಾ? ಅವುಗಳಲ್ಲಿ ಸುನೀತನಿಗೂ ಜಂದಾರುವಳಿಗೂ ಅಪ್ಪು ಅಭಿವಾನವು ಬರಲು ಕಾರಣವೇನು? ಒಂದು ಪ್ರಾಣಿಯಲ್ಲಿ ಒಂದು ಪ್ರಾಣಿಗೆ ಯಾದ್ಯ ಶ್ರುಕವಾಗಿ ಸಂಬಂಧವೂ, ಅಭಿಮಾನವೂ ಬರುವುದೆಂದು ಕೆಲವರು ಅಜ್ಞರು ಅಭಿಪ್ರಾಯವಹುವರು. ಈ ಲೋಕದಲ್ಲಿ ನಡಿಯುವವೆಲ್ಲವೂ ಕರ್ಮದ ಮೂಲವಾಗಿಯೇ ಒದಗುವುವು. ಜಂದಾರುವಳಿಯು ವಿಷಬೆರಸಿತ್ತಿಸಿದ ಆ ಚಿರೋಟಿಗಳು ಸುವೃತ್ತಜಂದ್ರಪುತಿಗಳ ಜನ್ಮಲತೆಗೆ ಬೀಜಾಂಕುರವಾಗಿ ಪರಿಣಾಮಿಸಿದ್ದು. ಸುವೃತ್ತನು ಸತ್ತು, ವಿಂಧ್ಯದಲ್ಲಿ ನವಿಲಾಗಿ ಜನಿಸಿ, ಪ್ರಜ್ಞಿಯ ಹಸ್ತವನ್ನು ಸೇರಿ, ಈಗ ಜಂದಾರುವಳಿಯ ಹತ್ತಿರದಲ್ಲಿ ತನ್ನ ಹಿಂದಣ ಜನ್ಮಸ್ಥಿತಿಯನ್ನು ಮರೆತು ನಲಿಯುತ್ತಿರುವನು. ಜಂದ್ರಪುತಿಯು ಸತ್ತು ಕರಹಬೆಂತದಲ್ಲಿ ಬೀಬಿನಾಯಾಗಿ ಹುಟ್ಟಿ, ಆ ದೇಶದ ರಾಜನನ್ನು ಸೇರಿದಳು. ಅಲ್ಲಿಂದ ಸುನೀತನನ್ನೂ ಸೇರಿದಳು. ಆದುದರಿಂದಲೇ, ತಿಳಿಯಿತೋ ಯಲ್ಲಿರುವಪ್ಪು ಪ್ರೀತಿವಿಶ್ವಾಸಗಳು ಸುನೀತನಿಗೆ ಆ ನಾಯಿಯಲ್ಲಿ ಉಂಟಾದುವು. ಜಂದಾರುವಳಿಗೆ ಆ ನವಿಲಿನಲ್ಲಿ ಅಪ್ಪು ಮಮತೆಗೆ ಆ ಪೂರ್ವ ಸಂಬಂಧವೇ ಕಾರಣವು. ಪಾವಕರ್ಮದ ಫಲವನ್ನು ಯೋಚಿಸಿದರೆ, ಎಂಥ ಪರಿಗಾದರೂ ನೆಯ್ಯಾಡುಗಳೇ ಇರದು.

ಎಲ್ಲೆ ಅರಿಷ್ಟಕರ್ಮನೇ! ಕರ್ಮಪಾಶವು ಎಲ್ಲ ಪಾಶಕ್ಕಿಂತಲೂ ಬಿಲ

వాడ పాతవందు తిళి. ఎంథ తల్లుపాచను మనుష్యన్ను ఎంథ హిన్స స్థితిగి భందుబిదువుదు! నోఇదిదేయా? ప్రభుగోళాగ్రిద్ధ జంద్రమతి సువ్రతు తమ్మన్ను కండు ఆంజుత్తిద్దవర హత్తిర నాయినవిలుగళాగి సేరికొండు, తావు అంజువంతేయూ తమ్మ ఎంజలన్ను తిన్నుతిద్దవర హత్తిర తావే ఎంజలన్ను తిన్నువంతేయూ ఆదరు! హిగే, నాయినవి లుగళాగి, తమగింతలూ నిపీనరాగిద్దవరల్లి తావు ఓలగిసువుదు హిందణబన్నద పాపఫలవల్లవే? హిగిరలు, ఆజ్ఞ రు ముందణ జన్మద వరి పాశవన్ను స్ఫుర్పువూ పర్వతోఽచిసదే, నిన్నంత హింస్రక్షేష్టగళల్లి ఉద్యోగిసువరల్ల! అంధవర నిషయదల్లి ఎను హేళబేకు? ఇదన్ను కేఎిడరె, జంద్రావళియు ఎంధీంథ నరకగళన్ను అనుభవిసబేకోరె! తదనంతర, ఆవళిగే ఎంథీంథ నిపీనషణ్ణగళన్ను బ్రహ్మను పుష్టిసువనోరై యారు బల్లరు?

కేళు రాజనే! హిగిరలు, ఒందు దివస, మూరసేయ జావ దల్లి ఆ జంద్రావళియు తన్న జారన కూడ సరససల్లాపగియ్యుత్తి ద్వాళు: ఆగ, కాలపురిణామదింద అల్లిద్ద నవిలిగి పుష్టిస్నేరణి యుంటాయితు. నవిలు అవభ చాష్ట్యవన్ను కండు, ఆత్మంత కోర పావిష్టవాగి యారి, ఆ జారన కణ్ణగళిరడన్నూ జేనాగ్ని కుక్కు ఓడిహోయితు. జంద్రావళియు—“అయిష్ట! కేట్టేను! ఇన్నేను గతి?” ఎందు జీరుత్త, కోవచ్చే పరవతియాగి హల్లన్ను కదియుత్త, ఆ సమ లన్ను హిదుకొండు, అదర రేళ్ళపుక్కగళన్ను తరిదరూ, కోవపు కాంతపోగడే, జేనాగ్ని కోలినింద సాయబడిదు, అరబ్బివమాడి, ప్రజ్ఞియ మతివలాసద కడిగి ఎసెదుబట్టు, బళిక ఏటన కడిగి తిరుగి—“ప్రియ! ఏనాయితు? కణ్ణు హోయితే? నన్న కణ్ణు మాణిక్యచు వాయాయాయితే?”—ఎందు ప్రలపిసే, అవన కణ్ణేనింద రక్తవూ సీరూ సురియువుదన్నూ, నోవన్ను తడియలారడే ఆవను సేలదల్లి బిహ్వ జోరళాదుపుడన్నూ నోరె, బమవాగి శోకిసిదఖు. ఆ నవిలు

ಜೆಂಪ್ರಿಬಿಂಬದ ಕೊರಲಿಂದ ಜಾರಿದ ಸೀಲವದಕ್ಕೋ ಎಂಬಂತೆ, ಆ ಪ್ರಜ್ಞೀಯ ಮತಿವಿಲಾಸದ ಮುಂದಣ ಬಯಲಿನಲ್ಲಿ ಬಿಡ್ಡಿತು. ಆ ವೇಳೆಗೆ ಸರಿಯಾಗಿ, ದೈವಯೋಗದಿಂದ ಪ್ರಜ್ಞೀಯೊಡನೆ ಹಗಡಿಯಾಡುತ್ತಿದ್ದ ಸುನಿತನು ವಿನೋದಕಾಞ್ಜಿ ಪಕ್ಷ್ಯದಲ್ಲಿದ್ದ ಬೇಟಿನಾಯಿಗೆ—“ಈ ನೆತ್ತೆವನ್ನು ಕೊ!”—ಎಂದು ದಾಳವನ್ನು ತೋರಿಸಿ ಎಸೆದನು. ಆ ದಾಳವು ದೈವಪಾಠದಿಂದ ಆ ನವಿಲಿನ ಮೇಲೆ ಬಿಡ್ಡಿತು. ಕೊಡಲೇ, ನವಿಲನ್ನು ಹಿಡಿದು ತರುವಂತೆ ತನಗೆ ಹೇಳಿದರೆಂದು ತಿಳಿದು, ನಾಯಿಯು ಬಾಲವನ್ನು ಅಳ್ಳಾಡಿಸುತ್ತ, ಒಡಿಥೋಗಿ, ಆ ನವಿಲಿನ ಕೊರಲನ್ನು ಕಚ್ಚಿ ಹಿಡಿದುಕೊಂಡು, ಮಹಡಿಗೆ ಎಳಿದುಕೊಂಡು ಬಂದಿತು. ವೊದಲೇ ಅರೆಜೀವವಾಗಿದ್ದ ಆ ನವಿಲು ನಾಯಿಯ ಹಲ್ಲಿನ ಕೆದಿಕೆಕ್ಕೆ ಬಡನೆಯಿ ಚೋವಬಿಟ್ಟಿತು. ಪ್ರಜ್ಞೀಯು ನೋಡಿ,—“ಅಮೋಽಾ! ನನ್ನ ಘುದ್ದು ನೀವಿಲು! ನತ್ತುಹೋಯಿತೇ? ಈ ಹಾಳುನಾಯಿ ಕೊಂದುಹಾಕಿತೇ?”—ಎಂದು ಬಹು ಪರಿತಾಪವಷ್ಟಿತು. ಅದನ್ನು ಕಂಡು, ಸುನಿತನಿಗೆ ನಾಯಿಯ ಮೇಲೆ ಅತ್ಯಂತಕೊಎಪವ್ಯ ಹತ್ತಿ,—“ತಾಯಿಯು ಕಂಡರೆ, ಏನು ಎನ್ನುವಳಿ? ತನ್ನ ಪ್ರಾಣವೆಂದೇ ತಿಳಿದಿದ್ದಳ್ಲ! ಅಂಥ ನವಿಲನ್ನು ಈ ಹಾಳುನಾಯಿಯು ಕೊಂಡಿತ್ತಲ್ಲ!”—ಎಂದು ಕೊಪಾಂಧನಾಗಿ, ಮುಂದಿದ್ದ ನೆತ್ತುದಹಲಗಿಯನ್ನೆತ್ತಿ ನಾಯಿಯನ್ನು ಹೊಡಿದನು. ಆ ಪೆಟ್ಟಿಗೆ ಅದರ ತಲೆಯು ಬಿರಿದು, ನಾಯಿಯು ಸತ್ತುಹೋಯಿತು. ಕೊಪವು ಶಾಂತವಾದ ಮೇಲೆ, ತಂದೆತಾಯಿಗಳು ಸತ್ತರೆ ಮರುಗುವ ಹಾಗಿ, ಅವುಗಳನ್ನು ನೋಡಿ, ಸುನಿತನೂ ಪ್ರಜ್ಞೀಯೂ ಬಹಳವಾಗಿ ಶೋಕಿಸಿದರು. ಕಣ್ಣಿಗೆ ತಿಳಿಯಿದ್ದರೂ, ಕರುಳಿಗೆ ಸಂಕಟಪ್ರ ತಿಳಿಯದೆ?



ಉನೆಯ ಅಧ್ಯಾಯ.

—ಉತ್ತರಾಧಿಕಾರಿಗಳಿಗೆ—

ಅಭಿಯರುಚಿಯು ಹೇಳುತ್ತಾನೇ!—“ಎಲ್ಲಿ ಅರಿವ್ವು ಕರ್ಮನೇ! ಆ ಸತ್ತ ನಾ ಯಿಯು ಏನಾಯಿತೆಂದು ತಿಳಿಯುವೆ? ಅದು ವಿಂದ್ಯವರ್ವತದ ತಪ್ಪಲಲ್ಲಿ ಒಂದು ಕೇರೆಹಾವಾಗಿ ಹುಟ್ಟಿತು; ಆ ನವಿಲು ಅಲ್ಲಿಯೇ ಒಂದು ಮುಕ್ಕು ಹಂಡಿಯಾಗಿ ಹುಟ್ಟಿತು. ಮುಕ್ಕುಹಂಡಿಗೂ ಕೇರೆಹಾವಿಗೂ ಸ್ವಭಾವಸಿದ್ಧ ವಾಗಿ ಬಹಳ ವೈರವಷ್ಟೇ! ಕಪ್ಪೆಯನ್ನು ನುಂಗಿ ಮತ್ತಾಗಿ ಬಿದ್ದಿದ್ದ ಆ ಹಾವ ನ್ನು ಆ ಮುಕ್ಕುಹಂಡಿಯು ಕಡಿದುಕಡಿದು ತಿಂದುಬಿಟ್ಟಿತು. ಆ ಕಾಲಕ್ಕೆ ಸರಿಯಾಗಿ, ಅಲ್ಲಿಗೆ ಆಹಾರವನ್ನು ಹುಡುಕಿಕೊಂಡು, ಹುಲಿಯೋಂದು ಬಂದಿತು. ಆ ಹುಲಿಯು ಆ ಮುಕ್ಕುಹಂಡಿಯನ್ನು ಕೊಂಡುತ್ತಿಂದಿತು. ಸತ್ತ ಮುಕ್ಕುಹಂಡಿಹಾವುಗಳಿರಿಂಥೂ ಉಜ್ಜ್ವಲಿಯ ಹತ್ತಿರ ಹರಿಯುವ ಸಿಪಾಹಿನಿಯಲ್ಲಿ, ಆ ಹಾವೆ ಮೊಸಳಿಯಾಗಿಯೂ ಆ ನವಿಲು ಒಂದು ಗೆಂಡೆಮಾನಾಗಿಯೂ ಹುಟ್ಟಿದ್ದುವು. ಒಂದು ದಿನ, ಜಲಕೇಳಿ ವಿಹಾರಾರ್ಥಿವಾಗಿ ಅಂತಹ ಪುರಜನದೊಡನೆ ಸೇ ಸುಸೀತನು ಆ ನದಿಯ ತೀರಕ್ಕೆ ಬಂದಾಗ, ದೃವವಶದಿಂದ ಆ ಮೊಸಳಿಯು ಆ ಗೆಂಡೆಮಾನನ್ನು ಅಭ್ಯರ್ಥಿತೊಂಡುಹೊಳಿಯಿತು. ಆ ಗೆಂಡೆಮಾನು ತನ್ನ ಶಕ್ತಿ ವಿಾರಿ ಓಡಿಯೋಡಿ, ತಪ್ಪಿಸಿಕೊಳ್ಳುವುದಕ್ಕೆ ಪಟ್ಟ ಶ್ರವನವೆಲ್ಲವೂ ವ್ಯಧವಾಗಿ, ಕೊನೆಗೆ ಮೊಸಳಿಯ ಬಾಲಿಗೆ ತುತ್ತಾಯಿತು. ಈ ರೀತಿ, ಮೊಸಳಿಗೆ ಆದಾರವಾದ ವಿಾನಿನಲ್ಲಿ ಸುಸೀತನಿಗೆ ಅವ್ಯಾಜವಾದ ಕನಿಕರಹಟ್ಟಿ, ಪಕ್ಷದಲ್ಲಿದ್ದ ಜಾಲಿಕರಿಗೆ ಆ ವೆಡನಳಿಯನ್ನು ಕೊಲ್ಲಿದೆ, ಹಿಡಿದುತ್ತರುವಂತೆ ಅಪ್ಪಣಿವಾಡಿದನು. ಅವರು ರಾಜಾಜ್ಞಿಯಾದಂತೆ, ಬಲೆಗಳನ್ನು ಬೇಸಿ, ಕ್ಷುಣಾಕಾಲದಲ್ಲಿ ಅಡನ್ನು ಹಿಡಿದುತ್ತಂದರು. ಅದನ್ನು ಕೊಂಡು ನೋಡುವಲ್ಲಿ, ಅದರ ಹೊಟ್ಟಿಯಲ್ಲಿದ್ದ ಆ ಗೆಂಡೆವಿಳಾನು ಜೀವಸಹಿತವಾಗಿದ್ದಿತು. ಗೆಂಡೆವಿಳಾನು

ಶ್ರುದ್ಭಾಹಗ*ವಾದುದೆಂದು ಸುನೀತನು ಅನೇಕವೇಳೆ ಹಿರಿಸುರಿಂದ ಕೇಳಿದ್ದನು. “ಶೀಘ್ರದಲ್ಲಿ ಬರುವ ಶಂದೆಯ ತದ್ವಿನದ ಉಪಯೋಗಕ್ಕೆ ಬರುವೆಂದು, ತನ್ನ ಉದ್ಭಾನದಕೊಳಿದಲ್ಲಿ ಬಿಡಿಸಿದನು. ಆ ಮೊಸಕೆಯ ಎದೆಯನ್ನು ಚಂದ್ರವಿಲಾಸಕ್ಕೆ ತಾಯಿಯ ಆಹಾರಕ್ಕಾಗಿ ಕೆಳುಹಿಕೊಟ್ಟಿನು.”

ಮನುಷ್ಯನು ಎಷ್ಟು ಉಪರೇತವನ್ನು ಕೇಳಿದ್ದರೂ, ಸಹವಾಸಗುಣವನ್ನು ಬಿಡಲಾರನು. ಸುನೀತನು ಭೂತೆದಯಿಯೇ ಸರ್ವೋತ್ತಮಧಮರ್ವಾಹಿಂದು ಎಹೆಲ್ಲೋ ಸಲ ತಂದೆಯಿಂದ ಕೇಳಿದ್ದನು. ಆದರೂ, ತಾಯಿಯ ಸಹವಾಸ ದಿಂದ ಮಾಂಸಾಹಾರಿಯಾಗಿ, ಪ್ರಾಣಿಚಿಂಸೆಯಲ್ಲಿ ವಾವವಿದೆಯೆಂಬುದನ್ನು ಶುದ್ಭಾಂಗವಾಗಿ ಮರಿತನು. ಪ್ರಾಣಿಗಳು ಮನುಷ್ಯನ ಆಹಾರಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆ ಎಂದು ತಿಳಿದನು. “ಮಾಂಸದಿಂದಲೇ ಮಾಂಸವು ಬಳಿಯ ಬೀಕು; ಕಾಯಿಪುಷ್ಟಿಯಲ್ಲಿದವನು ಯಾವ ಸುಖವನ್ನು ಆಸುಭೇದಿಸುವನು? ಮನುಷ್ಯನು ಸುಖಪಡಬೇಕೆಂದಿದ್ದರೆ, ಮಾಂಸದ್ರುಷ್ಯಗಳ ಸೇವನೆಯೇ ಬೀಕು!” ಎಂದು ತನ್ನ ಮಿತ್ರರಿಗೂ ಉಪರೇತಮಾಡತ್ತೊಡಗಿದನು.

ಇತ್ತು, ಜಂದ್ರಾವಳಿಯು ಅಂತಿಪುರದಲ್ಲಿ, ಯಾರಿಗೂ ತಿಳಿಯದಂತೆ, ಆ ಕೃಕಲನೊಡನೆಗೊಂಡ್ಯವಾಗಿ ವಿಷರಿಸುತ್ತು, ಕಾಮಸುಖಗಳನ್ನು ಆಸುಭೇದಿಸುತ್ತಿದ್ದಳು. ಒಹಿರಂಗದಲ್ಲಿಯಾದರೋ, ಸನ್ಯಾಸಿನಿಯುಂತೆ ಕಷ್ಟಿನಿಯನ್ನು ಧರಿಸಿ, ಕಯ್ಯಲ್ಲಿ ಜವಸರವನ್ನು ಜವಮಾಡುತ್ತಿರುವಳಂತೆ ಸಂಭಾತಿ ತಿರುಗಿಸುತ್ತಿರುವಳು. ಯಾವಾಗ ನೋಡಿದರೂ, ಬಾಯಿಯಲ್ಲಿ ಏನೋಽಮಂತ್ರಜವವಾಗುತ್ತಿದ್ದರೂ, ಅಂತರಂಗದಲ್ಲಿ ಆ ಕೃಕಲನ ಜವವಾಗಿರುವುದು. ಹಣ್ಣಿಹಂಪಲ ಹೊರತು ಇನ್ನೇನೂ ಭುಜಿಸಳು— ಎಂದು ಎಲ್ಲೆಲ್ಲಿಯೂ ಪ್ರವಾದವಿದ್ದರೂ, ಒಳಗೆ ವಾತ್ರ ಒಳಿಬ್ಬಿಯ ಮಾಂಸಗಳನ್ನೂ ಮದ್ಯಗಳನ್ನೂ ಸೇವಿಸುವಳು. ಅಲ್ಲದೆ,

* ಪ್ರಾವರ್ಯುಗದಲ್ಲಿ ಬ್ರಾಹ್ಮಣರೂ ಕ್ಷತ್ರಿಯರೂ ಪ್ರೇಕ್ಷಾರೂ “ಪಂಚವಂಚನಬಾ ಭೂಕಂಷ್ಟ” ಎಂಬ ವಚನರೀತಾಗೂ, ಅಯ್ದು ನಬಿಗಳು ಪ್ರಾಣಿಗಳ ಮಾಂಸವನ್ನು ತಿನ್ನುತ್ತಿರುತ್ತಾರೆ, ಆ ಮಾಂಸಗಳಿಂದ ಶ್ರುದ್ಭಾಧಿಗಳನ್ನು ಮಾಡುತ್ತಿರುತ್ತಾರೆ ಇದ್ದರೆಂದು ಮಹಾಭಾರತ ರಾಮಾಯಣಾದಿ ಹಿಂಘಾಳಿಂದ ತಿಳಿಯಿಬರುತ್ತಾರೆ. ಕಲಿಯುಗದಲ್ಲಿ ವಾತ, ಆ ಪದ್ದತಿಯು ನಿಷೇಧಿಸಲ್ಪಟ್ಟಿರುವುದು.

ಕಾಮೋದ್ದೀಪಕೌಶಾದ ಘಟಿಕೆಗಳನ್ನು ಸದಾ ಬಾಯಿಯಲ್ಲಿ ಒತ್ತೆರಿಸಿ ಕೊಂಡೇ ಇರುವಳು. ಇದನ್ನು ನೋಡಿದ ಜನಗಳು ಜಾಣಿಸೋದ್ದೀಪಕಗಳಾದ ಘಟಿಕಾಸೇವೆಮಾಡುತ್ತಾಳೆಂದು ಹೇಳುವರು. ಗುರುಹಿರಿಯರೊಡನೆ ತತ್ತ್ವದ ಮಾತುಗಳನ್ನು ಆಡುತ್ತಿದ್ದರೂ,—“ಈ ಕಾಮನುಖವನ್ನು ರಿಯದ ಈ ಜನೆಗಳ ಹೆಚ್ಚಿನ ವ್ಯಧಿವು. ಸದಾ ಉಪವಾಸಾದಿಗಳಿಂದ ವ್ಯಧಿವಾಗಿ ಬಣಗುವರಲ್ಲಾ!” ಎಂದು ಮನಸ್ಸಿನಲ್ಲಿ ನಗುವಳು. ಮಗನಿಗೆ ಮಾತ್ರ ಮಾಂಸಾಹಾರದ ಮಹಿಮೆಯನ್ನು ಬೋಧಿಸುವಳು. “ರಾಜನಾದವನಿಗೆ ಶರೀರದಾಷ್ಟುವು ಆವಶ್ಯಕವಾಗಿ ಬೇಕು. ಶರೀರಕ್ಕೆ ಪರಾಂಸಕ್ತಿಂತ ಪೋಷಕದ್ವಿನ್ಯವು ಯಾವುದೂ ಇಲ್ಲ.” ಎಂದು ಹೇಳುವಳು. ತಾನು ಬಹಿರಂಗದಲ್ಲಿ ಮಾಂಸವನ್ನು ಭುಜಿಸದವರಂತೆ ನೆಟಿಸುತ್ತಿದ್ದರೂ, ಅಂತರಂಗದಲ್ಲಿ ಉಣ್ಣಿವಳು.

ಎಲ್ಲೆ ರಾಜನೇ! ಕೇಳಿ. ಸುನೀತನು ತಂದೆಯ ಶ್ರಾದ್ಧದಿವಸವು ಬರಲು, ಸಿಫಾರಸನದಿಯಿಂದ ತಂದು ತನ್ನ ಕೆಳಭದಲ್ಲಿ ಪೋಷಿಸುತ್ತಿದ್ದ ಲೋಹಿತವುತ್ತೀರುವನ್ನು, ಶ್ರಾದ್ಧಕ್ಕೆ ಶಾಸ್ತ್ರದಲ್ಲಿ ಪ್ರತಿಸ್ಥಿತವೆಂದು ಎತ್ತಿದ್ದ ಕಾರಣ, ತೆಲಿಸಿ, ಅದನ್ನು ಸಂಸ್ಕರಿಸುವಂತೆ ಆಡುಗೆಯ ಮನಿಗೆ ಕಳುಹಿದನು. ಬಾಣಸಿಗರು ಆ ವಿಾನನ್ನು ಚೆನ್ನಾಗಿ ಕಲ್ಲಿನ ಮೇಲೆ ತೀಡಿ, ಸೀರಿನಲ್ಲಿ ತೊಳೆದು, ಅನಂತರ ಕುಂಭದಲ್ಲಿ ನಿತಿತವಾದ ಕತ್ತಿಯನ್ನು ಕಯ್ಯಿ ತೆಗೆದುಕೊಂಡರು. ಆಗ, ಆ ವಿಾನಿಗೆ ಜಾತಿಸ್ಯರಸೆಯುಂಟಾಗಿ,—“ಅಯ್ಯಾ! ವಿಧಿಯೇ! ಪೂರ್ವದಲ್ಲಿ ಈ ದೇಶಕ್ಕೆ ಆರಸಾಗಿ, ಎಲ್ಲರ ಪೂಜಿಗೆ ಅರ್ಹನಾಗಿ, ಸುಪ್ರತನಾಗಿ ಹುಟ್ಟಿದ್ದ ನಾನು ಈಗ ವಿಾನಾಗಿ ಹುಟ್ಟಿ, ಮೊನಃಿಯ ಹೊಟ್ಟಿಯಿಂದ ಬದುಕಿ, ಇಲ್ಲಿ ನನ್ನ ಶ್ರಾದ್ಧನಿವಿತ್ತವಾಗಿಯೇ ಕೊಲ್ಲಲ್ಪಡುವೆನಿಲ್ಲ! ಬ್ರಾಹ್ಮಣಾರ್ಥಕ್ಕೊಳ್ಳುವುಗೆ ಆಹಾತರಾದ ಈ ಬ್ರಾಹ್ಮಣರು ನಾನು ಸ್ವರ್ಗದಲ್ಲಿ ಸುಖದಿಂದ ಮೆರೆಯುತ್ತಿರುವೆನೆಂದು ನನ್ನ ಪೂರ್ವಜನ್ಮದ ಮಗನಾದ ಸುನೀತನಿಗೆ ಹೇಳುತ್ತಿರುವರು! ಅವನಾದರೋ, ಅವರ ಮಾತನ್ನು ವಿಶ್ವಸಿಸಿ ಸಂತುಷ್ಟಿನಾಗಿರುವನು! ನಾನು ಸಕ್ತಿ ಮುಂದೆ ಯಾವ ಜನ್ಮದಲ್ಲಿ ಹುಟ್ಟಿವೆನೋ? ಇನ್ನೂ ಏನೇನು ಕಷ್ಟಗಳನ್ನು ಅನುಭವಿಸಬೇಕೋ! ಹಾ!” ಎಂದು ಗೊಳಿಷಿದುತ್ತಿರುವುದ್ದಿಯೇ, ಬಾಣಸಿಗರು ಕತ್ತಿ

ಯಿಂದ ಕುಯ್ಯಲು,-- “ಹಾ! ನನ್ನ ಪಕ್ಕಗೆ ನಿಶಿತವಾದ ಕತ್ತಿಯ ಮೊನೆಯು
ನಾಟಿತಲ್ಲ! ವೇದನೆಯನ್ನ ಸಹಿಸಲಾರೆನು. ಸ್ವತಿತಪ್ಪತ್ತದೆ. ಓ! ಓ, ಓ!”
ಎಂದು ನಿಟ್ಟಿಸಿರುಬಿಡುತ್ತ, ಹೊರಳಾತ್ತ, ಕಣ್ಣಗಳನ್ನ ಪಟಪಟನೆ ಬಿಡುತ್ತ,
ಗುರುಗುರುನ್ನತ್ತ, ಪ್ರಾಣವನ್ನ ಬಿಟ್ಟೆ.



ಎನೆಯ ಅಧ್ಯಾಯ.

ಅಭಿಯರುಚಿಕುಮಾರನು ಹೇಳುತ್ತಾನೆ;—“ಎಲ್ಲ ರಾಜನೇ! ಅವರ ನಾಳ್ಕು ನೆಯ ಒನ್ನುದ ಸಂಗತಿಯನ್ನು ಕೇಳುವನಾಗು.—

ಆ ನದಿಯಲ್ಲಿ ಕೊಳ್ಳಲ್ಪಟ್ಟ ಸತ್ತ ಆ ವೋಸಳೆಯು, ಪ್ರಾರಂಭಕರ್ಮದ ಪಾಶದಿಂದ, ಅದೇ ಉಳ್ಳಿನಿನಗರದ ಹೊಲಗೇರಿಯಲ್ಲಿ, ಒಬ್ಬ ಹೊಲೆಯನ ಕುನೆಯಲ್ಲಿ ಒಂದು ಆಡಾಗಿ ಹುಟ್ಟಿತು. ಸತ್ತ ಆ ವಿಾನು ಆ ಆದಿನ ಹೊಟ್ಟೀ ಯಲ್ಲಿಯೆ, ಹೊತ್ತವಾಗಿ ಹುಟ್ಟಿತು. ಈ ಹೊತ್ತವು ಬಳಿದ ಮೇಲೆ, ತನ್ನ ಕೊಳ್ಳಿಸಿಂದ ಮತ್ತೊಂದು ಹೋತ್ತದೊಡನೆ ಕಾದಿ, ಪಕ್ತ, ಪುನಃ ಅದೇ ಆದಿನ ಗಭರವನ್ನು ಸೇರಿತು. ಆ ಆದು ತೆನೆಯಾಗಿದ್ದಾಗ, ನೊಇದುವುದಕ್ಕೆ ಬಲು ಮುದ್ರಾಗಿದ್ದುದಿಂದ, ಬಹುಜನರಿಗೆ ಅದನ್ನು ಅಪಹರಿಸಬೇಕೆಂದು ಕಣ್ಣಿ ದ್ವಿತ್ತ. ಅದಕ್ಕಾಗಿ, ಹೊಲೆಯನು ಅದನ್ನು ಆಚೆಗೆ ಬಿಡದೆ, ಬಳಗೇ ಕಂಟ್ಟಿ ಕೊಂಡಿದ್ದನು. ಯಾರಿಗೂ ತೋರಿಸಲೊಲ್ಲಾನು. ಬಹು ಅಭಿಮಾನದಿಂದ, ತನ್ನ ಪ್ರಾಣಕ್ಕಿಂತ ಹೆಚ್ಚಾಗಿ, ಅದನ್ನು ಪ್ರೀತಿಸುತ್ತ, ಪೂರ್ಣಾಗಭಿಣಿಯಾದಾಗ, ಆಚೆಗೆ ಹೋಗಲಾರದೆಂದು ಹಗ್ಗಿವನ್ನು ಬಿಟ್ಟಿ, ಸ್ವೇಳಿಯಿಂದ ಅಡ್ಡಾಡು ವುದಕ್ಕೆ ಅಂಗಳದಲ್ಲಿ ಮಾತ್ರ ಬಿಡುತ್ತಿದ್ದನು. ಒಂದು ದಿನ, ಮಧ್ಯಾಹ್ನ, ಹೊಲೆಯನು ನಿದ್ರಿಸುತ್ತಿದ್ದಾಗ, ಸ್ವೇಳಿಯಿಂದ ಸಂಕರಿಸುತ್ತಿದ್ದ ಆದು ದೂರದಲ್ಲಿ ಗೊಬ್ಬಳಿಯ ತೋರಿಸ್ತು ಕಂಡು, ಅಂಗಳವನ್ನು ಬಿಟ್ಟು, ಹೊರಗೆ ಹೋಗಿ, ಅಲ್ಲಿ ಉದಿರಿದ್ದ ಕಾಲಿಗಳನ್ನು ತಿನ್ನುತ್ತಲೂ, ಅದರ ರುಚಿಯು ತಲೆಗೇರಿ, ಈ ಕಡೆಯಿಂದ ಆ ಕಡೆಗೂ, ಆ ಮರದ ಅಡಿಯಿಂದ ಈ ಮರದ ಅಡಿಗೂ ಓಡುತ್ತಲೂ, ಅಲ್ಲಲ್ಲಿ ಚಿಗುರುಗಳನ್ನು ಕಂಟ್ಟಿ ನುಂಗುತ್ತಲೂ, ಬಾಲವನ್ನು ಏಳಿಸುತ್ತಲೂ, ಸ್ವಲ್ಪ ಶಬ್ದವಾದರೆ, ಗಿರಕ್ಕನೆ ತಿರುಗುತ್ತ

ಅಲ್ಲ, ಈಡುತ್ತಲ್ಲವಿ, ಹಕ್ಕಿಗಳಲ್ಲಿ ಇಳಿದು, ತಿಂಪ್ಯಾಗಳಿಗೆ ಹತ್ತಿ, ಸಿಕ್ಕಿದ ಸೊಪ್ಪನ್ನು ಭಕ್ತಿ ಸುತ್ತೆ, ಹಿಕ್ಕಿಗಳನ್ನು ಉದಿರಿಸುತ್ತೆ, ಸ್ವರ್ಗಸುಖವನ್ನು ಕೂಡ ಹುಲ್ಲುಕಟ್ಟಿಗೆ ಸಮವೆಂದು ಬಗೆಯುತ್ತಲೂ, ವಿಹರಿಸುತ್ತಿದ್ದಿತು. ಇಷ್ಟ ದಿನ ಕಟ್ಟಿದ್ದ ಕಡೆಯಲ್ಲಿ ಹಾಕಿದ ಸೊಪ್ಪನ್ನು ತಿನ್ನುವುದಕ್ಕೂ, ಸ್ವೀರಸಂಚಾರದಲ್ಲಿ ಮಸಬಂದ ರೀತಿಯಲ್ಲಿ ಮನಸ್ಸಿಗೆ ಇಂಘಾದ ಕಾಯಿ ಸೊಪ್ಪಿಗಳನ್ನು ತಿನ್ನುವುದಕ್ಕೂ ತಾರತಮ್ಯವಿಲ್ಲವೆ? ಜನರು ಕಟ್ಟಿದ “ಗೋತ್ತು; ಹಾಕಿದ ಹುಲ್ಲು” ಎಂಬ ಮಾತಿನಿಂದಲ್ಲವೇ ನಿಬಂಧದಲ್ಲಿರುವ ಕಷ್ಟವನ್ನು ತಿಳಿಸುವರು? ಆ ಆಡಿಗೆ ತಾನು ಬೀರೆ ಒಂದು ಆಡೆಂಬ ಬುದ್ಧಿಯು ತೋರಿತು. ತನ್ನ ಅಂಗಳದ ಕಡೆಯ ಸೆನಪೇ ಆದಕ್ಕೆ ಹೋಯಿತು. ಮುಂದಿದ್ದ ಹೊಲಕ್ಕೆ ಸುಗ್ಗಿತು. ಆ ಹೊಲದಿಂದ ಇನ್ನೊಂದು ಹೊಲಕ್ಕೆ, ಆ ಹೊಲ ದಿಂದ ಮತ್ತೊಂದು ಹೊಲಕ್ಕೆ, ಹೋಯಿತು. ಉಲಿಂದ ಎರಡು ಮೈಲು ದೂರ ಹಿಡಿಹೋಯಿತು. ಕಕ್ಷೆಕಾಯನ್ನು ತಿನ್ನುವಾಗೆ, ಸರಿಗೆ ಮುಂದೆ ಬರುವ ಹೊಟ್ಟಿನೋವಿನ ಹೆಡರಿಕೆ ಹಂಟ್ಪುತ್ತದೆಯೆ? ಅದರ ಅರ್ಥವ್ಯವು ಇದಕ್ಕೆ;—ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಲ್ಲ. ದೀಪಜ್ವಾಲೆಯನ್ನು ಕಂಡು, ಹಕ್ಕಿಂಬ ಭಾರ್ತಾಂತಿರಿಂದ ಹತ್ತಿರ ಹೋರಿದ ಪತಂಗವು, ಗರಿ ಸೀದು, ಸಾಯಿವುದು. ಅದರ ಹಾಗೆ, ಅತಿಸುಖಕರವಾದ ಅದರ ಸ್ವೀರಸಂಚಾರವೇ ಅದರ ನಾಶಕ್ಕೆ ಕಾರಣವಾಯಿತು. ಎಲ್ಲೆ ರಾಯನೇ! ಸುಖವಾಗಿ ಕಂಡ ಮಾತ್ರಕ್ಕೆ, ಯಾವುದನ್ನೂ ನಿಜವಾಗಿಯೂ ಸುಖವುದವೆಂದು ತಿಳಿಯಲಾಗುದು. ಅವಾಯವು ಸಂಭವಿಸಿದರೆ, ತಿಳಿಯದವರು ಆದು ತಮ್ಮ ಅಜಾಗರಾಕತೆಯಿಂದ ಆಯಿತೆಂದು ಭಾವಿಸುವರು. ಎಷ್ಟೇ ವಿಚಾರಮಾಡಿ ನಡೆಯುವವನ ನಿಗೂ ಕೂಡ, ತಿಳಿಯದೆ, ಅನಭವಗಳು ಪ್ರಾಪ್ತಿಸುವುವು. ಹೀಗಿರುವಾಗೆ, ಸೊಪ್ಪನದೆಯನ್ನು ತಿನ್ನುವ ಆ ಆಡಿಗೆ ಹೇಗೆ ತಾನೆ ಮುಂದೆ ಬರುವ ಅವಾಯವು ಗೊತ್ತಾದೀತು?

ಹೊಲೆಯನು ಎಚ್ಚತ್ತು ನೋಡುವಲ್ಲಿ, ಆದು ಇರಲಿಲ್ಲ. ಮನೆಯ ಅಂಗ ಇದಲ್ಲಿಯೂ, ಹತ್ತಿಲಲ್ಲಿಯೂ, ಎಲೆಲ್ಲಿಯೂ ಹುಡುಕಿನೋಡಿದನು. ಸಿಕ್ಕಲಿಲ್ಲ:

ಯಾರೋ ಕದ್ದುಕೊಂಡು ಹೊದರೆಂದು, ಬೀದಿಬೀದಿಯಲ್ಲಿ ಕಂಡಕಂಡ ವರನ್ನು—“ನನ್ನ ಆಡನ್ನು ಕಂಡಿರಾ? ನನ್ನ ಆಡನ್ನು ಕಂಡಿರಾ?”—ಎಂದು ಕೇಳಿತ್ತು ಲೂ, ಓಣಿಯೋಳಿಯನ್ನು ಸುಗ್ಗಿನೋಡುತ್ತು ಲೂ ಹೋದನು. ಮುಂದಣ ಗೊಬ್ಬಿಳಿಯ ತೋಪಿನಲ್ಲಿ ನೋಡಿದನು. ಅಲ್ಲಲ್ಲಿ, ಆಡಿನ ಗೊರಸಿನ ಗುರುತನ್ನು ಕಂಡನು. ಆ ಗುರುತಿನ ಮೇಲಿಯೇ, ಅದನ್ನು ಹುಡುಕುತ್ತ ಹೋದನು. ಎಲ್ಲಿಯೂ ಸಿಕ್ಕಿದೆ, “ಇನ್ನೇನು? ನನ್ನ ಆಡಿನ ಆಸೆಯು ಇಷ್ಟಕ್ಕೆ ಸರಿ!” ಎಂದು ನಿರಾಶನಾಗಿ, ಹಾಗಿಯೇ, ಮುಂದೆ ಕಾಣುತ್ತದ್ದ ಒಂದು ಗುಡ್ಡವನ್ನು ನೋಡಲು, ಆದರಮೇಲೆ ಒಂದು ಆಡು ಮೇಯುತ್ತಿರುವಂತೆ ತೈರಿರಿತು. “ಇದು ನನ್ನ ಆಡಾಗಿದ್ದರೂ ಇರುಬಹುದು”—ಎಂದು ನೋಡುತ್ತ, ಜೆನಾಜ್‌ಗೀ ಗೀರುತ್ತಿಸಿ, ಆದು ತನ್ನ ಆಡೇ ಎಂದು ತಿಳಿದು, ಸಂತುಷ್ಟನಾಗಿ, ಅದನ್ನು ಹಿಡಿದು ಕೊಂಡು ಬರಬೇಕೆಂದು ಅತ್ಯಾತ್ಮರಾಗಿ, ಮುಗಿನ ನೇರಕ್ಕೆ ಹೊರಿಟನು. ಆ ಗುಡ್ಡದ ಬಳಿಯನ್ನು ಸೇರುವ ರಲ್ಲಿಯೇ, ಆ ಆಡು ಹಾರಿ, ನೇಲದ ಮೇಲೆ ಮೂರು ರುಳಾಗಿ, “ಚೆವಾ! ಚೆವಾ” ಎಂದು ಅರಬಿಕೊಂಡು ಬಿದ್ದುದನ್ನು ನೋಡಿದನು. “ಇದೇನು? ಇದೇನು?”—ಎಂದು ಅತ್ತಕಡಿಗೆ ಒಡಿದನು. ಆ ವೇಳೆಗೆ ಸರಿಯಾಗಿ, ಸುನೀತನು ಮರದ ಸಂದಿನಿಂದ, ಬಿಲ್ಲು ಬಾಣವನ್ನು ಹಿಡಿದು, ಆ ಆಡಿನ ಬಳಿಗೆ ಔಡಿಬರುತ್ತಿದ್ದನು. ಇಷ್ಟರೂ ಒಂದೇ ವೇಳೆಗೆ ಆ ಆಡಿನ ಹತ್ತಿರಕ್ಕೆ ಬಂದರು. ಸುನೀತನು—“ನಾನು ಈ ದಿನ ಬೇಳಿಗಿನಿಂದ ಎಲ್ಲೆಲ್ಲಿ ಹುಡುಕಿದರೂ, ಒಂದು ಬೇಳಿಯೂ ಸಿಕ್ಕಲಿಲ್ಲ. ಸುತ್ತಿಸುತ್ತಿ ಅಲೆದುದಾಯಿತು. ಕೊನೆಗೆ, ನನ್ನ ಅದ್ದ ಪ್ರದೀಪ ಈ ಜೆಲ್ಲಿನ ಆಡು ನನಗೆ ಸಿಕ್ಕಿತು.”—ಎಂದನು. ಹೊಲಿಯನು “ಸೀನು ನನ್ನ ಭಾಗಕ್ಕೆ ವಾರಿಯಂತೆ ಬಂದೇ! ನನ್ನ ಮುದ್ದು ಆಡು; ನಾನು ಮರೆದು ನಿಡಿ, ನುತ್ತಿದ್ದಾಗಿ, ತಪ್ಪಿಸಿಕೊಂಡು ಓಡಿಬಂದು, ನಿನ್ನ ಬಾಣಕ್ಕೆ ಗುರಿ ಯಾವಿಯತಲ್ಲ!”—ಎಂದು ಅತ್ತನು. “ಇವನು ಸಾಕಿದ್ದ ಆಡನ್ನು ಕೊಂಡು, ಈತನಿಗೆ ದುಃಖವನ್ನು ಉಂಟುಮಾಡಿದೆನಲ್ಲ!”—ಎಂದು ಕನಿಕರವಟ್ಟು, ಸುನೀತನು—“ಎಲೋ! ನಿನ್ನ ಜೀವನವು ತಪ್ಪಿಹೋಯಿತೀರು ಶೋಕಿಸಬೇಡ. ನಾನು ಇದಕ್ಕೆ ಬದಲಾಗಿ ಮೂರು ಆಡುಗಳನ್ನು, ಇಲ್ಲವೇ ಒಂದು ಎಮ್ಮೆಯನ್ನು,

ಕೊಡಿಸುವೆನು. ಈ ಬೀಳನ್ನು ಈ ಉರಿನ ಅಧಿಕಾರಿಗೆಳಗೆ ತೋರಿಸು. ಅವರು ನನಗಾಗಿ ನಿನು ಕೇಳಿನುದನ್ನು ಕೊಡುವರು”—ಎಂದು ಹೇಳಿ, ಅವನನ್ನು ಸಮಾಧಾನವಡಿಸಿ ಕಳುಹಿಸಿ, ಆ ಸತ್ತು ಅಡನ್ನು ನೋಡಲು, ಬಾಣದ ಪರಿನಭಾಯಿಯಿಂದ ಒಂದು ಮರಿಯು ಅದರ ಹೊಟ್ಟಿಯಿಂದ ಈಚೆಗೆ ಕಡೆಯುತ್ತಿದ್ದಿತು. ಅದನ್ನು ತನ್ನ ಪಕ್ಕದಲ್ಲಿದ್ದ ಒಬ್ಬ ಸೇವಕನ ಕಯ್ಯಲ್ಲಿ ಕೊಟ್ಟು, “ಇದನ್ನು ಜಂಡಕರ್ಮಾಯ ಕಯ್ಯಲ್ಲಿ ಕೊಟ್ಟು, ಸಾಕೆಂದು ಅಪ್ಪಣಿಯಾಯಿತೆಂದು ಹೇಳು” ಎಂದೂ, ಮತ್ತೊಬ್ಬನನ್ನು ನೋಡಿ, “ಈ ಸತ್ತು ಅದನ್ನು ಜಂಡು ವಿಲಾಸಕ್ಕೆ ನೇರಿಸು” ಎಂದೂ, ಅಪ್ಪಣಿವಾಡಿದನು. ಜಂಡಕರ್ಮಾಗೆ ಈ ಆಡಿನ ಮರಿಯಲ್ಲಿ ಹೆಚ್ಚಾದ ಅಭಿವೂನವು ಹಬ್ಬಿತು. ಆ ಮರಿಯು ಸುಂದರವಾದ ಹೋತವಾಯಿತು; ಇಶರರ ಕಯ್ಯ ಸಿಕ್ಕದಂತೆ ಓಡಾಡುತ್ತಿದ್ದ ಅದರ ಜಟ್ಟವಟಿಕೆಯೂ, ರನ್ನಗಂಬಳಿಯಂತೆ ಕಷ್ಟಿನ ರೇಖೆಯ ಸುತ್ತುಲೂ ಬಿಳುಪುರೇಶಯಿದ್ದ ಅದರ ಬೆನ್ನೂ, ಕವ್ವಾಗಿ ಸೂಕ್ಷ್ಮವಾಗಿದ್ದ ಬಾಲವೂ, ಮಂದಿಯಿಂದ ಕೆಳಕ್ಕೆ ಕವ್ವಾಗಿ ಮಂಡಿಯಿಂದ ಮೇಲಕ್ಕೆ ಬಿಳುಪಾಗಿದ್ದ ಕಾಲುಗಳೂ, ನೀಟವಾಗಿದ್ದ ಗಡ್ಡವೂ, ನೆಟ್ಟಿಗೆ ಸ್ಥಾಗಿದ್ದ ಕೊಂಬಾಗಳೂ, ನೋಡಿದವರನ್ನು ವೋಹಗೊಳಿಸುತ್ತಿದ್ದವು. ಇದನ್ನು ಚೆನ್ನಾಗಿ ಸಾಕಿದರೆ, ರಾಜನ ದಯೆಯು ತನ್ನಲ್ಲಿ ಹೆಚ್ಚುವುದೆಂದು ತೆಳಿದು, ಅವನು ಬಹಳ ಅಭಿವೂನದಿಂದ ಅದನ್ನು ಸಾಕುತ್ತಿದ್ದನು. ಆ ಮರಿಯು ಸುಖವಾಗಿ ಬಳಿದು, ಒಂದು ಚಿಕ್ಕ ಕುದುರೆಯ ಹಾಗೆ ಅಯಿತು. “ಇದು ಯಾವ ದೇಶದ ಹೋತ? ಇಂಥ ಹೋತವು ಎಲ್ಲಿಯೂ ಇಲ್ಲವಳ್ಳ! ಇದರ ಎತ್ತರವು ಇದರ ಬಣ್ಣಕ್ಕೆ ತಕ್ಕಂತೆ ಇದೆ! ಇಂಥ ಹೈಕಾವಾರಾಜಿನಿಗೆ ಯೆಂಬ್ರೆವಾದುದು!” ಎಂದು ಕಂಡಕಂಡವರು ಆಕ್ಷಯರವದುವಹಾಗೆ ಬಳಿಯಿತು. ಸುನೀತನಿಗೂ ಅದರಲ್ಲಿ ಬಹಳ ಪ್ರೀತಿಯಂಟಾಗಿ, ಅವನು ಆಗಾಗೆ ಅದನ್ನು ತರಿಸಿ ನೋಡಿ, ಮುದ್ರಾಡುತ್ತಿದ್ದನು.

ಎಲ್ಲೆ ಅರಿಪ್ಪುಕೆಮನೆ! ಆ ಹೋತನಲ್ಲಿ ಸುನೀತನಿಗೆ ಅಪ್ಪು ಪ್ರೀತಿಯಟ್ಟಲು ಕಾರಣವೇನು? —ಯೊಂಜಿಸಿನೋಡು; —ಪೂರ್ವಸಂಬಂಧವಲ್ಲವೇ? ಒಬ್ಬನಲ್ಲಿ ಪ್ರೀತಿಯೂ, ಒಬ್ಬನಲ್ಲಿ ದೇಷವೂ ಸುಮೃನೆ ಹುಟ್ಟುತ್ತವಿಲ್ಲ. ಏನೋ

ಕಾರಣವಿರಬೇಕೆಂದು ತೇಣಿ. ಆ ಕಾರಣವು ಕೆಲವು ವೇಳೆ ಪ್ರತ್ಯಕ್ಷ್ಯಾಪಾಗಿರಬಹುದು; ಕೆಲವು ವೇಳೆ ಪ್ರತ್ಯಕ್ಷ್ಯಾಪಾಗಿಲ್ಲದಿರಬಹುದು. ಯಾವಾಗೆ ಪ್ರತ್ಯಕ್ಷ್ಯಾಪಾಗಿಲ್ಲವೋ, ಆಗ ಜನಾಂತರಸಂಬಂಧವೇ ಕಾರಣವೆಂದು ನಿಶ್ಚಯಿಸುವನಾಗು.



೧೦ನೇಯ ಅಧ್ಯಾಯ.

—ಾಂತಿಕಾರ್ಥಿಕೀ—

ಅಭಿಭಯರುಚಿಯು ಹೇಳುತ್ತಾನೆ:—

“ಹೇಳು; ರಾಜನೇ! ಬೇಟೆಯ ವ್ಯಾಪಾರದಲ್ಲಿ ಕೊಬ್ಬ ಕರಗಿ, ಹೊಟ್ಟಿಯು ಸಣ್ಣಾಗಿ, ಅಂಗಾಂಗಗಳು ನಾರಿಸಂತೆ ನಾರವಾಗಿ, ಶರೀರವು ಉತ್ತಾನಯೋಗ್ಯವಾಗುವುದಕ್ಕೆ ಲಘುವಾಗುವುದರಿಂದಲೂ,—ಮೃಗಗಳನ್ನು ಅಟ್ಟುವುದರಲ್ಲಿ ಭಯ, ಉತ್ತಾಪ, ವಿನೋದ, ವಿಸ್ತುಯಗಳು ಸಹಜವಾಗಿ ಉಂಟಾಗಿ, ದೀಪ್ರಕಾಲವು ಕ್ಷಣದಂತೆ ಕಂಡುಬರುವುದರಿಂದಲೂ,—ಮುಪ್ಪಿಗೆ ಕಾರಣವಾದ ವ್ಯಾಸನಲೀಕರ್ವೂ ಇಲ್ಲದೆ, ಯೋವನಕ್ಕೆ ಕಾರಣವಾದ ಸಂತೋಷವೇ ತುಂಬಿಬರುವುದರಿಂದಲೂ,—ಮಷ್ಟುಮೃಗಗಳನ್ನು ಕೊಲ್ಲುವುದರ ಮೂಲಕ ವಾದಕಂಟಕಶೋಧನವ್ಯಾಪಾರವು ಕ್ಷತ್ರಿಯರಿಗೆ ವಿಹಿತವಾಗಿರುವುದರಿಂದಲೂ, ಮೃಗಯಾವ್ಯಾಪಾರದಲ್ಲಿ ರಾಜರುಗಳು ವಶವಾಗಿ ಆಸವಾಡುವರು. ಈ ಕಾರಣಗಳಿಂದ, ಸುಸೀತನೂ ಆಗಾಗೆ ಬೇಟೆಗೆ ಹೋಗುತ್ತಿದ್ದನು.

ಹೀಗಿರಲು, ಒಂದು ದಿವಸ, ಸುಸೀತನು ಬಹಳಸಾಹಸದಿಂದ, ಒಂದುಕಾಡುಕೊಳಿವನ್ನು ಕೊಂಡು ತಂದನು. ಪುರೋಹಿತರು ಕಾಡುಕೊಳಿತ್ವ ಮುಂದೆ ಬರುವ ಪೆತ್ತೆಪಕ್ಕದ ಮಹಳದ ದಿವಸಕ್ಕೆ ಉಪಯೋಗಿಸುವುದಾಗಿ, ಅದನ್ನು ದುರ್ಗಾಯ ದೇವಸಾಧನಕ್ಕೆ ಕಳುಹಿಕೊಡುವಂತೆ ಪ್ರಾರ್ಥಿಸಿದ ಮೇಲೆ, ಅದನ್ನು ಅಲ್ಲಿಗೆ ಕಳುಹಿಕೊಟ್ಟನು. ಮಹಳದ ದಿವಸ, ಆ ಕಾಡುಕೊಳಿನ ಮಾಂಸವನ್ನು ತೆಗೆದುಹಾಕಲು, ಅದು ಹುಳುಬಿಡ್ಡ ನಾರುತ್ತಿದ್ದಿತು. ಅದನ್ನು ಬಿಸಿಲಿನಲ್ಲಿ ಬಣಿಸುವುದಕ್ಕೆ ಇಡಲು, ನಾಯಿಗಳೂ ಕಾಗಿಗಳೂ ಮುಟ್ಟಿ, ಅದನ್ನು ಶ್ರಾದ್ಧಕ್ಕೆ ಅನರ್ಹವಾಗಿ ಮಾಡಿದುವು. ಹೇಳು; ಒಂದು ವಸ್ತುವಿನಲ್ಲಿ ಅಭಿವಾಸವು ಹುಟ್ಟಿದರೆ, ಇನರು ಅದನ್ನು ಹೇಗಿಡ್ಡರೂ, ಬಿಡು

వుదిల్లి. పురోహితరు సభనేరి,—“ఇదు ఈ దినద మహళక్కే మోదలే ఉద్దేశిసప్పటిద్దితు. ఉద్దిష్టవాదుదన్ను క్యాబిసెకొడదెందు కాస్తువిచె; ఏను మాడువ?”—ఎందు విజారమాది, కోనిగే, శ్రీష్ట వాద ఓందు హోతెనింద ఆ మాంసవన్ను ప్రదక్షిణమాడిసిదల్లి అదు శ్రుదాహారవాగుపుదెందు ప్రమాణగేంద సిద్ధాంతిసి, సునిఇతనిగే ఆ సంగతియన్న అరికమాడిదరు. సునిఇతను జండకవియ ల్లిడ్ తన్న ప్రేమపాత్రవాద హోతవన్ను జాత్తాపిసికొండు, శాస్త్రక్రమ వన్ను సిరవేరిసికొళ్పువంతే, అదన్ను తరిసికొట్టిను. ఆదే ప్రశార, పురోహితరు ఆ హోతవన్ను మంత్రాదకదింద ప్రోక్షిసి, అదన్ను ఆ మాంసద సుక్తలూ నడియిసి వరితుద్దిమాడిదరు. అనంతర, ఆ మాంసవన్ను బేయిసి, శ్రుద్ధక్కే సజ్జుగోళిసి, సునిఇతనిగే హేళికళుహిదరు. ఆతను బంద మేలి, బ్రాహ్మణరు నిమంత్రణాక్షే కుళితు, భుజిసి తృప్తరాదరు. తదనంతర, సునిఇతను—“ఎలే బ్రాహ్మణిరా! ఈ మహళదింద జంద్రమతిసువుతరు స్వగ్రసుఖవన్ను అనుభవిసువరో? ఇదరింద ఆవిగె హచ్ఛాద సుఖవు ప్రాప్తవాయితో?”—ఎందు ఆ పురోహితరన్న ప్రతీమాడలు, ఆవరు—“ఆహా! ఏనూ సంతయ ఏల్ల. అతీంద్రియవిషయదల్లి శాస్త్రవే ప్రమాణ! నిన్నంధ పుత్రరక్త వన్ను హోందిరువాగే, ఆవరిగేను కడమో?”—ఎందరు.

హోరగె కట్టిద హోతక్కే, శ్రుద్ధకాలదల్లి మాడిద వేదఘోషదింద, హిందిలి జన్మద సెప్పుంటాగి,—“ఇవరంధ మరుళరు! నానేసి సువ్రతను; ఈ సునిఇతనేసి నన్న మగను. నాను ఇల్లి హోత నాగి హట్టిరువాగే, స్వగ్రసుఖవన్ను హేగే భుజిసువుదక్కాగుత్కుదే? ఈ బ్రాహ్మణరు తళయడే, ఏనేనోఱ హేళువరు. నానెందరేను? స్వగ్రమేదరేను? నన్న పాపద ఫలవు హీగే నన్నన్న జన్మాంతరగళల్లి సూక్ష్మరువాగే, నన్న మగను ఆతయవు సిరవేరువదే? నను మనుష్య

ಜನ್ಮಕ್ಕೆ ಮೃತ್ಯುವಾಗಿ ಹುಟ್ಟಿದ ಜಂಡಾವಳಿ; — ಈಲ್ಲ; — ಆ ಜಂಡಾಳಿಬಹು ಕಿರುವಳೋ, ಸತ್ತಳೋ? ಅದೋ! ಇಲ್ಲಿ ಕಾಣಬರುವ ಉಪ್ಪರಿಗೆಯೇ ಆ ದು ಷ್ಟೇಯ ಉಪ್ಪರಿಗೆಯು. ಆ ದುಪ್ಪನೊಡನೆ ಇನ್ನೂ ವಿಹರಿಸುತ್ತಾಳೋ? ಜಂದ್ರಮತಿಯು ಸತ್ತು ಸ್ವರ್ಗಕ್ಕೆ ಹೋಗಿದ್ದಾಳೋ, ಇಲ್ಲವೇ, ನನ್ನಂತೆ ನರಳು ತ್ರಿದ್ವಾಳೋ?”—ಎಂದು ತನ್ನ ಹಂಡಣ ಸ್ಥಿತಿಯನ್ನೂ ಈಗಳಿನ ಮನೋಽವ್ಯಧಿ ಯನ್ನೂ ಕ್ಷುದ್ರತ್ವವನ್ನೂ ನೆನೆನೆನೆದು ಅತಿಯಾಗಿ ಶೋಕಿಸುತ್ತ, ತನ್ನನ್ನೂ ಮುದ್ದಾಡುವುದಕ್ಕೆ ಬಂದ ಮನೀಶನನ್ನೂ ನೋಡಿ, ಕಣ್ಣಿನಲ್ಲಿ ನೀರುತುಂಬಿ ಕೊಂಡಿತ್ತು. “ಇದರ ಕಣ್ಣಿನಲ್ಲಿ ಏತಕ್ಕೆ ಇಪ್ಪು ನೀರು? ಹೆಚ್ಚು ಬಿದ್ದಿರ ಭಷುದೆ?” ಎಂದು ಮನೀಶನು ತನ್ನ ವಸ್ತುದಿಂದ ಆದರ ಕಣ್ಣಿಗಳಿಗೆ ಒತ್ತನೆ ಕೊಟ್ಟು, ಮುಂದೆ ತೆರಳಿದನು.

ಎಲೆ ಅರಿಷ್ಟಕಮನ! ಕೇಳಿ. ಅನೇಕ ವೇಳೆ ಪ್ರಾಣಿಗಳಿಗೆ ಹಿಗೆ ಪೂರ್ವಜನ್ಮಸ್ತಳಿಯುಂಟಾಗುವುದು. ಯಾವಾಗ, ಯಾವ ನಿಮಿತ್ತ, ಉಂಟಾಗುತ್ತದೋ—ಯಾರಿಗೆ ತಿಳಿಯುತ್ತದೆ?—ಕಣ್ಣಿನಲ್ಲಿ ನೀರನ್ನೂ ಮೆಯ್ಯಲ್ಲಿ, ನಡು ಕವನ್ನೂ ಆಹಾರತೋರಿದಿರುವುದನ್ನೂ, ಕಂಡು, ರೋಗನ್ನ ಉಂಟಾಯಿತೆಂದು ಯೋಚಿಸುವರು. “ಪ್ರಾಣಿಗಳಿಗೆ ಸುಖದುಃಖವೆಂದರೇನು? ತಮ್ಮ ಉಪಯೋಗಕಾಗಿ ಅವುಗಳು ಹುಟ್ಟಿರುವುವು!”—ಎಂದು ತಿಳಿಯುವರು. ಅವುಗಳಿಗೆ ಹಿಂಸೆಯನ್ನೂಂಟುವಾದಿ, ಜನರು ಸಂತೋಷಿಸುತ್ತಾರೆಯೆ ವಿನಾಶ, ತಮ್ಮಂತೆಯೇ ಅವುಗಳ ಜನ್ಮವೂ ಎಂದು ತಿಳಿಯುವುದಿಲ್ಲ. ಪ್ರಾರಭಕಮನವನ್ನು ಅನುಭವಿಸುವುದಕ್ಕೆ, ತಮ್ಮಂತೆಯೇ ಅವು ಹುಟ್ಟಿವೆಯೆಂದು ಯೋಚಿಸರು.

ಸುನ್ನತನು ಹೋತನಾಗಿರುವುದು ನಿಸಗೆ ತಿಳಿದೆಯವ್ಯೇ! ಅವನಿಗೆ ಆ ಪೂರ್ವಜನ್ಮಸ್ತಳಿಯು ಉತ್ತರಕ್ಕಣಿಂದಲ್ಲಿಯೇ ಮಾಯವಾಗಿ, ಅಜ್ಞಾನವು ಕವಿದು, ಘನಿ ತನ್ಮನ್ನು ಆಡೆಂದೇ ಭಾವಿಸಿ, ಆಡಿಗೆ ಸಹಜವಾದವ್ಯಾಪಾರದಲ್ಲಿಯೇ ನಿಂತನು. ಏನು ವಿಚಿತ್ರವು! ಆತ್ಮಸಿಗೆ ಶರೀರಸಂಬಂಧವು ಇಲ್ಲಿ ಜಾಳಿನವನ್ನೂ ಮರೆಯಿಸಿ ಏನೇನು ಮಾಡುತ್ತದೆ;—ನೋಡಿದೆಯಾ? ಅದು ಹಾಗಿ ನಲಿ! ಜಂದ್ರಮತಿ ವಿನಾಗಿರುವಳು?—ಅವಳು ಆಡಾಗಿ, ಮನೀಶನ ಬಾಣದ

ಪೆಟ್ಟಿಸಿಂದ ಮಾಡಿದು, ಕೆಲಿಗದೇಶದಲ್ಲಿ ಕೊಣವಾಗಿ ಹುಟ್ಟಿದೆಂ್ಬು. ಆ ಕೊಣವು ಅವಯವಗಳಲ್ಲಿ ಸಂದೋಂದೂ ಕಾಣಿಸದ ಹಾಗೆ ಪುಷ್ಟಿಯಾಗಿ, ಬಲುಬೆಲೆ ತಾಳುವ ಕೊಣನಾಗಿ ಬಳಿದು, ಒಬ್ಬರನ್ನೂ ಲಕ್ಷ್ಮಿಸದೆ, ಆ ದೇಶದ ಕಾಡುಗಳಲ್ಲಿ ಸ್ವೇರಸಂಚಾರಮಾಡುತ್ತಿದ್ದಿತು. ಅದರ ಹಾವಜೆಯನ್ನು ತಜೆಯಲಾರದೆ, ಆ ಕಾಡಿನ ಸುತ್ತುಮುತ್ತಿದ್ದ ಜನಗಳು ಅದನ್ನು ಹೇಗಾದರೂ ಹಿಡಿಯಬೇಕೆಂದು ಯಶ್ಚಿಸಿ, ಆ ಕೆಲಸದಲ್ಲಿ ದಕ್ಕಾರಾದವರನ್ನು ಕರೆಯಿಸಿ, ಅವರಿಂದ ಅದನ್ನು ಹಿಡಿಸಿ, ವರಗಿಸಿ, ಇಟ್ಟುಕೊಂಡರು. ಅದರಿಂದ ಅವರಿಗೆ ಬಹಳ ಉಪಯೋಗವಾಯಿತು. ಆ ಕಾಡುಗಳ ಹೆಗ್ಗಡೆಯ ಮನೆಯನ್ನು ಸೇರಿ, ಅಲ್ಲಿ ಕೆಲಸಮಾಡುತ್ತಿದ್ದಿತು. ಆ ಮಾರ್ಗವಾಗಿ ಬಂದ ಒಬ್ಬ ವಾಯಾವಾರಿಯು, ಅದರ ತುಂಬಿದ ಮೆಯ್ಯನ್ನೂ ಬಲವಸ್ಯಾ ಕಂಡು, ಬಂಧಕ ದ್ರವ್ಯ ವಸ್ಯಾ ಒಟ್ಟಿಬರೆಗಳನ್ನೂ, ಕಸ್ತುದಿ ಜೂರಿ ಮುಂತಾದುವುಗಳನ್ನೂ ಆ ಹೆಗ್ಗಡೆಗೆ ಕೊಟ್ಟು, ಅವನಿಂದ ಅದನ್ನು ಕೊಂಡುಕೊಂಡನು. ಆ ವಾಯಾವಾರಿಯು ಅತಿ ಸಿಹ್ಯುಜಾನು;—ತನ್ನ ಕೆಲಸಕ್ಕಾಗಿ ಏನನ್ನಾದರೂ ಮಾಡುವಂಥವನು. ಅನೇಕವೇళೆ ಅತಿಯಾಗಿ ಮೂರಟಿಗಳನ್ನೂ ಹೇರಿಸಿ, ಎತ್ತುಗಳ ಬೆನ್ನುಗಳನ್ನೂ ಒಡಿದಿರುವನು. ಕೊಣವು ತನ್ನ ವಾವದ ಕ್ರಾಯದಿಂದ ಆ ಗೀಳಿಲ್ಲರನ್ನು ಬಿಟ್ಟು, ಈ ಕುಲಿರನನ್ನು ಸೇರಿತು. ರಾಯಾ! ಬೇವನಕ್ಕಾಗಿ ದುಷ್ಟನಾದ ಸಾಫ್ತಿಯನ್ನೂ ಸೇರಿ ಇನರು ಕಷ್ಟವಡುವುದು, ಇದರಂತೆಯೇ, ಪಾವಘಲಕಾಯದವೆಂದು ತೆಳುಬೇಕು. ಆ ವಾಯಾವಾರಿಯು ಸಾಮಾನುಗಳನ್ನೂ ಒಂದು ಕಡೆ ಶೇಖರಿಸಿ, ಇವುಗಳನ್ನೂ ಬೇರೆ ಕಡೆ ಮಾರಿ, ಆ ಮೂಲಕ ಬರುವ ಲಾಭದಿಂದ, ಜೀವನಮಾಡುತ್ತಿದ್ದನು. ಈ ಕೆಲಸಕ್ಕಾಗಿ, ಈ ಕೊಣವು ಅವನಿಗೆ ಬಹಳ ಅವಕ್ಷವಾಗಿದ್ದಿತು. ಅವನು ಅದರ ಬೆನ್ನು ಬಗ್ಗೆಹೋಗುವಂತೆ ಸಾಮಾನುಗಳನ್ನು ಹೇರಿ, ಆ ಭಾರಕ್ಕೆ ನಡೆಯದೆ ಹೋದರೆ, ಜೆನಾಗಾಗಿ ಅದನ್ನು ಹೊಡೆಯುವನು; ಕೆಲವೇ ವೇళೆ, ತಿಂಡಿಗಳನ್ನೂ ತಿಸ್ಸಿಸಿ, ಉತ್ತಾಹಗೋಳಿಸುವನು. ಈ ರೀತಿಯಂದಿರುತ್ತು, ಒಂದಾನೊಂದು ದಿನ ಅವನು ಉಜ್ಜಿನೀ ಸಗರದಲ್ಲಿ ಹಿತ್ತಳಿಯ ಪಾತ್ರಗಳಿಗೆ ಬಂಧಕ ಗಿರಾಕಿಯೊಡು ಕೇಳಿ, ತುಂಬ

ಪಾತ್ರಗಳನ್ನು ಕೊಂಡು, ಆ ಕೋಣದ ಮೇಲೆಹೇರಿ, ಅದನ್ನು ಹೊಡಿದ್ದುಕೊಂಡು ಉಜ್ಜಿಸಿಗೆ ಹೋದನು. ವಾಗ್ದಲ್ಲಿ ಸಿಪಾಹಿಯ ತೀರದಲ್ಲಿ ಸ್ವಲ್ಪ ಹೊತ್ತು ತಂಗಬೀಕಾಗಿ ಬರಲು, ಕೋಣದ ಬೆಸ್ಸಿನ ಮೇಲೆ ಹೇರಿದ್ದ ನಾ ಮಾನುಗೆಳನ್ನೆಲ್ಲ ಕೆಳಗೆ ಇಳಿಸಿ, ಅದನ್ನು ನೀರುಕುಡಿಯಲ್ಲಿಕ್ಕೆ ಹೊಳಿಗೆ ಅಪ್ಪಿದನು. ಕೋಣಕೆ ನೀರನ್ನು ಕಂಡರೆ, ಬಹು ಪ್ರೀತಿ. ಅದು ನೀರನ್ನು ಕಂಪಣಿಯಾಗಿ ಕುಟಿದು, ನದಿಯಲ್ಲಿ ಹಾಯುವ ಕಡುವಿಗೆ ಅಡ್ಡವಾಗಿ ಮಳಿಕೊಂಡು, ಮೆಲುಕುಹಾಕಲು ತೋಡಿತು. ಆ ಹೊತ್ತಿಗೆ ಸರಿಯಾಗಿ, ಇದಿರುಗಡೆಯಿಂದ ಆ ದಾರಿಯಲ್ಲಿ, ರಾಜಸೇವಕನೊಬ್ಬನು ರಾಜನ ನಾಯಿ, ಯನ್ನು ನಡೆಸಿಲ್ಲಿಕೊಂಡು ಬಂದನು. ನಾಯಿಯು ಈಷತ್ತೆ ಬರುವಾಗಿ, ಕಡುವಿಗೆ ಅಡ್ಡವಾಗಿ ಮಲಗಿದ್ದ ಈ ಕೋಣವನ್ನು ಕಂಡು, ಮೇಲೆ ಬಿದ್ದಿತು. ಕೋಣವನ್ನು ಕಂಡರೆ, ಸಾಧಾರಣವಾಗಿ, ನಾಯಿ ಮೇಲೆ ಬೀಳುವುದು. ಹೀಗೆ, ತನ್ನ ಮೇಲೆ ಬಿದ್ದು, ತಂಬಿವಾಡಿದ ನಾಯಿಯನ್ನು ಅದು ಕೊಂಬುಗಳಿಂದ ತಿವಿದು ಕೊಂಡುಹಾಕಿತು. ಈ ಸವಾಚಾರವನ್ನು ಸೇವಕನು ಬಹುದುಃಖ ದಿಂದ ಸುನೀತನಿಗೆ ತಿಳಿಹಲು, ಅವನು ಕೋಪಗೊಂಡು, ಆ ವಾಪಾರಿಯನ್ನು ಆ ಕೋಣದ ಸಮಿತಿ ಹಿಡಿತರಿಸಿ, ಆತನ ಅಪವಾಲನ್ನು ಸ್ವಲ್ಪವೂ ಕೇಳಿದೆ ಅವನನ್ನು ಶಿಕ್ಷಿಸಿ, ಅವನ ಸ್ವತ್ವವನ್ನೆಲ್ಲ ಅವಹರಿಸಿದರೂ, ಕೋವಶ್ಚಾರಂತವಾಗದೆ, ಆ ಕೋಣವನ್ನು ಜೆನಾಗ್ನಿ ಬಡಿಗೆಗಳಿಂದ ಬಡಿಯಿಸಿ, ಅದರ ಕಯಾತ್ಯಾಸಗಳನ್ನು ಕಟ್ಟಿಸಿ, ಅಸನಕ್ಕೆ ದಸಿಗಳನ್ನು ಬೆಟ್ಟಿಸಿ, ಬೆಂಕಿಯ ಕೊಡದ ಮೇಲೆ ಅದನ್ನು ತಲೆಕೆಳಗಾಗಿ ನೇರುಹಾಕಿಸಿ, ಅವು ಕ್ಷಮೆ ಕ್ಷಮೆಹೊಂದದೆ, ಅದರ ವಕ್ಕೆಯ ಮಾಂಸವನ್ನು ಖಂಡಿಸಿ, ಆ ಗಾಯಕ್ಕೂ. ಬಾಯಿಗೂ ಕಣ್ಣಿಗಳಿಗೂ ಆಸನಕ್ಕೂ ಉಪ್ಪುಮೆಳಸುಗಳನ್ನು ತುಂಬಿಸಿ, ಜೀವದೊಂದಿಗೆ ಪಕ್ಕವಾಡಿಸಿದನು. ಕೋವಕ್ಕೆ ವಶನಾಗಿ ಮನುಷ್ಯನು ಮಾಡುವ ಕೃತ್ಯಾಗಳನ್ನು ನೋಡಿದೆಯಾ! ಬಳಿಕ, ಹದವಾಗಿ ಬೆಂದ ಅದರ ಮಾಂಸವನ್ನು ತುಂಡುತುಂಡಾಗಿ ಕತ್ತಲಿಸಿ, ಬಂದು ತುಂಡನ್ನು ಬಂದು ತಳ್ಳಿಯಲ್ಲಿರಿಸಿ, ಅದರ ಮೇಲೆ ವಸ್ತುವನ್ನು ಮುಚ್ಚಿ, ಭೋಜನಕಾಲಕ್ಕೆ ಸರಿಯಾಗಿ, ಅದನ್ನು

ಜಂದಾರ್ವವಳಿಗೆ ಕಳಿತ್ತಿ, ಉಳಿದೆ ಮುಂಡುಗಳನ್ನು ತನ್ನ ಸ್ವೇಹಿತರಲ್ಲಿ, ಒಬ್ಬೊಬ್ಬಿ ಭೂರಿಗೆ ಒಂದೊಂದರ ಮೇರೆ, ಹೆಂಚಿಟ್ಟುನು. ಆ ಮಾಂಸವನ್ನು ತಿಂದ ಜಂದಾರ್ವವಳಿಯು ಅದರ ರುಚಿಯು ತಲೆಗೆರಲು, ಮತ್ತೊಂದು ಚೂರನ್ನು ತೆರುವಂತೆ ಹೇಳಿಕಳಿಸಿದಳು. ಅವ್ಯಾರ ವೇಳಿಗೆ, ಮಾಂಸವೆಲ್ಲ ಮುಗಿದು ಹೋಯಿತೆಂದು ತಿಳಿದ ಮೇಲೆಯೂ ತ್ವರ್ಪಾಳಾಗದೆ, ಜಂಡಕೆಮ್ರಯ ಹತ್ತಿರ ವಿದ್ದ ಹೋತನನ್ನು ಕದ್ದು ತರಿಸಿ, ಅದನ್ನು ಕತ್ತಲಿಸಿ, ಬೇಂಟಿಸಿ, ಬೇಗನೆ ತರುವಂತೆ ಬಾಣಸದ ಮನಸಿಗೆ ಕಳುಹಿಸಿದಳು. ಅನನ್ನ ತಿಂದ ಮೇಲೆ, ತ್ವರ್ಪಾಳಾದಳು. ಮಾಂಸಾಹಾರಿಗಳಿಗೆ ಪ್ರಷ್ಟಿಯಾಗಿ ಬಳಿದ ಮೃಗಮಾಂಸದಲ್ಲಿ ಆನೆ ಹೆಚ್ಚಿಂದು,— ಎಲೆ ಅರಿಷ್ಟಕಮರ್ಫನೇ!—ನಿನ್ನೂ ಬಲ್ಲೆ. ಆದುದರಿಂದ, ಜಂದಾರ್ವವಳಿಯು ಸುನಿತನಿಗೆ ಪ್ರಿಯವಾದುದೆಂದು ತಿಳಿದರೂ, ಲಕ್ಷ್ಯವಾಡದೆ, ಆ ಆದನ್ನೂ ಹಿಡಿದು ತರಿಸಿ, ತಿಂದುಬೆಳ್ಟುಕು. ದುಷ್ಪಿ ಹೆಂಗಸು ಒಂದು ಕಾರ್ಯದಲ್ಲಿ ಮನಸ್ಸಿಟ್ಟರೆ, ಅದುವಿದುವೇಂದು ವಿಚಾರವಾಡದೆ, ಪೂರಿಯಿಸಿ ನೊಳ್ಳುವಳು. ಆ ಬಾಣಸಿಗರೂ, ಆ ಹೋತನನ್ನು ಕೊಲ್ಲುವಾಗೆ, ಬಹುವಾಗಿ ಅತ್ಯರು. ಅದರ ಸೇಗಸು ಯಾರ ವನಸ್ಪತಿನ್ನು ತಾನೇ ಕರಿಸಿದು? ಸುಂದರವಾದ ಪದಾರ್ಥಗಳ ಸ್ವಭಾವವೇ ಅಂಥದು. ಹೋರಗಳ ಸೌಂದರ್ಯಕ್ಕೆ ಮರುಳಾಗಿ, ಲೋಕದಲ್ಲಿ ಎಂಥ ಎಂಥ ಅಸರ್ಥಗಳು ಸಂಭವಿಸಲಿಲ್ಲ? ಜಂದಾರ್ವವಳಿಯ ಕಥೆಯೂಂದೇ ಇದಕ್ಕೆ ಸಾಕಾದ ದೃಷ್ಟಿಯಾಗಿದೆ. ಬಾಣಸಿಗರು ಆ ಹೋತನನ್ನು ಕತ್ತಲಿಸುವಾಗ,—“ಅಮ್ಮೊ! ಇವಕ್ಕಿಂಥ ರಕ್ಷಸಿ! ಇವಕ ಮೆಯ್ಯಲ್ಲಿ ಸಂದಿಸಂದಿನಲ್ಲಿಯೂ ಹುಣ್ಣಿರಸಿಗಿಯೂ ಕೀವೂ ಸದಾ ಸುರಿಯುತ್ತಿರುವೆದು. ಒಳಿಳ್ಳಿಳ್ಳಿಯ ಸುವಾಸನಾದ್ರುವ್ಯಗಳಿಂದ ಎಷ್ಟೆಷ್ಟು ಅಡಗಿಸಲು ಯತ್ನಿಸಿದರೂ, ಅವಕ ಮೆಯ್ಯ ನಾತವು ಸಹಿಸಲಾಗುವುದಿಲ್ಲ. ತೊನ್ನನ ಕೂಟದಿಂದ ತೊನ್ನ ಪತ್ತಿ, ನೋಡಲಸಹ್ಯವಾಗಿದೆ, ಹೋಟ್ಟಿಗೋಸ್ಸರವಾಗಿ, ಇಂಥ ನೀಂಜಯಲ್ಲಿಯೂ, ಸೇವೆಮಾಡಬೇಕಾಗಿದೆ! ನಮ್ಮ ಹಣಿಯ ಬರಹವನ್ನು ತಪ್ಪಿಸಲು ನಮ್ಮಿಂದ ಆಗಲಿಲ್ಲವಲ್ಲ! ಮಾಂಸವನ್ನು ತಿನ್ನಬೇಡ; ಅದರಿಂದ ನಿನ್ನ ದೋಗವು ಹೆಚ್ಚುವುದೆಂದು’ ಇನ್ನೇಕೆ

ಹೇಳಿ, ಮೈದ್ದುರೂ ಹೇಳಿದರೂ ಕೇಳಲೊಲ್ಲಿಂದ. ಮಗನಿಗೂ ತಿಳಿಯದೆ, ಈ ಜಲೋ ಹೊತನ್ನು ಕದ್ದು ತರಿಸಿರಬಹುದು. ಈ ಸಂಗತಿಯು ತಿಳಿದರೆ, ರಾಜನು ಸುಮ್ಮಿರನು. ಆ ಹೊತನನ್ನು ಆತನು ಎಲ್ಲೆಲ್ಲಿಯೂ ಹುಡುಕಿ ಸುತ್ತಿರುವನಲ್ಲಾ! ನಾವು ಹೇಳುವುದಕ್ಕಿಲ್ಲ. ಹೇಳಿದರೆ, ನಮ್ಮ ಬಾಯಿಗೆ ಮಣ್ಣು ಬೀಳುವುದು; ಹೇಳಿದ್ದರೆ, ಈ ನೀಂಚಿಗೆ ಸಹಾಯರಾಗುವೇವು. ಅಬ್ಬಬ್ಬಿ! ಅತನೀಚಿ! ಮಸ್ತಧನಂತಿದ್ದ ಪತಿಯನ್ನೂ, ಅಮೃತದಂತಿದ್ದ ಆತ್ಮೀಯನ್ನೂ ವಿಷವಿಕ್ಕು ಕೊಂಡಳಲ್ಲಾ! ಎಂಥ ವಾಪಿ! ಮೆಯ್ಯೆಲ್ಲ ಹುಳು ಬದ್ದು ಸಾಯಿಲಿ! ಇವಳನ್ನು ರಕ್ಷಿಸಿಯೆಂದು ಕರೆಯುವುದೂ ತವ್ವಿ. ರಕ್ಷಿಸಿಯರು ಪತಿಯನ್ನು ಪ್ರೀತಿಸುವರು. ಇವಳು, ಆಗಲೇ, ಅನುಭವಿಸುವ ವೇದನೆಗೆ ಸತ್ತು ಹೊಗಿರಬೇಕು. ಯಮನೂ ಕೂಡ ಇವಳನ್ನು ಕೊಂಡುಯ್ಯೆಲ್ಲ ಹೇಳಿಸಿರುವನು! ಒಬ್ಬ ಮಾರಿಗಿಹೆಂಗಸೂ ಕೂಡ “ಧೂ! ಧೂ!” ಎಂದು ಆಸದ್ದು ಪಡುವ ವಕ್ರನಲ್ಲಿ ಇವಳು ಪ್ರೀತಿಯಿಟ್ಟಿರುವಳಿಲ್ಲಾ! ಇಂಥವಳು ಹುಳು ಬಿದ್ದು, ಕೀವು ಸುರಿದಸುರಿದು, ನರಳಿನರಳಿ, ನಾರಿನಾರಿ, ನಾಯಬೇಕು”— ಎಂದು ಶಪಿಸಿದರು.

ಎಲ್ಲೆ ಅರಿಷ್ಟಕರ್ಮನೇ! ಗಮನಿಸಯ್ಯಾ! ಒಳ್ಳಿಯ ಕೆಲಸಕ್ಕಿಂತಿ ಕೆಟ್ಟ ಕೆಲಸಕ್ಕಿಂತಿ ಒಹಳ ತಾರತಮ್ಯವುಂಟು. ಕೆಟ್ಟವನು ಒಳ್ಳಿಯವನಾಗುವುದು ಬಹಳ ಕಷ್ಟ; ಒಳ್ಳಿಯವನು ಕೆಟ್ಟವನಾಗುವುದು ಬಹುಸುಲಭ! ಆದರಲ್ಲಿ ಯೂ, ಕಷ್ಟಪಟ್ಟ ಸದ್ವೃತ್ಯಿಯಲ್ಲಿ ಪ್ರವೃತ್ತಿಸಿ, ಮೇಲೆಮೇಲೆ ಏರುತ್ತ, ಹೊಗಿಸುವುದು ಎಮ್ಮೆ ಕಷ್ಟವೇ, ದುರ್ವರ್ತಿಯಲ್ಲಿ ಕೆಳಕೆಳಕೆ ಇಳಿಯುತ್ತ ಹೊಗಿಸುವುದು ಅಷ್ಟು ಅಷ್ಟು ಸುಭಾವು. ಬೆಟ್ಟದ ಶೃಂಗದಿಂದ ಉರುಳಿಸಿದ ಕಲ್ಲು ತಣನೇ ಜಾರಿಜಾರಿ, ಹೆಚ್ಚಿಹೆಚ್ಚಿ ವೇಗವನ್ನು ಹೊಂದಿ, ತಳವನ್ನು ಸೇರುವುದು. ಕೆಳಗೆ ತಳದಲ್ಲಿದ್ದ ಕಲ್ಲನ್ನು ಮೇಲಕ್ಕೆ ಎತ್ತುವಾಗ, ಪ್ರತಿಕೂಣವೂ ಪ್ರಯತ್ನಿಸಿದ್ದೇ ಇರಬೇಕು; ಒಂದು ಕ್ರಿಂ ಹಿಡಿದ ಹಿಡಿತವು ತಪ್ಪಿದರೆ, ಕೆಳಗೆ ಜಾರಿ ತಳದ ವರೆಗೂ ಹೊಗಿಸುವುದಲ್ಲದೆ, ಪೂರ್ವಸ್ಥಿತಿಗೆ ತರುವುದಕ್ಕಾಗಿ ಕೂಡ ಅಸಾಧ್ಯವಾಗುವುದು. ಜಂದತ್ರವರಿಗೆ ಗಾನಮಾಲಕ ಕೃಕಲನಲ್ಲಿ ಆಗೆ

ಹುಟ್ಟಿತು. ಆ ಆಸೆಯು ಎಲ್ಲಿಗೆ ಬಂದಿತು, — ನೋಡಿದೆಯೂ? ನೀಡತೆಯಲ್ಲಿ ಕೆಳಗಳ ಅಂತಸ್ತನ್ನು ಎಷ್ಟು ಸುಲಭವಾಗಿಯೂ ಎಷ್ಟು ಶೀಫ್ತುವಾಗಿಯೂ ಮುಟ್ಟಿದಳು! ಪ್ರಾರಬ್ಧಕರ್ಮವು ಕಾರ್ಯಕರಣದಲ್ಲಿ ಬುದ್ಧಿಯನ್ನು ಹುಟ್ಟಿ ಸುವುದು. ಆ ಕಾರ್ಯವು ಸನ್ಯಾಗರ್ವೋ, ದುರ್ವಾಗರ್ವೋ, ಎಂಬುದನ್ನು ಹಿರಿಯರ ವಾದಸೇವನದಿಂದ ಲಭಿಸಿದ ನಿರ್ವೇಕವು ತಿಳಿಯವುದು. ಇತ್ತುರೆ ನಾದವನು ಹಿರಿಯರಲ್ಲಿ ಸಹವಾಸವಾಡಿ, ದುರ್ವಾಗರ್ವದಲ್ಲಿ ಬುದ್ಧಿಯನ್ನು ಹೊಗಗೊಳಿಸದೆ, ಸನ್ಯಾಗರ್ವದಲ್ಲಿಯೇ ಬಿಡುವನು; ಮೂರಧನು ಹಿರಿಯರನ್ನು ಒರೆದು, ಅವರ ಸಹವಾಸವನ್ನು ತೊರೆದು, ಬುದ್ಧಿಯನ್ನು ದುರ್ವಾಗರ್ವದಲ್ಲಿಯೇ ಹೊಗಗೊಳಿಸುವನು.



೧೧ ನೇಯ ಅಧ್ಯಾಯ.



ಎಲೆ ಪಾಠಕರೆ! ಅನ್ವಯರಲ್ಲಿ, ಜಂಡಕಮುರ್ಯು ಮಂಡ್ಯೋ ಅಭಯ ರಚಿಕೆಪೂರಣನ್ನು ಒಂದು ಪ್ರಶ್ನೆಪೂರ್ವದ್ವಾದುತ್ತಾನೆ:—

“ಎಲ್ಲೆ ಕುಮಾರ! ನನಗೊಂದು ಅನುಮಾನವು ಹುಟ್ಟಿದೆ. ಅದನ್ನು ವೊಂದಲು ಕಳೆದು, ಅನಂತರ ಅವರ ಮುಂದಣ ಜನ್ಮಗಳ ಅನುಭವವನ್ನು ಹೇಳುವೆಯಂತೆ! ಜಂದ್ರಮತಿಯು, ಮಗನನ್ನು ಬಲಿಗೊಡುವಂತೆ ಪ್ರೇರಿಸಿದ ಮಾತ್ರಕ್ಕೇ, ಕೊಣಾಗಿ ಇಷ್ಟ ಕಷ್ಟವನ್ನು ಅನುಭವಿಸಲೇಕೆ? ಪ್ರೇರಣೆಯು ಅಷ್ಟು ಅನಧ್ರಕಾರಿಯೆ?”— ಏನುಲು,—

“ಅಯಾ! ಜೆನಾಗಿ ಪ್ರಶ್ನೆಮಾಡಿದೆ? ವಾರಬ್ಧವಿಲಾಸವನ್ನು ಯಾರು ಹೇಳಬಲ್ಲರು. ಪೂರ್ವಜನ್ಮಗಳಲ್ಲಿ ಮಾಡಿದ ಪಾಪಗಳ ಅನುಭವಕ್ಕೆ ಇಂಥ ಪ್ರೇರಣೆಯು ಉದ್ದೀಪಿಸಿಕೊಂಡು ಹೊರತು, ಆ ಒಂದು ದುಹ್ಯಮರ್ವೇ ಆ ಅನುಭವಕ್ಕೆ ಮುಖ್ಯಕಾರಣವಲ್ಲವೆಂದು ತಿಳಿ. ಆ ಪ್ರೇರಣೆಯೊಂದೇ ಅಷ್ಟುಂದು ಅಸಹ್ಯವಾದ ದುಃಖಾನುಭವಕ್ಕೆ ಕಾರಣವಲ್ಲ. ಜಂದ್ರಮತಿಯ ದುಃಖಕ್ಕೂ ಸುವ್ರತನ ಅನುಭವಕ್ಕೂ ತಾರತಮ್ಯವನ್ನು ವಿವೇಚನೆ ಮಾಡಿದಾಗ, ಅದು ಸಿನಗೆ ತಿಳಿಯಬರುತ್ತಿದೆ”— ಎಂದನು.

ಅದಕ್ಕೆ, ಹಾಗೆಯೇ ಸ್ತುಲ್ಯ ಯೋಚಿಸಿ,—“ಸರಿ ಸರಿ! ಮುಂದಣ ಜನ್ಮಗಳಲ್ಲಿ ಅವರೇನೇನು ಅನುಭವಗಳನ್ನು ಮಾಡಿದರು? ಹೇಳಿ” — ಎಂದನು.

ಅಭಯರುಚಿಕೆಪೂರಣನು ಮುಂದೊರೆಯುತ್ತಾನೆ:—

“ಕೇಳಯ್ದು! ಆ ಚಿತ್ರವಧೆಯಿಂದ ಸತ್ತ ಕೊಣಾಗೂ, ಅಡುಗೆಯ ಮನೆಯಲ್ಲಿ ವಿದಾರಿತವಾದ ಆ ಹೋತನೂ, ಉಜ್ಜ್ವಲಿಯ ಪಟ್ಟಣದ ಒಬ್ಬ ಮಾಡಿಗನೆ ಮನೆಯಲ್ಲಿ ಅತಿಸುಂದರವಾದ ಆವಳಿಕೊಣಿಗಳಾಗಿ ಹುಟ್ಟಿದುವು, ಅವುಗಳಲ್ಲಿ ಒಂದು ಹೊಳ್ಳಿ; ಒಂದು ಗಂಡು. ಅವು ನಾರಿಕೇಳಿತಾತಿಗೆ ಸೇರಿದುವು; ಅದುದರಿಂದ, ಆ ಮಾಡಿಗನು ಅವುಗಳನ್ನು ತನ್ನ

ಸರ್ವಸಂಪತ್ತಿಂದು ತಿಳಿದುಕೊಂಡು, ಅತಿಪ್ರೀತಿಯಿಂದ ಸಾಕುತ್ತ, ಗಂಡು ಕೋಳಿಯನ್ನು ಕಾಳಿಗಕ್ಕೆ ತಯಾರಿಸಿ, ಅದನ್ನು ಗೂಡಿಸಲ್ಲಿ ಬಟ್ಟೆಯಿಂದ ಮುಚ್ಚಿಟ್ಟುಕೊಂಡೇ, ಕಾಳಿಗದ ಕಡೆಗಳಿಗೆಲ್ಲ ಹೋಗುವನು. ಸಮಯವು ಸಿಕ್ಕು, ಹಣವು ಹೆಚ್ಚಾಗಿ ಬರುವುದಾಗಿದ್ದರೆ, ಅದನ್ನು ಕಾಳಿಗಕ್ಕೆ ಬಿಡುವನು. ಅದು ಜಯಿಸುವುದರಲ್ಲಿ ಅವನಿಗೆ ಸಂದೇಹವೇ ಇರಲಿಲ್ಲ. ಅವನು ಕಾಳಿಗಕ್ಕೆ ಹಗಲೆಲ್ಲ ಬಿಡುತ್ತಲೂ ಇರಲಿಲ್ಲ. ಯಶಸ್ವಿ ದ್ರವ್ಯವೂ ಬರುವುದಾಗಿದ್ದರೇ ಬಿಡುವನು.

ಹೀಗಿರಲು, ಒಂದು ದಿನ, ಆ ಪುರದ ಪಡುವಣವೂಡಣ ಕೇರಿಗಳವರು ಪಣವಿಕ್ಕು, ಎರಡು ಕೋಳಿಗಳನ್ನು ಕಾಡಿಸುತ್ತಿರುವುದನ್ನು ಆ ಮಾಡಿಗನು ಅಲ್ಲಿ ನಿಂದು ನೋಡುತ್ತಿದ್ದನು. ಆಪ್ಲೊಂದೂ ತನ್ನ ಹುಂಜನಿಗೆ ಸರಿಬಾರದೆಂದು ಪರೀಕ್ಷೆಸಿ, ನಿಧರಿಸಿಕೊಂಡ ಮೇಲೆ, ಅಖಾಡಕ್ಕೆ ಮುಂದು ನುಗ್ಗಿ, —“ಎಂತಾ! ಇವೆಂಥ ಶೋತ್ರಿ ಕೋಳಿಗಳಿಂದ? ಇದೇನು? ಇವುಗಳ ಕಾಳಿಗಕ್ಕೆಯೆ ಈ ಬೀದಿಯಲ್ಲಿ ಇಷ್ಟು ಬೈರಿಹ? ನನ್ನ ಹುಂಜನೆಹಿಂದಿಗೆ ಯಾವುದುತ್ತಾನೆ ನಿಲ್ಲುವುದು? ಬಿಡುತ್ತೀರಾ ಅಣಾನ್ನ?” ಎಂದು ಮಾತನ್ನು ಉಚ್ಚಾಯಿಸಿ, ತನ್ನ ಕೋಳಿಯ ಗೂಡಿನ ಮುಸುಕನ್ನು ತೆರೆದನು. ಆ ಕೋಳಿಗಳೂಡೆಯರು—“ಓಹೊ-ಹೊ-ಹೊ! ಎಂಥ ಕೋಳಿ! ಎಂಥ ಕೋಳಿ! ಈ ಒಣಕಲು ನಮ್ಮ ಕೋಳಿಯೊಂದಿಗೆ ಕಾಡಿತೇ? ಇದಕ್ಕೆನೇ ಅಪ್ಪ ಜಂಬ”—ಎಂದು ಮಾತನ್ನು ಉಚ್ಚಾಯಿಪಲು,—“ಏನು ಪಣವೈದ್ಯವೇ?” ಎಂದನು. ಅವರಲ್ಲಿ ಒಬ್ಬನು “ಅಯ್ಯತ್ತು ವರಹಗಳು” ಎಂದನು. “ಇವ್ವೇ? ಹೀ! ಫಿನ್ನ ಕೋಳಿ ಜಯಿ ನಲಿ! ನನ್ನ ಕೋಳಿಯನ್ನೂ ನೂರು ವರಹಗಳನ್ನೂ ಕೊಡುವೆನು. ಏನು ಹೇಳುವೇ?” ಎಂದನು. “ಬಿಡ್ರಿಬಿಡ್ರಿ!—ನನ್ನ ಕೋಳಿ,—ಹೀ! ಏನ್ನೀ?—ಈ ತರಕಲುವರಕಲಿಗಿ ಜೋಡಿಯೇ?” — ಎನ್ನಲು, “ಏಕೆ ಈ ಭಾರಿಯಬಡಿಕತ್ತ? ಬಿಡ್ರಿ! ಮುಸುಕುತ್ತಿರಿಯಿರಿ”—ಎಂದು ಆ ಮೂಡಕೇರಿಯವನುತನ್ನ ಕೋಳಿಯ ಮೊಯ್ಯವ್ವು ಜೆನಾಗ್ಗಿ ತಿಕ್ಕು, ತಿಂಡಿಯನ್ನೂ ಹಾಲನ್ನೂ ಕುಡಿಯಿಸಿ, ಹುರಿದುಂಬಿಸಿ, ಅಖಾಡದಲ್ಲಿ ಚಿಟ್ಟು, ಬೆನ್ನು ಸವರುತ್ತಿದ್ದನು. ಇವನ್ನೂ ತನ್ನ ಹುಂಜನ್ನೂ

ತಚೆಗೆ ಬಿಡಲು, ಅಲ್ಲಿ ನೇರೆದ್ದವರಲ್ಲಿ ಕೋಳಿಯ ವರೀಕ್ಷೆಯನ್ನು ಜೆನಾಗ್ನಿ ಬಿಲವರು ಇವನ ಕೋಳಿಯನ್ನು ನೋಡಿ,—

“ಕುಸಿದ ಕೂರಲಸಿತದೇಹಂ |
ಮಂಕಂಗುಂದದ ಮನಂ ಮಹಾಪ್ರಾಣಂ ರಂ ||
ಜಿಸುವುದಿದು ನಾರಿಕೇಳಜ |
ನಸಮಾನಬಲಾಧ್ಯ ಕುಕ್ಕಾಟಂ ತಾನಕ್ಕುಂ ||”

ಎಂದು ಹೊಗೆಳಿ, ಆ ಕೋಳಿಯನ್ನು ನೋಡಿ,—

“ನೀಡಿದ ಗೋಣ ಸಿತದೇಹಂ |
ಪೇಡಿಮನಂ ಭಾವಿಸಲ್ ವ್ಯಾದುಪ್ರಾಣಂಗಳ್ ||
ನೋಡಿ ಬಳಾಕಾಜತಿಗೆ |
ಕೂಡಿಕುಂ ಕುಕ್ಕಾಟಾಧಮಂ ತಾನಕ್ಕುಂ ||”

ಎಂದು ಹೀಯಾಳಿಸಿದರು. ಆ ಕೋಳಿಗಳು ಕಾಳಿಗರ್ತ್ಯ ತೊಡಗಿದ್ದವು ಆಗ, ನೇರೆದ್ದ ಒಂಗಳ ಉತ್ಸಾಹವನ್ನೂ ಹಣ್ಣವನ್ನೂ “—ಆಹಾ! ಭಲಾ! ಜೆನಾಗ್ನಿ ಹೊಡೆಯಿತು! ಬಿತ್ತು! ನೆತ್ತುರುಹರಿಯಿತು! ತಿರಿಗಿಬಂತು! ಹೊಡೆ ಪ್ರದು ನೋಡು!” ಎಂಬ ಕಾಗುಗಳಿಂದ ವಣ್ಣಸಬೀಕು.

“ತಲೆಯೊಳ್ಳ ವಿದ್ರುಮಮಂ ನಿಜಾಕ್ಷೀಯಗದೊಳ್ಳ ವಾಣಿಕ್ಕುಮಂ ವಕ್ಕುಸಂ |
ಕುಳದೊಳ್ಳ ವಜ್ಞೀಯನಿಂದ್ರನೀಲವನಲಂಪಿಂ ಗಭರ್ದೊಳ್ಳ ಮಾತ್ಕುಕಾ ||
ವಳಿಯುಂ ವಜ್ರಮನುಗ್ರಜಂಚುಪುಟದೊಳ್ಳ ವಾದಂಗಳೊಳ್ಳ ಮಿಕ್ಕಂನಿ |
ಮಂಳರಕ್ಕುಂಗಳನಾವಗಂ ನೇನೆಯಿಸಲ್ಪೂರ್ವದ್ರಾವ ಕೋಳಿಗಳ್ ||”
“ಜಲಿಸದ ದೃಷ್ಟಿ ಸುಭೂದುರ್ ನೀಡಿದ ಗೋಣ ಶಿವಿಯಂ ತುಡುಂಕಲ |
ವೃಜಸುವ ಚಂಚುಫಾತಿಯಿರಿದಾದೊಡೆ ವಾರಿ ಮಿಡುಂಕುತ್ತಿರ್ ತೋ ||”
ಯ್ಯಾ ಲಿತನದಿಂ ತೊಡಬೆಂದುವ ಕಾಳಿಗಮಂ ಕಡುಕೆಯ್ಯಾ ಕೋಳಿಗಳ್ ||”—
ಎಂಬ ಚೌಂಡರಸನ ಮಣಿನೆಯಂತೆ, ಮನೋಹರವಾದ ಆ ಕೋಳಿಗಳ ಕಾಳಿ

ಗವನ್ನ ಯಾರು ತಾನೆ ಹಣ್ಣಸಬ್ಲರು? ಎಲ್ಲರೂ ಬೀಟ್ಟು ಭಾಯಿನಟ್ಟು ಕಣ್ಣಾಗಿ ನೋಡುತ್ತಿದ್ದ ಹಾಗೆಯೇ, ಈ ಮಾಡಿಗನ ಕೊಳಿಯು ತನ್ನ ಚರಣಾಗ್ರದಿಂದ ತನ್ನ ಎದುರುಕೊಳಿಯನ್ನು ಬಲವಾಗಿ ಬದೇದು, ಆದರೆ ಉದರದಿಂದ ಕರುಳಂಗಳನ್ನು ಈಚೆಗೆ ಕಿಟ್ಟು, ಆ ಕೊಳಿಯನ್ನು ನೆಲಕ್ಕೆ ಕೆಡೆಯಿತು. ಒನಗಳು ಗುಲ್ಳೆಂದು ಎದ್ದು,—“ಭಲಾ! ಮಾಡಿಗಾಗಿ! ಭಲಾ! ಕೊಳಿ!”—ಎಂದು ಕೂಗಿದರು. ತರ್ತು ದ್ವಾರಾ ಮಾಡಿಗನು ಗೆದ್ದ ತನ್ನ ಕೊಳಿಯನ್ನು ಎತ್ತಿಕೊಂಡು, ಮುದ್ದಿಟ್ಟು, ಮೆಯ್ಯಿನ್ನು ಸವರಿ, ಹಾಲುಕುಡಿಸಿ, ಗಾಯಕ್ಕೆಲ್ಲ ಜೀವಧಿಯನ್ನು ಹಾಸಿ, ಮುದ್ದಾಡಿ, ಗೂಡಿನೋಳಿಗಟ್ಟು ಬಟ್ಟಿ, ಯಿಂದ ಮುಚ್ಚಿ, ಪಣವನ್ನು ಕೇಳುವಪ್ಪುರೋಳಿಗೆ, ಆ ಗುಂಪಿನಲ್ಲಿದ್ದ ರಾಜನಿಗೆ ಕೇವಲ ಮಿತ್ರಸೇವಕನಾದ ಜಂಡಕಮಿಯ ಹತ್ತಿರಕ್ಕೆ ಬಂದು, ಇವನನ್ನು ಕುರಿತು,—“ಎಲಾ! ಈ ಕೊಳಿಯನ್ನು ಕ್ರಯಕ್ಕೆ ಕೊಡುವೆಯಾ? ನಿಂನು ಕೇಳುವಪ್ಪು ಹಣವನ್ನು ಕೊಡುತ್ತೇನೇ”— ಎನ್ನಲು, “ಈ ಕೊಳಿಯನ್ನು ಮಾರುವುದಕ್ಕೆ ಬಳಾಗಿ, ನನ್ನ ಪ್ರಾಣವನ್ನಾದರೂ ಮಾರುವೆನು”— ಎಂದನು. ಎನ್ನಪ್ಪು ಹೇಳಿದರೂ, ಆ ಮಾಡಿಗನು ಒಪ್ಪದ ಹೋಗಲು, ಜಂಡಕಮಿಯು ಜ್ಞಾತೆಯಲ್ಲಿಯೇ ಅವನ ಮನಗೆ ಹೋಗಿ, ಅಂತರಂಗದಲ್ಲಿ ಕುಳಿತು,—“ಅಯ್ಯಾ ಮಾಡಿಗನೇ! ನಾನು ರಾಜಸೇವಕನು. ನಿನಗೆ ಬೀಕಾದಪ್ಪು ಧನವನ್ನೂ ಮುಯಾದೆಯನ್ನೂ ಅರಸನಿಂದ ಮಾಡಿಸುವೆನು. ಈ ಕೊಳಿಯ ಮೂಲಕ ನಿನಗೆ ಬರುವ ಲಾಭಕ್ಕಿಂತ ಹೆಚ್ಚಾದ ಲಾಭವು ದೊರೆದರೆ ನಿನಗೇನು ಕಡೆಮೆ? ಅರಸನಿಗೆ ಈ ಕೊಳಿಗಳನ್ನು ತೋರಿಸು”— ಎಂದು ಬಹುವಾಗಿ ಹೇಳಿದರೂ, ಕೇಳಿದ ಹೋಗಲು, ಇವನನ್ನೂ ಇವನ ಮನೆಯಲ್ಲಿದ್ದ ಕೊಳಿಗಳನ್ನೂ ಬಲಾತ್ಮಾರದಿಂದ ಆಳಂಗಳನ್ನು ಬಿಟ್ಟು ಎಳೆಯಿಸಿಕೊಂಡು ಹೋಗಿ, ರಾಜನ ಮುಂದೆ ನಿಲ್ಲಿಸಿ,—“ಮಹಾಪ್ರಭಾ! ಈ ಗಂಡುಗೊಳಿಯು ಕಾಳಿಗದಲ್ಲಿ ಅನೇಕ ಕೊಳಿಗಳನ್ನು ಜಯಿಸಿದೆ. ನೋಡುವುದಕ್ಕೂ ಅಂದವಾಗಿದೆ. ಈ ಗಂಡು ಗೊಳಿಯೂ ಈ ಹೆಣ್ಣುಗೊಳಿಯೂ, ಅವಳಿಜವಳಿಗಳಂತೆ. ಇಂಥೆ ಕೊರ್ಲಿಗಳು ಆಸ್ತಾನಕ್ಕೆ ಅರ್ಹವಾದುವು?” ಎಂದು — ಅರಿಕೆಮಾಡಿದನು. ಆ

మాదిగను నడుగుత్తే — “మహాశ్వామి! నాను ఇదరిందజీవననడేయిసి కొళ్ళత్తిద్దేనే. తాయితందేగాళాద ప్రభుగళు ప్రజీగళన్న రావాడ బేకు. ఈతను ఈ కోలిగళన్న కేళిదను. నాను కొడలొల్లి నేందుదక్కే నన్నన్న హోడెదు బడిదు ఎళుదుకోండు బందిరువను. మహాశ్వామి! నన్న కోలిగళన్న నపగి కొడిసికొడబేకు” — ఎందు అఖుత్త కణ్ణీరనోరసికోళ్ళత్త, ఆడ్డబిద్ద బిద్ద విళుత్తిద్దను. అవనల్లి మనికనిగి కనికరవు యట్టి,— “ఎలే మాదిగి! హేదరబేడ. నిన్న కోలిగళు ఎల్లయిలూ హోగల్లల్ల” — ఎందు సమాధానపడిసి, ఆ కోలిగళన్న యత్తిర తరిసి నోడిదను. ఆవుగళల్లి రాజనిగి మోకషుంటా యితు. “ఎలా! నీను ఇదన్న రాజనిగాదరూ కొడువేయా? నినగి తక్క మన్మణియు లభిసువుదు.” — ఎన్నలు, ఆడక్క ఆవను “మహా శ్వామి! ఆగబహుదు. ప్రభుగళ చిత్తత్త!” ఎందను. ఎల్సే ఆరిష్టుకము నే! రాజుసాథానద మహిమేయు ఇంథదు! రాజునాదవనల్లి ఎనోలే అనివాచచ్ఛవాద ఒందు తేజస్సు ఉంటు. ఆ తేజస్సు ఎంథవనల్లి యూ విధీయకేయన్న యట్టిసువుదు. ఆదుదరింద, రాజునాదవను దువ్వాయిదల్లి ప్రవతీసకొడదు. దుష్టకాయిదల్లి ప్రవతీసిద రాజును. తడెయువరు యారు? రాజునిగి ఇదిరుబీళువ ధైయివు యారిగుంటు? అదచథ్యాగియీ, “యథా రాజుఽథా ప్రజాః” ఎన్నువుదు. వోదలు క్రయకోట్టురూ మారలు ఇష్టవడద మాదిగను ఆ కోలిగళన్న రాజునిగి ఒప్పిసి, ఏనెన్నా ప్రతియాగి తేగెదుకోళ్ళదే, హోరటు హోదను. ఆదరూ, సునికను ఆతన ఆసేగూ మారిదష్ట ద్రవ్యవన్న కోట్టు, గౌరవదింద కళుహికోట్టును. “ఇదన్న బహు జోవానదింద సాకికోండిరు. స్ఫుర్ప బడవాదరూ నిన్నన్న తిశ్చసువేసేదు” హేళి, జండకముయ వతక్క ఆ కోలిగళన్న కోట్టును. అవను అవుగళన్న యారల్లి కొడువుదక్కు, ఎల్లి బిడుపుదక్కు, నంబుగి

ಯೆಲ್ಲದೆ, ಯಾವಾಗಲೂ ತನ್ನ ಬಳಿಯಲ್ಲಿಯೇ ಇಟ್ಟುಕೊಂಡು; ಸಾಕು ತ್ವದ್ದನು.

ಎಲ್ಲ ಅರಣ್ಯಕಮರಯೇ! ಆ ಕೋಳಿಗಳು ಸುನೀತನ ಬಳಿಯಲ್ಲಿಯೇ ಸೇರಿದುವೆ. ಏನು ಆಕ್ಷಯ! ನೋಡು. ವತ್ತಿಂಸುತ್ತಾದಿಗಳೂ, ಹಸು-ಕುರಿ-ಕೋಳ-ಹತ್ತು-ಕುದುರೆಗಳೂ, ಗೃಹಾರಾಮಕ್ಕೇತ್ತಾದಿಗಳೂ, ಖುಣಾನು ಬಂದ್ರಧೂಪದಿಂದ ಒಬ್ಬನನ್ನು ಸೇರುವುವೆಂತಲೂ, ಖುಣಾಕ್ಷಯವಾದ ಕೂಡ ಲೇ ಅವು ಅವನನ್ನು ಬಿಟ್ಟುತೊಲಗುವುವೆಂತಲೂ; ಹಿರಿಯರು ಹೇಳು ವರು. ಆ ನಿಯಮರೀತ್ಯಾ, ಕೋಳಿಯ ರೂಪದಿಂದ ಜಂದ್ರವುತ್ತಿಸುವುತ್ತರು ಶುನಿಸಿ ಬಂದು ಸುನೀತನನ್ನೇ ಸೇರಿದರು; ಪುನಃ ಯಾವ ಖುಣಾಶೇಷದಿಂದ ಈ ರೂಪದಿಂದ ಅವನನ್ನು ಸೇರಿದರೋ ಆ ಖುಣಾವು ಅನುಭವಿಸಲ್ಪಟ್ಟು ತೀರಿದ ಬಳಿಕ, ಅವರು ಅವನನ್ನು ಬಿಟ್ಟುತೊಲಗುವುದಕ್ಕೆ ಸಂದೇಹವಿಲ್ಲ.



ಗತನೆಯ ಅಧ್ಯಾಯ.

— * —

ಅಭಯರುಚಿಯ ಹೇಳುತ್ತಾನೆ:—

“ ಎಲ್ಲೆ ಅರಿಷ್ಟಕ್ಕೆಮನ್ನೇ! ಅವರ ಜನ್ಮಗಳ ಕಥೆಯು ಅಪ್ಪುಕ್ಕಿರಲಿ! ಚಂದ್ರಾವಳಿಯ ಪ್ರತ್ಯಾಂತವನ್ನೇ ಮರೆತೆನು.

ಒಂದಾನೊಂದು ದಿನ ಪ್ರಜ್ಞೆಯು ಸರಸರಿ ಚಂದ್ರವಿಲಾಸಕ್ಕೆ ಬಂದಳು. ಬಾಗಿಲಲ್ಲಿದ್ದ ಗಾಡಿಯ ತಟ್ಟಿನೆ ಎದ್ದು,—“ಮಹಾತಾಯಿ! ಇಲ್ಲಿ ಕ್ಷಣಿಕಾಲ ಮುಹೂರ್ತಮಾಡಿಸಬೇಕು. ಈಗ ಸಮಯವಿಲ್ಲ; ತಮ್ಮ ಆಗಮನವನ್ನು ವಸ್ತಿ ಧಾರಿಸಲ್ಪ ಅರಿಕೆಮಾಡಿ ಬರುವೆನು.” ಎಂದು ಬಿಸ್ತುವಿನಲು, ಮಾರಾಟಿ ಪ್ರಜ್ಞೆಯು—“ಇದೇನು! ಎಂದೂ ಇಲ್ಲಿದ ಪದ್ಧತಿ! ಹೀಗೆ ನನ್ನನ್ನು ತಡೆಯಲು ಕಾರಣವೇನು? ನನ್ನಿಂದ ಏನಾದರೂ ಅವರಾಧವಂಟಿ? ಅತ್ಯೇಯವರೆಂದರೆ ತಾಯಿಗಿಂತ ಹೆಚ್ಚಾಗಿ ವಿಸಯದಿಂದ ನಡೆದುಕೊಂಡಿರುವೆನಲ್ಲ!”—ಎಂದು, ಚಿಂತಿಸುತ್ತು ಕುಳಿತಳು. ಶೀಫ್ರದಲ್ಲಿಯೇ ಆ ದೂತಿಯು ಬಂದು,—“ಅಪ್ಪನೇ ಯಾಗುತ್ತೇದೆ; ಬಿಜಯಮಾಡಿಸಬೇಕು.” ಎಂದು ಕರಲಾಘವದಿಂದ ಅವ ಇನ್ನು ಒಳಹಜಾರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಚಂದ್ರಾವಳಿಯ ಪಕ್ಕದಲ್ಲಿ ಪೀಠದಲ್ಲಿ ಕುಳಿರಿಸಿದಳು.

ಪೀಠದಲ್ಲಿ ಕುಳಿತು, ಚಂದ್ರಾವಳಿಯನ್ನು ನೋಡಿ,—“ಮಾತೃತ್ವಿ! ನನ್ನಿಂದ ಸರಭವಿಸಿದ ಆಚಾರ್ಯನಕ್ಕೆತವಾದ ಅವರಾಧವೇನಿದ್ದರೂ ಕ್ಷಮಿಸಬೇಕು. ನನ್ನ ಸ್ನಾನಕ್ಕು ತಮ್ಮ ದಾಸಿವರಗದಲ್ಲಿ ಒಬ್ಬಳಿಂದ ತಿಳಿಯಬೇಕೆಂದು ಬೇಡುತ್ತೇನೇ.” ನನ್ನಲು, ಚಂದ್ರಾವಳಿಯು—“ನೋಸೆಯಲ್ಲಿ ಮಗ ಮತ್ತೂ ಮಗಳ ಭಾರವರಗಳು ಕೂಡಿ. ಒಂದಾಗಿರುವೆದರಿಂದ, ಮಗನಿಗಿಂತಲೂ ಮಗಳಿಗಿಂತಲೂ ಹೆಚ್ಚಾದ ಆಭಿಮಾನವು ನೋಸೆಯಲ್ಲಿರುತ್ತದೆ. ನೀವು ನನ್ನ ವಿಷಯದಲ್ಲಿ ಹೊಳ್ಳಿಯಲ್ಲಿ ಹಾಯಿದ ಮಗನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವರಿ. ನಿಮ್ಮಲ್ಲಿ ಅವ ರಾಧವೆಂದರೇನು? ನಾವು ಭಗವಧ್ಯಾನದಲ್ಲಿದ್ದೇವೆ; ಅದಕ್ಕಾಗಿ ಯಾರು ಬಂದ

ರೂ; ಹೊದಲು ನಮಗೆ ತೇಳಿಸಿ, ಅನಂತರ ಒಳಗೆ ಬಿಡಬೇಕೆಂದು ಅಪ್ಪಣಿ ಮಾಡಿದ್ದೇವೆ; ಅನ್ಯಥಾ ತೇಳಿಯಬೇದಿ”—ಎಂದು ಹೇಳಿದಳು.

ಆ ಮಾತನ್ನು ಕೇಳಿ, ಪ್ರಜ್ಞಿಗೆ ಏನೋ ಒಂದು ವಿಧವಾದ ಅನುಮಾನವು ಹುಟ್ಟಿತು. ನಾಲ್ಕು ಕಡೆಯೂ ನೋಡಿದಳು. ತಾನು ಕುಳಿತ ಆಸ ನಷ್ಟ ಸುವಾಸಿತವಾಗಿದ್ದರು. ಪಕ್ಕದಲ್ಲಿ ಹೂವು ಬಿಡ್ಡಿತ್ತು; ಜಂದ್ರಾವಳಿಯೂ ನಿತ್ಯದರಿತರಲ್ಲ. ಪ್ರಜ್ಞಿಯು ನೋಡುತ್ತಿದ್ದ ಹಾಗೆಯೇ, ಕಣ್ಣಿನ ಸಸ್ಯೆಯನ್ನು ರಿತು, ಒಬ್ಬ ದೂತಿಯು ತೆಟ್ಟನೆ ಆ ಹಜಾರದ ಮೂಲಕವಾಗಿ ಬಂದು ಕದತೀರಿದ್ದ ಬಂದು ಕೊಟ್ಟಿದ್ದಿಯೂಳಗಿ ಹೋಗಿ, ಹಿಂದುಗಡೆಯಂದ ಆ ಭಾಗಿಲನ್ನು ಮುಚ್ಚಿ, ಚಿಲುಕಹಾಕಿ, ಆ ಕಡೆಯಂದಲೇ ಹೊರಗೆ ಹೊರಟುಹೋದಳು. ಶಿದು ಬಹಳ ಅಕ್ರಮವಾದ ಪದ್ಧತಿಯಾಗಿದ್ದರು. ಅರಗಿತಿಯರು ಅಂತರಂಗರಲ್ಲಿ ಮಾತನಾಡುವ ಕಾಲದಲ್ಲಿ, ದೂತಿಯರು ಪಶ್ಚಾಯಕ್ಕಿ ಒಳಗೆ ಬರುವುದೇ ಇಲ್ಲ. ಹಾಗೆ ಕಾರ್ಯಗೌರವದಿಂದ ಬರಬೇಕಾದರೂ,—“ಪರಾಕ್ರಮ! ಎಜ್ಞರಿಕೆ!” ಎಂದು ಹೊದಲು ಎಜ್ಞರಿಸಿ, ಅನಂತರ ಒಳಕ್ಕೆ ಬಾದು ಅಡ್ಡಿ ಬಿದ್ದು, ವಿಜ್ಞಾಪಿಸಿ, ಅಪ್ಪಣಿವಡೆದು ಹೋಗುವರು. ಹೇಗಿರುವಲ್ಲಿ, ಪದ್ಧತಿಗೆ ವರೇಖಿಧವಾಗಿ, ಆ ದೂತಿಯು ಮಾಡಿದ ಕಾರ್ಯವು ಆ ಅನುಮಾನವನ್ನು ಬಲಬಡಿಸಿತು.

ಇದಾದ ಮೂರು ನಾಲ್ಕು ವಾರಗಳಾದ ಮೇಲೆ, ಪ್ರಜ್ಞಿಯು ಮಾರಾಣಿ ಜಂದ್ರಾವಳಿಯ ಭೇಳಿಗೆ, ಜಂದ್ರುವಿಲಾಸಕ್ಕೆ ಭಂದಳು. ಹೊರಹಜಾರವನ್ನು ದಾಟಿ, ಒಳಹಜಾರವನ್ನು ಹೋಗುವಾಗ, ಒಬ್ಬ ದೂತಿಯು ಬಂದು, ಈಗ ದರ್ಶನಕ್ಕೆ ಸಮಯವಿಲ್ಲವೆಂದು ತಡೆದಳು. ಅದನ್ನು ಕೇಳಿದ ಪ್ರಜ್ಞಿಯು,—“ನಾನು ಮಾರಾಣಿ! ನನ್ನನ್ನು ಈ ಗಾಡಿಯು ತಡೆಯುವುದೆಂದ ರೇನು?” ಎಂದು ಕುಪಿತಳಾಗಿ,—“ದುಸ್ಯೇ! ಮಾರಾಣಿ ಪ್ರಜ್ಞಿಯನ್ನು ತಡೆಯುತ್ತೀಯಾ? ನಿನಗೆ ಎಷ್ಟು ಧ್ವನಿಯ್ಯ?” ಎಂದು ಸರಸರನೆ ಒಳಹೊಗಲು ಅವಳು ದಾರಿಗೆ ಅಡ್ಡವಾಗಿ ನಿಂತು, ಸ್ವಲ್ಪವೂ ಹೆದರಿಕೆಯಿಲ್ಲದೆ, —“ಆಗ ಹೋಗಲೇ ಕೂಡಂ!” ಎಂದು ತಡೆದೇ ಬಿಟ್ಟಳು. “ನಾಲ್ಕು ಹಣಕ್ಕೆ ಜೀತ

మాడువ గాడి నన్నన్న తడెయువ హాగాయితే? నన్న గారవమూ, రాజ్ఞి ఐప్పిపూ ఇష్టుక్కే బండితే? ఇంథ తిరస్కరివన్న సహిసలారేను!” ఎందు అక్కంతశుపితెయాగి.—“ఈ నీఱియన్న హింగిట్టుమురిగిప్పి, ప్రభువిన హత్తర ఎళెదుకొండు హోగి; నాను కూడలే బరువేను” ఎందు పక్కదల్లి మేయ్యావలాగి బందిద్ద కత్తియొళిగదవళిగి ఆజ్ఞలైపసి, జంద్రావళియన్నా నోఇడదే, సరసరని తన్న విలాసక్కే హింతిరుగి బందు, హాగియే స్వల్ప హోక్కు, యోజనేమాడిదఖు. “ఈ గాడిగి నన్నన్న తడెయువష్ట ధ్వయివేందూ బరలారదు. ఎనోఇఅంతరంగదే కారణావిరబీకు. మోదలిన దినద అనుభవవన్నా ఈ దిన నడెద సంగతియన్నా సేరిసి ఆలోజనేమాడిదరి, జంద్రావళియు అయోఇ గ్యాళిందు లాహిసలు అవకాశకోదుత్తదే. నన్న దూతియరు జంద్రావళియ ఎషయవాగి ఎనేనోఇ కిట్ట మాతుగళన్న ఆడుత్తిద్దు, నన్న బరస్తు కాణుత్తలే, అరసితియవరు ఎందు గాబరియింద ఆ మాత న్న నిల్లిసిబిడువుదన్న అనేక హేళి నోఇడిష్టేనే. జంద్రావళియు యావనోఇ ఒచ్చ నీఇనల్లి అనురక్తారబముదు. ఇదరింద నమగే బరువుదేను?”—ఎందు సుమృనాదఖు. మత్తొందు దిన, పతియ అప్పణియ ప్రకార ఒందు కాయినిమిత్తవాగి ఆత్మియవరన్న నోఇ లు హోఇధు. ఆగలూ, హాగియే, తిరస్కరివుంటాయితు. హిరియరు దుమాఁగఁదల్లి ప్రవతిసిదరి, అంతరంగదల్లి తిక్కిసి, సుమాగఁదల్లి నడెయువ హాగి మాడువుదు సనాతనధమువేందు తిఱిద్దవళాద కారణ,—హేగాదరూ, తంత్రదింద ఇదన్న తిఱియబేచిందు నిక్కయిసి, మనమాడిదఖు. ఈ ఆలోఇజనేయల్లియే ఇద్దు, మత్తొందు దిన, తన్నన్న మోదలుదిన తడెద గాడియు నిబంధదల్లి నరళుత్తరువుదన్న జ్ఞాపిసికొండు, అవళన్న హిడిదుకెరువంతి, లాళిగద కావలవళిగి అప్పణిమాడిదఖు. హేసరిగి తక్కంతి మహాప్రజ్ఞావతియాధు.

ದರಿಂದ, ಆ ದೂತಿಯನ್ನು ಕಾಣುತ್ತಲೇ, ಹನಿದ ಹುಲಿಯರೆ ಎದ್ದು, ಮರು ದುರನೆ ನೋಡುತ್ತ, ಒಂದು ಕೋರಡಿಯನ್ನು ಕಿಟ್ಟಿ ತೆಗೆದುಕೊಂಡು, ವೋಗೆ ನೋಡಿದೆ; ರಕ್ತವು ಸ್ವವಿಸುವರತೆ ಜೆನಾವೈಗಿ ಹತ್ತಾರು ಏಟುಗಳನ್ನು ಹೊಡಿದು,—“ಮಣ್ಣೀ! ಇದ್ದ ಸಂಗಿತಿಯನ್ನುಹೇಳಿದರೆ ಸಮ; ಇಲ್ಲದಿದ್ದರೆ, ಜಮಾ ವನ್ನು ಸುಲಿದು ನಾಯಿಗಿ ಹಾಕಿಸುವೆನು.” ಎಂದು ಅಭಿರ್ಪಿಸಲು, ಪಕ್ಕದಲ್ಲಿದ್ದ ಗಾಡಿಗಳು, ತರತರನೆನಡುಗುತ್ತ, ಬಳ್ಳಿರಿಗೊಬ್ಬರು—“ಇದೇನು ಬಂತೆ? ಪ್ರಜ್ಞಯು ಮಹಾ ಶಂತಕಳ್ಳ? ಇಂಥ ಕೋರವನ್ನು ಅವಳಲ್ಲಿ ನಾವು ಎಂದೂ ನೋಡಿಲ್ಲವಲ್ಲ?” ಇದೇನೋ ಪ್ರಜ್ಞಯವು ಬಂದಿದೆ! ಈ ಗಾಡಿಯು ಬದುಕುವ ಕಾಲ ಕಾಣಿಸಲಿಲ್ಲ” ಎಂದು ಯೋಚಿಸುತ್ತಿದ್ದರು. ಏಟುತಿಂದ ಈ ಗಾಡಿಯ ಮನಸ್ಸು ಹೇಗೆ ಇರಬೇಕು? ಎಲ್ಲೆ ರಾಜನೇ! ನಿನೇ ಆಲೋಚಿಸು. ಅವಳು—“ಇಲ್ಲ, ಇಲ್ಲ! ಅರಸಿತಿಯವರ ಅವುಗಳಿ! ನಾವು ಬಡ ಉಳಿಗದವರು! ಹೇಳಿದ ಹಾಗೆ ಕೇಳಬೇಕು!”—ಎನ್ನಲು, ಮತ್ತೂ ನಾಲ್ಕು ಏಟುಗಳನ್ನು ಜೆನಾವೈಗಿ ಬಿಡಲು,—“ಅವ್ಯಾ! ಅಮ್ಮಾ! ಹೇಳಬಿಡುವೆನು. ಏಟನ್ನು ಸಹಿಸಲಾರೆನು. ಸತ್ಯಹೋಗುವೆನು! ನನ್ನನ್ನು ಬಿಟ್ಟುಬಿಡಿರಿ; ನಿಮ್ಮ ಪಾದದ ಹುಳುವಾಗಿ ಜೀವಿ ಸಿಕೆಳ್ಳುವೆನು”—ಎನ್ನಲು, ಅಷ್ಟಕ್ಕೆದೆಬ್ಬಿಗಳನ್ನು ಸ್ವೇಳ್ಳ ನಿಲ್ಲಿಸಿ, ಉಸಿರುತೆಗೆದು ಕೊಳ್ಳುವೆಡಕ್ಕೆ ಅವಕಾಶಕೊಟ್ಟು,—“ಎಲ್ಲೇ! ನಿಮ್ಮ ರಾಣಿಯ ಅಂತರಂಗವನ್ನು ಮರೆಮಾಡಿದೆಹೇಳಿ. ಸನಗಿಗೊತ್ತಾಗಿದೆ. ಆದರೂ, ನಿನ್ನ ಬಾಲಿಯಲ್ಲಿ ಕೇಳಬೇಕೆಂದಿದ್ದೀನೇ. ಹೇಳಿದೆಹೋದೆಯಾ? ಇದೋ! ನೋಡು! ನಿನು ಹುಟ್ಟಿಲಿಲ್ಲವೆಂದು ಮಾಡುವೆನು!”—ಎಂದು ತಿರಿಗಿ ಕೋರಡಿಯನ್ನು ಎತ್ತಲು, ಆ ಗಾಡಿಯು ಓಡಿಬಂದು, ಪ್ರಜ್ಞಯ ಕಾಲನ್ನು ಹಿಡಿದುಕೊಂಡು,—“ಮಾತಾಯಿ! ನಡೆದ ವಿಷಯವನ್ನು ತಮ್ಮೊಡನೆ ಮಾತ್ರ ಹೇಳಬಿವೆನು!”—ಎಂದು ದೀನಸ್ವರ ದಿಂದ ಬೇಡಕೊಂಡಳು. ಪ್ರಜ್ಞಯ ಕಣ್ಣಿನ ಸನ್ನೆಯನ್ನುರಿತು, ಉಳಿಗದವರೆಲ್ಲರೂ ಹೋದರು. ಆ ಮೇಲೆ,—“ನೀಂಳಿ! ಏಕೆ ನನ್ನೊಡನೆ ಮಾತ್ರ? ಅಂರಿಗಲ್ಲ ತಿಳಿದಿರುವಾಗ, ನನ್ನ ದೂತಿಯರಿಗೆ ತಿಳಿಯುಕೊಡಬೇನೆ?” ಎಂಟು ಅಂದರಿಸಿಕೊಳ್ಳಲು, ಬೆಕ್ಕಿನ ಮುರದೆಣ ಇಲ್ಲಿಯಂತೆ ಗಡಗಡನೆ ನಡುಗುತ್ತ,—

“ದೇ-ದೇ-ವ-ಯು ಒ-ಬು-ಬು-ಬ್ರಿ” ಎಂದು ಮಾತಿನಲ್ಲಿ ಈಕಡಿ ಆಕಡಿ ನೋಡಿ, ತಡವರಿಸಿದಳು. ಭಟೀರೆನುತ್ತ ಮತ್ತೊಂದು ದೆಬ್ಬಿಯು ಬೀಳಲು, “ದೇವಿಯ ಬಬ್ಬನನ್ನು—” ಎಂಬ ಅಧೋಽಕ್ತಿಯಲ್ಲಿಯೇ,—“ಸಾಕುಸಾಕು! ನಿಲ್ಲಿಸುವಿಲ್ಲಿಸು!” ಎಂದು ಹೇಳಿ, ಕೋರಡೆಯನ್ನು ದೂರಕ್ಕೆ ಏಸೆದು, ಒಡ ಸೆಯೇ ಶಾಂತಳಾಗಿ, ಆ ಗಾಡಿಯನ್ನು ಎತ್ತಿಕೊಂಡು ತನ್ನ ಮಂಜದ ಮೇಲೆ ಕುಳಿರಿಸಿ, ಅವಳಿಗೆ ಹಾಲುಕುಪ್ಪನಕ್ಕರೆಗಳನ್ನು ತರಿಸಿ ಕೊಟ್ಟು, ಹಣ್ಣಗಳನ್ನು ಮೆಲ್ಲಲಿತ್ತು, ಸ್ವಲ್ಪ ವಿಶ್ವಮಿಸಿಕೊಂಡ ಮೇಲೆ, ಅವಳಿಗೆ ಸಮಾಧಾನೋಕ್ತಿಗಳನ್ನು ಹೇಳುತ್ತ. ತನ್ನ ವಸ್ತುದಿಂದ ಅವಳ ಕಣ್ಣನ್ನು ತೊಡೆದು, ಮೆಯ್ಯಿಲ್ಲ ಬಾದಾಮಿಯ ಎಣ್ಣೆಯನ್ನು ತರಿಸಿ ತಾನೇ ಸವರಿ,—“ಎಲೆ ಕಾಳಿ! ನಿನ್ನಲ್ಲಿ ನನಗೆ ಸ್ವಲ್ಪವೂ ಕೋವಷಣೆ. ದೆಬ್ಬಿಯೆಂಬ ಉಪಾಯವನ್ನು ಬಿಟ್ಟರೆ, ನಿನ್ನಿಂದ ನಿಜವು ಹೊರಡಿದೆಂದು ಹೀಗೆ ಮಾಡಿದನು. ನಿಜಸ್ಥಿತಿಯನ್ನು ನನಗೆ ಹೇಳು; ನೀನು ನನ್ನ ದೂತಿಯರಲ್ಲಿ ಅಗ್ರಗಣ್ಯಾಳಾಗುವೆ. ನೀನು ಇದಿರು ಬಿದ್ದುದರಿಂದ, ನಿನ್ನಲ್ಲಿ ನನಗೆ ಬಹಳ ವಿಶ್ವಾಸವೂ ಗಾರವವೂ ಹುಟ್ಟಿತು. ಅನ್ನವಿಕ್ಕಿದವಳ ದುಷ್ಪಕೃತ್ಯವು ಬಹಿರಂಗವಾಗಿ ಹೋಗುವುದಲ್ಲ ಎಂದು, ಅವಳ ನ್ನು ಕಾಪಾಡುವುದು ಅನ್ನಕ್ಕಿದ್ದವಳ ಧರ್ಮವೆಂದು ನೀನು ಬಗೆದು, ಅದರಿಂದ ಉಂಟಾಗುವ ಅನಧಿವಸನ್ನು ಯೋಚಿಸಲಿಲ್ಲ. ತನಗೆ ಉಂಟಾಗುವ ಅನಧಿದ ಭಯವನ್ನು ಬಿಟ್ಟು, ಇತರರ ಶ್ರೀಯಸ್ತನಲ್ಲಿ ಪ್ರವರ್ತಿ ಸುವುದು ಪ್ರೇಮಸೂಚಕವಲ್ಲವೇ? ನಿನ್ನಿಂಥವಳಿಗೇ ಅನ್ನವಿಕ್ಕಿ ಸಾಕುವುದು ಸಾಧಕ!”— ಎಂದು ಹೇಳಿ, ಆಮುಳಾಗ್ರವಾಗಿ ಚಂದ್ರವಿಲಾಷದ ಆಗಿನ ಅಂತರಂಗವನ್ನು ತಿಳಿದು ಕೊಂಡಳು. ಆಪರಾಧವನ್ನು ಮನ್ಯಾಸಿ ಹೆಚ್ಚಾಗಿ ಪ್ರೀತಿಯನ್ನೂ ತೋರಿಸಿದುದರಿಂದ, ಕಾಳಿಯು ಪ್ರಜ್ಞಿಗೆ ಅಂತರಂಗದ ದೂತಿಯಾದಳು. ಪ್ರಜ್ಞಿಯು ಉಳಿದ ಅವಳಲ್ಲಿ ಗಾಡಿಯರಿಗಿಂತಹೆಚ್ಚಾಗಿ ಪ್ರೀತಿಯನ್ನು ಇಟ್ಟಳು; ಆದರೂ, ಅವಳಲ್ಲಿ ತನಗೆ ಅಭಿವೂನವಿದೇ ಎಂಬುದನ್ನು ಉಳಿದವರಿಗೆ ತೋರಿಸಿಕೊಳ್ಳಲಿಲ್ಲ. ಚಂದ್ರವಿಲಾಸದಲ್ಲಿಯೇ ಇದ್ದುಕೊಂಡು, ಆಗಾಗ್ಗೆ ಬಂದು ಅಲ್ಲಿನ ವೃತ್ತಾಂತವನ್ನು ತಿಳಿಹುತ್ತಿರುವಂತೆ ಅಪ್ಪಣಿಮಾಡಿ, ಕಾಳಿಯನ್ನು ಕಳಿಹಿಕೊಟ್ಟಳು,

ಅವಳು ಜಂದ್ರವಿಲಾಸದಲ್ಲಿ ಉಸಿರುಬಿಬ್ಬದನ್ನು ಕೂಡ ಬಂದು ತಿಳಿಯ ತ್ವಿಧ್ವನಿ.

ಪ್ರಜ್ಞೆಯು ಕಾಳಿಯಲ್ಲಿ ತನಗೆ ಇದ್ದ ಅಭಿಮಾನವನ್ನು ಎಣ್ಣೆಷ್ಟು ಮರೆಯಿಸಿದರೂ, ಆಗಲ್ಲಿ. ಅವಳನ್ನು ಕಂಡ ಕೂಡಲೇ ಎದ್ದು, ಅವಳಿಗೂ ಡನೆ ವಿಕಾಂತಸ್ಥಳವನ್ನು ಸೇರುವಳು. ಅವಳಿಗೂಡನೆ ಎರಡು ತಾಸಿಗೆ ಕಡಮೆ ಯಿಲ್ಲದೆ ಮಾತನಾಡುವಳು. ಕಾಳಿಯು ಇಲ್ಲಿಂದ ಜಂದ್ರವಿಲಾಸಕ್ಕೆ ಹೊರ ದುವಾಗ, ಬರಿಯ ಕೆಯ್ಲಲ್ಲಿ ಹೋಗುತ್ತಿರಲಿಲ್ಲ. ಅವಳು ಹೊರಟುಹೋದ ಮೇಲೆ, ಪ್ರಜ್ಞೆಯ ಮುಖದಲ್ಲಿ ದುಃಖಸಾಚಕವಾದ ವಿಕಾರವನ್ನು ನೋಡಿ, ಪರಿಚಾರಿಕೆಯರು ಕಾಳಿಯು ಜಂದ್ರವಿಲಾಸದಲ್ಲಿ ನಡೆಯುವ ಸಂಗತಿಯನ್ನು ತೀಳಿಹಿ ಹೋಗುವಳಿಂದು ನಿಶ್ಚಯಮಾಡಿಕೊಂಡರು.

ಬಂದು ದಿನ, ಕಾಳಿಯೊಡನೆ ಪ್ರಜ್ಞೆಯು ಅಂತಿಪುರದಲ್ಲಿ ಗೋವ್ಯಾ ವಾಗಿ ಮಾತನಾಡುತ್ತಿರುವಾಗ, ಗೌಡಿಯರು ಪರಸ್ಪರ ಮಾತನಾಡಿಕೊಳ್ಳುತ್ತ, ಅವರಲ್ಲಿ ಅತಿಸೂಕ್ಷ್ಮಬುದ್ಧಿಯಳ್ಳ, ಕಾಳಿಯಲ್ಲಿ ಅನೂಯೆಲ್ಲದ, ಚೌಡಿಯೆನ್ನುವಳು, “ಎಲ್ಲಾ ಅಕ್ಷಂದಿರಾ! ಕಾಳಿಯಲ್ಲಿ ನಮ್ಮ ಒಡತಿಗೆ ಅಷ್ಟು ಅಭಿಮಾನಕ್ಕೆ ಕಾರಣವೇನು ಬಲ್ಲಿರಾ? ‘ಅಂತಿಪುರದ ಅಂತರಂಗವೈ ಬೀದಿಯ ಬಹಿರಂಗ’ ಎಂದು ಗಾದೆಯು ಹೇಳುವಂತೆ, ಉರಿಗೆಲ್ಲ ತಿಳಿದ ಜಂದ್ರತ್ವಳಿಯ ಕೆಟ್ಟ ಚಾಳಿಯು ಪ್ರಜ್ಞಿಗೆ ಹೇಗೆ ತಿಳಿದಿರು? ಯಾರು ದ್ವೇಯದಿಂದ ಅವಳಿಗೂಡನೆ ಹೇಳುವರು? ಕಾಳಿಯು ಹೇಳುವಳು; ಅದಕ್ಕಾಗಿ, ಅವಳಲ್ಲಿ ಪ್ರೀತಿಯನ್ನು ತೊರಿಸುವಳು. ಹಂಡಿತಿಯ ಕೆಟ್ಟ ಚಾಳಿಯು ಉರಿಗೆಲ್ಲ ತಿಳಿದರೂ, ಗಂಡನಿಗೆ ತಿಳಿಯವುದೇ ಇಲ್ಲ. ಹಾಗೆ ಯಾರಾದರೂ ತಿಳಿದಲ್ಲಿ, ಕೊರವಗೊಂಡು, ತಿಳಿಹಿದವರನ್ನೇ ಶಿಕ್ಷಿಸಲು ಹೋಗುವರಲ್ಲದೆ, ಅವಳಲ್ಲಿ ಸ್ವಲ್ಪವೂ ದೊರೆಷವನ್ನು ಎಣಿಸರು. ಇತರರು ತಮ್ಮ ಪ್ರಿಯೆಯ ಮೇಲೆ ಹೊಟ್ಟಿಯ ಕಿಳ್ಳಿಸಿಂದ ದೊರೆಷವನ್ನು, ಸುಮ್ಮನೆ ದೊರೆಷವನ್ನು, ಆರೋಪಿಸುತ್ತಾರೆ ಎಂದು ತಿಳಿಯುವರು. ಪ್ರೇಮಕಾರ್ಯವು ಪ್ರಿಯವಸ್ತುವಿನಲ್ಲಿ ದೊರೆಷವನ್ನು ಕಾಣಾರದು. ಇದೂ ಅಲ್ಲದೆ, ಪತಿಗೆ ತಿಳಿದಲ್ಲಿ, ಅವನು

హీండికియట్లు తనగురచూడ అనుమానస్తు నడేనుడిగాళ్లు సూచిసచే
ఇరసు; కణ్ణో కావలాగి పతివంజనేయల్లియే దత్తావధానేయాగి
రువ జారేయు అనుమానసూజనేయస్తు వతియల్లి కండాగ, సుమృ
నిరువళి? అతివినయపన్న మేరేయిసి, ఇనూ, జెచ్చాగి ప్రేమవు
హుట్టువంతే వొడి, ఎల్లి అనుమానసూరణావు సంభవిసికోఇ, అంథ
క్షచే అదస్తు అవనిందలే నాతమాడిసి శాంతఖాగువళు. హీగి, హత్తి
య దోషవే పతిగి తిళియలవకాళవిల్ల దిరువాగ, అక్కెయ కెట్టు
చూళియు సూసిగి తిళియువుదే? ఇల్ల. అక్కెయు, సవప్రుయక్కు
దిందలూ, సోసిగి తిళియదంతే తన్న దుష్టుత్వవన్న మరేయిసువళు.
ప్రజ్ఞీయు మహాప్రాజ్ఞీయింబుదన్నా, పతివ్రతాతిరోమణియింబుద
న్నా, సుసీతనిగి అవళ్లి జెన్నాగి విక్ష్వసవిదేయింబుదన్నా చంద్రు
వళియు జెన్నాగి బల్లభు. నాచు ఎల్లి తన్న చూళియస్తు ప్రజ్ఞీగి డేళి
బిడుక్కేవేయో ఎంద), ఆగాగే సముద్రాన్న కరేయిసి, బయుమానవన్న
చోదుత్తిరువుదు ఇదక్కాగియే ఎందు తిళియిరి. ననగి ప్రజ్ఞీయల్లి
హోట్టియల్లి హుట్టీద మగళింతలూ హెచ్చాద ప్రేమవిద్దరూ, నాను
ఏకే ఇదస్తు అరికేమాదలిల్ల—బల్లరా? జంద్రువళిగంతూ సాయువ
కాలవు బందిదే. ఆగలే మెయ్యిల్లెలా, హుళు బిద్దిదే ఎందు కేళి
దీను. రాజడంసేయింతే సుఖవాగి బాళుత్తిరువ సుమృ ఒడతిగి
ఈ సంగతియస్తు తిళిహి, వ్యధివాగి అవళ్లస్తు దుఱిక్కేకి భాజనే
యన్నాగి మాడలి? హోట్టియల్లి హుట్టీద రోగదంతే, ప్రజ్ఞీయస్తు
ఆ దుకిఖవు ఒళగే తిందుబిడువుదెందు సుమృనిద్దేఁనే. ఆ చూచా
ళియు నమగి చోదుత్తిరువ దుక్కిగాగి నాను సుమృనే ఇద్దేఁనెందు
తిళియబేడి. అవళు సాయువళు; సత్కో సాయువళు. ఆ జంద్రు
వళియు, ఆ విషవల్లియు, సత్కో మేలే, అవళోడనే ఆ పావవు తొలగు
వుదు. ఆ చాండాళియ చూళియు మత్తుల్లియూ వ్యాపిసదంతే సోఇ

ಕೊಂಡಿರುತ್ತೇನೆಯಲ್ಲ! ಅಷ್ಟೇ ನಮ್ಮ ಕೆಲಸ. ಅಯ್ಯಾ! ಅಮಂಗಳವಾದೆ ವಾರಕ್ಕೆ ಮಂಗಳವಾರವೆಂದು ಹೆಸರು ಇರುವಂತೆ, ವಿಷಲತೆಯಾದ ಅವಳಿಗೆ ಚಂದ್ರಾವಳಿಯೆಂಬ ಹೆಸರಿರುವುದು! ಆ ಮಾತ್ರ ಹಾಗಿರಲಿ!”—ಎಂದು ಸುಮ್ಮನಾದಳು. ಮತ್ತೊಬ್ಬಿಳ್ಳಿ—“ಅಕ್ಕೆ! ಕಾಳಿಯಲ್ಲಿ ನಮಗಿಂತ ಹೆಚ್ಚಾಗಿ ಪ್ರೀತಿ ಏಕೆ ಹುಟ್ಟಿತು?”—ಎಂದು ಕೇಳಲು,—“ಅದನ್ನೇ ನಾನು ಹೊದಲು ಹೇಳಿದುದು. ಆದರೆ,” ಅವಳಲ್ಲಿ ಎಷ್ಟು ದಿವಸ ಪ್ರೇಮವಿದ್ದಿತು? ಅವಳು ಆ ಅಂತಹವುರದ ಸಮಾಜಾರವನ್ನು ಒಂದೊಂದಾಗಿ ತಿಳಿಹುವಳು. ಪ್ರಜ್ಞೆಯು ನಮಗೆ ಈ ಸಂಗತಿ ತಿಳಿಯದೆಂದು ಇರುವಳು. ಕಾಳಿಯು ಬಂದ ಕೂಡಲೇ ಅವಳನ್ನು ಒಳಗೆ ಕರೆದುಕೊಂಡು ಹೊಗುವಳು. ಅವಳು ಆ ನಾಯಕನ ಕಢಿಯನ್ನೂ, ಅವನೊಡನೆ ಚಂದ್ರಾವಳಿಯು ವಿಹರಿಸುವುದನ್ನೂ ಹೇಳುತ್ತಿರಬಹುದು!”—ಎಂದು ಈ ರೀತಿಯಲ್ಲಿ ಆ ಗೌಡಿಯರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

ಗ್ರಿನೆಯ ಅಥಾಯ.

~ ಶ್ಲಾಘಣಿ ~

ಅಭಯರುಂಕುವಾರನು ಹೇಳುತ್ತಾನೆ:—

ಕೇಳು; ಅರಿಪ್ಪತಮನೇ, ಈ ರೀತಿಯಲ್ಲಿ, ಅಯ್ದು ಇರುತ್ತಿಂಗಳುಗಳು ಕಳಿದುಹೋದುವು. ಬಳಿಕ, ಒಂದು ದಿನ, ಕಾಳಿಯು ಒಂದು ಹೊರಟು ಹೋದ ಮೇಲೆ, ಪ್ರಸ್ತುಗೆ ಒಂದು ವಿಧವಾದ ಮನಿಕ್ಕೇಶವುಂಬಾಯಿತು. ಒಂದು ಕಡೆ ಕುಳಿತಿರಳು; ಒಂದು ಕಡೆ ಸ್ತಿಲಿಳು. ಎಳುವಳು; ಕುಳಿರುವಳು; ಹಾಸುಗೆಯ ಮೇಲೆ ಹೊರಳುವಳು. ಎಳನೀರನ್ನು ತರಿಸಿ ಕುಡಿವಳು; ಉತ್ತರಕ್ಕಣವೇ ದಾಹವನ್ನುವಳು. “ವನೋದವಾದ ಕಢಿಯನ್ನು ಹೇಳು” ಎಂದು ಕಡೆಹೇಳುವ ದೂತಿಗೆ ಅಜ್ಞಾಪಿಸುವಳು; ತೊಡಗಿದ ಕೂಡಲೆ, “ಸಾಕು! ನಿಲ್ಲಿಸು”—ಎನ್ನುವಳು. ನಿನೋ ಹೇಳುವುದಕ್ಕೆ ಹೋಗುವಳು; ಅದನ್ನು ಹೇಳದೆ ತಡೆವಳು. ಉಂಟನಾಡುವಳು. ಅರೆಯುಣಟದಲ್ಲಿಯೇ ಎದ್ದು ಹೋಗುವಳು. ಜಾತಕದರ್ತಿ ಯಾವಾಗಲೂ ವತ್ತಿಯ ದರ್ಶನದಲ್ಲಿ ಆನುರಕ್ತಯಾಗಿದ್ದವಳು ತನಗೆ ದೇಹದಲ್ಲಿ ಆರೋಗ್ಯವಿಲ್ಲವೇಂದು ಅರಿಕೆವಾಡಿಸಿ, ಇನಿಯನ ದೃಷ್ಟಿಪಥಕ್ಕೆ ಬೀಳದೆ, ತಪ್ಸಿಸಿಕೊಳ್ಳುವಳು. ಎಲ್ಲೆ ರಾಯನೇ! ಹೀಗೆ ಎಷ್ಟು ಕಾಲವಿರುವುದಕ್ಕಾದೀಕು? ಮನೋಗತವನ್ನು ಯಾರಲ್ಲಿಯಾದರೂ ಆಪ್ತರಲ್ಲಿ ತಿಳಿಸಿಯೇ ತೀರಬೇಕು. ಹೀಗಿರಲು, ಒಂದು ದಿನ, ಪ್ರಸ್ತುಯು ಚೌಡಿಯನ್ನು ಕರೆದು, ಹಾಸುಗೆಯ ಮೇಲೆ ಕುಳಿರಿಸಿಕೊಂಡು, ನೀರಲ್ಲಿ ಮುಳುಗಿಹೋಗುತ್ತಿರುವವಳು ಅಕಸ್ಮಾತ್ತಾಗಿ ಕಯ್ಯಿ ಸಿಕ್ಕಿದ ಹಲಗೆಯನ್ನು ತನಗೆ ಬೇವಾತುವೆಂದು ನಂಬಿ ದೃಢವಾಗಿ ಹೇಗೆ ಅಪ್ಪಿ ಹಿಡಿದುಕೊಳ್ಳುವಳೋಹಾಗೆಯೇ, ಅವಳ ಕಯ್ಯಿಳಿನ್ನು ಏರಡು ಕಯ್ಯಿಳಿಂದಲೂ ಹಿಡಿದುಕೊಂಡು, ತನ್ನ ಎದೆಯ ಮೇಲೆಯೂ ಮುಖದ ಮೇಲೆಯೂ ಮಡಗಿ ಕಣ್ಣಾಲ್ಲಿ ಧಾರೆಧಾರೆಯಾಗಿ ನಿರುಸುರಿಯಿಸುತ್ತಿರಲು, ಚೌಡಿಯು, ಅತಿಪ್ರೇಮದಿಂದ

ಪ್ರಜ್ಞಿಯು ತನ್ನ ಒಡತಿಯೆಂಬ ಭಾವವನ್ನು ಮರೆದು,—“ಪ್ರಜ್ಞಿ! ಇದೇನು? ನಿಮಗೇಕೆ ಇಪ್ಪು ಚಿಂತೆ? ಏನಾಯ್ತು? ಆರಮನೆ ಹೊರಿಯಿತೆ? ಪತಿಗೆ ಏನಾದರೂ ಅನಿಷ್ಟವು ಹಿಡಿಯಿತೆ! ತಾರುನುಸೆಯವರಿಗೆ ಸುಖವಿಲ್ಲವೆ? ನಿಮ್ಮನ್ನು ನೋಡಿ, ನನಗೆ ಗಾಬರಿ ಹೆತ್ತಿದೆ. ಅಯ್ಯಾರು ದಿನದಿಂದ ನಿಮ್ಮ ಸ್ಥಿತಿಯನ್ನು ನೋಡಿ, ದಿಗಿಲುಬಿದ್ದೇನೆ. ‘ಎನು ಬಂತೋ! ಇದರಿಂದ ಪಾರಾಗುವ ಬಗೆ ಹೇಗೋ!’ ಎಂದು ನಾವೆಲ್ಲರೂ ದುಃಖದಲ್ಲಿ ಮುಳುಗಹೊಗಿದ್ದೀರೆ. ನಮ್ಮಿಂದ ನಿಮಗೆ ಗುಣವು ಆಗುವುದಾಗಿದ್ದರೆ, ನಮ್ಮ ಪ್ರಾಣವನ್ನು ನಿಮ್ಮ ಪಾದದಲ್ಲಿ ಇಟ್ಟಿರುವೆನೆ. ಏನು? ಅಪ್ಪಣಿಕೊಳಿಸಿ!”— ಎಂದು ಪ್ರಜ್ಞಿಯ ನ್ನು ಅಪ್ಪಿಕೊಂಡು, ತಲೆಸವರಿ ಮುದ್ರಾದಿ, ತನ್ನ ಸರೆಗಿನಿಾದ ಆಕೆಯ ಕಣ್ಣೀರನ್ನು ಬರಸಿ,—“ತಾವು ಪ್ರಜ್ಞಿಯೆಂಬುದನ್ನು ಮರೆದಿರಾ? ‘ಧ್ಯೇಯಂ ಸರ್ವಶ್ರಾಂಕಾರ್ಥಕಂ’ ಅಲ್ಲವೆ? ಎಂಥಿಂಥ ಮಹಾಪತಿಪ್ರತೀತೆಯರು ಎಂಥಿಂಥ ಅಪಾಯದಿಂದ ಪಾರಾಗಲಿಲ್ಲ! ತುಂಬಿದ ಕರೆಗೆ ಕೊಡಿಯೋಡಿಸದಿದ್ದರೆ, ಕಟ್ಟಿಯೇ ಭಿನ್ನವಾಗುವುದಲ್ಲ? ತಾವು ತಮ್ಮ ಚಿಂತೆಯನ್ನು ನಮ್ಮೊಡನೆ ತಿಳಿಹದಿದ್ದರೆ, ಹೇಗೆ? ತಮ್ಮಲ್ಲಿ ಅನ್ಯಾಧಾ ನಡೆದುಕೊಳ್ಳಿದ ನಮಗೆ ತಮ್ಮ ಅಂತರಂಗವನ್ನು ತಿಳಿಹಬೇಕು. ಮೂರುನಾಲ್ಕು ದಿವಸಗಳಿಂದ ತಮ್ಮನ್ನು ನೋಡಿದುದರಲ್ಲಿ, ತಮ್ಮ ಈ ಸ್ಥಿತಿಗೆ ಶರೀರದ ಅನಾರೋಗ್ಯ ಕಾರಣವಲ್ಲವೆಂದು ತಿಳಿದೆವು. ಮನಿಕ್ಕಿಶ್ವನೇ ಆಗಿರಬೇಕೆಂದು ಸಿಶ್ಯಯಿಸಿರುವೆವು. ಕಾಳಿಯು ಆ ಚಾಂಡಾಳಿಯಾದ ಚಂದ್ರಾವಳಿಯ—ಅಯ್ಯೋ! ಮರೆದನು;—ಮಾರಾಳಿಯ ಸಂಗತಿಯನ್ನು ತಮಗೆ ಹೇಳಿರಬಹುದು. ಅವಳು ಆ ಮನ್ಯಾಧನ ಸಾವನ್ನು ತಿಳಿಹಿರುತ್ತಾನು. ಅದೇ ತಮ್ಮನ್ನು ಹೇಗೆ ವಾಡಿರಬಹುದೊ ಏನೋ!”— ಎಂದು ಹೇಳಲು, ಅದನ್ನು ಕೇಳಿ, ಪ್ರಜ್ಞಿಯು—“ಇದು ನಿನಗೆ ಹೇಗೆ ತಿಳಿಯಿತು?” ಎಂದು ಕಯ್ಯನ್ನು ಒದರಿಕೊಳ್ಳಲು,—“ಪ್ರಜ್ಞಿಯವರಿರಾ! ಉರಿಗೆಲ್ಲ ತಿಳಿದಿರುವ ಸಂಗತಿಯನ್ನು ನಿನಗೆ ಹೇಗೆ ತಿಳಿಯಿತೆಂದು ಕೇಳುವಿರಿ? ಬೀದಿಗುಡಿ ಸುವನೂ ಕೂಡ,—‘ಫ್ರೋ! ಫ್ರೋ! ಎಂಥ ಸೀಚೆ! ನಾನಾಗಿದ್ದರೆ, ದಬ್ಬಳಿದಿಂದ ಚುಚ್ಚಿಚುಚ್ಚಿ, ಕೊಂಡುಹಾಕುತ್ತಿದ್ದೇನು’ ಎಂದು ಹೇಳುತ್ತಿರುವನು.

ಲಲ್ಲಿಗೂ ತಿಳಿದಿರುವ ಅಂತರಂಗ! ಇದನ್ನು ತಿಳಿಯದವನೇ ಇಲ್ಲ. ಅರಸ ರೊಬ್ಬರೇ ಈ ಸಂಗತಿಯನ್ನು ತಿಳಿಯರು. ಪಾಪ! ಇದನ್ನು ಯಾರು ಅವರಿಗೆ ತಿಳಿಸಲಾವರು?”—ಎಂದಳು.

ಪ್ರಜ್ಞೆಯು,—“ಚಾಡಿ! ಕೇಳಿದೆಯಾ? ಹೀಗುಂಟೆ? ಇಂಥ ಕೇಂದುಗಾಲವು ಬರಬಹುದೆ? ಕಾಳಿಯು ಏನೇನೋ ಹೇಳುತ್ತಿದ್ದಳು! ಏನೋ, ಎಂತೋ ಎಂದಿದ್ದೇನು! ಅದ್ದು ಈಗ ನಿಜವಂತೆ. ಏನು ಹೇಳುವುದು? ವಾತಾಣೇನೇ—ಮಾನವಾನಿ! ಅಯ್ಯಾ! ಹೀಗುಂಟೆ? ಹೆತ್ತವಳು ಸತ್ತರೂ, ಒಡಹುಟ್ಟಿರವರು ಸತ್ತರೂ, ಹೀಗೆ ದುಃಖಿಸುವವರನ್ನು ಕಂಡಿಲ್ಲ. ಗಂಡನು ಸತ್ತರೆ ತಾನೇ ಹೀಗೆ ಆಗುವರುಂಟಿನೇ? ಏನು ಕೇಡು ಬಂದಿದೆ? ನಾನು ಅಂಥ ನೀಜಿಗೆ ಸೂಸೆಯಾಗಿ ಗಬಹುದೆ? ನನ್ನ ಬಾಳಕ ಬಂದು ಬಾಳೇ? ಕಾಳಿಯನ್ನು ಏಕೆ ಕೇಳಿದೆನೋ? ಅವಳು ಅದನ್ನು—ಏಕೆ ಹೇಳಿದಳೋ? ತಿಳಿಯದೇ ಇದ್ದರೆ, ನೇಮ್ಮದಿಯಾಗಿತ್ತಲ್ಲ! ಆಯಾವುತ್ತಿನಿಗೆ ತಿಳಿದರೆ, ಏನೇನು ಅನಧಿಕ್ರಿದಗುವುದೋ! ಉರವರೆಲ್ಲ, ನಗುವರಲ್ಲ! ಎಂಬ ಹೇಸುಗೆಯೂ ಅವಳಿಗೆ ಬೇಡವೇನೇ? ಅಯ್ಯಾ! ನನ್ನ ಹಣೆಯ ಬರಹವೇ?”—ಎಂದು ಚಾಡಿಯನ್ನು ಕಟ್ಟಿಕೊಂಡು, ಗೋಳಿಂಗೋ ಎಂದತ್ತುಳು.

ಪ್ರಜ್ಞೆಯು, “ತಾನು ಒಡತಿಯು—ಚಾಡಿಯು ತನ್ನ ಸೇವಕಳು” ಎಂಬು ದನ್ನು ಕೂಡ ಮರೆದಳು. ಚಾಡಿಯೂ ಕೂಡ,—ತಾನು ಆಳು ಅವಳು, ಒಡತಿ ಎಂಬುದನ್ನು ಮರೆದು,—ಪ್ರಜ್ಞೆಯಲ್ಲಿ ಪ್ರೇಮವು ತಲೆಯೇರಿ, “ಒಡತಿ! ಇದೇ ನು ಇಷ್ಟು ದುಃಖಪಡುತ್ತಿರಿ? ಸಯಿಸಿಕೊಳ್ಳಿ. ನಾನು ಅರಿಕೆಮಾಡುವುದನ್ನು ಸ್ವಲ್ಪ ಆಲಿಸಿ. ಕೆಟ್ಟುದು ಎಂದಿದ್ದರೂ ಕೆಟ್ಟುದೇ; ಒಳ್ಳಿಯದು ಒಳ್ಳಿದೇ. ನಾಯಿಯು ಎಲ್ಲಿದ್ದರೂ, ಅದರ ಸ್ವಭಾವವನ್ನು ಬಿಟ್ಟೀತೆ? ಒಳ್ಳಿಯ ಗವುಸುಹಾಕಿ, ಹಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಯಿಸಿದರೂ, ಅದು ಅಮೇಧ್ಯವನ್ನು ಕಂಡರೆ, ನಾಲಗೆಯಲ್ಲಿ ಜೊಲಲ್ಲಿ ಕಡೆಯಿಸಿಕೊಂಡು ಓಡದಿಬಿಡುತ್ತದೆಯೇ? ಬೇವಿನ ಬೀಜವನ್ನು ಸಕ್ಕರೆಯ ಪಾತಿಯಲ್ಲಿ ನಟ್ಟು ಹಾಲೆರೆದು ಬಳೆಯಿಸಿದರೆ, ಅದು ಬೇವಾಗದೆ ಸಕ್ಕರೆಯ ಗಡವಾದೀತೆ? ನಿಮಗೆ ಇನ್ನು ಭ್ರಮೆ ಏಕೆ?

ಮುಖ್ಯನ ಮಧ್ಯದಲ್ಲಿ ಬೆಳಿದ ವಾತ್ಕೃತ್ಯ ಗುರಾಬಿಯ ಹೂವಿಗೆ ಕೊರತೆಯೇ? ಅದರ ಶಾಷ್ಟ್ಯತೆ ಎಂದಿಗೆ ಹೋದಿತು? ಹೊಲೆಯನ ಮನೆಯ ಜೀವಿತಿಯು ಜೀವಿತಿಯಲ್ಲವೇ? ಅವಳ ಸಂಬಂಧಿಂದ ನಿಮಗೇನು ಅವಹಾನ? ಆ ಸೀಚಿಗೇ ಹೇಳಣ! ಎಲ್ಲಿಯಲ್ಲಿ ಹೋದರೂ, ಜನರ ಬಾಯಲ್ಲಿ ಅವಳ ಗೋಳೀ ಗೋಳು! ಯಾರು ನೋಡಿದರೂ, ಅವಳನ್ನು ಬಯ್ಯುತ್ತಲೇ ಇರುವರು! ನಿಮ್ಮಂಥ ಸೋಸೆಯರನ್ನು, ಧರ್ಮಮೂರ್ತಿಯಾದ ನಿಮ್ಮ ಯಜಮಾನರನ್ನು, ನೇನೆಡುಕೊಂಡರೆ, ನೀಚಿಗೆ ಬ್ರಹ್ಮನು ಸೃಷ್ಟಿಸಿದ ನಾಯಕನರಕ್ವ ಶಾಲದು! ಇನ್ನೂ ಏಚಿತ್ರಹಿಂಸಾಜನಕಗಳಾದ ನರಕಗಳನ್ನು ಸೃಷ್ಟಿಸಬೇಕೆಂದು ಹೇಳುವರು. ಒಂದು ದಿವಸ, ನಾನೇ ಚಂದ್ರವಿಲಾಸಕ್ಕೆ ಹೋಗಿ, ಅವಳನ್ನು ನೇಡಲಾಗಿ, ಏನುಹೇಳಲಿ? ಏನು ಯಾತನೆ! ಏನು ಯಾತನೆ! ಅವಳ ದಾಷ್ಟಿವನ್ನು ನೇನೆಡುಕೊಂಡು, ಆ ಯಾತನೆ ಕೂಡ ಸಾಲದೆಂದು ಆಶೀಷಿಸಿದೆನು. ಹಾಗಿರುವುದಕ್ಕಿಂತ ಶಾಯುವುದೇ ಸುಖವು. ಮೆಯ್ಯಲ್ಲಿ ಎಲ್ಲ ಕಡೆಯೂ ವೃಣಗಳು; ವೃಣಗಳಿಂದ ಹುಳುಗಳು ವಿರಿವಿರಿಯೆಂದು ಹೊಡಕುತ್ತಲಿವೇ? ಅವಳು ಆ ಪ್ರಣಾದ ಯಾತನೆಗೆ ಕತ್ತಲಿಸಿದ್ದ ಹಲ್ಲಿಯ ಬಾಲದಂತೆ ನೆಲದಲ್ಲಿ ಬಿಡ್ಡ ಹೋರಳತ್ತ, ‘ಅವಾನ್! ಅಭಾವ್!’ ಎಂದು ಆರಜಿಕೊಳ್ಳುತ್ತ, ವೇದನೆಯನ್ನು ತಡೆಯಲಾರದೆ, ಅವುಗಳಿಗೆ ವಾಂಸವನ್ನು ಕಟ್ಟಿಸುತ್ತಾಳೆ. ಮಾರುನಾಲ್ಕು ತಾಸನೊಳಗೆಯೇ ಆ ವಾಂಸವೆಲ್ಲವನ್ನೂ ತಿಂದು, ಹುಳುಗಳು ಅವಳ ಮೆಯ್ಯ ಒಳಗೊ ವಾಂಸಕ್ಕೆ ಹತ್ತುತ್ತಲಿವೇ. ನಿತ್ಯವೂ, ಏನಿಲ್ಲವೆಂದರೂ, ಒಂದು ಬಟ್ಟಲು ತುಂಬ ಹುಳುಗಳನ್ನು ತೆಗೆದು ಆಚಿಗೆ ಸುರಿಯುತ್ತ, ಇದೆಲ್ಲಿಯ ಪ್ರಾರಭದವೆಂದು ಗೌಡಿಯರು ತಲೆತಲೆಬಡಿದುಕೊಳ್ಳುತ್ತಾರೆ. ಅವಳು ಸತ್ತುಹೋದರೂ ವಾಸಿಯೆಂದು ಹೇಳಿಕೊಳ್ಳುತ್ತಾರೆ. ಶಾಯಬೇಕೆಂದು ಅವಳು ಅತಿಕ್ರೂರವಾದ ವಿಷವನ್ನೂ ನುಂಗಿದಳಿಂದು ಹೇಳಿದರು. ಅವಳ ಶರಿ ರದ ವಿಷವು ಆ ನುಂಗಿದ ವಿಷಕ್ಕಿಂತ ಕ್ರಾರತರವಾದುದರಿಂದ, ಆ ವಿಷವು ಏನೂ ಮಾಡಲಿಲ್ಲವಂತೆ. ಈ ಲೋಕದಲ್ಲಿ ಇಂಥ ಅತಿಹಿಂಸಕವಾದ ಯಾತನೆ ಯನ್ನು ಅನುಭವಸಲಿಂದೇ ಯಮನೂ ಕೂಡ ಅವಳನ್ನು ನರಕಕ್ಕೆ ಕೊಂಡು

ಹೋಗದೆ ಇರುವನು. ಅಥವಾ, ಇಂಥವಳನ್ನು ಕೊಂಡುಹೋಗುವ ದಕ್ಕೆ ಹೇಸಿರಬೇಕು. ಪತಿಫಾತಿನಿ, ಮಾತೃಫಾತಿನಿಯಾದ ಆ ನೀಜೆಯನ್ನು ಸ್ವರೀಸ ಬಾರದು. ಮಹಾವತಿಪ್ರತೀಯರನ್ನು ನೆನೆಯಬೇಕು. ಕಮರ್ಫಲ! ಅನುಭ ವಿಸುತ್ತಾಳಿ! ಹಿಂದೆ ಯಾವುದೂ ಒಂದು ಜನ್ಮದಲ್ಲಿ ಮಾಡಿದ ಪ್ರಣಾಶೇಣ ದಿಂದ ರಾಜಾಧಿರಾಜನ ಕರ್ತೃತ್ಯಾರ್ಥವನ್ನೂ ಪಡೆದಳು. ಮತ್ತೆ ಯಾವ ಜನ್ಮದಲ್ಲಿ ಎಂಧ ಕ್ರಾರಣಾವವನ್ನು ಮಾಡಿದ್ದ ಜೊ—ಅದಕ್ಕೆ ಇಂಥ ಕಷ್ಟಗಳನ್ನು ಅನುಭವಿಸುತ್ತಾಳಿ. ಹಿಂದೆ ಮಾಡಿದ ಕಮರ್ಗಳನ್ನು ಈ ಜನ್ಮದಲ್ಲಿ ಸದ್ವರ್ತನದಿಂದ ತೊಳೆದುಕೊಳ್ಳಬೇಕೆಂದು ಇನ್ನೂ ಹೆಚ್ಚು ಮಾಡಿಕೊಂಡಳ್ಳಲ್ಲ ಎಂಬುದೂ ಒಂದಕಾನ್ಯಾಗಿ ಅವಳ ವಿಷಯದಲ್ಲಿ ನಾವು ವ್ಯಾಸನವಡಬೇಕಳ್ಳಬೇಕೆಂದು ಅನಾಯಿಯ ವಿಷಯದಲ್ಲಿ ಮತ್ತೆಯಾವುದಕಳ್ಳ ಪಶ್ಚಾತ್ತಾವಪಡಬಾರದು!” ಎಂದು ಹೇಳಿ, ಹಾಗೆಯೇ ಉತ್ತರಕ್ಷಣದಲ್ಲಿ ದಿಗಿಲುಬಿದ್ದ ಸುಮೃನಾಗಿ, ರಾಜಾಸಾನಾನದಲ್ಲಿ ಅರಸಿತಯರ ಇದಿರಿಗೇ ಹಿರಿಯರಸಿಯರ ಸ್ಥಿತಿಯನ್ನು ದೂಷಿಸಿದೆನಲ್ಲ ಎಂದು ಏದ್ದು, ಗಾಬರಿಯಿಂದ ಬಿಳುಪೇರಿದ ಮುಖವುಳ್ಳ ಕಾಗಿ, ಪ್ರಜ್ಞೆಯ ಪಾದಗಳ ಮೇಲೆ ತಲೆಯನ್ನು ಚಾಚಿ,—“ಒಡತಿ! ಕ್ಷಮಿಸಬೇಕು. ಸನ್ನನ್ನೂ ಕೊಂಡಾದರೂ ಕೊಲ್ಲಿ; ಬದುಕಿಸಿಯಾದರೂ ಬದುಕಿಸಿ. ಎನ್ನೇನೋ ಬಗುಳಿದೆನು. ತಮ್ಮ ಕಿವಿಗಳಿಗೆ ಬೀಳಲಾಗದ ಮಾತುಗಳನ್ನು ಆಡಿದೆನು”—ಎಂದು ದೀನಸ್ವರದಿಂದ ಬೇಡಿಕೊಂಡಳು. ಪ್ರಜ್ಞೆಯು “ಸರೀ! ಹೆಡರಬೇಡ. ನಿನ್ನಲ್ಲಿ ನಮಗೆ ಪೂರ್ವವಿಶ್ವಾಸವಿರುವುದು. ನಿನ್ನನ್ನು ಶಿಕ್ಷಿಸಲೊಳ್ಳಿನು.”—ಎಂದು ಅಭಯಕೊಟ್ಟು,—“ಎಲ್ಲ ಕಡೆಯೂ ಈ ಸಂಗತಿ ತಿಳಿದಿದೆಯಿ?”—ಎನ್ನಲು,—“ಲೋಕದಲ್ಲಿ ಜಾರೆಯರ ಮಾಯೆಯು, ಪತಿಗೂ ಪತಿಬಂಧಗಳಿಗೂ ವಿನಾ, ಉಳಿದೆಲ್ಲರಿಗೂ ತಿಳಿದಿರುವುದು. ಒಂದು ವೇಳೆ, ತಿಳಿದರೂ, ಎಲ್ಲರೂ ಸುಮೃನೆ ಇರುವರು. ಯಾರೂ ವೃಧಾಸಂಕಟವನ್ನೂ ಸಂಸಾರಭಿಂದುವನ್ನೂ ಕಲ್ಪಿಸಲು ಇಷ್ಟವಡುವುದಿಲ್ಲ ಕಂಡಿರಾ? ಕಾಳಿಯು ಪೆಟ್ಟಿಗೆ ಹೆಡರಿ, ಈ ವಿಷಯವನ್ನು ಹೇಳಿದಳು. ಇಲ್ಲದಿದ್ದರೆ, ತಮಗೂ ಈ ಸಂಗತಿ ತಿಳಿಯತ್ತಲೇ ಇರಲಿಲ್ಲವೆಂದು ಖಂಡಿತವಾಗಿ ಹೇಳಬಲ್ಲಿನು.”—

ఎన్నెలు, ప్రజ్ఞీయ—“చొక్కి! అదు కాగిరలి. ఇందు నేడుదలు నీనో నమగే అంతరంగేద లూళిగదవళాగిరు; బుద్ధిగే ఒందూ తో జువుదల్ల. ఎను మాడలి? హేళుహేళు”—ఎందు పునఃపునః కేళు, చొడియు ధృయివన్ను తాళి, నిజవాద ఆస్తికతెయ్యన్న ప్రజ్ఞీయల్లి కండు, విక్రాణదింద—“బడతి! ఈ యొఇచనేయన్న దార మాడి. ఎల్లరూ కెమ్మన్న కొండాడుత్తిరువరు. అవళ జారనన్నూ బయ్యివరు. అవళు ఇన్న తుంబ దివసగళు బదుక తారఖు. అవళ కాలవు సన్మాపిసిదే. ఆమేలే, ఎల్లవు సరిహోగు వుదు.”—ఎందు, ఇవు నోదలాద మాకుగభన్న హేళి, మనత్వాంతియన్న ఉంటుమాదదిఖు.

ఎష్టు సమాధానవన్ను హేళిదరే తానే ఏను? “పాపీ జిరాయుకు” ఎందే ప్రజ్ఞీయు త్రిణిదిద్ధిఖు.

ఎల్పీ ఆరిష్టకమ్మనీ! సాధ్వీతీరోమణియాద ప్రజ్ఞీయ మనోవ్యాచులవన్ను వశిసలు నమ్మంథవరిగి సాధ్యవల్ల. లజ్జా భారదింద అవళ తలెయు తగ్గితు. తాను మహాపాపినియెందు బగ్గెదుఖు. యారన్నూ సోఇచలేఖల్లఖు. సపియరల్లి యారాదరూ బందరే, తన్నన్న దూరువుదక్కే బందరెందు యొఇజిసువఖు. ఇచ్చరు నింతు మాతాదిదరే, తన్న మాకన్నో హేళువరెందు తిళియువఖు. ఒబ్బెల్లే కుళితు,—“అయ్యో! నన్న బాళు బాళే? నన్న సోచేతనవూ ఒందు సోచేతనవే?” ఎందూ,—“నన్న వ్రాచీనకమ్మదిందలే అత్తిగే ఇంధుముద్ది హుట్టితు!” ఎందూ,—“నానే నన్న మావందిర మరణక్కే కారణాలు!” ఎందూ, కొరగుత్త సిట్టుసిరుబింబువఖు. “నీను ఇంథవళ సోసే! భీ! భీ! నీళి! హోగు!”—ఎందు యారో తన్నన్న బయ్య హాగే స్వప్నవన్ను కండు, తట్టినే ఏళువఖు. సదా ఎదేయ మేలేయూ తలెయ మేలేయూ కయ్యిట్టే ఇరువఖు. ఆ కడెయల్లి ఏనో

ಒಂದು ಭಾರವು ಕುಳಿತಂತೆ ತಿಳಿಯುವಳು. ಹೇಗೆ ಈ ಕೆಲ್ಪಣಿ ತೊಳಿಯಲ್ಲಿದೆ ಬೇಕೆಂದು, ತರೀಯಿತ್ತಿ ಸೂರ್ಯನನ್ನು ಪದೇಪದೇ ನೋಡುವಳು. ಈ ರೀತಿ ಯಲ್ಲಿ, ಯಾರೊಡನೆಯೂ ತನ್ನ ಸ್ಥಿತಿಯನ್ನು ತಿಳಿಹದೆ, ಮನೋವಾಸ್ತಕುಲದಿಂದಿ ರುತ್ತಿದ್ದಳು. ಹೀಗೆ ಹಲವು ದಿವಸಗಳು ಕಳಿದುವು. ಇವ್ವಾದರೂ, ಇಂಥ ವಾಸ್ತಕುಲದಲ್ಲಿ ತನ್ನ ದೈಯವನ್ನು ಕಳಿದುಕೊಂಡು, ಅನ್ನಾಥಾ ಪ್ರವರ್ತಿಸಿದಳೇ? ಇಲ್ಲ.—“ಭಗವಂತನಿದಾನಿನೇ; ಎಲ್ಲವನ್ನೂ ಸರಿಮಾಡುತ್ತಾನೆ. ಅವರವರ ಪಾಪ ಗಳು ಆವರವರೀಂದಿಗೆ ಹೊಗುತ್ತವೆ. ಕೆಟ್ಟವರು ಕೆಟ್ಟವರೇ; ಬಳ್ಳಿಯವರು ಬಳ್ಳಿಯವರೇ. ಕೆಸರಲ್ಲಿ ಬಿದ್ದ ಮಲಿನವಾದ ವಾತ್ಕುಕ್ಕೆ ಮಾಣಿಕ್ಯವು ಕೆಸ ರಾಗಲಾರದು. ಕೆಸರು ತೊಳಿದ ಕ್ಷುಣವೇ, ಪುನಃ ತನ್ನ ಕಾಂತಿಯನ್ನು ಹೊಂದಿ, ಮಾಣಿಕ್ಯವಾಗಿ, ಎಲ್ಲರ ಕಣ್ಣಿಗೂ ಗೋಚರಿಸುವುದಿಲ್ಲವೇ? ನಾನೇತಕ್ಕ ಹೀಗೆ ಲಜ್ಜಾಭಾಜನಳಾಗಬೇಕು?”—ಎಂದು ಪದೇಪದೇ ದೈಯವನ್ನು ತಾಳಿವಳು. ಎವ್ವಾದರೂ, ಪ್ರಜ್ಞಿಯು ಹೆಂಗಸೇ. ಅವಕಿಂದ ತನ್ನ ಜಾತಿಗೆ ಸಹಜವಾದ ಮೃದುಸ್ವಭಾವವನ್ನು ಬಿಡಲಾದಿಕೇ? “ಆಯಾಪ್ತತನು ಯಾವಾಗಿ ಬರುವ ನೋ? ಅವನಿಗೆ ಹೇಗೆ ಈ ಸಂಗತಿಯನ್ನು ತಿಳಿಸದೆ ಇರಲಿ? ತಿಳಿಸದೆ ಆಡಗಿಸಿ ಕೊಳ್ಳಬುದಕ್ಕಾಗುವುದಿಲ್ಲವಲ್ಲ! ಅಂತರಂಗವನ್ನು ಹೇಳಿ, ಕಳಕಳಿಸುವ ಪ್ರಿಯನ ಆಸ್ಯಕಮಲವನ್ನು ವಾಸ್ತಕುಲವೆಂಬ ಅಂತಸ್ತಾವದಿಂದ ಹೇಗೆ ಬಾಡಿಸಲಿ? ಅಂತಸ್ತಾವತಪ್ತವಾದ ಪ್ರಿಯನ ಆ ಮುಖಸರಸಿಜದ ಮೇಲೆ, ನನ್ನ ಲೋಜನಷ್ಟಂಪ್ರವೇಹೇಗೆ ಕುಳಿತು ಸುಖಿಸುವುದು? ಆ ಪ್ರಿಯನು ಜೈತ್ಯಾತ್ಮಿಗೆ ಹೊರಟು, ಆಗಲೇ ಆರು ತಿಂಗಳಾದುದು. ಇನ್ನು ಹದಿನಯ್ಯ ದಿವಸ ಗಳಲ್ಲಿ ಬರುವುದಾಗಿ ಸಮಾಚಾರವು ಬಂದಿದೆ. ನನಗೆ ಎಷ್ಟು ಕಷ್ಟವಾದರೂ, ಸಹಿಸಿಕೊಂಡಿರುವೇನೇ ಹೊರತು, ಈ ವಿಷಯವನ್ನು ಆಯಾಪ್ತತನಿಗೆ ಹೇಳಬೇಕಿಲ್ಲ. ನನ್ನ ನಿಶ್ಚಯವೇನೋ ಹಾಗೆಯೇ ಇರುವುದು. ಭಗವಂತನ ಕಷ್ಟ ಹೇಗಾದೆಯೋ, ಯಾರು ಬಲ್ಲರು?”—ಎಂದು ತನ್ನ ಅಂತರಂಗದೊಡನೆ ತಾನೇ ಮಾತನಾಡಿಕೊಳ್ಳುತ್ತಳೂ, ಹಾಗೆಯೇ ತನ್ನ ಮನಸ್ಸನ್ನು ಕುರಿತು,—“ಎಲೆ ಮನಸ್ಸೇ! ಪದರಬೇಡ; ಪದರಬೇಡ. ಜಂದಾರ್ವವಳಿಯು ಇನ್ನು ಎಂಟು

దీవసగళు కూడ బదుకుపుదిల్లువేందు కాళి హేళుత్తుటి. ప్రియను బరువుదరెళగాగి ఆకే సత్కరే, ఎల్లపూ సమాప్తవాగువుదు!”—ఎందు హేళుత్త, తాను పతిసమాగమాతురేయాగిద్దరూ, అవన ఆగమనవు ఇన్నొ కేలవై దిన సావతాత్మవాగలి ఎందు భగవంతసిగి మనస్సినల్లి సదా హరసేహాకుత్తులని, కాలవన్ను కథియుత్తిద్దుళు.

ఎల్లే రాబనే! తిళిదేయా? పతిహితైషిసోయాద పతివ్రతేగూ పతివి ముఖభాద దుశ్శీలేగూ నడకెయల్లి ఎష్టు భేదవిరువుదు? జంద్రు వళియు తన్న దుశ్శీలవు పతిగి తిళిదరే ఏను గతియేందు హేదరి, ఆతనన్ను కొల్లులు బయసి, కొనేగి కొండే బిట్టుళు. ప్రజ్ఞియు తత్తీయ దాష్ట్యవై పతిగి తిళిదల్లి ఆతను కొరగిహోగి, తాను ఆనేక ఆన థ్రాగళిగి భాజనేయాగువేందు తిళిదు, అదన్న గోహ్యవాగిడలు యత్తిసిదఱు. అల్లదే, ప్రియన సంతోషవే తన్న సంతోషవేందూ, పతియు సంసారచ్ఛ బుద ఆపయశస్తు తనగే బంద ఆపయశస్తుందూ, భావిసిదఱు.

“యేనావత్తపతే సాధురసాధుస్తేన తుష్టుతి” — ఎందరే, యావ కేలసవన్ను మాడి సత్యరుణను లజ్జీయన్ను హోందుత్తానోఇ. ఆదే కేలసవన్ను మాడి దుష్టను సంతోషవన్ను హోందుత్తానే ఎంబ నీతి వాశ్వవై యథాధ్యవాదుదు. జంద్రువళియు తానే హోగి ఏకాంత వాగి యావనోడనే సేరుత్తిద్దశోఇ ఆ ఆరిష్టవంతనన్నేఇ, జనావవాద భీతిగూ హేదరదే, తన్న జంద్రవిలాసదల్లయే ఇట్టుకొండళు. పతి ఘననవన్ను మనఃపూర్వకవాగి మాడి సంతోషవట్టవళు ఆ నీఇన సావినల్లి ఆతియాగి శోచిసిదఱు. దుష్టర స్ఫురావవే ఆంధు. దుష్టకాయిగళన్ను మాడిదవరు తమ్మ దుష్టక్షేగళన్నే ప్రతావవేదు ఎల్లరల్లయా కొజ్ఞి కొశ్చువరు. ఆదు హాగిరలి! ప్రజ్ఞియు మనస్సిన గలబేయన్ను వణిసేతీరదు. తాను ఆ సంగతియన్న పతిగి తీళిక

ಡಿದ್ದರೆ ಅದು ಉವನಿಗೆ ಹೇಗೆ ತಿಳಿಯವೆಡೆ ಇಲ್ಲಮೆಂದು ನಿಕ್ಟಿಯಿಸಿ, ಪತಿಯ ಸಾನ್ನಿಧ್ಯಮಾಡಿ ಆಸೆಯನ್ನು ದೂರವಾಡಿ, ತನ್ನ ತಾಯಿಯವು ಮನೆಯಲ್ಲಿ ಕೆಲವುಕಾಲ ವಾಸವನ್ನು ಬಯಸಿದಳು. ಸ್ವೇಷಕಾಲ ತಾರು ಮನೆಯಲ್ಲಿ ವಾಸವಾಡಲು ಅಪ್ಪೆಯನ್ನು ಕೇಳಿ, ಪತಿಗೆ ಒಂದು ಲೈಖನ ವನ್ನು ಬರೆದಳು. ತನ್ನ ಎದೆಯಲ್ಲಿ ಒಂದು ವಿಧವಾದ ಭಾರವನ್ನು ಅನುಭವಿಸುವಳು; ಪ್ರಿಯನಿಗೆ ಆ ಸಂಗತಿಯನ್ನು ತಿಳಿಹಲಾಸವಡುವಳು; ಆದರೂ, ತನ್ನ ಪ್ರಾಣಕ್ಷಿಂತಲೂ ಪ್ರಿಯತಮವಾದುದು ಆತನ ಹೃದಯವೆಂದು ತಿಳಿದಿದ್ದುದರಿಂದ, ತನ್ನ ಅತ್ಯೇಯ ದೌಷ್ಣ್ಯವನ್ನು ಅವನಿಗೆ ತಿಳಿಹಿ ದುಃಖ ಹುಟ್ಟಿಸಲು ಇಷ್ಟಪಡಲಿಲ್ಲ.

ಎಲ್ಲೆ ರಾಯನೇ! ಕೇಳು. ಈ ರೀತಿಯಲ್ಲಿ ಎರಡು ವಾರಗಳು ಕೂಡುವು. ಪ್ರಜ್ಞೀಯ ಕಷ್ಟವೆಲ್ಲ ತೀರುವ ಕಾಲವು ಅವಳ ಅಧ್ಯಷ್ಟದಿಂದ ಸವಾರ ಮಿಸಿತು. ಜಂದರ್ಮವಳಿಯು ಯುಗಾದಿಯ ಹಬ್ಬಿದ ದಿವಸ ಸತ್ತುಹೋಳದ್ದು. ಪ್ರಜ್ಞೀಗೆ ಹಬ್ಬಿವು ತಪ್ಪಿಹೋಳಿತಂಬ ದುಃಖವು ಉಂಟಾಗಲಿಲ್ಲ. ಹಬ್ಬಿದ ಸಂತೋಷವು ತಪ್ಪಿದರೂ, ಜಂದರ್ಮವಳಿಯ ಮರಣದಿಂದ ಹಬ್ಬಿವು ನಡೆದು ಹತ್ತಿಂತ ಹೆಚ್ಚಾಗಿ ಸಂತೋಷವಟ್ಟಿಳ್ಳಾರು. ಪ್ರಿಯನಿಗೆ ಅವನ ತಾಯಿಯ ದೌಷ್ಣ್ಯವನ್ನು ತಿಳಿಹಿ, ದುಃಖಹುಟ್ಟಿಸದೆ, ಎಲ್ಲವೂ ಇಷ್ಟರಲ್ಲಿಯೇ ಶಾಂತ ಶಾಯಿತಲ್ಲ ಎಂಬ ಸಂತೋಷವೇ ಅವಳ ಮನಸ್ಸಿನಲ್ಲಿ ಮೇಲಾಗಿದ್ದಿತು.

ಎಲ್ಲೆ ಅರಿವುಕರ್ಮನೇ! ಆ ಜಂದರ್ಮವಳಿಯು ಹೇಗೆ ಸತ್ತುಹೋಳಿದು ಇದ್ದೀರ್ಯೇ? ಅಂಥ ಅನಿಷ್ಟವಾದ ಸಾವನ್ನು ಯಾರೂ ಕಂಡಿಲ್ಲ. ಎದೆಯಲ್ಲಿ ಹುಟ್ಟಾಯಿತು. ಆ ಮೊಣ್ಣ ಸೊಣ್ಣ ಬೀಳದ ಕಾಯನ್ನು ಹೋರವಾಯಿತು. ಅದರಿಂದ ಹುಳುಗಳೊಂದಿಗೆ ಕೇವು ಸುರಿಯುತ್ತ, ಬಹುವೇದನೆಯುಂಟಾಯಿತು. ಅದೇ ರೀತಿಯಲ್ಲಿ ತೊಡೆಗಳ ಮೇಲೂ ಬಲದೊಳಿಸ ಮೇಲೂ ಹುಟ್ಟು ಗೆಂದ್ದು, ಬಲನೊಂದನ್ನು ಕೊಡುತ್ತಿದ್ದುವು. ಅವುಗಳ ನಾಶವು ಬಬ್ಬಿರಿಗೂ ಅವಳ ಹತ್ತಿರ ಹೋಗಿಗೊಡಿಸದು. ಅವನ ಅಪ್ತರಾದ ಪರಿಚಾರಿಕೆಯರೂ ಇಡೀ ದೂರದಿಂದಲೇ ಮೂಗುಮುಳ್ಳಿಕೊಂಡು ಆಹಾರಾದಿಗಳನ್ನು ಕೊ

ದುತ್ತ, ಅವಳ ಹತ್ತಿರ ಹೊಗುವುದನ್ನೂ ಬಿಟ್ಟರು. ನರಭುತ್ತ, ಹೊರಭುತ್ತ,
ಅಳುತ್ತ, ಅರಚಿಕೊಳ್ಳುತ್ತ, ಯಮದೂತರ ಭಯಂಕರಾಕಾರದಶಿಫ್ತನಕ್ಕೆ ಬೆಳ್ಳಿ
ಬೀಳುತ್ತ, ಆ ಎನ್ನತ್ತ, ಈ ಎನ್ನತ್ತ, ಉ ಎನ್ನತ್ತ, ಹೂಹೂ ಎನ್ನತ್ತ,
ಕಯಾಳುತಲೆಗಳು ಎಳೆದುಹೊಗಿ, ಬಹುಕಷ್ಟದಿಂದ ಸತ್ತಳು. ವಾವ
ವಾಡುವರು ಈ ಲೋಕದಲ್ಲಿಯೇ ಇಷ್ಟ ಸಂಕಟವುವರು. ಅವಳು
ಸತ್ತ ಎರಡು ದಿವಸವಾದರೂ, ರಾಜನ ಸವಾರಿಯು ಚಿತ್ತಯಿಸಲಿಲ್ಲ
ವಾಗಿ, ಪುರೋಹಿತರೇ ಯಥಾಶಾಸ್ತವಾಗಿ ಅವಳಿಗೆ ಉತ್ತರಕ್ಕಿರುತ್ತಿರುವು
ನಡೆಯಿಸಿದರು.



ಒಳನೆಯ ಆಧ್ಯಾತ್ಮ.

—

ಅಭಿಭಯರುಚಿಕುಮಾರನು ಹೇಳುತ್ತಾನೆ:—

ಎಲ್ಲೆ ಅರಿವ್ವಕಮರ್ಣನೇ! ಜ್ಯೋತಿಯಾತ್ರೀಗಾಗಿ ಹೊರಟ ಸುನೀತನು ಎಂಟು ದಿಕ್ಕೆನ ದೇಶಗಳನ್ನೂ ಜಯಿಸಿಕೊಂಡು, ಕರಹಟದೇಶಕ್ಕೆ ಹೋಗಿ, ಅಲ್ಲಿ ಮಾವನ ಮನೆಯಲ್ಲಿ ಆತಿಘ್ರವನ್ನು ಹೊಂದಿ, ಅಲ್ಲಿಂದ ಹೊರಟು, ವಿಂಥಾಟವೀಮಾರ್ಗವಾಗಿ ಬರುತ್ತಿರುವಾಗ, ತಾಯಿಯು ಕಾಲಾಧಿನೇ ಯಾದ ಸವಾಜಾರವನ್ನು ಕೇಳಿ, ಅತಿಯಾಗಿ ಶೋಕಿಸಿ, ಪ್ರಯಾಣದ ಮೇಲೆ ಪ್ರಯಾಣದಿಂದ ಅತಿತ್ವರೆಯಾಗಿ ರಾಜಧಾನಿಯನ್ನು ಸೇರಿ, ಮಂತ್ರಪ್ರಧಾನ ಪುರಜನಪರಿಜನಗಳಿಂದ ವಂದಿತನಾಗಿ, ಅರಮನೆಯನ್ನು ಪ್ರವೇಶಿಸಿ, ಸ್ವಲ್ಪ ವಿಶ್ವಾಸಿಕೊಂಡ ಬಳಿಕ, ಪುರೋಹಿತರನ್ನು ಕರೆಯಿಸಿ, ತಾಯಿಗಾಗಿ ತಾನು ಮಾಡಬೇಕಾದ ಔಧ್ರೇಧ್ಯಹಿಕಕಮರ್ಣಗಳನ್ನು ಯಥಾಶಾಸ್ತ್ರವಾಗಿ ಸಡೆಯಿಸಿ ದಂಡನು. ಮಗನಾಗಿ ಹುಟ್ಟಿದವನು ತಂಡತಾಯಿಗಳಿಗೆ ಕಮರ್ಣಗಳನ್ನು ಆವಶ್ಯಕವಾಗಿ ಮಾಡಲೇಬೇಕು. ಕೇಳಯ್ದು! ಅಂಥ ನೀಜಿಗೂ ಈ ಕಮರ್ಣಗಳಿಂದ ಪ್ರಯೋಜನವಿಲ್ಲವೆಂದು ತಿಳಿಯಬೇಡ. ನಾರಕಿಗಳಿಗೆ ಪುತ್ರರು ಕೊಡುವ ತೆಲುತ್ಪರ್ಣಿಸಿಂದಾದಿಗಳಿಂದ ಅವರು ನರಕದಲ್ಲಿ ವಹುವ ಸಂಕಟಗಳು ಕಡೆಮೆಯಾಗುವೆಂದೂ, ಪುತ್ರರು ಅವರ ಹೆಸರಿನ ಮೇಲೆ ಮಾಡುವ ದಾನಧಮರಗಳು ಹಿಂದಣ ಜನ್ಮಗಳಲ್ಲಿ ಮಾಡಿದ ಕಮರ್ಣಗಳಿಗಾಗಿ ಅವರು ಪಡಬೇಕಾದ ಮುಂದಣ ಅನುಭವಗಳನ್ನು ಕಡೆಮೆಮಾಡುವುದೆಂದೂ ಶಾಸ್ತ್ರವೇತ್ತುಗಳು ಹೇಳುವರು.

ಸೂತಕವು ನಿವೃತ್ತಿಯಾಗಿ, ಶುಭಸ್ವೀಕಾರವು ನಡೆದ ಮೇಲೆ, ಸುನೀತನು ಪ್ರಜ್ಞೀಯ ಅಂತಿಪುರವನ್ನು ಕುರಿತು ತೆರಳಿದನು. ಈ ಸಮಾಜಶರ್ಕನ್ನು ಕೇಳಿದ ಕೊಡಲೇ, ಪ್ರಜ್ಞೀಯ ಹೃದಯದಲ್ಲಿ ಉಂಟಾದ ಆವೇಗವನ್ನು

ಯಾವ ಕೆವಿಯು ತಾನೇ ವೇಣಿ ಸಬಲ್ಲಿಸು?—“ಪ್ರಿಯನು ತಾಯಿಯ ವಿಚಾರ ವನ್ನು ಕೇಳುವನು. ಅವೇ ದುಶ್ಯೀಲವನ್ನು ಹೇಳಿ, ಹೇಗೆ ತನ್ನ ಪ್ರಾಣ ಶೈಂತಲೂ ಪೇರಾಸ್ವದವಾದ ಆತನ ಷ್ಯದಯಕಮಲವನ್ನು ಒಳಗೊಂಡಿ?”— ಎಂದು ಯೋಳಿಸಿತ್ತು, ಪತಿಯೊಡನೆ ಸರಸವಲ್ಲಾ ಪವಾಡುತ್ತಿರುವಾಗ, ಮನ ಸ್ವಿನಲ್ಲಿದ್ದ ದುಃಖವನ್ನು ಒಳಗೇ ನುಂಗಿಕೊಂಡು, ಧ್ವಯ ವನ್ನು ಅವಲಂಬಿಸಿ, ಮೇಲೆ ಸಂಕೋಷವಾಗಿದ್ದಂತೆಯೇ ಪ್ರಿಯನಿಗೆ ಕಾಣಿಸಿಕೊಂಡಳು. ಪತಿಗೆ ದುಃಖವುಂಟಾಗದೆ ಇರುವುದಕಾಗಿ, ಮೇಲೆ ಇಲ್ಲದ ನಗೆಯನ್ನು ತೋರಿಸುತ್ತಿದ್ದರೂ, ಮುಖದಲ್ಲಿ ಮಾತ್ರ ವ್ಯಸನದ ಗುರುತುಗಳು ಸ್ವಷ್ಟವಾಗಿ ಕಾಣಬರುತ್ತಿದ್ದುವು. ಗಂಗಾಯಮುನಾನಾರಿಗಳ ಸಂಗಮದಂತೆ, ಪತಿಯ ಸೌಜನ್ಯಾದಿಗಳ ಸ್ವರಣದಿಂದ ಸಂಕೋಷವೂ, ಅತ್ಯೈ ದುಶ್ಯೀಲಾದಿಗಳ ದರ್ಶನದಿಂದ ದುಃಖವೂ, ಪ್ರಜ್ಞೈಯಲ್ಲಿ ಏಕಕಾಲದಲ್ಲಿ ಕಂಗೊಳಿಸುತ್ತಿದ್ದುವು. ಸುನೀತನು ತಾಯಿಯ ಮರಣದಿಂದ ತನಗೆ ಉಂಟಾದ ದುಃಖವನ್ನು ಪ್ರಜ್ಞಿಗೆ ತಿಳಿಸಿದರೆ, ಅವಕ ಮುಖವು ಬಾಡಿಹೋಗುವುದೆಂದು ಹೇದರಿ, ಆ ಸಮಾಚಾರವನ್ನು ಆಗ ಎತ್ತಲೇ ಇಲ್ಲ. ಇದರಿಂದ ಉಭಯರಿಗೂ ಕ್ಷೇಮವುಂಟಾಯಿತು.

ಹೇಗೆ, ಎರಡುಮೂರು ತಿಂಗಳುಗಳು ಕಳೆದುವು. ಒಂದು ದಿನ, ಜಂದೇಶೀ ದಯದಲ್ಲಿ ಪತ್ತಿಯೊಡನೆ ವಿಹರಿಸುತ್ತಿರುವಾಗ, ಸುನೀತನು,—“ಎಲ್ಲ ಸರಿಯೇ! ನೀನು ಸಮ್ಮತಾಯಿಯ ಹಾಗೆ ಮಾತ್ರ ಇದ್ದರೆ? ನನ್ನ ಆಸಂದಕ್ಕೆ ಏತಿಯೇ ಇಲ್ಲ!”— ಎಂದನು. ಆ ಮಾತಿಗೆ,—“ಅರುಂಧತಿ, ಸೀತೆ, ಸಾವಿತ್ರಿ, ಇವರಲ್ಲಿ ಒಬ್ಬರೂ ತಮ್ಮ ಜ್ಞಾವಕಕ್ಕೆ ಬರಲಿಲ್ಲವೇ! ಅಭಿಮಾನವಿದ್ದ ಕಡೆ ದೋಷಗಳು ಹೇಗೆ ಕಂಡುಬರುವುವು? ಆ ಮಾತು ಹಾಗಿರಲಿ! ತಮ್ಮ ಜ್ಞಿತ್ಯಾತ್ರಿಯ ವಿಚಾರವನ್ನು ಹೇಳಿ!”— ಎಂದು ಪ್ರಜ್ಞೈಯು ಪತಿಯ ಮನಸ್ಸನ್ನು ಬೀರೆ ಕಡೆ ತಿರುಗಿಸಿದಳು. ಪ್ರಜ್ಞೈಯ ಆ ಮಾತು ಸುನೀತನ ಮನೋಭಿತ್ಯಲ್ಲಿ ಬೆಕ್ಕಿತವಾಯಿತು. “ಪ್ರಜ್ಞೈಯ ಪ್ರಾಜ್ಞತೆಯನ್ನು ನೋಡಿದೆಯಾ? ‘ಅಭಿಮಾನವಿದ್ದ ಕಡೆ ದೋಷವು ತಿಳಿದುಬರುವುದಿಲ್ಲ’ ಎಂದಳು! ಪ್ರಜ್ಞೈಯು

ಮಹಾ ಜತುರೆ. ಅವರು ಒಂದು ಪೂರ್ವ ವಾಗಿ ಹೇಳಿಕು. ನಾನು ಬಲ್ಲೇನು; ಅವರೆ ಮಾತು ಏನೋ ಗೂಢಾರ್ಥವುಳ್ಳದು. ನಾನೇ ಅದರ ಭಾವವನ್ನು ಹೇಗ್ಗಾದರೂ ತಿಳಿಯುವೇನು”—ಎಂದು ಯೋಚಿಸಿದನು.



ರಾಜನೆಯ ಅಧ್ಯಾಯ.

ಅಭಿಭಯರುಚಿಕುವಾರನು ಹೇಳುತ್ತಾನೆ:—

ಎಲ್ಲೆ ರಾಯನೇ! ಒಂದು ದಿನ ಬೆಳಗೆ, ರಾಜನು ಒಡೆತ್ತಿಲಗವನ್ನು ಕೊಳುತ್ತ ಕುಳಿತಿರುವ ಸಮಯದಲ್ಲಿ, ವನಪಾಲಕನೊಬ್ಜನು ರಾಜನ ಸಮ್ಮುಖಿ ಬಂದು, ತಲೆಬಾಗಿ ಕಯ್ಯಾಗಿದು—“ಮಹಾಸ್ವಾಮಿ! ವನದ ಸೊಬಗನ್ನು ನೋಡಲು ಚಿತ್ತಯಿಸಬೇಕು. ವೃಕ್ಷಾದಿಗಳೆಲ್ಲವೂ ತಮ್ಮ ಸಮಾಗಮವನ್ನು ಬಯಸ್ತುತ್ತಿದೆ.”—ಎಂದು ಬಿನ್ನವಿಸಿ, ತಾನು ತಂದಿದ್ದ ಒಳ್ಳಿಯದಾದ ಆಶೋಕದ ತಳಿರ ಗೊಂಜಲನ್ನೂ ಕಂಫುಬಿರುವ ಹಲವಗೆಯ ಹೂಗಳನ್ನೂ, ಒಳ್ಳಿಯ ಮರಗವನ್ನೂ, ಅರೆಬಿರಿದ ತಾವರೀಯ ಹೊಗ್ಗಳನ್ನೂ, ಕೆಂಪು ಹರಖಗಳಂತೆ ಹೊಳೆಯುವ ಬಿತ್ತುಗಳಿಂದ ಕೂಡಿದ ದಾಳಿಂಬದ ಹಣ್ಣುಗಳನ್ನೂ, ಶಿರಳೋಲಿಯ ಪುಟಿಕೆಯಲ್ಲಿ ತಂದು ಮುಂದಿಡಲು,—ರಾಜನು ಅವನ್ನು ಸ್ವೀಕರಿಸಿ, ಮಾನಿಸಿ, ಅಂತೆಪುರಕ್ಕೆ ಕಳುಹಿ, —“ನಾಳಿ ರಾಂವಾಸ ಸಹಿತ ನಮ್ಮ ಸ್ವಾರಿಯು ಅತ್ಯಕಡೆ ಚಿತ್ತಯ್ಯಾವುದು. ಎಲ್ಲವೂ ಸಿದ್ಧವಾಗಿ ರಲಿ!”—ಎಂದು ವನಪಾಲಕನಿಗೆ ನೇಮವಿತ್ತು ಸನ್ನಾನಿಸಿ, ಆತನನ್ನು ಕಳುಹಿಕ್ಕಿ ಬಳಿಕ, ಮಂತ್ರಿಯೊಡನೆ—“ನಾಳಿಯ ದಿನ, ನಾವು ಅಂತೆಪುರಜನ ದೊಡನೆ ಉದ್ಯಾನವನದ ಕಡೆ ಪಯಣವನ್ನು ಬಳಿಯಿಸುವೆವು. ಆ ಕಾಲದಲ್ಲಿ ನಮಗೆ ಬೇಕಾದ ಹಯಗೆಜಷ್ಟಂದನಗಳೂ, ಗೊಂವೆಗಳೂ ಇನ್ನೂ ಬೇಕಾದ ಇತರ ಪದಾರ್ಥಗಳೂ ಸಜ್ಜಗೊಳಿಸಲ್ಪಡಲಿ!”—ಎಂದು ಆಜ್ಞೆ ಮಾಡಿ, ಒಡೆತ್ತಿಲಗವನ್ನು ವಿಸರ್ವಿಸಿ, ಅಂತೆಪುರಕ್ಕೆ ಹೊದನು.

ಉದಯವಾಗುವುದಕ್ಕೆ ಮುಂಚೆಯೇ, ಕುದುರೆಗಳು ಹಲ್ಲಣಿಸಲ್ಪಟ್ಟವು; ಆನಿಗಳೇ ಆಸನಗಳಿಂದ ಅಲಂಕರಿಸಲ್ಪಟ್ಟವು. ಪಲ್ಲಕ್ಕಿಗಳು ಗೊಸುಗಳಿಂದ

ಮುಜ್ಞಲಪ್ಯಂ, ಪ್ರಜ್ಞೀಯ ವಿಲಾಸದ ಬಳಿ ಸಿದ್ಧವಾದುವು. ರಾಜನ ಸ್ವಾರ್ಥ
ಯನ್ನು ಸೂಚಿಸುವ ಕಹಳಿಗಳು ಚೀರಿದುವು. ಕಯ್ಯಾರಿಗಳು ರಾಜದ್ವಾರ
ದಲ್ಲಿ ಉಗ್ಗಿಸಿಸಲಾರಂಭಿಸಿದರು. ರಾಜನು ಎದು, ಸ್ವಾನಾದಿಗಳನ್ನು ವಿರ
ಟಿಸಿ, ಆರೋಗ್ಯವಾಡಿಕೊಂಡು, ಪಯಣಕ್ಕೆ ಸನ್ನದ್ಧನಾದನು. ಪ್ರಜ್ಞೀ
ಯು ಪ್ರಾತಿಕಾಲದಲ್ಲಿ ತಾನು ಮಾಡತಕ್ಕ ಕಾರ್ಯಗಳನ್ನು ಬೇಗನೆ ಮುಗಿ
ಯಿಸಿಕೊಂಡು, ಸಬಿಯರೊಡನೆ ಪಯಣಕ್ಕೆ ಸಿದ್ಧಾತಾದಳು. ಒಳ್ಳಿಯ ಶುಭಮು
ಹಾರ್ತದಲ್ಲಿ, ರಾಜನು ದಿವ್ಯರತ್ನಾಭರಣಗಳಿಂದಲೂ ವಸ್ತುಗಳಿಂದಲೂ ಆಲಂ
ಕೃತವಾದ ಬಳಿಯ ಕುದುರೆಯ ಮೇಲೆ ಕುಳಿತು, ಅಂಗರಕ್ಷಕರೊಡನೆ
ಕೂಡಿ, ಸ್ವಾರಿಹೊರಟನು. ಆತನ ಪಶ್ಚದಲ್ಲಿ ದಂಡಿಗೆಯಲ್ಲಿ ಮಂಡಿಸಿ,
ರಾಣಿವಾಸವೂ ತೆರಳಿತು. ಅವರ ಹಿಂದೆ, ಅರಸಿತಿಯ ಆಪ್ತಸಬಿಯರೂ
ಹೊರಟರು. ರಾಣಿವಾಸದ ಪಲ್ಲಕ್ಕೀರು ಮತ್ತುಲೂ, ಕುದುರೆಗಳನ್ನೇರಿ, ಕತ್ತಿ
ಯನ್ನು ಜಳಪಿಸುತ್ತ, ಅಂಗರಕ್ಷಕರಾದ ಏರಸ್ತಿಯರು ಕಣ್ಣೀ ಕಾವಳಾಗಿ
ಬರುತ್ತಿದ್ದರು. ಈ ಸ್ವಾರಿಯ ಮುಂಗಡೆಯಲ್ಲಿಯೂ ಹಂಗಡೆಯಲ್ಲಿಯೂ,
ಬಿಲ್ಲುಬಾಣಗಳನ್ನು ತಳಿದ ಧಾನುಷ್ಯನೇನೆಯು ಹೊರಟಿತು. ಮಂತ್ರಿಪ್ರವರ
ರರೂ ಅಧಿಕಾರಿಗಳೂ ಬರಲಿಲ್ಲ. ಅವರು ನಗರರಕ್ಷಕರಾಗಿ ಉರಲ್ಲಿ
ಉಳಿದರು.

ಮಧ್ಯಾಹ್ನದ ವೇಳಿಗೆ, ಆ ಉದ್ಯಾನವನದ ಬಹಿದ್ವಾರಕ್ಕೆ ಸ್ವಾರ್ಥ
ಯು ಚಿತ್ತತಯ್ಯಾಗಿ. ರಾಜನು ಕುದುರೆಯಿಂದ ಇಳಿದು, ವನಪಾಲಕರು
ತಂದು ಬಪ್ಪಿಸಿದ ಉಲುವೆಗಳಿಂದ ನಿಷ್ಪತ್ತತಮನಾಗಿ, ಅಂಗರಕ್ಷಕರಾಗಿ
ಬಂದಿದ್ದ ಪುರುಷರನ್ನು ಆ ವನಕ್ಕೆ ಹೊರಗೆ ಕಾವಲಿರುವಂತೆ ಅವ್ಯಾಸ
ಮಾಡಿ, ಉದ್ಯಾನವನವನ್ನು ಪ್ರವೇಶಿಸಿದನು. ಬಳಿಕ, ರಾಣಿಯು ಸಬಿಯ
ರೊಡಗೊಡಿ, ಏರಸ್ತಿಯರ ಪರಾಕಿನಲ್ಲಿಯೂ, ಪರಿಚಾರಿಕೆಯರ ಉಪ
ಚಾರದಲ್ಲಿಯೂ, ವಾಗಾರ್ಥಯಾಸವನ್ನು ಮರೆದು, ರಾಜನನ್ನು ಹಿಂಬಾ
ಲಿಸಿದಳು.

ಅನಂತರ, ಸುರೀತನು ತನ್ನ ಮೋಹದ ರಾಣಿಯನ್ನು ಕೂಡಿ, ಅವಳ

ಜ್ಯೋತಿಂದ್ರನ್ನು ಹಿಡಿದುಕೊಂಡು, ಪಾದಚಾರಿಯಾಗಿಯೇ ಹೊರಟು, ತಮ್ಮನ್ನು ಕರೆಯುಬರುವ ದೂತನಂತೆ ಬೀಸುತ್ತು ಬರುವ ಪ್ರವ್ಯವರಿಮಳಭರಿತವಾದ ಮಂದಮಾರುತವನ್ನು ಸೇವಿಸುತ್ತು, ಆ ವನದಲ್ಲಿರುವ ವೃಕ್ಷಗಳ ಜೆಂದವನ್ನೂ, ಆ ವೃಕ್ಷಗಳ ಮೇಲೆ ಗರಿಗಳನ್ನು ಕೆದರಿ ಕೊಡಿವಿಡಿದು ಕ್ರೀಂಕಾರಮಾಡುತ್ತೇನಿಂದಿನ ನವಲುಗಳ ಹಿಂಡನ್ನೂ,—ಬಾಲ್ಯದಲ್ಲಿ ತಮ್ಮನ್ನು ಹೊತ್ತು ಹೆತ್ತು ಸಲಹಿದ ತಂದೆತಾಯಿಗಳ ಉಪಕಾರವನ್ನು ಸೃಂಗಸೃಂಗಿ, ಬಳಿಕ, ವೃದ್ಧರಾದ ಆ ತಂದೆತಾಯಿಗಳ ಸೇವೆಯೇ ತಮ್ಮ ಪುರುಷಾರ್ಥವೆಂದು ಭಾವಿಸುವ ಸತ್ಯ ತ್ವರ ಮಯಾದೆಯಲ್ಲಿ, ಬಾಲ್ಯದಲ್ಲಿ ನೀರೆರೆದು ಕಾಪಾಡಿದುದನ್ನು ಸೃಂಗಿ, ಆ ಹಂಗನ್ನು ತೀರಿಸುವೆಂಬ ಅಭಿಪ್ರಾಯದಿಂದ ಕಳಶವಿಜಿಸಹಸ್ತರಾಗಿ ಯಾವಾಗ ಸೇವಾಸಮಯವು ದೂರವುದೋ ಎಂದು ಕಾದಿರುವ ಕೆಂಗಿನ ಮರಗಳನ್ನೂ,—ಆ ಮರಗಳ ಮೇಲೆ, ಪಥಿಕರನ್ನು ತಮ್ಮೆಡೆಗೆ ಬರುವಂತೆ ಕರೆಯುತ್ತಿರುವುದೂ ಎಂಬಂತೆ ಕೂಗುವ ಕೋಗಿಲಿಗಳನ್ನೂ,—ಮತ್ತೂ ಏನೂ ಅರಿಯದ ಅವವೇಳಿಯು ಒಣಹೆಮೈಯಿಂದ ಸಿದಿಯುವಂತೆ ನೀರಿನಿಂದ ಮೇಲಕ್ಕೆ ಸಿದಿಯುವ ವಿಾಸುಗಳುಳ್ಳ ಕೊಳಗಳನ್ನೂ, ಆ ಕೊಳಗಳಲ್ಲಿ ಕಮಲನಾಳಗಳನ್ನೂ ಕಿತ್ತು ತಿಸ್ತು ವಿಷರಿಸುತ್ತಿರುವ ಹಂಸೆಗಳನ್ನೂ, ಮತ್ತೂ ಅಲ್ಲಲ್ಲಿ ವಿಹಾರಕ್ಕೆ ವಾಡಿರುವ ಕೃತಕಾಚಲಗಳನ್ನೂ, ಮಣಲ ದಣ್ಣಿಗಳನ್ನೂ,—ಇವೇ ಮೊದಲಾದುವುಗಳನ್ನು ನೋಡಿ ಸಂತುಷ್ಟನಾಗಿ, ತನ್ನ ರಾಣಿಗೆ ಅವುಗಳ ಸೊಬಗನ್ನು ಒಂದೊಂದಾಗಿ ತೋರಿಸುತ್ತಿಲೂ, ವನಪಾಲಿ ಕೆಯರು ತಂದುತಂದು ಅಲ್ಲಲ್ಲಿ ಒಪ್ಪಿಸುವ ತುರಾಯಿಗಳನ್ನು ತೆಗೆದು ಕೊಂಡು ವತ್ತಿಗೆ ಕೊಡುತ್ತಿಲೂ,—ತಾನು ಎರಡನೆಯ ದೇವೇಂದ್ರನೋ, ತನ್ನ ಪ್ರಜ್ಞಾಯು ಎರಡನೆಯ ಶಚಿಯೋ, ಈ ಸ್ತ್ರೀಯರು ಆ ಅಪ್ಸರಸ್ಸುಗಳೋ, ಈ ನಂದನವು ಆ ಜ್ಯೋತಿರಫಲ್ವೋ, ಎಂಬ ಭಾವನೆಗೂಡಿ,—ವಿಷರಿಸುತ್ತು, ಒಹಳ ಹೊತ್ತುದುದನ್ನೂ ಪ್ರಿಯೆಗೆ ಆಯಾಸವಾದುದನ್ನೂ ಲಕ್ಷ್ಯ ಕ್ಷೇತ್ರದೇ, ಬಹುಕಾಲದ ವರೆಗೂ ವಿನೋದದಿಂದ ಸಂಚರಿಸುತ್ತಿದ್ದನು. ಈಗ ವನಪಾಲಿಕೆಯರ ಗೊತ್ತುಗಾತಿಯು ಪ್ರಜ್ಞಾಯನ್ನು ಕುಟಿತು—“ಮಹಾ

మాతురీ! ఇత్త జిత్తుయ్యబేకు. ఇదోరీ స్వానాద ఈ జాదియ బట్టి గళు తమ్మ ప్రియసాద మహాప్రభువిన ప్రతాపదింద తప్తవాగి చించ గుండి, దుఃఖింద బడవాగిరువ హగెయరసర భూవనన్న అను కరిసుక్కివే! ఇత్త పరాంబరిసబేకు. జయతీలనాద రాజనన్న నోరి సంతోషదింద నగుక్కిరువ బంధుగళంతి అరెబిరిద హాగళుళ్ళ నురహిన్నేయ. మరగళు తమ్మ దక్షనదల్లి లాలసవాగివే. ఇత్త కడె, జలదింద హోరాదిద తక్కురాజరుగళ రక్తదింద కెంపాద ఈ ప్రభువిన వట్టద కత్తియంతి మేరెయుక్కిరువ చిగురుగళుళ్ళ ఈ అను గియ మరవన్నో ఈ ప్రభువిన కోపాగ్నియింద హగెదురివ వ్యేర రాజర అరమనేగళంతి సుత్తులూ హబిట్మ్య నడునడువే కష్టగిరువ ఈ ముళ్ళముత్తుగద మరగళన్నో, తమ్మ ప్రియర పాదపంకజవే గతి యెందు నంబి ఆత్మయిసిద రాజరుగళ నేలివాడగళంతి మేరెయువ ఈ బిట్టుదావరేయ మరగళన్నో నోరి; నోరి!”—ఎందు, ఆరికిమాతి, ఈ ప్రకారదల్లి మహాప్రభువిన ప్రతాపజరిత్తవన్న అనుకరిసుక్కిరువ వనద సోబగెన్నా, సోంవన్నో తోరిసుక్కు, సిప్పునదియ. తడిగే అవరిబ్బరన్నో కరెనుకొండు బరలు, అల్లి సునీతను పుఖనతళదల్లి వనపాలికేయరు ఆదరగొడి తమ్మ హస్తగళందలే కట్టిద ఎలెమనే యన్న కండు ఆదర సమాప్త్య బరలు, అల్లి కాదిద్ద వనపాలికే యరు,—“జయజయ! మహాప్రభో! జయజయ! మహారాజ్ఞీ! సునీతప్రశ్నియవరు శాక్షతవాద సుఖశ్శై భాజనరాగలి!”—ఎందు కయ్యుక్కి హోగళి, తమ్మ సంతోషవన్న సూచిసి,—“ఇత్త బిజయమాదిసబేకు!”—ఎందు బేడికొళ్టలు, అవర ప్రాథమియన్న ఆంగీ కరిసి, సునీతను పక్కియొడనే ఆ ఎలెమనెయన్న ప్రవేత్తిసి, అల్లి సచ్చుగొళిగిద్ద చిగురిన హాసుగెయ మేలే కుళితను. ఆ ఎలెమనే య సౌందయమై ఎరడుసావిర నాలగెయుళ్ళ ఆదితేషనిగూ వణి

సువుదక్కే ఏందు హేళబేకాగిరువాగే, నమ్మింద వణిక లాదితే? హనురాద ఎళీయ బిదిరుహచ్ఛైగళన్న ముడివాళలామంజ గళింద బీగుదు హంజరకాకి, ఆదర మేలే హూబిట్టిరువ లతేగళన్న హచ్చిసి, ఒళగడియల్లి దివ్యవరిమఖవన్న బీరువ పుష్టగళ గొంజలు గళన్న నేతుకాశిద్దరు; నేలద మేలే మరళన్న హరపి, ఆదర మేలే చిగురుగళన్న హాసి, ఆదర మేలే అరథిద తోట్టుచేరేద సేవంతిగేయ హూగళన్న హరపిద్దరు. ఆ కాసుగేయ ఒందు పాత్మ దల్లి ఎళగరకేయ హుల్లన్న ఉండిసుత్తి, ఆదర మేలే ఆగలవాద తామరీయేలేగళన్న శుత్తి, బాళీయ స్థూనాద నారినింద బీగు, ఎరడు సురగుదింబుగళన్న మాడి ఇట్టిద్దరు. ఆ కాసుగేయ ముంగడియల్లి రాజూరాట్టి యవర ఆరోగ్యోగాగి, ఒందు అడకేయ హాళీయ దోస్తుల్లి దివ్యవాద దాళింబద బీజగళన్న, ఒందు బోళీయేలీయ దోస్తుల్లి మావెనహణ్ణుగళ హోళిగళన్న, మతేత్తిందరల్లి కిత్తోళిహణ్ణున తోళి గళన్న, మతేత్తిందరల్లి సీబెహణ్ణున హోళిగళన్న, ఇనేష్టిందరల్లి కుళిత చప్పరద ద్వాచ్ఛైహణ్ణుగళన్న, మతేత్తిందరల్లి ఉత్కుత్తిహణ్ణు-బాదామి-కల్లుసక్కరేగళన్న, ఇవుగళ పక్కదల్లి హదవాద గంగపాణి ఎళ సీరుగళన్న, రసదాళిగబ్బిన హోళిగళన్న, ఆవుగళ హక్కిర హాలు, సక్కరె, తుప్ప, ఇవుగళన్న బట్టిగళింద ముచ్చి, సాలాగి ఇరిసిద్దరు. సునీతనూ ప్రజ్ఞీయా ఆరోగ్యోగి కుళితరు. ఒట్టు వనపాలికేయు ఒందు, ఒందు కళిత అంజిలరద హణ్ణున్న ప్రజ్ఞీగి కోడబేశిందు సమయసోదుత్తిద్ద ఖు. ఆదన్న కండు, సునీతను—“ప్రియే! ఈ బాళీయ హణ్ణునల్లి సినగి ఎష్టు ఆఫుమానో! ఆత్తిత్త కూడ సోదుత్తిరువళుపునేదు కేళు!”—ఎందను.

ಒಟ್ಟನೆಯ ಅಧ್ಯಾಯ,



ಅಭರ್ಯರುಚಿಕುಮಾರನು ಹೇಳುತ್ತಾನೆ:—

ಹೇಳು; ರಾಜನೇ! ಆ ಮಾತಿಗೆ ಪ್ರಸ್ತೀಯು ಮುಸಿನಕ್ಕೂ, ಮನಪಾಲಿಕೆಯನ್ನು ನೋಡಿ, “ವಕೆ ಇಷ್ಟು ಅಂಜಿಕೆ?.....” ಎಂದು ಕೇಳಿದಳಿಂದು ಹೇಳುವ ಷಣ್ಣರಲ್ಲಿ ಅರಿಷ್ಟುಕುಮಾನು, ಅಭಯರುಚಿಕುಮಾರನನ್ನು ತಡೆದು, “ಏಲೈ ಗುರುವೇ! ಈ ವನವಿಹಾರದ ವರ್ಣನೆಯನ್ನು ಇಷ್ಟುಕ್ಕೆ ಸಾಕುಮಾಡಿ. ಸುಪ್ರತಜಂದ್ರ ಮತಿಯರು ಕೊಳೆಯ ಜನ್ಮದಲ್ಲಿ ನರಳುತ್ತಿರುವಾಗ, ಸುಸೀತನ ಸುಮಾನ್ಯವನ್ನು ಕೇಳಲು ಯಾರ ಮನಸ್ಸು ತಾನೇ ಒಡಂಬಡುವುದು? ಸುಪ್ರತಜಂದ್ರ ಮತಿಯರ ಮುಂದಣ ಪರಿಹಾಮವನ್ನು ಮೊದಲು ತಿಳಿಹಿ, ಆಮೇಲೆ ವನವಿಹಾರದ ವರ್ಣನೆಯು ಸಡಿಯಲಿ. ಇನ್ನು ಎಷ್ಟುಕಾಲ ಎಷ್ಟು ಜನ್ಮ ಗಳನ್ನು ಅನುಭವಿಸುವಂತೆ ಅವರ ಹಣಿಯ ಬರಹವಿದೆ? ಮಾಡಿದ ಅತ್ಯಲ್ಪ ವಾದ ಪಾವಕ್ಕೆ ಅವರು ಇಷ್ಟೊಂದು ಯಾತನೆಗಳನ್ನು ಅನುಭವಿಸಿದುದು ಸಾಲದೆ? ನಿಜವಾಗಿಯೂ ಪ್ರಾಣಿಹಿಂಸೆಮಾಡಿದ್ದರೆ, ಇನ್ನೂ ಎಷ್ಟು ಹೀನ ಜನ್ಮಗಳೂ, ದುಃಖಾನುಭವಗಳೂ ಉತ್ಸುವಾಗುತ್ತಿದ್ದವೋ ಕಾಣಿಸು!” ಎಂದು ಪಶ್ಚಾತ್ತಪದಿಂದ ವಿವರಣಾಗಲು, ಅಭಯರುಚಿಯು ಆವನನ್ನು ಬಹುವಾಗಿ ಶಾಖಾಪುಸಿ, —“ಹಾಗಾದರೆ ಅವರ ಮುಂದಣ ಜನ್ಮಷ್ಟತ್ತಾಂತವನ್ನು ಹೇಳುವೆನು; ಕೇಳುವವನಾಗು!” ಎಂದು ಮುಂದೆ ಹೇಳಿಕೊಂಡಿನೆನು.

ಇತ್ತು ಆ ಚಂಡಕವುಂಟು ಮಾಂಷವನ್ನು ತರುವ ನಿರ್ವಿತ್ತವಾಗಿ ಬಿಲ್ಲುಬಾಣಗಳೊಡನೆ ಕಾಡುಗಳಲ್ಲಿ ಸಂಚಾರಹೋಗಿದ್ದವನು ಆಕಸ್ಥಾತ್ಮಕಿ ರಾಜನು ವನವಿಹಾರಕ್ಕೆ ಹೊರಟ ಮರುಧಿನ ಆ ಉಪವನದ ಪರಿಸರವನ್ನು ಸೀರಿದನು. ಆವನು ಆ ಕೊಳೆಗಳನ್ನು, ಎಲ್ಲಿ ಹೋದರೂ, ತಾನೇ ಆದರ್ಥ, ಇಲ್ಲವೇ ತನ್ನ ಸೇವಕನಿಂದಲ್ಲಾದರೂ, ಜತೆಯಲ್ಲಿಯೇ ತೆಗೆದುಕೊಂಡು

ಹೇಗೆ ಸ್ತಿರದ್ದನೆಂಬುದು ನಿನಗೆ ಗೊತ್ತಿದೆಯಷ್ಟು! ಆ ಉಪನಿಧ ಸುಖಾಪದ್ರ ಗುಡ್ಡದ ಅಡಿಯಲ್ಲಿ, ಸಿಪ್ಪಾನದಿಯ ತಿರುವಿನಲ್ಲಿ ಒಂದು ಪಟ್ಟಕ್ಕೆ ವಿದೆ. ಆ ವ್ಯಕ್ತಿದ ಕೊಂಬಿಗಳು ಎಂಟು ದಿಕ್ಕಿಗೂ ಪ್ರಸರಿಸಿ, ನಾನಾವಕ್ಕಿಗಳಿಗೆ ಆಶ್ರಯ ವಾಗಿಯೂ, ಆ ಮಾರ್ಗವಾಗಿ ಸಂಚಾರಹೋಗುವ ಪಾಂಥರಿಗೆ ಇಳಿಯು ಪ್ರದಕ್ಷಿಣೆರಿಕ್ಕನ್ನು ಕೊಡುವುವಾಗಿಯೂ ಇರುವುವು. ಆ ಸ್ಥಾನದಲ್ಲಿ, ಗಮನ ಪ್ರತಿಯಿಶ್ವಿತ್ತನಿರತರಾದ ಯೋಗೀಗಳು ಇಳಿದುಕೊಂಡು, ಹತ್ತಾರು ದಿನಗಳು ವಾಸವಾಡುವುದಕ್ಕೆ ಯೋಗ್ಯವಾದ ಆಶ್ರಮಗಳು ಇದ್ದವು. ಸಮಾವ ದಲ್ಲಿದ್ದ ಸದಿಯ ತಿರುವು ಆ ವ್ಯಕ್ತಿವನ್ನು ಕಲ್ಪವ್ಯಕ್ತಿಕ್ಕೆ ಸಮಾನವಾದುದೆಂದು ಪಾಂಥರ ಹೃದಯದಲ್ಲಿ ಅಭಿಪ್ರಾಯವನ್ನು ಹುಟ್ಟಿಸಿ, ಸ್ವಲ್ಪಕಾಲ ಅಲ್ಲಿ ತಂಗಿ ಹೋಗುವಂತೆ ವಾಡುತ್ತಿದ್ದಿತು. ದೈವಯೋಗದಿಂದ, ಆಕಾಲಕ್ಕೆ ಸರಿಯಾಗಿ, ಸುದರ್ಶನಾಚಾರ್ಯರಿಂದು ಪ್ರಸಿದ್ಧರಾದ ಒಬ್ಬ ಮಹಾಯೋಗಿಶ್ವರರು ಅಲ್ಲಿ ಇಳಿದುಕೊಂಡಿದ್ದರು. ಚಂಡಕಮೂರ್ಯ ಬರುವ ವೇಳೆಗೆ, ಆ ಯೋಗಿಗಳು ಅಲದಮರದ ಮೂಲದಲ್ಲಿ, ತ್ವಾಸ್ತರಣದಮೇಲೆ ಪದ್ಮಾಸನದಲ್ಲಿ ಕುಳಿತು,—

“ಬಗೆ ನೋಸಲಲ್ಲಿ ಕೂಡಿ ನಿಲೆ, ತಪ್ಪದೆ ಮೂರಿನ ಚೌಕದಲ್ಲಿ ದಿ ।
 ಟೈಗಳಿರಿ, ||
 ಸೋಗಿಯನೆ ಕಯ್ಯನಿಕ್ಕಿ ಏಗಿ ತನ್ನನೆ ತಾನೋಲವಿಂದೆ ಜಾನಿಸು ।
 ತ್ರೈಲಗದೆ ”

ಬಿತ್ತಿಸಿದ ಬೋಂಬಿಯಂತೆ ನಿತ್ಯಲರಾಗಿ ಇದ್ದರು. ಚಂಡಕಮೂರ್ಯ ಆ ಮುನಿಗಳ ಗಾರವವನ್ನು ಅರಿಯದವನಾಗಿದ್ದರೂ, ಸೂಜಿಯ ಕಲ್ಲಿಂದ ಸೂಜಿಯು ಎಳಿಯಲ್ಪಡುವಂತೆ, ಅವರ ತಪೋಮಹಿಮೇಯಿಂದ ಅವರೊತ್ತಿಗೆ ಆಕಷಿಂಶಪ್ಪಟಿನು. ಅವರ ಹತ್ತಿರ ಹೋದ ಕೂಡಲೆ, ಮೇಲಿದ್ದ ಗುರುಪದಾರ್ಥಿನು ನೆಲಕ್ಕೆ ಧೋಪ್ಪನೆ ಉರುಳುವ ಹಾಗೆ, ಪಾಪಭಾರವಾದ ಆತನ ಶಿರಸ್ಸು ಅನತವಾಗಿ, ಆ ಮುನಿಗಳ ಪ್ರಾದಮೂಲದಲ್ಲಿ ಬಿದ್ದಿತು. ದೀರ್ಘಪ್ರಣಾಮಮಾಡಿದವನು ಎಳಲು ಇಷ್ಟವಿಲ್ಲದೆ, ಹಾಗಿಯೇ ಬಿದ್ದಿತು.

ಮಹಾತ್ಮರ ತೇಜಿಪ್ರಭಾವವು ಎಂಥ ಮಹಿಮೆಯುಳ್ಳದೋ! ಜಂಡಕ ಮರಯ ಕಬ್ಬಿನದಂತೆ ಕರಿಣಾವಾದ ಮನಸ್ಸು ಕೂಡ, ಆ ಯೊಗಿಗಳ ಆಶೀರ್ವಾದವನ್ನು ಹೊಂದದೆ, ಹಿಂದಿರುಗಲು ಒದಂಬಡಲಿಲ್ಲ. ಮಹಾತ್ಮರ ಆಶ್ಚರ್ಯಗಳಲ್ಲಿ ಮಹಿಗಳ ಸತ್ಯತೇಜಿಪ್ರಸರಣದಲ್ಲಿ ಅವಗಾಹಿಸಿದ ಕೂರ್ತಿ ಮೃಗಗಳೂ ಕೂಡ ತಮ್ಮ ಸ್ವೇಜವಾದ ವೈರವನ್ನು ತ್ವರಿಸಿ, ಏತುರಾಗಿ ಬಾಳ್ಳು ತ್ವರೆಯಿಂಬುದು ನುಳ್ಳಲ್ಲ. ಸುದರ್ಶನಾಚಾರ್ಯರ ಯೊಗಿತೇಜಸ್ಸು ಜಂಡಕಮಿರ್ಯ ಶ್ವದಯಗುಹೆಯಲ್ಲಿದ್ದ ಅಂಥಕಾರವನ್ನು ದೂರಕ್ಕೆ ಓಡಿಸಿ, ಸತ್ಯತೇಜಸ್ಸನ್ನು ಹುಟ್ಟಿಸಿತು. ಬಳಿಕ, ಆ ಮುನಿಗಳು ಸವಾಧಿಯಿಂದ ಬಹಿಮರ್ಯ ಖರಾಗಿ, ಕಣ್ಣರೆದು, ತಮ್ಮ ಪಾದಮೂಲದಲ್ಲಿ ಮರದ ಮೊದ್ದಿಗೆಯಂತೆ ಬಿಡ್ಡಿದ್ದ ಜಂಡಕಮಿರ್ಯನ್ನು ನೋಡಿ, ಈ ಜೀವಿಗೆ ಕಮರ್ಯನಾಶಕಾಲವು ಸಮಾಪ್ತಿತೆಂದು ಜ್ಞಾನದ್ವಾರ್ಷಿಯಿಂದ ಅರಿತರಾಗಿ,—“ಆಯಾ! ನಿನಗೆ ಜ್ಞಾನಾಭಿವೃದ್ಧಿಯಾಗಲಿ!” ಎಂದು ಹರಿಸಿದರು.

ಜಂಡಕಮಿರ್ಯ ಎದ್ದು, ಆ ಮುನಿಗಳನ್ನು ನೋಡಿ, ಮಮ್ಮನೆ ಪಕಪಕನೆ ನಕ್ಕು,—“ಇದೇನು? ನಿನಗೆ ಹುಚ್ಚೋ, ಬೆಪ್ಪೋ, ಅರಿವೋ, ಮರುಳೋ?”—ಎಂದು ಬೆರಗಾಗಿ, ತನ್ನ ಕೆಲಸಕ್ಕೆ ತಾನೇ ನಾಚಿಕೊಂಡು, “ತನ್ನಿಂಥ ಬಿಪ್ಪನು ಎಲ್ಲಿಯಾದರೂ ಉಂಟಿ? ಜಂಡಮಾರಿದೇವತೆಗೂ ಕೂಡ ನೆಲಮುಟ್ಟಿ ತಲೆಬಾಗಿ ನಾನು ಈ ಗೊರವಿಗೆ ತಲೆಬಾಗಿದೆನಲ್ಲ? ಬಿಪ್ಪಿ ಜನಗಳನ್ನು ತಮ್ಮ ವೇಷಾಭಾಷಿಗಳಿಂದ ಮರುಳುವಾಡಿ, ಹೊಟ್ಟಿಹೊರೆಯುವ ಇಂಥ ಸೋಮಾರಿಜನಗಳನ್ನು ಹೊಡಿದಟ್ಟುವುದನ್ನು ಬಿಟ್ಟು, ಹೀಗೆ ನಾನೂ ಗಾರವತೋರಿಸಬಹುದೇ? ಹಿಂದೆ ನಾನು ಎಷ್ಟೋ ನಲ ಇಂಥ ಜೀರ್ಣಗಳ ಹೊತ್ತ ಜಡೆಯನ್ನು ಬೋಳಿಸಿ, ಬಳೆಯಿಸಿರುವ ಉಗುರುಗಳನ್ನು ಕತ್ತರಿಸಿ, ಕಮಂಡಲಗಳನ್ನು ಬಡೆದುಹಾಕಿ, ಜೋಗವಟ್ಟಿಗೆಗಳನ್ನು ಕಿತ್ತು ಕೊಳಿಂಡು, ಅದರಿಂದಲೇ ಅವರನ್ನು ಬಿಡಿದು ಓಡಿಸಿಲ್ಲವೆ? ಜಂಡಕಮಿರ್ಯ ಯೆಂಬ ಹೆಸರು ಜೀವಿಗೆ ಬಿಡೆನ್ನಿಡನೆಯೇ, ಈಗಲೂ ಕೂಡ ಕಳ್ಳಜೋರಿಗಳು ದಡಬಡನೆ ಓಡುವರಲ್ಲ! ತನ್ನ ಉಪದೇಶದಿಂದ ಸುವಿತನೂ ಕೂಡ ಮಾಂಸಾ

ಹಾರಿಯಾಗಿ ಪಾತ್ರಕೀದಯೆಯನ್ನು ತೆಗೆದೆದಿರುವನು. ಕೆತ್ತಿರಿಯಾದ ತಾನೇ ಹೀಗೆ ಮಾಡಿದರೆ, ನನ್ನನ್ನು ನೋಡಿ ಒನ್ನರು ಹೀಗೆ ನಗುವರೊಂದು? ಈ ಗೊರವನಿಂದ ಅನೇಕರು ಕೇಡುವರು. ಇವನನ್ನು ಇಲ್ಲಿಂದ ಬೆಂದಿಸಿದೆಬೇಕು; ಇಲ್ಲವೇ, ಇವನ ಹೇಸರೇ ನೀಲಿದಂತೆ ಮಾಡಬೇಕು!”— ಎಂದು ಯೋಚಿಸಿದನು.

ಕೇಳಿಯ್ಯಾ! ಅವನ ಪ್ರಾರಬ್ಧಕರ್ಮಸಂಬಂಧವು ಈ ರೀತಿಯಲ್ಲಿ ನಾನಾವಿಧವಾದ ದುಷ್ಪಯೋಜನೆಗಳನ್ನು ಹುಟ್ಟಿಸಿತು. ಕೆಂದರು ನಿಂತ ಪಾತ್ರೀಯನ್ನು ಎಷ್ಟು ಸಲ ಜೆನಾಗಿ ಶೋಳಿದರೂ, ಅದರ ನಾತವು ಹೀಗೆ ಬೇಗನೆ ಹೋಗದೆ, ಬಿಸಿಲಲ್ಲಿಯಾಗಲಿ, ಬೆಂಕಿಯಲ್ಲಿಯಾಗಲಿ, ಕಾಸಿದ ಘೇರೆಯೇ ಹೋಗುವುದೋ, ಹಾಗೆಯೇ ಈ ಮಹಾನುಭಾವರ ಬೋಧಯೆಂಬ ತೇಜಸ್ಸಿನಿಂದ ತವ್ತಾದ ಹೊರತು, ಅವನ ಪ್ರಾರಬ್ಧಕರ್ಮವು ಎಂದಿಗೆ ಹೋದಿತು? ಜಂಡ ಕರ್ಮಯು ಉಪೇಕ್ಷೆಯಿಂದ ಆ ಸ್ಥಳವನ್ನು ಬಿಟ್ಟು ಹೊರಬುಹೋಗಬಹುದಾಗಿದ್ದಿತು. ಅರಣ್ಯದಲ್ಲಿ ಇದ್ದರೂ, ಅದ್ವಷ್ಟವೈ ಅದ್ವಷ್ಟವೈ ವನ್ನು ಅರಸಿಬರುವುದಷ್ಟೇ! ಅದುದರಿಂದ, ಅವನು ಪೂರ್ವದಲ್ಲಿ ಯಾವುದೋ ಒಣ್ಣದಲ್ಲಿ ಮಾಡಿದ್ದ ಪುಣ್ಯಕರ್ಮವು ಅವನನ್ನು ಈಗ ಸುದರ್ಶನಾಚಾರ್ಯರ ಸವಿಕಾಪಕ್ಕೆ ತೆಗ್ಗಿಕೊಂಡು ಹೋಯಿತು.

ಬಳಿಕ, ಜಂಡಕರ್ಮಯು ಸುದರ್ಶನಾಚಾರ್ಯರ ವೇಷವನ್ನು ನೋಡಿ, ಅಣಿಕಿಸುತ್ತೆ,—“ಎಲ ಗೊರವ! ಬುದಿಬಸನ! ಏಕೋಹಂದಿಗಿರನಂತೆ ಕಣ್ಣಿ ಮುಚ್ಚಿಕೊಂಡು ಕುಳಿತಿರುವೆ? ಏನ ನೆನೆಯತ್ತಿರುವೆಯೋ? ನಿನ್ನ ಪಾತಕ್ಕೆ ಮಂಕರು ಹೋಚಿಕೊಳ್ಳಲಿಲ್ಲವಲ್ಲ ಎಂದೋ? ಈ ಬಕಧಾನವನ್ನು ಸಾಕು ಮಾಡು. ಆಹಾ! ನಿನ್ನ ಈ ಬೈರಂಪಕ್ಕೆ ಮರುಳಾಗುವರು ಯಾರು?” ಎಂದು ನಕ್ಕೆನು. ಸುದರ್ಶನಾಚಾರ್ಯರು,—“ಕರ್ಮಪಾತಪೀಡಿತವಾದ ಈ ಜಂತುವು ತಳಿಯದೆ, ಈ ರೀತಿ ಬಾಯಿಗೆ ಬಂದುದನ್ನು ಬಗುಳುವುದು. ಹೇಳಿಲಿ! ಇಂಥ ಪಾಪಿಯೇ ನಮ್ಮ ಕ್ಷಮೆಗೆ ಅಹಂಕಾರದ ಪಾತ್ರನು!”— ಎಂದು ಬಗೆದು, ಮೂನವಾಗಿದ್ದರು.

ಬಿಳಿಕೆ, ಆ ಜಂಡಕಮೀರು ತಾನು ಹೇಳಿದುದಕ್ಕೆ ಉತ್ತರಗುಡಿದ್ದೆ ಅ ಮುನಿಗಳನ್ನು ಕಂಡು, ಕೋಪವೈ ವೆಗ್ಗಳಿಸಿ,—“ಎಕೋಗ್, ನಿನಗೆ ನಾಲ ಗೆಯಿಲ್ಲವೇ? ಕೆವ ಕೇಳಿದೋ? ಕಣ್ಣ ಕಾಣಿದೋ? ನಾನು ಕೇಳುವುದೇ ನು?—ನಿನು ಸುಮೃದ್ಧಿರುವುದೇನು?”—ಎಂದು ಅವರ ಗೆಡ್ಡವನ್ನು ಎಳಿಯ ಹೋದನು.

ಆ ಯೋಗಿಗೆ ಪಕ್ಕದಲ್ಲಿದ್ದ ಕಲ್ಯಾಣಮಿತ್ರನೆಂಬ ಶಿಷ್ಯನು—“ನಿಲ್ಲು; ನಿಲ್ಲು! ದಿವಕ್ಕೆ ಹೋಗಿ ಬೀಳಿನ ಶಲಭನಾಗಬೀಡ. ಅವರನ್ನು ಬೂದಿ ಮುಚ್ಚಿದ ಕೆಂಡವೆಂದು ತಿಳಿ. ಆಮುಷ್ಟಕಶ್ರೇಯಸ್ವಾಧನವಾದ ಇಂಥ ಸರಜನ್ವನನ್ನೆತ್ತಿಯೂ, ಏತಕ್ಕೆ ಬರಿದೆ ನಾಶವಾಗುವೇ?”—ಎಂದು ತಡೆದನು.

ಆಗ, ಸುದರ್ಶನಾಚಾರ್ಯರು ಕರುತಾಪೂರ್ಣವಾದ ದೃಷ್ಟಿವರ್ಣವನ್ನು ಜಂಡಕಮೀರು ಮೇಲೆ ಕರೆದರು. ಅವನು ಪೂರ್ವಜನ್ಮದಲ್ಲಿ ಮಾಡಿದ ಯಾವುದೋ ವಿಶೇಷಪುಣ್ಯಕರ್ಮವಲವು ಈ ಜನ್ಮದಲ್ಲಿ ಅವನನ್ನು ಈ ರಿತಿ ಅವರ ದೃಷ್ಟಿವರ್ಣಕ್ಕೆ ಪಾತ್ರನಾಗಿ ಮಾಡಿತು. ಆಹಾ! ಆ ಸುದರ್ಶನಾಚಾರ್ಯರ ತಪ್ಪೊಮಹಿಮೆಯಿಂತುಬೋ! ಅತಿಕ್ರಿಯಾದ ಆ ಜಂಡಕಮೀರು ಮತ್ತುಗಾದನು. ತಾನು ರಾಜವಲ್ಲಭನಾಗಿದ್ದೇನೆಂದು ಎಂಥವರನ್ನೂ ಲಕ್ಷ್ಯಮಾಡಿ ಇದ್ದವನು ಕಲ್ಯಾಣಮಿತ್ರನು ತಡೆದರೂ ಪ್ರತಿಭಟಿಸಲಿಲ್ಲ. ಸುದರ್ಶನಾಚಾರ್ಯರ ಸಾಮಾಷ್ಟಿಕರ್ಥವಿಲ್ಲದಿದ್ದರೆ, ಉತ್ತರಕ್ಕಣ ವೇ ಕಲ್ಯಾಣಮಿತ್ರನು ಮೇರುವರ್ತವನ್ನು ದಾಟಿಹೋಗುತ್ತಿದ್ದನು.

ಶೈಲ್ಭೋ || “*ಅಕರ್ಸ್ ಸ್ವರ್ಪ ಕರಸಂಪಕಾರದ್ದಿವಾ ಹಂತಿ ಬಹಿಸ್ತಮಃ |
ಸಂತಸ್ತ ದರ್ಶನಾದೇವ ಬಹಿರಸ್ತದಿವಾಸಿತರ ||”

“ಅಂಥಕಾರನಿಸ್ತರಣವಟಿವಾದ ಸೂರ್ಯನು ಹಗೆಲಲ್ಲಿ ಮಾತ್ರವೇ ಹೋರಗಳಿ

*ಈ ಪದ್ಯದಲ್ಲಿ “ಕರುಭಿದ ಹಸ್ತ, ಕರಣ ಎಂಬ ಶಿಳ್ಳಾರ್ಥವನ್ನು “ತಮು” ಶಬ್ದಕ್ಕೆ ಇರುವ ಅಂಥಕಾರ ಅಥವಾ ಕತ್ತಲೆ ಮತ್ತು ಉಜ್ಜಾನ ಎಂಬ ನರರು ಅರ್ಥಗಳನ್ನು ಯೋಚಿಸಿ, ಪದ್ಬಾಧವನ್ನು ಅರ್ಥಿಸಿನ್ನೊಡಿಕೊಂಡು.

ತಮಸ್ಸನ್ನ ಕರಗಳಿಂದ ಮುಟ್ಟಿ ಕೊಲ್ಲುವನು; ಸತ್ಯರುಷರಾದರೋ, ಹಗೆ ಲೈಸ್ನ್‌ದೆ, ರಾತ್ರಿಯನ್ನದೆ, ಎರಡು ವೇಳೆಯೂ, ಎಂದರೆ ಸರ್ವಾಕಾಲದಲ್ಲಿಯೂ, ಹೊರಗಳ ತಮಸ್ಸನ್ನ ಮಾತ್ರವೇ ಅಲ್ಲದೆ, ಒಳಗಳ ತಮಸ್ಸನ್ನಾಗೂ, ಎಂದರೆ ಅಜ್ಞಾನವನ್ನೂ ದರ್ಶನಮಾತ್ರದಿಂದಲೇ ಕೊಲ್ಲುತ್ತಾರೆ.”—ಎಂದಲ್ಲವೆ ಸತ್ಯ ರುಷರ ಮಾಹಾತ್ಮ್ಯವು ಬೆಳಗುತ್ತಿರುವುದು! ಸತ್ಯರುಷರ ಪರಿಜಯವು ಎಂತಹ ದುರಭಿಮಾನಿಗಳ ದುರಭಿಮಾನವನ್ನೂ ತೊಲಗಿಸುವಾಗ, ಜಂಡ ಕರ್ಮಿಯನ್ನು ತಗ್ಗಿಸುವುದು ಒಂದು ಆಶ್ಚರ್ಯವಾದ ಸಂಗತಿಯಲ್ಲ. ಅವರ ಕಡೆಗಳ್ಲಿನ ನೋಟವು ಜಂಡಕರ್ಮಿಯ ಪುಣ್ಯಲತೆಗೆ ನೀರೆರೆದ ಹಾಗಾಯಿತು! ಜಂಡಕರ್ಮಿಯ—“ಹೊಟ್ಟಿಗಿಲ್ಲದೆ ಬಣಗುತ್ತಿರುವ ಈ ಬಾಳಕನವನ್ನೂ ಅದನ್ನು ಹಿಡಿದು ನೇತಾಡುವ ಈ ಹೇಡಿಹುಳುವನನ್ನೂ ಕೊಂಡೇನು—ಬಿಟ್ಟೀನು? ಇಂದಿಯನ್ನು ಹೊಡೆಯಲು ಬಣ್ಣಿದ ಕೋಲು ಬೇಕಿಲ್ಲ. ಇಲಿಯು ತಡೆದರೆ, ಸಿಂಹವೇ ಎಂದಾದರೂ ಸಿಟ್ಟುಮಾಡಿಕೊಂಡು, ಅದನ್ನು ಕೊಲ್ಲಿಹೋದಿತೆ? ಅಯ್ಯೋ ಪಾಪ! ಚಿಕಿತ್ಸಾದ್ವಿತೀಯನ್ನು ನಾಗಿ ಇದೊಂದು ಸರಿಸಮುಸೇ?” ಎಂದು ಸುಮೃಂತಾಗಿ, ಬೋಕ,—“ಇನಗಳ ವರ್ಣಾಧಿವನ್ನು ಏನು ಹೇಳಲಿ? ಅಲ್ಲಲ್ಲಿ ಕೆಲಸಮಾಡಿ, ಒಂದಿಷ್ಟು ಹಿಟ್ಟುಬಿಟ್ಟಿಯನ್ನು ಸಂಪಾದಿಸಿಕೊಳ್ಳಬೇಕೆ, ಹೀಗೆ ಗಾಳಿಮಳಿಜಳಿಬಿಸಿಲುಗಳಿಗೆ ನಡುಗಬೇಕೆ? ಪಕ್ಕದಲ್ಲಿ ಹೊಳೆಯಿಲ್ಲವೇ? ಬೇಕಾದಷ್ಟು ನೀರು ಸಿಕ್ಕಿದರೂ, ಮೇಯ್ಯನ್ನು ತೊಳೆದುಕೊಳ್ಳಬೇಕೆ, ಬೂದಿಬುದಿಕ ನಾಗಿ ಇದ್ದಾನಲ್ಲ? ತಲೆಬಾಚಿಕೊಳ್ಳಬಾರದೆ? ಕೂದಲೆಲ್ಲ ಜಡಿಕಟ್ಟಿ ಹೋಗಿದೆಯಲ್ಲ? ಅವನು ಹೇಗಾದರೂ ಹೋಗಿಲಿ ಎಂದರೆ, ಅವನ ಬೆಷ್ಟುತನಕ್ಕೆ ಏನು ಹೇಳುವ? ಶಿವ್ಯನಂತೆ! ತನ್ನ ಹೊಟ್ಟಿಗೇ ತಾನು ಸಂಪಾದಿಸಿಕೊಳ್ಳಲಾರದ ಅವನಲ್ಲಿ ಏನು ಮಹಿಮೆ ಕಂಡೇನೋ? ಇಂಥುಬೆಷ್ಟನುಂಟಿ?”—ಎಂದು ಒಳಗೊಳಗೇ ನಗುತ್ತ,—“ಕೇಳಿ ನೋಡುವ! ಹುಚ್ಚಬೆಷ್ಟರ ಆಲೋಚನೆಯು ಒಹಕ ವಿನೋದವಾಗಿ, ಇವರನ್ನು ನೋಡಿದರೆ ನನಗೆ ಒಂದು ಕಡೆ ಹಾಸ್ಯವೂ, ಒಂದು ಕಡೆ ದುಃಖವೂ ಹುಟ್ಟತ್ತದೆ. ಅಯ್ಯೋ! ಹೊಟ್ಟಿಗಿಲ್ಲದೆ ಬಣಗುತ್ತದಲ್ಲ! ಜಳಿಯಲ್ಲಿ ನಡುಗುತ್ತದಲ್ಲ! ನಿಲ್ಲುವುದಕ್ಕೆ ಒಂದು ಜೋಪಡಿ ಕೂಡ ಇಲ್ಲ!

ವಲ್ಲ! ಮನುಷ್ಯನಾಗಿ ಹುಟ್ಟಿ ಬಾಯಿಗೆ ರುಚಿಯಾದುದನ್ನು ಚೆನ್ನಾಗಿ ತಿಂದು, ಸೊಗಸಾಗಿ ಉಡುಪುಗಳನ್ನುಟ್ಟು, ಶೈಮೈಯಾಗುವಹ್ಯ ವಿಷಯಸುಖಗಳನ್ನು ಅನುಭವಿಸುವುದಕ್ಕೆ ಬದಲು, ಹೀಗಿರುವುದನ್ನು ನೋಡಿದರೆ, ಇವರು ಮೃಗಾದಿಗಳಿಗೂ ಕಡೆಯಾಗಿರಬೇಕೆಂದು ಹೊಳೆಯುತ್ತದೆ. ಮೃಗವಕ್ಕಿಗಳು ಕೂಡ ತಮ್ಮ ಸುಖದಲ್ಲಿ ನಿರತವಾಗಿವೆ. ವಿಚಾರಿಸಿ ನೋಡುವೋ?” ಎಂದು ಸುದರ್ಶನಾಚಾರ್ಯರ ಹತ್ತಿರ ಹೋಗಿ, ಅವರನ್ನು ಕುರಿತು—“ಎಲಾ! ಹಗಲುಗೊಬ್ಬಿ?”—ಎಂದು ಕರೆದು, ಮುಂದಕ್ಕೆ ಮಾತತ್ತುವುದರಲ್ಲಿ, ಪರದ್ಯಿಂಬಾಸಹಿಷ್ನು ವಾದ ಕೆಲಾಣಮಿತ್ತನು ಅವನ ಬಾಯಿನ್ನು ತನ್ನ ಕಯ್ಯಿಂದ ಮುಚ್ಚಿ—“ಎಲಾ! ಸಾಕು! ಮಾತನ್ನು ತಡೆದುಕೊ. ಬಾಯಿಯ ಕೊಣ್ಣಿಂದ ಬಯ್ಯಿವ ಮನುಜನಿಗೆ ಕೇಡು ತಪ್ಪಿದು. ದೊಡ್ಡವರನ್ನು ತಿರಸ್ತುರೆ ಮಾಡುವ ನಿನ್ನ ನಾಲಗೆಯು ಸೇದಿಹೋಗುವುದಲ್ಲಿ!”—ಎಂದು ತಡೆಯಲು, ಅವನ ಕಯ್ಯಿನ್ನು ಒದರಿ, ಮುಂದಕ್ಕೆ ಸರಿದು,—“ಎಲೆ ಮುದಿಗೊಬ್ಬಿ! ಕಣ್ಣಿದ್ದರೂ, ಕೆರುಡನಂತೆ ಏಕೆ ಕಣ್ಣಿಗಳನ್ನು ಮುಚ್ಚಿಕೊಂಡಿದ್ದೀರ್ಯೇ? ಬಾಯಿಯಿದ್ದರೂ, ಮೂಗನಂತೆ ಏಕೆ ಬಾಯಿಮುಚ್ಚಿಕೊಂಡಿದ್ದೀರ್ಯೇ?”—ಎಂದು ಕೇಳಿದನು. ಸುದರ್ಶನಾಚಾರ್ಯರು ಅವನ ಪ್ರತ್ಯೇಗೆ ಲಕ್ಷ್ಯಗುಡದೆ, ನುವ್ವನೆ ತಮ್ಮ ಧ್ಯಾನದಲ್ಲಿದ್ದರು. ಚಂಡಕಮಿರ್ಯ—“ಎಲೆ ಕೆಲಾಣಮಿತ್ತ! ನಿನ್ನ ಗಿರುವಿಗೆ ಕೆವಿ ಕೇಳಿದೂ? ಗಬ್ಬಿಯಾಗಿ ಕೂಗಿ ಹೇಳಬೇಕೊ?”—ಎನ್ನಲು, ಕೆಲಾಣಮಿತ್ತನು—“ಅಯ್ಯೋ! ಇದೇನು? ಈ ಪ್ರಾಣಿಯು ವ್ಯಧಿವಾಗಿ ನಾಶವಾಗಿಹೋಗುತ್ತದಲ್ಲ! ಪಾರಬ್ರಹ್ಮವನ್ನು ಯಾರಿಂದಲೂ ನಾರಲಾಗದು. ಬೇಡಬೇಡವೆಡು ತಡೆದರೂ, ಕೇಳಿಲೊಲ್ಲನಲ್ಲ! ಏನು ಮಾಡಲಿ?”—ಎಂದು ಕನಿಕರಿದಿಂದ—“ಅಯ್ಯಾ! ನನ್ನ ಮಾತನ್ನು ಸ್ವಲ್ಪ ಲಾಲಿಸು. ಇವರನ್ನು ಯಾರಿಂದದ್ದೇ? ಇವರು ಒಗತ್ವಿಜ್ಞಾದ ಯೇಳಿಗಿವಯರಾದ ಸುದರ್ಶನಾಚಾರ್ಯರು; ಹಿರಿಯರಿಗೆ ಹಿರಿಯರು. ಇವರನ್ನು ಬೇಂಕಿಯೆಂದು ತಿಂದಿರು ಅನುಗ್ರಹಿಸಿದರೆ, ಸಕಲತ್ತೀಯನ್ನು ಸಿದ್ಧಿಸುವುದು. ಇವರು ಶಪಿಸಿದರೆ, ಇದ್ದ ಶ್ರೀಯನ್ನು ಭಾಸ್ಯವಾಗಿ ಹೋಗುವುದು. ಇವರೆ ಸ್ಥಾವರವು

ಮೇಲೆ ನೋಡಿದರೆ, ಆಳವಾದ ಸೀರಿಸಂತೆ, ಪ್ರಸ್ನಾಗಂಭೀರವಾಗಿರುವುದು. ಇಂದ್ಯ ಕದಡಹೋದರೆ, ವಾಣವನ್ನೇ ಕಳಿದುಕೊಳ್ಳಬೇಕಾಗುವುದು. ದುಡು ಕಚೇಡ. ಏನು ತಿಳಿಯಬೇಕಾದರೂ, ವಿನಯದಿಂದ ಕೇಳು. ಏವೇಡಿ ಯಾದವನು ದುಡುಂಪ್ರವೇಶವಾಡಬಾರದು. ಕೆಟ್ಟ ಮೇಲೆ ಬುದ್ಧಿ ಬಂದರೆ, ಪ್ರಯೋಜನವಾದಿತೆ?"—ಎಂದು ಹೇಳಿದನು. "ಹಾಗೋ?"—ಎಂದು, ಸ್ವಲ್ಪ ಹುಸಿನಗುತ್ತ,—“ಎಲ್ಲೆ, ಸಾಮಾನ್ಯಾ!”—ಎಂದು, ಅಧೋಕ್ತೇಯಲ್ಲಿಯೇ ಲಜ್ಜೆಯಿಂದ—“ನಾನು ನನ್ನ ರಾಜನನ್ನಲ್ಲದೆ, ಯಾವ ಜೋಗಿಯನ್ನು ಹೀಗೆ ಕರೆದಿರಲ್ಲಿವಲ್ಲಾ! ಆಗಲಿ! ಹಾಗೆ ಕರೆದರಿಂದ, ನಷ್ಟವೇನೂ ಇಲ್ಲ!”—ಎಂದು ತನ್ನಷ್ಟುಕ್ಕೆ ತಾನೇ ಸವಾಧಾನವಾಡಿಕೊಂಡು, ಕಲ್ಪಾಣಮಿಶ್ರನ ಮಾತನ್ನು ಅಳಾಕಿಸುವಂತೆ,—“ಎಲ್ಲೆ ಹಿರಿಯರೇ! (ಗಟ್ಟಿಯಾಗಿ) ಸುದರ್ಶನಾಚಾರ್ಯರೇ! ಅದೇಕೆ ಕಣ್ಣಗಳನ್ನು ಮುಚ್ಚಿಕೊಂಡು, ಕೂಗಿದರೂ ಕಿವಿ ಕೇಳದವರಂತೆ ಇದ್ದೀರಿ?”—ಎಂದು ಕೇಳಲು, ಸುದರ್ಶನಾಚಾರ್ಯರು ಕಣ್ಣಗಳನ್ನು ತೆರೆದು, ಚಂಡಕಮ್ಯಾಯನ್ನು ಪ್ರಸನ್ನದೃಷ್ಟಿಯಿಂದ ನೋಡಿ,—“ಸ್ವಸ್ಯಸ್ಯಾಸ್ಯಾ! ಶಾಂತಿರಸ್ತು!!”—ಎಂದು ಹರಸಿದರು.

ಎಲ್ಲೆ ಅರಿಪ್ಪಕ್ಕಮನೇ!, ಮಹಾತ್ಮರ ನಾಮೋಚ್ಛಾರಣಮಾತ್ರವೇ ಎಮ್ಮೆ ಶ್ರೀಯಸ್ಸನ್ನು ಈಯುವುದಾಯಿತು! “ಹಿರಿಯರೇ! ಸುದರ್ಶನಾಚಾರ್ಯರೇ!”—ಎಂಬ ಎರಡು ಮಾತು ನಾಲಗೆಯಲ್ಲಿ ಹೊರಟ ಮಾತ್ರಕ್ಕೆ, “ಸ್ವಸ್ಯಸ್ಯಾಸ್ಯಾ! ಶಾಂತಿರಸ್ತು!!”—“ಕ್ಷೇಮವುಂಟಾಗಲಿ! ಶಾಂತಿಯುಂಟಾಗಲಿ!”—ಎಂಬ ಸದ್ಯಿಫಲಕಾರಿಯಾದ ಎರಡು ಮಾತುಗಳನ್ನು ಆ ಮಹಾತ್ಮರ ಭಾಯಲ್ಲಿ ಹುಟ್ಟಿಸಿತು. ಹೀಗಿರುವಾಗ, ಬುದ್ಧಿಪೂರ್ವಕವಾಗಿ ಹೇಳಿದ ಯೋಗಿತ್ವರನಾದ ಭಗವಂತನ ನಾಮವು ಅತಿಶ್ರೇಷ್ಠವಾದ ಫಲವನ್ನು ಕೊಡಲಾರದೆ? ಆಗಳಾ ಮುನಿಗಳು ಕರುತ್ತೆಯಿಂದ ನನೆಯಿಸಲಪ್ಪ ದೃಷ್ಟಿಯನ್ನು ಆತನ ಮೇಲೆ ಸುಳಿಯಿಸಿ, “ಅಪ್ಪಾ! ನಾವು ಅಂತಮುಖಿರಾಗಿ ಆತ್ಮನನ್ನು ಧ್ವಾನಿಸುತ್ತಿದ್ದೇವೆ”—ಎಂದರು.

ಆ ಮಾತಿಗೆ, ಚಂಡಕಮ್ಯಾಯ ಗಹಗಿಸಿ ನಕ್ಕು,—“ವನ್ನು! ಅಧ್ಯ

ವಾಗೆದ ಮಾತುಗಳು! ಅಂತಮುರ್ತಿವೆಂದರೇನು? ಅಂತೇ, ಮುಖ,—ಮೋಗಿ ವನ್ನು ಪಕ್ಕಕ್ಕೆ ತಿರುಗಿಸಬಹುದು; ಹಿಂದುಗಡೆಗೆ ಆಗುವೆದಿಲ್ಲ; ಹೀಗಿರು ವಾಗ, ಒಳಗಡೆಗೆ ಹೇಗೆ ತಿರುಗಿಸುವುದು?” ಎಂದು ಯೋಜನೆಮಾಡಿ,—“ಮುಖವನ್ನು ಒಳಗಡೆಗೆ ತಿರುಗಿಸಿದ್ದೇ ಎಂದು ಸುಖ್ಯಪ್ರೇಷಣವೇ. ಎಲ್ಲಿ? ಒಳಗಡೆಗೆ ತಿರುಗಿಸು; ನೋಡುವ!”—ಎಂದನು. ಅವನ ಮಾತಿಗೆ, ಸುದರ್ಶನಾ ಚಾಯರು ದುಃಹಿಸಿ,—“ಅಯ್ಯಾ! ಈತನ ಪ್ರಾಜ್ಞಂ ಮನ್ಯತೆಗೆ ಏನು ಹೇಳಲಿ? ಶುದ್ಧ ಶುಂಠನಾಗಿದ್ದಾನಲ್ಲ! ಇರಲಿ!”—ಎಂದು ತಮ್ಮಲ್ಲಿ ಎಂದುಕೊಂಡು, ಪ್ರಕಾಶವಾಗಿ,—“ಅಯ್ಯಾ! ಉಪ್ಪುಗೊಟ್ಟು, ಕೇಳಿ. ನೀನು ಸಿಹಾನುದಿಯನ್ನು ನೋಡಿದ್ದೀಯಾ?”—ಎಂದು ಕೇಳಿದರು.

“ನೋಡಿದ್ದೇನೆ!”

“ಅದರ ದಡದಲ್ಲಿ ಒಂದು ಅರ್ಜಿಯ ಮರವಿದೆಯೋ?”

“ಉಂಟು; ಇದೆಲ್ಲ ಎತಕ್ಕೆ ಕೇಳುತ್ತಿರುಯೇ?”

“ಆತುರವಡಬೀಡ. ನಾವು ಕೇಳುವುದಕ್ಕೆ ಉತ್ತರಹೇಳು. ಅದು ಎಲ್ಲಿ ಇದೆ? ಗೊತ್ತಾಗಿ ಹೇಳು!”

“ಅದೋ! ಅಲ್ಲಿ ಒಂದು ತಿರುವಿದೆಯಲ್ಲ? ಆ ಮೂಲೆಯಲ್ಲಿ, ಆ ಮಾರಿಯ ಗುಡಿಯ ಮುಂಗಡೆ!”

“ಅದನ್ನು ಇಲ್ಲಿಂದ ನೋಡಬಲ್ಲೆಯೋ?”

“ಅದ್ದಿಯೇನು? ಯೋಚಿಸಿದರೆ ಇದಿರಿಗೇ ಕಾಣುತ್ತದೆ.”

“ಸಿಜವಾಗಿಯೂ ನಿನ್ನ ಕಣ್ಣಿ ದಿರಿಗಿದೆಯೋ?”

“ಇಲ್ಲ. ಆದರೂ, ಕಣ್ಣಿ ಮುಜ್ಜಿ ಕೊಂಡರೆ, ಕಂಡಂತಾಗುವುದಿಲ್ಲವೇ?”

“ಆ ಗುಡಿಯಲ್ಲಿರುವ ಮಾರಿಯನ್ನು ನೋಡಿದ್ದೀಯಾ?”

“ತಿಂಗಳಿಗೂಮೈ ಅಲ್ಲಿಗೆ ಹೋಗದೆ ಇರುವುದಿಲ್ಲ.”

“ಅದು ಹೇಗಿದೆ? ಹೇಳಿ.”

“ఆదశ్చ ఎంటే తోఽఖగళివే. ఒందొందు కయ్యల్లియుని చెందొందు ఆయుధవిది. సింహద మేళి శుఖితిది. కేపీరికల్లు గభివే. క్షత్రిణ్లు తలేచురుడిగాళ సరవన్మ ధరిసిదే. బలగయ్యల్లి క్షత్రిరసిద ఒందు తలేయనాన్ని, ఎడగయ్యల్లి ఒందు క్షత్రియనాన్ని కొడిదిదే.”

“ఈ వారయన్న వణిసుత్తిద్వాగ్, నిన్న ఇదిరిగిధై ఈ మరమ్ను నోఇడుత్తిద్వాయా? అదర మేలే కొగెయు కొగుత్తిక్కల్ల! అదర కొగు కివిగే కేళసికే?”

“నాను నోఇడలూ ఇల్ల; కేళలూ ఇల్ల. ఆ వారియ మేలేయే నన్న జత్తానపు హోగిత్తు.”

“ఆ సంగతియిరలి! ఈ దేశద దోరి యారు? అవన పరిచయపు నినగుంటిలి?”

“ఏనూ తిళయద మూర్ఖనయ్య నీను! నాను రాజన తంత్రంగస్మైహికనెందు యారిగే తిళయదు? యావురయ్య నీను!”

“ఔ! హాగొ! నినగే ఎందాదరూ బముమానవన్న కొట్టి ద్వానో?”

“ఎష్మైళ్ల సల కొట్టిరువను; కొడుత్తులూ ఇరువను.”

“అప్పగిళల్లి ఒందు బారియదన్న జేళు; కేళలు ఇజ్జి సుక్కేవే.”

ఆ నూకన్న కేళి, సంతోషదింద, గవమన్న తోరిముక్కు.—
“నాను ఒందు దిన ఒళ్లేయ సోగసాద ఎరడు మోలగాళన్న హిదిదు తందుకొట్టిను. ఆదశ్చ బలుహిగ్గి, తన్న బుంగురవన్న కళజి సన్న దేరథిగే హతిదను. ఆహా! హేగే కుణీదనోరి నీను నోఇడలిల్ల

ವಲ್ಲ!”—ಎಂದು, ಆಗ ಉಂಗುರವನ್ನು ನೋಡಿನೋಡಿ ಕುಣಿದ ಹಾಗೆ, ಕುಣಿಯಹತ್ತಿದನು.

“ಭಲತ! ಬಹು ಜೈನಾತ್ಮಿಕು ಕುಣಿಯುತ್ತೀರಿಯೇ!”—ಎಂದು ಉಬ್ಬಿಸಿ, ಮನ ದಲ್ಲಿ ನಕ್ಕು,—“ಅಯಾಃ! ಕಯ್ಯಲ್ಲಿ ಉಂಗುರವಿಲ್ಲ. ಉಂಗುರವನ್ನು ನೋಡಿನೋಡಿ ಕುಣಿಯುವೇ ಇದೇನು?”

“ಇಲ್ಲದಿದ್ದರೇನು? ಇದ್ದ ಹಾಗೆ ನೇನೆಡುಕೊಳ್ಳಲಾಗುವುದಿಲ್ಲವೋ?” ಎಂದನು.

“ಇದಿರಲ್ಲಿ ಇಲ್ಲದ ಅರಳಿಯ ಮರವನ್ನೂ ಕಂಡೆ. ಬೆರಳಲ್ಲಿ ಉಂಗುರವಿಲ್ಲದಿದ್ದರೂ, ಉಂಗುರವು ಇದ್ದ ಹಾಗೆ, ನೋಡಿನೋಡಿ ಕುಣಿದು, ಆಗ ಪಟ್ಟ ಸಂತೋಷವನ್ನು ಈಗ ವಟ್ಟೆ. ನಿಷಪ್ತೇ?”

“ಹೌದು; ಹೌದಯ್ಯಾ!”

“ಮರವು ಇದಿರಿಗಿರಲಿಲ್ಲ; ಮಾರಿಯನ್ನು ನೋಡಲಿಲ್ಲ; ಉಂಗುರವು ಬೆರಳಲ್ಲಿ ಇರಲಿಲ್ಲ; ಅಲ್ಲವೇ?”

“ಇರಲಿಲ್ಲ. ಅದಕ್ಕೇನು?”

“ಇದಿರಿಗೆ ಇಲ್ಲದೆ ಇದ್ದ ವಸ್ತುಗಳು, ಮನಸ್ಸನ್ನು ಅವುಗಳ ಕಡೆಗೆ ತಿರುಗಿಸಲು, ಇದಿರಿಗೆ ಇದ್ದ ನೋಡಿದಂತಾದುವು!”

“ಆದುವು. ಆದರೇನು?”

“ಇದೇ ಅಂತಮುಖಿವೆಂಬುದು. ಇದಿರಿಗೆ ಕಣ್ಣಿನಲ್ಲಿ ಮರವನ್ನು ನೋಡಲಿಲ್ಲ; ರಾಜನು ಆಗಲೀ ಬಹುಮಾನವನ್ನು ಕೊಡಲಿಲ್ಲ. ಆದರೆ, ಕೊಟ್ಟಾಗ ಪಟ್ಟ ಸುಖವನ್ನು ಈಗ ವಟ್ಟೆ. ಇವೆಲ್ಲ ಮನಸ್ಸನ್ನು ಹೊರಗೆ ಕಾಳಿವ ವಸ್ತುಗಳಿಂದ ತಿರುಗಿಸಿ, ಇದಿರಿಗೆ ಇಲ್ಲದ ವಸ್ತುಗಳ ಕಡೆಗೆ ತಿರುಗಿಸಿದುದರಿಂದಲ್ಲವೇ ಉಂಟಾದುವು?”

“ಒಳ್ಳೆಯಾದು! ನೀವು ಹೇಳುವುದು ಸಹ್ಯ. ಆಗಲೀಗೆ ತಿಳಿಯಿತು-

ನೀವು ಮಹಾ ಬುದ್ಧಿವಂಶರು. ಇನ್ನೂ ಜೆನಾಷ್ಟಿಗಿ ತಿಳಿಯಲ್ಲ. ಎವರಿಸಿ ಹೇಳಿ. ನನ್ನ ಬುದ್ಧಿ ಬಹುಮಂದ!”

“ನೀನು ನಮ್ಮನ್ನು ಪ್ರಶ್ನಿಕೇಳಿದಾಗ, ನಾವು ಇಂದ್ರಿಯಗಳ ಬಹಿವಾಳ್ಳಿ ಪಾರವನ್ನು ನಿಲ್ಲಿಸಿದ್ದೇವು.”

“ಏನೂ ಹರಿಯಲ್ಲ!”

“ಕೇಳ! ಇಂದ್ರಿಯಗಳಿಂದರೆ—ಕಣ್ಣಿ, ಮೂಗು, ಶಿವಿ, ನಾಲಗೆ, ಚಮ್ಮ. ಕಣ್ಣಿಂದ ರೂಪವನ್ನೂ ಬಣ್ಣಿ ವನ್ನೂ ಸೋಧುತ್ತೇವೆ; ಮೂಗಿನಿಂದ ವಾಸನೆ ಸೋಧುತ್ತೇವೆ; ಕಿವಿಯಿಂದ ಕೇಳುತ್ತೇವೆ; ನಾಲಗೆಯಿಂದ ರುಚಿ ಸೋಧುತ್ತೇವೆ; ಚಮ್ಮದಿಂದ ಮೆತ್ತಿಗಿಡೆ, ಒರಟಾಗಿಡೆ, ತಣ್ಣಿಗಿಡೆ, ಬಿಸಿ ಯಾಗಿಡೆ—ಎಂದು ಮುಟ್ಟಿ ತಿಳಿಯುತ್ತೇವೆ. ಇವೆಲ್ಲ ಆಗಬೇಕಾದರೆ, ಅಯಾ ವಸ್ತುಗಳು ಹತ್ತಿರವರಬೇಕು. ಅವುಗಳನ್ನು ಮೇಲೆ ಹೇಳಿದ ಇಂದ್ರಿಯಗಳು ಮುಟ್ಟಿದ್ದರೆ, ರೂಪ, ಗಂಧ, ಶಿಭ್ರು, ರಸ, ಶೀತೋಷಣಾಗಿಗಳು ಒಂದೂ ತಿಳಿಯುವುದಿಲ್ಲ. ನಾವು ಕಣ್ಣನ್ನು ವಸ್ತು ಎನ ಕಡೆಗೆ ತಿರುಗಿಸಿದರೆ, ವಸ್ತುವು ಕಾಣುವುದು; ಮೂಸಿದರೆ, ವಾಸ ನೆಯು ತಿಳಿಯುವುದು; ಇಲ್ಲದಿದ್ದರೆ ಇಲ್ಲ. ಆದರೂ, ನಿನ್ನ ನಾವು ಕಂಡು ದನ್ನು ಈಗ ಕಾಣಬೇಕಾದರೆ, ಅದನ್ನು ಸೆನೆದುಕೊಳ್ಳಬೇಕು. ಇಂದ್ರಿಯಗಳ ವ್ಯಾವಾರವನ್ನು ನಿಲ್ಲಿಸುವುದೆಂದರೆ, ಸುತ್ತುಲೂ ಇರುವ ವಸ್ತುಗಳನ್ನು ಇಂದ್ರಿಯಗಳು ಮುಟ್ಟಿಲಿಲ್ಲವೆಂದಧ್ರು. ಮೇಲೆ ಹೇಳಿದ ಇಂದ್ರಿಯಗಳಲ್ಲದೆ, ಮತ್ತೊಂದಿದೆ; ಅದಕ್ಕೆ ಮನಸ್ಸೆಂದು ಹೇಸರು. ಅದು ಒಳಗಿರುವುದರಿಂದ, ಅದಕ್ಕೆ ಅಂತರಿಂದ್ರಿಯವೆಂದೂ ಹೇಸರು. ಅದು ನಾವು ಕಣ್ಣ ಮೂಗು ವೊದಲಾದುವುಗಳಿಂದ ತಿಳಿದು ಅನುಭವಿಸಿದುದನ್ನು ತನ್ನಲ್ಲಿ ನಿಲ್ಲಿಸಿಕೊಂಡಿ ರುತ್ತದೆ. ಬಾಯಿಯಲ್ಲಿ ಮುಳಗಿರುವ ಕೊಡವು ನೀರೊಳಗಿರುವಾಗ ಕಾಣಿ ಬರುವುದಿಲ್ಲ; ಅದು ಅಲ್ಲಿ ಇಲ್ಲವೆಂದು ಹೇಳಬೇಕಾಗಿದೆ. ಅದನ್ನು ಪಾತಾಳ ಭೀದಿಯಿಂದ ಮೇಲಕ್ಕೆ ಎತ್ತಿದಾಗ, ಕಾಣಬರುತ್ತದೆ. ಹಾಗೆ, ಮನಸ್ಸಿನಲ್ಲಿ ಮುಳಗಿರುವ ಅನುಭವಗಳು, ಸ್ವರಿಸಿಕೊಂಡು ಎತ್ತಿದಾಗ, ಮೇಲಕ್ಕೆ

ಬರುತ್ತದೆ. ನೀನು ಮಾರಿಯನ್ನು ಸ್ತೋರಿಸಿಕೊಂಡಾಗೆ, ಅದರ ಕಯಾಲುಗಳ ಜ್ಞಾವಕ್ಕೆ ಬರಲಿಲ್ಲದೆ? ಸ್ತೋರಿಸಿಕೊಳ್ಳುವುದೇ ಅಂತಮುಖವೆಂಬುದು. ಆಗೆ ಕಣ್ಣ ಮೂಗು ಮುಂತಾದುವು ಇದಿರಿಗಿರುವೆನ್ನು ಮುಟ್ಟಿವುದಿಲ್ಲ;—ಎಂದರೆ, ಆಗೆ ಇಂದ್ರಿಯಗಳ ಬಹಿವಾಸಿವಾರವಿಲ್ಲ. ಮನಸ್ಸು ಅಂತ ಮುಖವಾಗಿರುವುದು. ಕಣ್ಣ ಮುಚ್ಚಿದರೆ, ಇಂದ್ರಿಯಗಳ ಹೊರಗಳ ಸಂಭಾರವು ನಿಲ್ಲುವುದು. ಅದಕ್ಕಾಗಿ, ಕಣ್ಣನ್ನು ಮುಚ್ಚಿದ್ದೇನು. ಇದೇ—ಅಯಾ!—ನಾವು ನಿನಗೆ ಹೇಳಿದುದು. ನಾವು ಅಂತಮುಖರಾಗಿದ್ದೇವು; ನೀನು ಕೇಳಿದುದು ಒಂದೂ ತಿಳಿಯಬಿರಲಿಲ್ಲ”—ಎಂದರು.

ಆಗೆ, ಜಂಡಪಮಿಯ,—“ಎಲ್ಲೆ ಕಲಾಷಾಂವಿತ್ತನೇ! ನಾನು ಇಂಥ ಸಂಗತಿಗಳನ್ನೇ ಕೇಳಿರಲಿಲ್ಲ. ಇದಕ್ಕೇಗೆ ಈತನನ್ನು ನೀನು ಬಲವಾಗಿ ಹಿಡಿದಿದ್ದೀಯೇ!”—ಎಂದು ಹೇಳಿ, ಪುನಃ, ಸುದಶನಾಚಾರ್ಯರ ಕಡೆಗೆ ತಿರುಗಿ, “ಅದೇನೋ ಆತ್ಮನು ಎಂದು ಹೇಳಿದಿರಿ, ಅವನನ್ನು ಧಾರ್ವಾಸವಾಡುತ್ತಿದ್ದ ಹಾಗೆ ಹೇಳಿದಿರಿ. ಆತ್ಮ ಎಂದರೇನು? ಅವನು ಎಲ್ಲಿರುವನು?”—ಎಂದನು.

“ಅಪ್ಯಾ! ಅದರ ಸ್ಥಿತಿಯನ್ನು ನಿನಗೆ ಹೇಗೆ ತಿಳಿಸಲಿ? ಆತ್ಮನೆನ್ನುವನು ಒಂದು ತೇಜಸ್ಸು. ಅವನು ನಿನ್ನ ಶರೀರದಲ್ಲಿ ಎಲ್ಲ ಕಡೆಯಲ್ಲಿಯೂ ವಾಗಿಲ್ಲಿ, ನಿನ್ನ ಈ ದೇಹವನ್ನು ಜೀವವುಳ್ಳದಾಗಿಯೂ ಕೆಲಸಮಾಡಲು ಸಾಮರ್ಥ್ಯವುಳ್ಳದಾಗಿಯೂ ಮಾಡುವನು. ಹಾಗೆಂದರೆ, ಅವನು ಈ ಶರೀರದಲ್ಲಿ ಬೇರೆ ಒಬ್ಬನಾಗಿ ಇದ್ದುಕೊಂಡು, ರಥವನ್ನು ರಥಿಕನು ನಡೆಯಿಸುವ ಹಾಗೆ ನಡೆಯಿಸುವನು; ಮದ್ದಲೆಗಾರನು ಮದ್ದಲೆಯನ್ನು ನುಡಿಯಿಸುವ ಹಾಗೆ ನುಡಿಯಿಸುವನು; ತಿದಿಯೂತ್ತುವನು ತಿದಿಯಿಂದ ಉಸಿರನ್ನು ಹೊರಿಡಿಸುವ ಹಾಗೆ ಉಸಿರನ್ನು ಹೊರಡಿಸುವನು; ಅವನು ಪೂರ್ಣವಾಗಿ ಈ ಶರೀರದ ಒಳಗೇ ಇರುವನು.”—ಎಂದರು.

ಆ ಮಾತಿಗೆ, ಸುಮ್ಮನೆ ನಕ್ಕು,—“ನೀವು ಹೇಳುವ ಮಾತು ಶರ್ಥ ನುಳ್ಳಿ! ನನ್ನ ಅನುಭವಕ್ಕೆ ಏರುಧ್ವಾಗಿರುವುದು.”—ಎಂದನು.

ಆ ಮಾತಿಗೆ ಆಚ್ಚಯ್ಯೆದಿಂದ—“ಅದೇನು ನಿನ್ನ ಅನುಭವ? ಸ್ವಷ್ಟಿ
ಹೇಳು; ಹೇಳುವ!”

“ನಾನು ಅನೇಕರನ್ನು ಕೊಂಡುಹಾಕಿದ್ದೇನೆ. ಅವರಲ್ಲಿ ಶರೀರವಲ್ಲದೆ,
ಬೀರೆ, ಆತ್ಮನನ್ನು ಕಾಣಲಿಲ್ಲ. ಕೊಂದ ಮೇಲೆ, ಮೂರಿಗಳನ್ನು ಜೂಣಿಸಿರು
ವೆನು; ತೊಗಲನ್ನು ಸುಲಿದು, ಕರುಳುಗಳನ್ನು ಬಿಳಿ ಬಿಳಿ ಸೋಡಿರುವೆನು;
ಎಲುಬೂ ಮಾಂಸಪೂ ಅಲ್ಲದೆ, ಬೀರೆಯೇನೂ ಇರಲಿಲ್ಲ. ನೀವು ಹೇಳುವ ಹಾಗೆ,
ದೇಹದಲ್ಲಿ ಆತ್ಮನಿದ್ದಲ್ಲಿ, ಅವನೆಲ್ಲಿಗೆ ಹೋದನು? ಇದೂ ಅಲ್ಲದೆ, ಮನಸ್ಯ
ನನ್ನ ಬೀಂಬಿಸಿತ ಹಗೆವನಲ್ಲಿ ನೂಕಿ, ಮೇಲೆ ಕಲ್ಲುಜಪ್ಪಡಿಯನ್ನೇ ಲಿದು,
ಸಂದುಸಂದಿಗೆಲ್ಲ ಗಾರಿಹಾಕಿ ಭದ್ರವಾಡಿ, ತರುವಾಯ ಒಂದೆರಡು ಗಳಿ
ಗೀಯ ಮೇಲೆ, ಆ ಜಪ್ಪಡಿಗಳನ್ನು ತೆಗೆಯಿಸಿರುವೆನು. ದೇಹಮಾತ್ರವೇ ಇದ್ದಿತು;
ನಿನು ಹೇಳುವ ಆತ್ಮನಿರಲಿಲ್ಲ. ಆತ್ಮನು ಅಲ್ಲಿ ಇದ್ದಿದ್ದರೆ, ಅವನನ್ನು ನೆಲವೆ
ನುಂಗಿತೆ? ಇದೂ ಇರಲಿ! ಬೀಂಬಿಸಿದಿಗೆ ಇರುವಾಗ, ಮನಸ್ಯನನ್ನು
ತೂಕಮಾಡಿ, ಬಳಿಕ ಅವನನ್ನು ಕೊಂಡು, ಆ ಹೈಣವನ್ನು ತೂಕಮಾಡಿ ನೋಡಿ
ದ್ದೇನೆ. ತೂಕದಲ್ಲಿ ನ್ಯಾತ್ಯಾಸವು ಕಾಣಬಂದಿಲ್ಲ. ನಿಸಗೆ ಬೇಕಾದರೆ, ಇನ್ನೊಂ
ದು ವಾರ ಇಲ್ಲಿದ್ದರೆ, ಈ ಸಂಗತಿಯನ್ನು ದೃಷ್ಟಾಂತೀಕರಿಸುವೆನು. ದೇಹವೇ
ಬೀಂಬಿಸಿಬಂದು. ಆತ್ಮನೆಂಬ ಏಭಾಗವು ಬೇರೊಂದು ಇಲ್ಲ. ದೇಹವಲ್ಲದೆ
ಬೀಂಬಿಸಿರುತ್ತಿದ್ದರೆ, ದೇಹದಲ್ಲಿ ಕತ್ತಿ ಕಡಮೆಯಾಗಿ, ಕೆಲಸಮಾಡಲಾರದೆ
ಹೋಗುವುದೇ ಸಾವೆಂಬಿದು. ಅದು ಕ್ರಮೇಣ ತಾನೇ ಕತ್ತಿಗೆಂದಿ, ಸಾಯು
ಶ್ವರೂ ಉಂಟು; ಫಾತಾದಿಗಳಿಂದಾಗುವುದೂ ಉಂಟು.” — ಎಂದನು.

“ಇವನು ಏನೂ ತಿಳಿಯದ ಪ್ರಾಣಿಯೆಂದಿದ್ದೇನು. ಇವನಿಗೆ ಆರಿವೀಂಟು.
ಇವನನ್ನು ಸರಿಯಾದ ಮಾರ್ಗಕ್ಕೆ ಸುಲಭವಾಗಿ ತರಬಹುದು.” — ಎಂದು
ಮನಸ್ತಿಲ್ಲಿ ಸಂತೋಷಪಟ್ಟು, ಸುದರ್ಶನಾಂಶಾಯರು ಗಂಭೀರದುಂದುಭಿರವ
ದಿಂದ ಪರ್ವತಗಳಹೆಯಲ್ಲಿ ಅವಶುಕೊಂಡಿರುವ ಮೃಗವನ್ನು ಓಡಿಸುವಂತೆ,
ಛಪಣಕ್ಕೆಯ ಮೋಹನವ್ಯಾಗವನ್ನು. ಅಜ್ಞಾನಗುಹೆಯಿಂದ ಓಡಿಸಲೆಂಬಿಗಿ,
ಈ ರೀತಿ ಉಪನೈತಿಕಸಲ್ಪ ತೊಡಗಿದರು.

“ಕೇಳಯ್ದು! ಚಂಡಕಮರ್ಯಾಯೇ! ಸಾದೆಕಡಿಯವುದನ್ನು ನೋಡಿದ್ದೀರ್ಯಾ?”

“ನೋಡಿದ್ದೀನೇ.”

“ಕಡಿಯುವಾಗ, ಬೆಂಕಿ ಹುಟ್ಟುವುದೊ?”

“ಇಲ್ಲ.”

“ಸೀಳಿದಾಗಲೋ? ತರಿದಾಗಲೋ?”

“ಆಗಲೂ, ಬೆಂಕಿ ಹುಟ್ಟುವುದಿಲ್ಲ.”

“ಇರಲಿ! ಎರಡು ಸಾದೆಗಳನ್ನು ತೆಗೆದುಕೊಂಡು, ಒಂದರ ಮಧ್ಯ ದಲ್ಲಿ ಸ್ಥಾಗಿ ಕುಳಿವೂಡಿ, ಆ ಕುಳಿವೂಡಿದ ಸಾದೆಯನ್ನು ಅಡ್ಡುವಾಗಿ ನೆಲದ ಮೇಲೆ ಇಟ್ಟುಕೊಂಡು, ಆ ಕುಳಿಯಲ್ಲಿ ಮತ್ತೊಂದು ಸಾದೆಯನ್ನು ಸಿಲ್ಲಿಸಿ, ಕಡೆಗೊಲಂತೆ ಕಡೆದು ನೋಡು; ಏನಾಗುತ್ತದೆ?”

“ನಾನು ನೋಡಬೇಕೋ? ಹೇಳಿ; ಏನಾಗುತ್ತದೆ?”—ಎನ್ನಲು, ಸುದರ್ಶನಾಚಾರ್ಯರು ಕಲ್ಪಣಾಮಿತ್ರನಿಗೆ “ಕಡೆದು ತೋರಿಸು!”—ಎಂದು ಅವುಣಿಮಾಡಿದರು. ಅವನು ಅದೇ ರೀತಿ ವಾಡಿ ಕಡೆಯಲು, ಮೊದಲು ಹೊಗಿಯಾಡಿ, ಬಳಿಕ ಬೆಂಕಿ ತೋರಿತು. ಆಗ, ಸುದರ್ಶನಾಚಾರ್ಯರು— “ಅವ್ಯಾ! ನೋಡಿದೆಯೋ? ಏನಾಯಿತ್ತು? ಬೆಂಕಿಯ ಹುಟ್ಟಿತು. ಸಾದೆಯನ್ನು ಕಡಿದಾಗ, ತರಿದಾಗ, ಸೀಳಿದಾಗ, ಬೆಂಕಿಹುಟ್ಟಿತೆ! ಇಲ್ಲ. ಇದರಂತೆಯೇ, ನೀನು ಪರೀಕ್ಷೆಸಿ ನೋಡಿದಂತೆ, ಕಡಿದು ತರಿದು ಮೂರಿನ್ನಿಗ್ಗಿದಾಗ, ಮೊದಲು ಬರೀ ಒಡಲು ಎಂದಿದ್ದುದು ವಿವೇಕಕ್ಕಿಯೆಯ ಘಷಣಾದಿಂದ ಪರೀಕ್ಷೆಸಿದಲ್ಲಿ, ಒಡಲಿಂದ ಬೇರೆಯಾಗಿ ಆತ್ಮವೋಂದಿದೆ ಎಂದು ತಿಳಿಯಬರುವುದು.”

ಆ ಮಾತಿಗೆ ಒಡಲು ಹೇಳಿದೆ, ಸುಮೃದ್ಧಾದನು.

ಸುದರ್ಶನಾಚಾರ್ಯರು ಚಂಡಕಮರ್ಯಾಯನ್ನು ಕುರಿತು— “ತಿಳಿಯಿತೇ? ಶಂಖವನ್ನು ಉದಿದರೆ ಏನಾಗುತ್ತದೆ? ಹೇಳಿ.”—ಎಂದರು.

“ನಾದವು ಕೇಳುವುದು.”

“ಆ ನಾದವು ತಂಖವೋ? ತಂಖದಿಂದ ಬೇರಾದುದ್ದೋ?”

“ಶಂಕುವೆಂದಿಗಾದೀತು? ಬೇರೆಯೇ!”

“ఆదరంతేయే, ఆతను శరీరదింద భిన్ననాగిరువను.”

“ಹೇಗೆಂ? ಸ್ವಾವಾಗಲಿಲ್ಲ.”

“ತ್ವಿದಿಯನ್ನು ಒತ್ತಿದಾಗ, ಗಾಳಿಯ ಈಚೆಗೆ ಹೊರಟುಬರುತ್ತೇದಲ್ಲವೇ? ಒತ್ತುದೆ ಇದ್ದಾಗ, ಏನೂ ಇಲ್ಲ. ಅದರಂತೆಯೇ ಈ ಒಡಲಿಗೆ ಭಂಗವೈಂಧೂ ದಾಗ, ಶರೀರದಲ್ಲಿ ವಾಸವಾದುವ ಶರೀರವಲ್ಲದ ಆತಮನು ಆ ಶರೀರ ಧೀಂದ ಹೊರಕ್ಕೆ ಹೊರಟುಹೋಗುವನು. ಶರೀರದ ಒಳಗೆ ಇದ್ದು ಕೊಂಡು, ಒಡವಾದ, ಲಯವಾಗೆತಕ್ಕು, ಜೆಣವಾದ ಈ ಶರೀರವನ್ನು ಕೆಲಸಮಾಡುವುದಾಗಿಯೂ, ವಾತಾಡುವುದಾಗಿಯೂ, ಸೋಡುವುದಾಗಿಯೂ, ಯೋಜನೆ ಮಾಡುವುದಾಗಿಯೂ, —ಬಳ್ಳಿನು? —ಬೀವಿನುವುದಾಗಿಯೂ ವಾಡುತ್ತೇ, —ತನ್ನ ಮನೆಯಾದ ಶರೀರವು ಕಡಿಮು, ಹಗೆವಿನಲ್ಲಿ ಹಾಕಿ ಈ ತೆರದ ಭಂಗದಿಂದ ವಾಸಕ್ಕೆ ಅಯೋಗ್ಯವಾದ ಮೇಲೆ ಬಿಟ್ಟುಹೋಗುವನು.” — ಎಂದರು.

“గురుగణీ! ఈగ, స్వల్ప, తేలిద హాగె ఆగుత్కదె; ఆలోచిసదరే, తిళియద హాగూ ఆగుత్కదె. దయిమాడి, ఇన్నొ స్వల్ప వివరిసి, ఈ ముఖునుస్థు బదుకిసబ్బేకు” — ఎందను.

ఎల్చి అరిష్టకమునే! కేళు. సత్కరువర పరిజయము ఎంధీంథి
అసాధ్యకాయిగాన్నమ్మ తానే వాడదు? జండకవియు “గురుగళ్లి!”
ఎందు కరెదుదల్లదే, “మంధన్నమ్మ బదుకిసబేకు!” ఎందను. ఆవన
పూవిగ్గితియన్ని ఈగళిన స్థితియన్ని జెన్నాగి పరితీలనేమాడు.—
ఎందు హేళి, ఆభయరుజికుచూరను ఆవర సంభూతశివన్ను ముందే
సాగినుతునే.

೧೨ ನೇಯ ಅಧ್ಯಾಯ.

—
—
—

“ಎಲ್ಲೆ ತಿಷ್ಯನೇ! ಕೇಳು. ಆ ಆತ್ಮನ ಇರವನ್ನ ಅರಿವಂದ ಈಕ್ಕಿಸಲಾಗುವುದು.”—ಎನ್ನಲು, ಅರಿಷ್ಟಕರ್ಮನು—“ಸ್ವಾಮಿ! ತಾವು ಆಪ್ಯಣಕೊಡಿಸಿದುದು ಗೊತ್ತಾಗಲಿಲ್ಲ. ದಯೆಮಾಡಿ ವಿವರಿಸಬೇಕು.”—ಎನ್ನಲು, ಸುದಶ್ರೋಽಾಚಾರ್ಯರು—“ಆತ್ಮನು ನಮ್ಮ ಕಣ್ಣಗೆ ಗುರಿಯಾಗುವುದಿಲ್ಲ. ಕೀಲಿಯಲ್ಲಿ ಸುವರ್ಣವೂ, ಪುಷ್ಟಿದಲ್ಲಿ ಸೌರಭ್ಯವೂ, ಕ್ಷೀರದಲ್ಲಿ ಸುವಾಸನೆಯಾದ ತುಪ್ಪವೂ, ಕಾಷ್ಟದಲ್ಲಿ ವಹ್ನಿಯೂ ಇರುವ ತೆರದಲ್ಲಿ, ಈ ಶರೀರದಲ್ಲಿ ಆತ್ಮನು ಸೇರಿಕೊಂಡಿರುವನು. ಇದನ್ನ ನಂಬಿ, ತಪಸ್ಸ ಮೊದಲಾದ ಕ್ರಿಯೆಗಳಿಂದ ಅವನನ್ನ ಅರಿಯಲು ಅಭ್ಯಾಸಮಾಡಿದರೆ, ಕಾಣಬರುವನು. ಕಲ್ಲಿನಲ್ಲಿ ತೋರುವ ಕಾಂತಿಯು ಸುವರ್ಣದ ಗುಣವು; ಕಾಷ್ಟಗಳಲ್ಲಿ ತೋರುವ ಕಾಂತಿ ಕಿಂಚಿಂ ಚಿಕ್ಕವೂ; ಹಾಲಿನಲ್ಲಿರುವ ಕೆನೆಯು ಘೃತದ ಭಾಯೆಯು. ಅದರಂತೆ, ಈ ಶರೀರದಲ್ಲಿ ತೋರುವ ಜೈತನ್ಯವೂ, ಜ್ಞಾನವೂ, ಸೊಲಳ್ಳಿ ಆತ್ಮನ ಗುಣಗಳಿಂದು ತಿಳಿ. ಕಲ್ಲಿನಲ್ಲಿ ಚಿನ್ನವೂ, ಹಾಲಲ್ಲಿ ಘೃತವೂ ಇಲ್ಲವೆಂದು ಹೇಳಲಾದಿತ್ತೆ? ಹಾಗೆ, ಈ ದೇಹದಲ್ಲಿ ಆತ್ಮನು ಇಲ್ಲವೆಂದು ಹೇಗೆ ಹೇಳಲಾದಿತ್ತು? ಆ ಕಲ್ಲನ್ನು ಜೂಳಿಸಿ ಸೋಡಿಸಿದರೆ ಕನಕವನ್ನ ಕಾಣಬೇಹುಗೂ, ಹಾಲನ್ನು ಕ್ರಮವಾಗಿ ಮಧ್ಯನಮಾಡಿದರೆ ಘೃತವನ್ನ ಕಾಣಬೇಹುಗೂ, ಕಾಷ್ಟಗಳನ್ನು ಒಂದರ ಮೇಲೆಂದಿಟ್ಟು ಹೊಸಿದರೆ ಅಗ್ನಿಯನ್ನ ಕಾಣಬೇಹುವ ಹಾಗೂ, ಚಾಂಡಿನಿಂದಿರುವ ಅಭ್ಯಾಸಮಾಡಿದರೆ ಮೆಯ್ಯೇ ಬೇರೆ ಆತ್ಮನೇ ಬೇರೆಯಾಗಿ, ಶರೀರದಲ್ಲಿ ಆತ್ಮನು ಸೇರಿಕೊಂಡಿದ್ದಾನೆಯೆಂಬುದು ಗೊತ್ತಾಗುವುದು. ಕುರುಡನಿಗೆ ವರ್ಣಭೇದವಿಲ್ಲದ ಮಾತ್ರಕ್ಕೆ, ಪ್ರಪಂಚದ ವರ್ಣಭೇದಗಳೇ ಇಲ್ಲವೇ? ವಿಚಾರವರಸಿಗೆ ಆತ್ಮವನ್ನುವೋಂದುಂಟು. ಆ ಆತ್ಮವನ್ನುವೇ ಸೋಡಿದುದನ್ನು ಸೋಡಿದನೆಂದು ತಿಳಿಯುವುದು; ತಿಂದುದನ್ನು

ತಿಂದೆಂದು ತಿಳಿಯವುದು; ಸುಖಪಟ್ಟಿಸೆಂದು ಸುಖಿಸುವುದು; ನೋವು ಪಟ್ಟಿಸೆಂದು ದುಃಖಿಸುವುದು; ‘ಬಹಳ ಸೊಗಣಾಗಿ ಬಂಡಿನು, ಬಹಳ ಸುಖ ವಾಗಿ ನಿದ್ರೆಮಾಡಿದೆನು’—ಎಂದು ಹೇಳಿ, ಸುಖಾನುಭವವನ್ನು ಮಾಡಿದುದು ಈ ದೇಹವಲ್ಲ.”

“ಸ್ವಾಮಿ! ಗುರುಗಳಿ! ಆ ಅತ್ಯಂತ ಸ್ವರೂಪವು ಹೇಗೆ ಇರುವುದು? ಅತನನ್ನು ಕಾಣುವ ಬಗೆ ಹೇಗೆ?”

“ಅವಧಾನದಿಂದ ಕೇಳಿಯ್ಯಾ. ಆ ಅತ್ಯನ್ತ ಹೃದಯಗುಹೆಯಲ್ಲಿ ಇದ್ದ ಶತಿ, ಅಂಗಸ್ವಾಮೀದಲ್ಲಿ ನೈತಿಕವರೆಗೂ, ಸರ್ವಾಂಗದಲ್ಲಿ ಸಂಪೂರ್ಣವಾಗಿಯೂ, ಜ್ಞಾನಸ್ವರೂಪನಾಗಿಯೂ, ಜ್ಞಾನಾಕಾರನಾಗಿಯೂ, ಅನಾದಿಯಾಗಿಯೂ, ಅನಂತನಾಗಿಯೂ ಇರುವನು. ಬಿಸಿಲಿಂದ ಕಂಡದವನಾಗಿಯೂ, ಬೆಂಕಿಯಿಂದ ಸುಧಾರಿಸಿದವನಾಗಿಯೂ, ನೀರಿನಿಂದ ನಾಂದದವನಾಗಿಯೂ, ಅತಿ ಸೂಕ್ಷ್ಮವಾದ ಕತ್ತಿಯಿಂದಲೂ ಭೇದಿಸಲು ಬಾರದವನಾಗಿಯೂ ಇರುವನು. ಮತ್ತು ತೇಜಸ್ಸಿನಂತೆ ಸ್ವಯಂಪ್ರಕಾಶನಾಗಿಯೂ, ಇತರ ಪದಾರ್ಥಗಳನ್ನು ಪ್ರಕಾಶಗೊಳಿಸುವನಾಗಿಯೂ ಇರುವನು. ಈತನು ತನ್ನ ಸ್ವರೂಪವನ್ನು ಮರಿದು, ಹಸಿವನಿಂದಲೂ ಬಹುಬಾಧೆಯಿಂದಲೂ ನಶಿಸಿಹೋಗುವ ಈ ದೇಹದಲ್ಲಿ ಸಂಧಿಸಿದನು. ಈ ದೇಹದಲ್ಲಿ ಸಿಂಹಿ ಈ ದೇಹವು ಸ್ಥಿರವಾದುದೆಂದು ನಂಬಿ, ದುಃಖಾದಿಗಳಿಗೆ ಕುಡಾಗಿ ಈ ಸಂಸಾರದಲ್ಲಿ ಹಂಟ್ಯಾಸಾವು, ಸಾವು ಹುಟ್ಟಿ, ಎಂಬ ರೀತಿಯಲ್ಲಿ ತಿರುಗುತ್ತಿರುವನು.”

ಈ ಮಾತನ್ನು ಹೇಳುತ್ತಿರುವ ಹಾಗಿಯೇ ಸುದರ್ಶನಾಚಾರ್ಯರು ಯೋಗಸಮಾಧಿಯನ್ನು ಪ್ರವೇಶಿಸಿದರು. ಕಣ್ಣಾಗಳು ನಿರ್ವಾಲಿತವಾದುವು; ಮಾತುಗಳು ನಿಂತುಹೋದುವು. ಶರೀರವು ಮರವನ್ನು ಉರಿಕೊಂಡು, ಸ್ವಭಾವಾಯಿತು.

ಅವರ ಸ್ಥಿತಿಯನ್ನು ನೋಡಿ, ಜಂಡಕರ್ಮಯು ದಿಗಿಲುಬಿಡ್ಡ,—“ಇದೇನು? ಇದ್ದುದಕ್ಕಿದ್ದ ಹಾಗಿ ಮಂಜುಷ್ಠಿ! ಹೆಚ್ಚಿಗೆ ಅನ್ನವಲ್ಲ; ಇಂದ್ರ ಮಾತಾತಿದುಢಕ್ಕೆ ದಣಿದು ಹೇಳಿರಿಬೇಕು!”—ಎಂದೆದ್ದು ಒಡಿಹೋಗಿ ಸಿಂಹನರಿ

ಯಿಂದ ನೀರನ್ನು ತಂದು, ಅವರ ಮುಖಕ್ಕೂ ಕಳ್ಳಿಗೂ ಎಡಿಗೂ ಸವರಹ್ತೋದನು. ಕಲ್ಪಾಣಾಮಿತ್ತನೆಂದ್ದು, — “ಹಾ! ಹಾ! ಇದೇನು? ತೊಂದರೆವಡಿಸಬೇಡ; ಶಬ್ದವಾಡಬೇಡ. ನಿನಗೇನು ಮಂಕೊ, ಬೆಷ್ಟು? ಮೂರ್ಭೇಹೊಽದರೆಂದು ಭಾವಿಸಿದೆಯ್ಹಾ? ಇದು ಮೂರ್ಭೇಯಲ್ಲ. ಸಮಾಧಿನಿಷ್ಟರಾದರು. ಇನ್ನು ಮುರು ನಾಲ್ಕು ತಾಸಿನ ವರೆಗೂ, ಪ್ರೇಗೆ ಇರುವರು. ಆಮೇಲೆ, ಬಹಿಮುರ್ ಖರಾಗಿ, ಪ್ರಸನ್ನದೃಷ್ಟಿಯಿಂದ ನಮ್ಮನ್ನು ನೋಡಿ, ಅನುಗ್ರಹಿಸುವರು. ಇವರು ವಾರಕೆಲ್ಲಿಮ್ಮೆ ವಣಾಹಾರ, ಇಲ್ಲವೆ ಮೂಲಾಹಾರ, ಇಲ್ಲವೆ ಜಲಾಹಾರ ವನ್ನು ವಾಡುವರು. ಯೋಗ್ಯಪ್ರಭಾವದಿಂದ ಅವರ ದೇಹವು ಕಾಸಿದ ಸ್ವಣಂತ್ರೀಯಂತೆ ಕಾಂತಿಮಿಕ್ಕೋ ಇರುವುದು. ಅವರ ಗೋಚಿಗೆ ಹೋಗಬೇಡ. ನಿನ್ನ ಧಾರಿ ಹಿಡಿದು ಹೋಗು!” — ಎಂದನು.

“ಇವರು ಮಹಾಮಹಾರಾಗಿರಬೇಕು. ಗೆದ್ದಿಗೆಣಾನು-ಎಲೆ-ನೀರಿನಿಂದ ಚೇವಿಸುತ್ತಾರೆಂದು ಹೇಳುವನು. ನಾನು ಇವರ ಶಿಷ್ಯವೈತ್ತಿಯನ್ನು ಮಾಡಿ, ಇನ್ನೂ ಅನೇಕ ಸೂಕ್ತಾಂತಗಳನ್ನು ಅರಿಯಬೇಕು.” — ಎಂದು ತನ್ನ ಕಾಯ್ಗಳು ಯಾವತ್ತನ್ನು ಬಿಟ್ಟು, ಅಲ್ಲಿಯೇ ನಿಂತು, ಕಲ್ಪಾಣಾಮಿತ್ತನಲ್ಲಿ ಅನೇಕ ವಿಷಯಗಳನ್ನು ಕೇಳಿ ಚರ್ಚಿವಾಡುತ್ತ, ಸುದರ್ಶನಾಚಾರ್ಯರ ಪ್ರಸಾದಾವಸಥವನ್ನು ನಿರೀಕ್ಷಣೆವಾಡುತ್ತ, ಆ ರಾತ್ರಿಯನ್ನು ಅಲ್ಲಿಯ ಕಳೆದನು.

ಮರುದಿನ ಬಳಗ್ಗೆ, ಸುದರ್ಶನಾಚಾರ್ಯರು ಆಹುಕಗಳನ್ನು ತೀರಿಸಿ ಕೊಂಡು, ಪ್ರಸನ್ನರಾಗಿ ಕುಳಿತಿದ್ದುದನ್ನು ನೋಡಿ, ಇದೇ ಸಮಯವೆಂದು ಕಲ್ಪಾಣಾಮಿತ್ತನಿಂದ ತಿಳಿದು, ಸಮಾಪಕ್ಕೆ ಹೋಗಿ ನಮಸ್ಕರಿಸಿ,—“ಸಾಮಿ! ಆತ್ಮನು ಸಂಸಾರಚಕ್ರದಲ್ಲಿ ಸಿಲ್ಯಿತಿರುಗುತ್ತಿರುವನೆಂದು ನಿನ್ನ ಆಪ್ಯಣಿ ಕೊಡಿಸಿದಿರಿ. ಸ್ವಯಂಪ್ರಕಾಶನಾಗಿ ಜ್ಞಾನಸ್ವರೂಪನಾದ ಆತ್ಮನು ಇಂಥ ಅಪರಿಶುಧಾವಾದ ದೇಹದಲ್ಲಿ ಏತಕೆಲ್ಲೇನ್ನರ ಸಿಕ್ಕಿಕೊಂಡು, ದುಃಖಗಳನ್ನು ಅನುಭವಿಸುವುನು ಎಂಬ ಸಂಶಯವನ್ನು ಕಳೆದುಕೊಡಬೇಕು!” — ಎಂದು ಭಹಳವಾಗಿ ಪ್ರಾರ್ಥಿಸಿದನು.

“కేళయ్య! ఇదు సులభవాగి తియతిక్క పిణ్యవల్ల; అతి దుజీయవాడుడు. పూర్వపుణ్యఫలదింద ఇంధ తత్పుజ్ఞానద ఆని నినగే కుట్టితు. కేళు.

“బిబ్బిను ఒందు కాయివన్ను మాడిదరే, ఆదక్క ఫలభాగి అవ నేయస్తే. ఈ దేహదల్లి ఇద్దుకొండు, కేలసగళన్ను మాడువను ఆత్మనే ఆగిరువను. అదర ఫలవన్ను నెట్టునే ఉణ్ణివవనూ ఆతనే. ఆ కేలసపు బిట్టియదాగిద్దరే, ఆదర ఫలవు బిట్టియదాగిరువుదు. అదు కేట్టుదాగిద్దరే, ఆ ఫలవు కేట్టుదాగిరువుదు. బళ్ళియ కాయి దింద ఉంటాగువ ఫలవు సుఖరూపవాగి పుణ్యవేందేనిసికోళ్ళువుదు. కేట్టే కాయిదింద ఉంటాగువ ఫలవు గుఖరూపవాగి పాఫవేనిసి కోళ్ళువుదు. ఈ రీతియల్లి, అనవరకవాగి సంభాసువ పుణ్యపాప గళు ఆత్మను ఈ శరీరదల్లి ఇరువాగలూ, ఈ శరీరవన్ను బిట్టు హోగువాగలూ ఎడిబిడదే, జితేయల్లియే ఇరువువు. ఆ పుణ్యపాప రూపవాడ కమ్మఫలవన్ను ఆత్మను ఆనుభవిసియే తీరబేచు. ఆతను మాడిదుదన్ను ఆతనల్లదే, బేరేయారు తేగెదుకోళ్ళువరు? ఆదుదరింద, “మాడువనాత్మం నెట్టునే! మాడిదనుణ్ణుతనాత్మనఫలజలదియొలిఁ || లాడుపోడం గుణగుణదోళా || కూడుపోడం జన్మజలధియం దాంటు వోడం”—ఎందు హేళువరు. ఆత్మను కుట్టుసాపుగళిగే ఆత్మయ వాగువుదు ఈ కమ్మానుభవవన్ను మాడువుదక్కగాయే ఎందు తిళి. ఏవేళిగళు ఈ జన్మదల్లి ప్రతాజరణేయింద హిందణ కమ్మ గళన్ను నాకవాడి, ముందణ జన్మగళు ఉంటాగదంతే ప్రవతీ సువరు. తువేళిగళు హాగే మాడదే, స్తోచ్ఛావికారగళింద పాప రాతీయన్ను హేళ్ళిసువరెల్లదే, వృత్తిగళన్ను నోరి, హాస్యమాడువరు. నమ్మన్ను నోరిదరే, నిష్ఠంథవరిగే ఏనోరి; నమ్మంథవరిగే నిష్ఠంథ వరన్ను నోరిదరే, కనికర. ఏవేళవు కుట్టిదరే, నిష్ఠ స్థితియే నినగే అస్క్యువాగువుదు.”

“ಸ್ವಾಮಿ! ಆತ್ಮನನ್ನ ಕಾಣಬ ಬಗೆ ಹೇಗೆ? ಅದಕ್ಕಾಗಿ ಮನು ಷ್ಯನು ಮೊದಲು ಮಾಡತಕ್ಕುದೇನು? ದಯೆಮಾಡಿ ತಿಳಿಸಬೇಕು.”—ಎಂದು ಬೇಡಲು, ಆಗ ಸುದರ್ಶನಾಚಾರ್ಯರು—“ಜಾಳ ನನೇತ್ರವನ್ನು ಪಡೆದವನೇ ದೇವನೇನಿಸಿಕೊಳ್ಳುವನು; ಆತನೇ ಪರಮಾತ್ಮಸ್ತರಾವನು; ಆತನ ವಜನವೇ; ಶಾಸ್ತ್ರವನ್ನುವುದು. ಆ ಶಾಸ್ತ್ರಜಾಳನವನ್ನು ನಾವು ಕೇಳಿ ತಿಳಿದುಕೊಳ್ಳಬೇಕು; ಆ ಧರ್ಮವಾಗದಲ್ಲಿ ನಡೆಯುವರಾಗಬೇಕು. ಭೂತದಯೀ ಎಲ್ಲ ಧರ್ಮಕ್ಕೆಂತಲೂ ಮೇಲಾದ ಧರ್ಮವೆಂದು ನಂಬಬೇಕು. ನಮ್ಮ ಮನೋ ವಾಕ್ಯಾಯಗಳ ಪ್ರಪೃತಿಯನ್ನು ಧರ್ಮಕ್ಕೆ ಉನ್ನಗಣವಾಗಿ ಇಡಬೇಕು. ಇದೇ ಸಮ್ಮಾಕ್ರಾಂತಿಕಿ. ಈ ಸಮ್ಮಾಕ್ರಾಂತಿಯನ್ನು ಆವಶ್ಯಕವಾಗಿ ಪಡೆಯಲು ಯತ್ನಿಸಬೇಕು. ಈ ಅಧ್ಯಾವನ್ನು ವರರುಚಿಯು—

“ಹಾಲಾಫಾತಾನ್ನಿವ್ಯತ್ತಿಃ ಪರಧನಹರಹೇ ಸಂಯಮಸ್ತಕ್ಯವಾಕ್ಯಂ |
ಕಾಲೇ ಶಕ್ತಾಂತ್ಯಪ್ರದಾನಂ ಯುವತಿಜನಕಥಾ ಮೂರಭಾವಃ ಪರೇಷಾಂ ||
ಕೃಷ್ಣಾ ಸ್ಮರೇತೋವಿಭಂಗಃ ಗುರುಮಂಜವಿನಯಃ ಸರ್ವಭೂತಾನುಕಂಪಾ |
ಸಾವಾನ್ಯಂ ಸರ್ವಶಾಸ್ತ್ರೀಣ್ಯನುಪಹತವಿಧಃ ಶ್ರೀಯಸಾಮೇಷ ಪಂಥಾಃ ||”
ಎಂದು ಸಂಗ್ರಹಿಸಿ ಹೇಳಿರುವನು.

ಈ ಸಿಯಮಗಳನ್ನು ಸಾಂಗವಾಗಿ ನಡೆಯಿಸಿದರೆ, ಇಹದಲ್ಲಿಯೂ ಪರದಲ್ಲಿಯೂ ಮನುಷನು ಸುಖಿಯಾಗುವನು. ಈ ಪ್ರತಿಗಳನ್ನು ಉಲ್ಲಂಘಿಸಿದವನು ಇಹದಲ್ಲಿ ದುಃಖಿಸುವುದು ಮಾತ್ರವಲ್ಲದೆ, ಪರದಲ್ಲಿ ಅನೇಕ ಜನ್ಮಗಳ ಸ್ನಾತ್ಮಿ ದುಃಖಿಯಾಗುವನು. ಈ ಅಣುಪ್ರತಿದಲ್ಲಿ ಸಿದ್ಧಿಯನ್ನು ಹೊಂದಿದ ಮೇಲೆ, ಸದ್ಗುರುವನ್ನು ಆಶ್ರಯಿಸಬೇಕು. ಅವನ ಅನುಗ್ರಹಕ್ಕೆ ಪಾತ್ರನಾದರೆ, ಆಗ ಆತ್ಮನನ್ನ ಕಾಣಬ ಶಕ್ತಿ ತನಗೆ ತಾನೇ ಉಂಟಾಗುವುದು. ಆ ಶಕ್ತಿಯುಂಟಾದರೆ, ಅವನ ಜಾಳನವು ತಡೆಯಲ್ಲದೆ, ಸರ್ವತೋಮುಖವಾಗಿ ಪ್ರವರ್ತಿಸುವುದು. ಆಗ, ಆ ಜಾಳನದಿಂದ ತನ್ನಹಿಂದಣ ಜನ್ಮಗಳನ್ನು ತಿಳಿವ ಶಕ್ತಿಯುಂಟಾಗುವುದಲ್ಲದೆ, ಹತ್ತಿರವಿರುವ ಸಕಲಪ್ರಾಣಿಗಳ ಜನ್ಮಗಳನ್ನು ತಿಳಿಯುವ ಶಕ್ತಿಯುಂಟಾಗುವುದು. ಆಗ, ಶ್ರೀಕಾಲಜಾಳನಿಯಾಗಿರುವನು;

ಅಲ್ಲದೆ, ಪ್ರಪಂಚದ ಎಲ್ಲ ಕಡೆಯಲ್ಲಿ ಸಹೆಯುವ ಸಂಗತಿಯೆಲ್ಲವನ್ನೂ ಅಂಗ ಯ್ಯಾ ಸೆಲ್ಲಿ ಕಾಯಿಯಂತೆ ನೋಡುವನು.” ಆ ಸ್ಥಿತಿಗೆ ಬಂದ ಮೇಲೆ ದೇವ ನಾಗವನು.”—ಎಂದು ಉವಡೀಶಿಸಿ, ಆತನ ಮಂಡಿಯನ್ನು ತಮ್ಮ ಕಯ್ಯಿಂದ ಸ್ವರಿ, ಅನುಗ್ರಹಿಸಿದರು.

ಆಗ, ಜಂಡಕರ್ಮಗೆ ತಾನು ಹಿಂದೆಮಾಡಿದ ಕರ್ಮಗಳಿಗೆ ಪಶ್ಚಾತ್ತಾಪ ಪ್ರಿಂಷಾಯಿತು. ಹಿಂದೆ ಮಾಡಿದ ಪಾಠಕರ್ತೃಗಿ ಹೆದರಿದನು. ಮುಂದೇ ಸೇನು ಅನುಭವವಾಡಬೇಕೋ ಎಂದು ಸದುಗಿದನು. ಬಳಿಕ, ತಟ್ಟನೆ ಎದ್ದು, ಸುದರ್ಶನಾಚಾರ್ಯರ ಪಾಠಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ನಮಸ್ಕಾರಿಸಿ, ಅತಿದೈಸ್ಯದಿಂದ.—“ಸ್ವಾಮಿ! ಮಹಾನುಭಾವರೇ! ನಾನು ಜನಾಪ್ತವಿಯಲ್ಲಿ ತೊಳಿತೊಳಿ ಸಂಕಟಪಟ್ಟದನ್ನೂ ಮುಂದೆ ಪಡಬೇಕಾದುದನ್ನೂ ಅನುಗ್ರಹಿಸಿ ತಿಳಿಹಬೇಕು.”—ಎಂದು ವಿಜ್ಞಾಪಿಸಿದನು.

“ಅಯಾ! ನಿನ್ನ ಪೂರ್ವಜನ್ಮಗಳ ವ್ಯತ್ರಾಂತಗಳನ್ನು ಈಗ ಹೇಳು ವೆಡಿಲ್ಲ. ಬೇಕಾದರೆ, ನೀನು ಗೂಡಿನಲ್ಲಿ ತಂದಿರುವ ಈ ಕೋಳಿಗಳ ಜನ್ಮಗಳನ್ನು ಹೇಳುವೆನು; ಕೇಳು” — ಎನ್ನಲು, —“ಅದನಾದರೂ ದಯವಾಡಿ ತಿಳಿಹಬೇಕು”— ಎಂದನು.

ಅದಕ್ಕೆ, ಸುದರ್ಶನಾಚಾರ್ಯರು—“ಅಯ್ಯಾ! ಕೇಳಿ. ಈ ಕೋಳಿಗಳು ಯಾರೆಂದಿರುವೆ? ಈ ದೇಶದ ಜಿಗಿನ ಆರಸಾದ ಸುನೀತನ ತಂದೆ ಸುಪ್ರತನಸ್ಯೇ; ಆತನ ತಾಯಿಯು ಜಂದ್ರಮತಯವ್ಯಾ! ತಾಯಿಯ ಪ್ರೇರಣೆಯಿಂದ, ಪ್ರತನಿಷ್ಠನಾದ ಸುಪ್ರತನು ಒಂದು ಹಿಟ್ಟಿನ ಕೋಳಿಯನ್ನು ದುರ್ಗಗೆ ಬಂಗಿಸಿಟ್ಟನು. ಸಿಂಹವಾಗಿಯೂ ಹನನವಿಲ್ಲದಿದ್ದರೂ, ಆತನಲ್ಲಿ ಹನನರೂ ಪಾದ ವ್ಯಾಪಾರವು ಹುಟ್ಟಿತು; ಇತರರನ್ನು ಹನನವ್ಯಾಪಾರದಲ್ಲಿ ಸೇರಿಸಲು ನಿರೂಪಕವಾಯಿತು. ಈ ಪಾಪಕೃತ್ಯದ ಜತೆಗೆ, ಕರ್ತವ್ಯವಾದ ಕಾರ್ಯವನ್ನು ಉಪೇಕ್ಷಿಸುವುದೆಂಬ ಮತ್ತೊಂದು ಕರ್ಮವು ಆತನಲ್ಲಿ ಸೇರಿತು. ಜಂದ್ರಮತಯು ಪ್ರತಹಾನಿಯನ್ನು ಬಗೆಯದೆ, ಹಿಂಸಾರೂಪವಾದ ಕಾರ್ಯದಲ್ಲಿ ಪುತ್ರನನ್ನು ಪ್ರೇರಿಸಿದಳು. ಆದುದರಿಂದ, ಅವರಿಬ್ಬರೂ ಆರು ಜನ್ಮಗಳು

ತಿರುಗೋಣನಾಗಳಲ್ಲಿ ಬಂದು, ಬಳಲಿ, ಈಗ ಈ ಕೋಳಿಗಳಾಗಿ ಹುಟ್ಟಿರುವರು ಇವರಲ್ಲಿ ಜನಿಸಿದ ಪ್ರತಹಾನಿರೂಪವಾದ ಕಾರ್ಯವು ಸಹ ಕಾನುಭವಗಳನ್ನು ಮಾಡಿಸದೆ, ತಿರುಗೋಣನಾಗಳಲ್ಲಿ ಮಾತ್ರ ಇವರನ್ನು ನೂಕಿತು. ಇವರು ಮುಂದೆ ಶೈಕ್ಷಿಕಾದ ಮನುಷ್ಯಜನ್ಮದಲ್ಲಿ ಹಂಟ್ಯಿ, ನಿನಗೆ ಸಾಕ್ಷಿಯಾಗುವರು. ನಿಜವಾಗಿ ಪ್ರತಹಾನಿ ಆಗದಿದ್ದರೂ, ಪ್ರತಹಾನಿಯ ಹಾಗೆ ತೋರುವ ವ್ಯಾಪಾರವೇ ಈ ಗತಿಗೆ ಇವರನ್ನು ನೂಕಿದಾಗ, ನಿಜವಾಗಿ ಪ್ರತಹಾನಿಯಾಗಿದ್ದಲ್ಲಿ, ಏನೇನು ಕಷ್ಟಗಳು ಪಾರುವ್ಯವಾಗುತ್ತಿದ್ದವೋ? ಆದುದರಿಂದ, ಜರುರನು ಸಾಮಾನ್ಯಧರ್ಮಗಳನ್ನು ಕಯೊಳ್ಳಬೇಕು. ಹೆರರನ್ನು ತನ್ನಂತೆಯೇ ಕಾಣಬೇಕು. ಪ್ರಾಣಿಯಿಂದೆಯನ್ನು ಮಾಡಲಾಗದು. ಇತರರ ಮನಸ್ಸನ್ನು ನೋರಿಸಬಾರದು. ಧರ್ಮದಲ್ಲಿ ನಿರತನಾಗಬೇಕು. ಧರ್ಮಕ್ಕೆ ದಯೆಯೇ ಮೂಲವು.” — ಎಂದು ಖಂಪದೇ ಶಿಸಿ, ಬಳಿಕ,— “ಅಯ್ಯಾ! ಈ ಕೋಳಿಗಳಿಗೆ ಜನ್ಮವಿವೋಚನಕಾಲವು ಅರ್ಥಾತ್ ಸವಿಾಪವಾಗಿದೆ. ನೀನು ಇಲ್ಲಿ ಇರುವ ಹಾಗೆಯೇ, ಅದನ್ನು ನೋಡುತ್ತೀರ್ಯಿ!” — ಎಂದರು.

ಜಂಡಕಮಿರು ತಾನು ಈ ಜನ್ಮದಲ್ಲಿ ಮಾಡಿದ ಕ್ಲಾರವ್ಯಾಪಾರಕ್ಕೆ ಪರ್ವತಾತ್ಮಾಪವಟ್ಟು, ಮನದಲ್ಲಿ ಪೈರಾಗ್ಗೆವನ್ನು ಧರಿಸಿದನು. ಆ ಕೋಳಿಗಳಿಗೆ, ಆ ಮಹಾನುಭಾವರ ಅನುಗ್ರಹದಿಂದ, ಪೂರ್ವಜನ್ಮಸ್ತರಣಿಯುಂಟೂ ಯಿತು. ತಾವು ಆ ಮಹಾತ್ಮರ ದರ್ಶನೋಪದೇಶಗಳಿಂದ ಕೃತಕೃತ್ಯ ರಾದೆನೆಂಬ ಸಂತೋಷದಿಂದ ಕೂಡಿ, ಗಂಡುಗೋಳಿಯು ರೆಕ್ಕೆಗಳನ್ನು ಬಡಿಯುತ್ತು, ಗೋಳಾನ್ನು ನಿಗುರಿಸಿ, ಧರ್ಮಾನುರಾಗದ್ವಿನಿಯನ್ನು ಮಾಡುತ್ತಿದೆಯೋ ಎಂಬಂತೆ, “ಕು! ಕೂ! ಕೂಟ!” ಎಂದು ಕೂಗಿತು. ಅಯ್ಯಾ! ತತ್ತ್ವಾಳಾವೇ ಎರಡು ಬಾಣಗಳು ಎಲ್ಲಿಂದಲೋ ಬಂದು, ಅವುಗಳ ಎಡೆಗೆ ಸಾಫಿಕೊಂಡುವು. ಆ ಬಾಣದ ಪಟ್ಟಿಗೆ ಕೋಳಿಗಳಿರಡೂ ನೆಲದಲ್ಲಿ ಬಿದ್ದು, ರೆಕ್ಕೆಗಳನ್ನು ಕಾಲುಗಳನ್ನೂ ಪಟ್ಟಪಟ್ಟನೆ ಬಡಿದುಕೊಳ್ಳುತ್ತ, ತಲೆಯನ್ನು ನೆಲಕ್ಕೆ

ಹಾಕಿಕೊಂಡು, ಬಾಯಿಯನ್ನೂ ಕಣ್ಣಗಳನ್ನೂ ಎರಡಾವೈತ್ತಿ ತೆರೆದುತೆರೆದು
ಮುಚ್ಚಿಮುಚ್ಚಿ, ಪ್ರಾಣವನ್ನು ಬಿಟ್ಟುವು~

ಕಲ್ಪಾಳಾಮಿತ್ರನೂ ಷಂಡಕಮಿರ್ಯಾ ಅತ್ಯಾಶ್ಚ ಯರ್ದೋದನೇ ನೋ
ದುತ್ತಿದ್ದರು.

ಒಲನೆಯ ಅಧ್ಯಾಯ.

— ಕವಿತ್ವ —

ಅಭಿಭಯರುಚಿಕುಮಾರನು ಹೇಳುತ್ತಾನೆ:—

ಎಲ್ಲೆ ಅರಿವ್ಯುಕ್ತಮರ್ಚನೆ! ಅತ್ಯ ಪತ್ತಿಯೊಡನೆ ವನವಿಹಾರವನ್ನು ಅನುಭವಿಸುತ್ತಿದ್ದ ಸುನೀತನ ಅನಂದಕ್ಕೆ ಪಾರವೇ ಇಲ್ಲ. ಅನುರೂಪಳಾದ ಹೆಂಡಿ; ರೂಪಕ್ಕೆ ತಕ್ಕು ಗುಣ; ಗುಣಕ್ಕೆ ತಕ್ಕು ಪ್ರಜ್ಞೆ. ಅವಳು ಸ್ವಯಂ ಪ್ರಜ್ಞೆಯೇ. ಇಂಥ ಪತ್ತಿಯು ಪಕ್ಷದಲ್ಲಿರುವ ಸುನೀತನಿಗೆ ಏನು ತಾನೇ ಬೇಕು? ಒಳ್ಳೆಯ ಮಧ್ಯಾಹ್ನದ ಹೊತ್ತುಗಿದ್ದರೂ, ಮಾರುತರಾಬನು ವ್ಯಕ್ತಿ ಶ್ರೇಣಿಗಳ ಶಾಖೆಗಳಾಬೆಗಳ ಮೇಲೆ ತಲೆದೊರಿ, ವೃಕ್ಷಾಗ್ರಹಗಳಲ್ಲಿ ಬಳಿದ ಪ್ರಷ್ಟಗಳ ಧೂಳಿಯನ್ನು ಕಾಣಿಕೆಯಾಗಿ ಎಲೆಗಳಿಂಬ ಬೀಳಣಿಗೆಯ ಆಗಭಾಗದಿಂದ ಮೇಲ್ಲನೆ ಅರ್ಪಿಸುತ್ತಿದ್ದುದರಿಂದ,— ಬಿಸಿಲಿನ ತಾಪವು ಸ್ವಲ್ಪವೂ ಕಾಣಿಸಿಕೊಳ್ಳಲಿಲ್ಲ.

ದಂಪತಿಗಳು ಆರೋಗ್ಯನಿಗೆ ಕಂಡಿತರು. ಪ್ರಧಾನಸಬೀಯರು ಹಣ್ಣುಗಳನ್ನು ಒಂದೊಂದಾಗಿ ಕೊಡುತ್ತಿದ್ದರು. ಪ್ರಜ್ಞೆಯ ಮುಖದಲ್ಲಿ ಮನೋಧರವಾದ ಎಳನಗು ಕಂಗೊಳಿಸುತ್ತಿದ್ದಿತು. ಅವಳ ಸುಂದರವಾದ ಮುಖ ಪನ್ಮೂಲಿ ರಕ್ತವು ಹೊರಹೊಮ್ಮುವ ವ್ಯಾದಿವಾದ ಕಪೋಲಗಳನ್ಮೂಲಿ, ಅನಂದ ಮಯವಾದ ಕಡೆಗಳ್ಳಿನ ಸುಳಿನೊಳಿಪನ್ಮೂಲಿ ನೋಡಿನೋಡಿ, ಸುನೀತನು ಹಿಗ್ಗುತ್ತಿದ್ದನು. ಆ ಆರೋಗ್ಯನಿಯು ದಂಪತಿಗಳಿಗೆ ಅತ್ಯಾನಂದವನ್ನು ಉಂಟುಮಾಡುತ್ತಿದ್ದಿತು. ಆ ಆನಂದವನ್ನು ಮಿತಿವಾರಿಸಲು, ವನವಾಲಿಕೆಯರು ಇದಿರಿಗೆ ನಾಟ್ಯವಾದತ್ತೊಡಗಿದರು. ಹಾಡಿಗೆ ತಕ್ಕು ಅನುಕರಣಾಗಳು ಆ ದಂಪತಿಗಳ ಮನಸ್ಸನ್ನು ಆಕರ್ಷಿಸಿದ್ದವು. ವನವಾಲಿಕೆಯರ ಕೆಯ್ಯಳು ಒಟ್ಟಿಗೆ ಮೇಲಕ್ಕೆ ಎತ್ತಲ್ಪಟ್ಟು, ತಿಱಿರದಂತೆ ಕಂಡು, ಶುತ್ತಿರಕ್ಕಣ ದಲ್ಲಿಯ ಕೆಳಗೆ ಇಳಿದು, ನೇಲವನ್ನು ಮುಟ್ಟುವುವು. ಅವರ ಕಾಲುಗಳು

ಒಂದು ಕ್ಷೇತ್ರ ಒಂದು ಸ್ವಲ್ಪದಲ್ಲಿ ನಿಲ್ಲುತ್ತಿರಲಿಲ್ಲ. ರಾಟ್ಲಿದ ಚೊಂಬೆಗಳಂತೆ, ಅವರು ತಿರುಗುತ್ತೆಲ್ಲದ್ದರು. ಅವರ ದೇಹದ, ಕಯ್ಯ, ಕಾಲ, ನಡುವಿನ, ತಲೆಯ, ಭಂಗಿಯು ಒಂದು ಕ್ಷೇತ್ರದಲ್ಲಿ ಇದ್ದಂತೆ, ಇನ್ನೊಂದು ಕ್ಷೇತ್ರದಲ್ಲಿ ಇರಲಿಲ್ಲ; ಪ್ರತಿಯೊಬ್ಬರ ಭಂಗಿಯೂ ಏಕರೀತಿಯಾಗಿರುವುದು. ಅವರ ಕಯ್ಯಾಲುಗಳ ಸವ್ಯೇಚವು “ಕಿಟಕ, ಧಿಮಿತಕ, ಧಿಮಿಧಿಮ, ಧಿಂಧಿಂ” ಎಂಬ ತಾಳಿದ ಲಯವನ್ನು ಅನುಕರಿಸುತ್ತಿದ್ದುವು. ಅವರ ನಾಟ್ಯವನ್ನು ನೋಡಿ, ಆ ದಂಪತ್ತಿಗಳು ಪರವಶರಾಗಿ ಹೋಗಿ, ಅತ್ಯಾತ್ಮಾಪದಿಂದ ತಪ್ಪಿನೆ ಎದ್ದು, ಆ ಎಲೆವನೆಯನ್ನು ಬಿಟ್ಟು, ಆ ವನಪಾಲಿಕೆಯರೊಡನೆ ತಾವು ನಾಟ್ಯವಾಡ ಹೊರಿಟರು. ಆಸಂದನೆಂಬುದು ಅಂತಹುದು. ಸುಸೀತನೂ ಪ್ರಜ್ಞಿಯೂ ಅವರ ಮಧ್ಯದಲ್ಲಿ ನಿಂತರು. ಅವರ ಸುತ್ತಲೂ ಗಿರಿಗಟ್ಟದ ನಾಟ್ಯವನ್ನು ಶ್ರಜ್ಣತೊಡಗಿದರು. ಇದು ಸುಮಾರು ಆರುಗಂಟಿಯ ಕಾಲವಾಯಿತು. ಅಸಂತರ ರಾಜನೂ ರಾಜೀಯೂ ಆರೋಗಿಸಿ, ಉಳಿದ ಹಣ್ಣುಹಂಪಲುಗಳನ್ನು ಅಂತೆಪುರದ ಗೌಡಿಯರೂ ವನಪಾಲಿಕೆಯರೂ ಭುಜಿಸತ್ತೊಡಗಿದರು. ಆ ಕಾಲದಲ್ಲಿ, ರಾಜನು ತನ್ನ ಪ್ರಿಯಯೊಡನೆ,—“ಪ್ರಜ್ಞಿ! ಆ ವನವಹಾರವು ನಿನಗೆ ಹೇಗೆ ತೋರುವುದು?”— ಎಂದು ಕೇಳಲು, ಅದಕ್ಕೆ ಅವಳು—“ನಾನು ಪೂರ್ವಜನ್ಸುಗಳಲ್ಲಿ ಮಾಡಿದ ತಪಕಾಳವೆಂದು ತಿಳಿಯುತ್ತೇನೇ!”— ಎಂದಳು. “ಅದೇನು ಹೀಗೆ ಹೇಳುತ್ತೀಯಿ? ಇದೆಲ್ಲ ಸ್ವಿಂದ ಉಂಟಾದುದಲ್ಲವೇ?” ಎನ್ನಲು, ಆ ಮಾತಿಗೆ ಹುಸಿನಕ್ಕೂ,—“ಇವೈಯೆ ಪ್ರಜ್ಞಿಯ ಪ್ರಾಣವದಕ್ಕೆ ವಾದರೂ, ತಮ್ಮಪ್ರಜ್ಞಿ?”— ಎನ್ನಲು, “ಆಹಾ! ತಿಳಿಯಿತು! ನಾನೇ ತಪಕಾಳವೇ ಸ್ಥಿರ?”— ಎಂದನು. ಬಳಿಕ, ಸ್ವಲ್ಪ ಯೋಜನೆಮಾಡಿ, —“ವನವಹಾರವೇ ಹೇಗೆಂದು ಕೇಳಿದುದಕ್ಕೆ, ತಪಕಾಳವೆಂದು ಹೇಳಿದುದು ಸರಿಹೋಗುವುದು!”— ಎಂದು ಪುನಃ ಕೇಳಲು,— “ತಪಕಾಳವೇ ತಾವಾದ ಮೇಲೆ, ಅದರಿಂದ ಹುಟ್ಟಿದ ಫಲವು!” ಎಂದು ಹೇಳಿವಷ್ಟರಲ್ಲಿಯೆ,—“ಆ ಫಲಕ್ಕೆ ತಕ್ಕುಫಲವೆಂದಧರ್ಮವಿರಬಹುದು!” ಎನ್ನಲು,—“ಅದಕ್ಕೆ ಅನುಮಾನವೇಕೆ? ತಮ್ಮಂಥವರಪಾದ ಸೇವಕಳಾದವರು ವಿಘಾರದ ಅಸಂದವುತಮ್ಮಂಥವರಿಗೂ ಮರುಳುಕವಿಸಿತ್ತಳ್ಲ!”— ಎಂದಳು

ರಾಜದಂವತಿಗಳು ಮಾತಾಡುತ್ತಿದ್ದ ಹಾಗೆಯೇ, ಅವರ ದೃಷ್ಟಿಗಳು ಆ ಮನಪಾಲಿಕೆಯರು ರಾಣಿಯ ಸಮಿಯರೊಡನೆ ಮಾಡುತ್ತಿರುವ ಪುಷ್ಟಿ ಚಯದ ಕಡೆಗೆ ಚಲಿಸಿದ್ದವು. ಅದನ್ನು ನೋಡಿ ಹಿಗ್ನತ್ತ, ಪ್ರಜ್ಞಿಯು ಶ್ರೀಯನ ಆನುಮತಿಯಿಂದ ತಾನೂ ಪುಷ್ಟಿಪಚಯಕ್ಕೆ ಹೊರಬೆಳ್ಳಬು. ಅವಳ ಹಿಂದೆಯೇ ಸುನಿತನೂ ಧನುಭಾಗಿಗಳನ್ನು ತಳೆದು ಹೊರಬು, — “ಪ್ರಿಯ! ನೀನೇಕೆ ಕಷ್ಟಬೀಳಬೇಕು? ಕೋಮಲವಾದ ನಿನ್ನ ಈ ಕರ್ಮಾ ಕಂದಿ ಹೊಗುವುದಲ್ಲ? ಇದೋ! ಈ ಪುಷ್ಟಿಗಳಲ್ಲಿ ಯಾವುದು ಬೇಕು?” — ಎಂದು ಕೇಳಲು, — “ಅದೋ! ಆ ವ್ಯಕ್ತಿದ ತುದಿಯಲ್ಲಿ ಅರೆವಿರಿದಿರುವ ಹೂವನ್ನು ತೆಗೆದುಹೊಳಿ!” — ಎನ್ನವಷ್ಟುರೊಳಗೆ, ಆ ಹೂವು ಅವಳ ಪಾದದ ಮೇಲೆ ಬೀಳುವ ಹಾಗೆ ಮಾಡುವನು. ಅವಳು ಬಗ್ಗಿ ತೆಗೆದುಕೊಳ್ಳುವಷ್ಟರಲ್ಲಿ, ಮತ್ತಿತ್ತಿಂದು ಬಾಣಬಿಂದ ದೂರಕ್ಕೆ ಅದನ್ನು ಚಿಮ್ಮುವನು. ಕೇದಗೆಯ ಮರದಲ್ಲಿರುವ ಹೂವನ್ನು ಒಂದು ಸರಳಿಂದ ಕತ್ತಲಿಸಿ, ಮತ್ತಿತ್ತಿಂದರಿಂದ ಅಲ್ಲಿಂದ ಹಾರಿಸಿ, ಪ್ರಜ್ಞಿಯ ಕೇಶವಾಶದಲ್ಲಿ ಬೀಳಿಸುವನು; ಅದೇನೆಂದು ಗಾಬರಿಯಿಂದ ಅವಳು ನೋಡುವಷ್ಟುರೊಳಗೆ, ಮತ್ತಿತ್ತಿಂದು ಹೂವು ಅವಳ ಎದೆಯ ಮೇಲೆ ಬೀಳುವ ಹಾಗೆ ಮಾಡುವನು. ಎದೆಯಿಂದ ಜಾರಿ ಕೆಳಗೆ ನೆಲದಲ್ಲಿ ಬಿದ್ದುದನ್ನು ತೆಗೆದುಹೊಂಡು, ವಾಸನೆಯನ್ನು ನೋಡುವುದ ರೊಳಗೆ, ಆಕೆಯ ಬೆಸ್ಸಿನ ಮೇಲೆ ಒಂದು ಸಂಪರ್ಗಿಯ ಹೊಗ್ಗು ಬೀಳುವುದು. ಆ ಸ್ಥಳವನ್ನು ಸವರಿಕೊಳ್ಳುವಷ್ಟರಲ್ಲಿ, ಪಕ್ಕಗಳ ಮೇಲೂ, ಪಾದಗಳ ಮೇಲೂ ಪುಷ್ಟಿಗಳು ಉದಿರುವುವು. ಈ ರೀತಿ, ಪ್ರಜ್ಞಿಯನ್ನು ಪುಷ್ಟಿಪಾತ ಗಳ ಮೂಲಕ ಬೋಂಬಿಯಂತೆ ಕುಣಿಯಿಸಿ, ನೋಡಿ ನಗುವನು.

ಈ ಪ್ರಕಾರವಾಗಿ, ಪ್ರಿಯೆಗೆ ತನ್ನ ಬಾಣಕೌಶಲವನ್ನು ತೋರುತ್ತ, “ಪ್ರಿಯ! ಹೀಗೆ ನೀನು ತೋರಿಸಿದ ಪುಷ್ಟಿಗಳನ್ನು ನೋಡಿ ಹೊಡಿಯುವುದು ಒಂದು ಅತಿಕಿರುವಾದ ಕಯ್ಯಳಕವಲ್ಲ. ಮೇಲಿರುವ ನಸ್ತಿವಿನ ನೆಳಳಿಗಳನ್ನು ನೀರಿಸಲ್ಲಿ ಕಂಡು, ಆ ವಸ್ತುವನ್ನು ಹೊಡಿಯುವುದೆಂಬ ಒಂದು ಜಮತನ್ನರ ವುಂಟು; — ಅದನ್ನು ತೋರಿಸುತ್ತೀನೆ. ನೋಡು!” — ಎಂದು ಹೇಳಿದನು. —

“ಅದು ಹೇಗೆ ತಾನೇ ಆದಿತ್ಯ? ನಾನು ಅಸಾಧ್ಯವೆಂದೇ ಇರುವೆನು!” ಎಂದಳು. ಪ್ರಿಯೆಯನ್ನು ಕರೆದುಕೊಂಡು, ಸದಿಯ ತಿರುವಿಗೆ ಹೋಗಿ, ಅಲ್ಲಿ ನೀರಿನಲ್ಲಿ ಬಿದ್ದಿರುವ ತೀರದ ಮರದ ಪ್ರತಿಬಿಂಬವನ್ನು ಅವಳಿಗೆ ತೋರಿ, — “ಈ ಮರದ ತುದಿಯಲ್ಲಿ ಪುಷ್ಟಿಗುಳ್ಳವರುವುದು; ಅದರ ನೆರಚು— ಅದೋ! ಅಲ್ಲಿ ಶಾಣಿಸುವುದು” — ಎಂದು ಹೇಳಿ, ಮೇಲಕ್ಕೆ ತಲೆಯನ್ನು ಎತ್ತಿದೆ, ಧನುವಿನಲ್ಲಿ ಬಾಣವನ್ನು ಹೂಡಿ ಮೇಲಕ್ಕೆ ಗುರಿಕೊಂಡು. ಆ ಪುಷ್ಟಿಗುಳ್ಳವು ಒಳ್ಳೆಂದು ನೀರಿನಲ್ಲಿ ಬಿದ್ದಿತು. ಅದನ್ನು ಕಂಡು, ಪ್ರಜ್ಞಿಯು, ನಿಸ್ಯಾಯವಿಸ್ಯಾಫಿಶಿನಗಳಿಂದ ಪ್ರಿಯನನ್ನು ಹೀರಿದಳು.—“ಪ್ರಿಯ! ಇದಲ್ಲದೆ, ಮತ್ತೊಂದು ಅತಿಶಾಘಾವಾದ ಕಯ್ಯಾ ಭಕ್ತಿವಂಟಿ. ಅದೇನು ‘ಎಂಬಿಯಾ? ಜಲಿಸುತ್ತಿರುವ ಲಕ್ಷ್ಯವನ್ನು ಗುರಿಯಿಟ್ಟು ಹೂಡಿದು ಕೆಡಹುವುದು. ಅದನ್ನೂ ಈಗ ನಿನಗೆ ತೋರಿಸುವೆನು. ಅದೋ! ಅತ್ತ, ಆಂತರಿಕದಲ್ಲಿ ನೋಡು. ಒಂದು ಹದ್ದು ನಮ್ಮ ಕಡೆಗೆ ಹಾರುತ್ತಬರುವುದು!” — ಎಂದು ತೋರಿ, ಬಿಲ್ಲಿನಲ್ಲಿ ಒಂದು ಅಂಬನ್ನು ತೂಡಿಸಿ, ಮೇಲಕ್ಕೆ ಹೂಡಿದನು. ಆ ಬಾಣವು ಆ ಹಕ್ಕಿಯ ಪಕ್ಕದಲ್ಲಿ ನಾಬಿತು. ಅದು ಪ್ರಜ್ಞಿಯ ಎದೆಯಲ್ಲಿ ಸೆನಿಕರವು ಮಾಡುವಂತೆ ಅರಚಿಕೊಂಡು, ಸತ್ತು, ನೆಲದ ಮೇಲೆ ಬಿದ್ದಿತು. ಪ್ರಜ್ಞಿಗಾದರೋ, ಅದು ಸತ್ತುದನ್ನು ನೋಡಿ, ದುಃಖಪೂರ್ಣ ಯಿತು. ಅದರೆ, ಪತಿಯ ಕರಕಾಶಲವನ್ನು ನೋಡಿ ಹಿಗ್ಗಿ, ಆ ದುಃಖವನ್ನು ಕ್ಷಣಿದಲ್ಲಿಯೇ ಮರೆದು, ಪತಿಯ ಕಯ್ಯನನ್ನು ನೋಡುತ್ತು,—“ತಮಗೆ ಇಷ್ಟ ಕಾಶಲವಿರುವುದರಿಂದಲೇ, ಶತ್ರುರಾಜರುಗಳು ಇದಿರಲ್ಲಿ ನೀಡಿರು!” — ಎಂದು ಹೇಳಿ ರಾಣಿಯನ್ನು ಮುಂದಿಟ್ಟುಕೊಂಡು, — “ಪ್ರಿಯಿ! ರಮಣೇ! ಎನ್ನ ರನ್ನೇ! ಕಣ್ಣ ಪುಣಿವೇ! ಶಬ್ದವೇಧಿಕ್ಕುವೆಂಬುದೊಂದು ಅತ್ಯಾಶಯಜನಕವಾದ ಕಾಶಲವಂಟಿ. ಅದನ್ನು ನಿನಗೆ ತೋರಿಸುವೆನು. ಕಣ್ಣದಿರಿಗೆ ಕಂಡ ವಸ್ತುವನ್ನು ಲಕ್ಷ್ಯಿಸಿ ಹೂಡಿಯುವುದೇನು ಅತಿಸುಕರ. ನೆಂಜಿಲನ್ನು ನೋಡಿ ಲಕ್ಷ್ಯಿಸಿ ವಸ್ತು ಭೇದಿಸುವುದೂ ಸ್ವಲ್ಪ ಮಹಿಮೆಯಿಳುವುದು; ಅದೂ ಇರಲಿ; — ವಸ್ತುವೇ ಕಣ್ಣಿಗೆ ಕಾಣಬಾರದು; ಅದು ಇರುವ ಸ್ಥಳವನ್ನು ಕೇಳಿ ಗೊತ್ತುವಾಡಿ

ಅದನ್ನು ಹೊಡೆಯಬೇಕು, ಅದೀಗ ಧಾರ್ಮಿಕರಲ್ಲಿ ಅತಿಮಹತ್ವದ ಸಾಮಂಧ್ಯವು!”—ಎಂದು ಹೇಳುತ್ತಿದ್ದ ಆ ವೇಳಿಗೆ ಸರಿಯಾಗಿ, ‘ಕು, ಕೂ, ಕೂ!’ ಎಂದು ಕೂಗಿದ ಆ ಕೋಣಿಯ ಕೂಗು ಕೇಳಿಸಿತು.—“ಸ್ತಿಯಿ! ಈಗ ನನ್ನ ಸಾಮಂಧ್ಯವನ್ನು ನೋಡು! ಈ ಧ್ವನಿಯನ್ನು ವಾಡಿದ ಕೋಣಿಯ ನನ್ನ ಇದಿರಿಗೆ ಇಲ್ಲ. ಅದರೂ, ಇಲ್ಲಿಂದಲೇ ಅದನ್ನು ಈ ಅಂಬುಗಳಿಂದ ಕೊಲ್ಲುವೆನು!”—ಎಂದು ಗರ್ಹಿಸ್ತಿರುವನ್ನು ಹೇಳಿ, ಬಿಲ್ಲಿನಿಂದ ಎರಡು ಬಾಣಗಳನ್ನು ಮಿಡಿದನು. ಆ ಶರಗಳು ನಾಟಿ, ಕೋಣಿಗಳಿರಡೂ ಸತ್ಯ ಹೋದುದನ್ನು—ಎಲ್ಲೆ ಅರಿಷ್ಟಕರುಗನೇ!—ನಿನಗೆ ಆಗಲೇ ತಿಳಿಪಿರುವೆನು. ಆ ಕೋಣಿಗಳು ಸತ್ಯಹೇಗಿನೆ ಎಂದು ದೃಢವಾಗಿ ನಂಬಿ, ಸುನೀತನು ಒಬ್ಬ ಗಾಡಿಯನ್ನು ಕರೆದು, ವನಮಹತ್ವರನಿಗೆ ಆ ಕೋಣಿಯನ್ನು ತರುವಂತೆ ಹೇಳಿಂದು ಆಜ್ಞಾ ಪಿಸಿದನು. ಆಕೆಯು ವನಮಹತ್ವರನಿಗೆ ಅಪ್ಪಣಿವಾಟಿ ದಳು. ವನಮಹತ್ವರನು ರಾಜನ ವರಿವಾರಕ್ಕೆ ಆಜ್ಞಾ ಪಿಸಿದನು. ರಾಜ ಭಟ್ಟರು ನಾಲ್ಕುಕಡೆಯಲ್ಲಿಯೂ ಅರಸತ್ತಿರುತ್ತಿದ್ದರು. ಒಬ್ಬ ರಾಜಭಟ್ಟನು ಆ ಸತ್ಯ ಕೋಣಿಗಳನ್ನು ತಂದು, ವನಮಹತ್ವರನಿಗೆ ಒಮ್ಮೆನೀ, ಆವನಿಂದ ಬಹು ಸತ್ಯತನಾದನು. ವನಮಹತ್ವರನು ಅವನ್ನು ತನ್ನ ಹೆಂಡಕಿಯ ಕಯ್ಯಿ ಕೊಟ್ಟಿಸು. ಆವ್ಯಾ ಅವನ್ನು ಕಯ್ಯಿ ತೆಗೆದುಕೊಂಡು, ಅವುಗಳ ಸೌಂದರ್ಯ ಕ್ಷೇತ್ರದಲ್ಲಿ ಕಾಣಿಸಿದೆ ತಂದು, ರಾಜನ ಮುಂದೆ ಇಟ್ಟಿಕು. ಆ ಕೋಣಿಗಳನ್ನು ನೋಡಿದ ಕೂಡಲೇ, ರಾಜನ ಮುಖವು ಕವ್ವಾಯಿತು. ಆಕಾಶ ವೇ ಕವ್ವಾದಂತಾಯಿತು! ಎದೆಯು ದಡದಡನೆ ಬಡಿಯಿತು. ಸತ್ಯ ಕೋಣಿಗಳಿಂದ ತಿಳಿಯಲ್ಲಿ! ಹೀಗೆ ತಿಳಿದನು;—“ಇದೇನು ಈ ಕೋಣಿಗಳನ್ನು ತಂದೆ? ಇನ್ನೆಲ್ಲಿದ್ದವು? ಚಂಡಕಮ್ಮಿ ಏನಾದನು?”—ಎಂದನು.—“ಮಹಾ ಸತ್ಯಮಿ! ಅದೊಂದೂ ನಾನು ಕಾಣಿ! ತಮ್ಮ ಪಾದಾಳಿ! ತಾಷು ಹೊಡಿದ ಬಾಣದ ಪಟ್ಟಿನಿಂದ ಸತ್ಯ ಕೋಣಿಗಳಿಂದು ತಂದುಕೊಟ್ಟರು. ಎದೆಗಳಲ್ಲಿ ಗಾಯಗಳನ್ನು ನೋಡಿ! ಅಲ್ಲಿ ರಕ್ತವು ತಲೆಗಟ್ಟಿಹೊಗಿದೆ!”—ಎಂದಳು.

ಹರಹರಾ! ಸುಪ್ರತನ ಶೋಕವನ್ನು ಹೇಳತ್ತಿರದು! ಅವನ ದುಃಖವು ಕೊನೆಗಾಣವ ಹಾಗಿರಲಿಲ್ಲ! ಅವನು ಅತಿಪ್ರೀತಿಯಿಂದ ಸಾಕಿಸುತ್ತಿದ್ದ

ಮುದ್ದುಗೋಳಿಗಳು ಸತ್ಯಕ್ಕೊಳಿದ್ದವು! ಅವರು ಆಕಾರ, ಬಣ್ಣ, ಸೌಂದರ್ಯಗಳನ್ನು ನೋಡಿಸೋದ್ದಿ, ಅವನ ಕಣ್ಣಗಳಲ್ಲಿ ನೀರು ಪ್ರವಿಸತ್ತೆಂದರಿತು. ಕಣ್ಣೀರನ್ನು ಬಟ್ಟಿಯಲ್ಲಿ ಒರಸಿಕೊಂಡು, ಆ ಕೋಳಿಗಳನ್ನು ತೊಡಿಯ ಮೇಲಿಟ್ಟುಕೊಂಡು, ಸವರಿಸವರಿ ನೋಡಿ,—“ಅಯ್ಯೋ! ನನ್ನ ಮುದ್ದು ಅವಳಿಗೋಳಿಗಳಿ! ಹಾ! ನಿಮಗೆ ನಿಮ್ಮ ಪ್ರಿಯನ ಕಣ್ಣಿಂದಲೇ ಮರಣವಾಗಬೇಕೆ? ಈ ಕಡೆಗೆ ಹೇಗೆ ಬಂದಿರಿ? ನನಗೆ ಕೋಳಿಸುವ ಹಾಗೆ ಏಕೆ ಶಾಗಿರಿ? ಜಂಡಕಮ್ ಎನಾದನೋಡಿ? ಅವನಲ್ಲಿ ಸತ್ಯನೋಡಿ? ನೀವು ಯಾರಿಗೆ ಸೇರಿದರೋಡಿ? ಅವನು ಈ ವನದ ಒತ್ತಿಗೆ ನಿಮ್ಮನ್ನು ಏಕೆ ತಂದನೋಡಿ? ನೀವು ನಡಗಿ ಕೇಳುವ ಹಾಗೆ ಏಕೆ ಧ್ವನಿವಾಡಿದಿರೋಡಿ? ನಾನು ನಿಮ್ಮನ್ನು ಏಕೆ ಹೊಡಿದೆನೋಡಿ? ಇಯ್ಯೋ ಶಸ್ತ್ರಕೌಶಲವೇ! ಇನ್ನು ನಿಮ್ಮ ಮುದ್ದುಮೊಗವನ್ನು ಎಂದು ನೋಡುವೇನು? & ಗಾಗಬಹುದಿ? ಇಂಥ ಕೋಳಿಗಳು ಎಲ್ಲಿ ಸಿಕ್ಕುವುವು? ನಾನು ಕಯಾರ್ವರ ಕೊಂಡೆನಲ್ಲಾ!”—ಎಂದು ಅತಿಯಾಗಿ ಶೋಕಿಸತ್ತೆಂದಿರುತ್ತಾನೆ. ಪ್ರಜ್ಞಿಗೂ ಬಹಳ ದುಃಖಪೂರ್ಣಾಯಿತು. ಪ್ರಜ್ಞಿಯೂ ಎವೇಷ್ಟೇ ಬಾರಿ ಅವರಿಗಳನ್ನು ನೋಡಿದ್ದಷ್ಟು. ವೋಳಿನಾಕಾರವುಳ್ಳ ವಸ್ತುವಿನ ಆಳವಿನಲ್ಲಿ ಯಾರ ಮನಸ್ಸು ತಾನೇ ನೆಮ್ಮುದಿಯಾಗಿದ್ದೀತು? ಪ್ರಜ್ಞಿಯು ಆತ್ಮದುಹೆಚ್ಚಿಲ್ಲ; ಅಲ್ಲಿದ್ದ ಸ್ತ್ರೀಯರಲ್ಲಿ ಯಾವ ಕಣ್ಣನಲ್ಲಿ ತಾನೇ ವೀರು ಕರೆಯಲಿಲ್ಲ? ಎಲ್ಲರೂ ಅತ್ಯರು. ಅಂತಹ ಸಂತೋಷಾರಾಮವು ಹೇಗೆ ಕ್ಷಾಣಾಂತರದಲ್ಲಿ ದಗ್ದುವಾಯಿತು! ಒಬ್ಬನಿಗೆ, ಅದರಲ್ಲಿಯೂ ಯಜಮಾನನಿಗೆ, ದುಃಖಪೂರ್ಣಾದರೆ, ಪಕ್ಕದಲ್ಲಿರುವವರಲ್ಲಿ ಯಾರು ತಾನೇ ದುಃಖಿಸುವುದಿಲ್ಲ? ಹೇಗೆಯೇ, ಲೋಕಸ್ಥಿತಿಯು. ಸಂತೋಷವು ದುಃಖಾನ್ತರಾಗುವುದು. ಏಲಾಸದೊಡನೆ ಕಲೆತ್ತೋಡಿ ಲಗಳ ಮೇಲೆ ಕುಣಿಕುಣಿದಾಡುತ್ತು. ಹಾರಿಹೋಗುತ್ತಿರುವ ಸಂತೋಷವೆಂಬ ಹಡಗು ಉಬ್ಬನೆ ದುಃಖವೆಂಬ ಬಂಡಗೆ ಬಡಿದು, ಹೇಗೆಯೇ ಮುಳುಗಿಹೋಗುವುದು! ಸಂತೋಷವು ಯಾರಿಗೆ ತಾನೇ ಸ್ಥಿರ? ಚಿರವಾಗಿ ಇರತಕ್ಕಾದಲ್ಲಿ; ಅದು ಇದ್ದರಕ್ಕೆ ಇಂದ್ರಾ ಹಾಗೆಯೇ ಮಾಯವಾಗುವುದು. ಇದೇಗೆ ಲೋಕದ ಸ್ವಭಾವವು.

೧೬ ನೇಯ ಅಧ್ಯಾಯ.

— ಶಾಸಕಾರ್ಥ —

ಅಭಯರುಚಿಕುಮಾರನು ಹೇಳುತ್ತಾನೆ:—

ಎಲ್ಲೆ ಅರಿವ್ಯಾಕಪರ್ಮನೇ! ಸುಪ್ರತನ ವೈಭವಕ್ಕೆ ಪಾರವೇ ಇರಲಿಲ್ಲ. ರಾಜಾಧಿರಾಜನು; ಶತ್ರುಗಳೆಲ್ಲರೂ ಅವನಿಗೆ ಶರಣಾಗತರಾದರು; ಪ್ರಜೆಗಳೆಲ್ಲ ರೂ ಅನುರಾಗಿಗಳಾಗಿದ್ದರು; ಸಂಪತ್ತು—ಸಮೃದ್ಧಿಯಾಗಿದ್ದತು; ಅದಕ್ಕೆ ಮೇಲೆ ಅನುರಾಗಿಯಾದ ಹಿಂಡತಿ; ಮಹಾಪ್ರಜ್ಞಾತಾಲಿಖಿ; ಸುಶೀಲೆ; ಸತ್ಯ ಉವನ್ನ ಪರಿತ್ಯವಾಡುವ ಗುಣಗಳೆಲ್ಲವೂ ಅವಳಿಲ್ಲ ಇದ್ದವು. ಏಕಾರಕ್ಕೆ ಉಂಟಾನೆ ಸುತ್ತಲೂ ಸಿಪಾಹಿ; ದೇಶದ ಸರ್ವಾಪದಲ್ಲಿಯೇ ವಿಂಧಾಷಾಟವಿ; ದೇಶ ವೇ ಸಕಲವಿಧವಾದ ಧಾಸ್ಯಗಳ ಬೆಳಸಿಗೆ ತಪ್ಪಿರುವನೆಯಾಗಿದ್ದತು;—ಇನ್ನೇನು ತಾನೇ ಬೇಕಾಗಿದೆ? ಜಗತ್ತಿನಲ್ಲಿ ಒಬ್ಬನ ಅಧ್ಯಾತ್ಮದಲ್ಲಿ ಎಲ್ಲವೂ ಸರಿಯಾಗಿರುವುದು ಅವರೂವಷ್ಟು. ಯಾವುದಾದರೂ ಚಿಂತೆಯು ಪೀಡಿಸುವುದು. ಮಕ್ಕಳಿಲ್ಲದ ಚಿಂತೆ ದಂವತ್ತಿಗಳ ಹೃದಯಕುಮಾಲವನ್ನು ಕೊರಗಿಸುತ್ತಿದ್ದಿತು.

ಕೆಲವು ಕಾಲಾನಂತರ ಆ ಚಿಂತೆಯೂ ಮಾಯವಾಗುವ ಕಾಲವೋದಿತು. ಪ್ರಜ್ಞಿಯು ಗಭರಣತೀಯೆಂದು ಕೇಳಿದಾಗಿ, ಸುನಿತನು ಇಂದ್ರಾದಿಗಳ ಪ್ರಶ್ನೆಯನ್ನು ಕವಡಿಗೆ ಸರಿಸಮೆನೆಂದು ಬಗೆದನು. ಅವಳ ಗಭರಣಲ್ಲಿ ಶಿಶುವು ಒಳೆದ ಹಾಗೆ, ಅವನ ಹಣಲತೀಯು ಹಬ್ಬಿತ್ತು ಬಂದಿತು. ನವವಾಸವು ತುಂಬಿದ ಮೇಲೆ, ಅವನ ಹಣಲತೀಯ ಫಲಯುಗಲವೇ ಎನ್ನುವ ಹಾಗೆ, ಅವಳು ಅವಳಿವಕ್ಕಳನ್ನು ಶುಭಮುಹಾತ್ಮದಲ್ಲಿ ಹೇತ್ತಿಕ್ಕು. ಒಂದು ಹೆಣ್ಣಿ; ಒಂದು ಗಂಡು. ಆ ಮಕ್ಕಳನ್ನು ಸೋಡಿದಾಗಿ, ಅವನ ಸಂತೋಷನಯು ದ್ರಷ್ಟಿ ಪಾರವೇ ಕಾಣಿಸಿಲ್ಲ. ಹುಟ್ಟಿದ ಮಕ್ಕಳ ಮುದ್ದುಮೋಗವನ್ನು ನೋಡಲು, ಹೃಥಿಯಲ್ಲಿ ಎನ್ನೆನ್ನೆ ಘೋಗೆಗಳವೆಯೋ, ದೇವಲೋಕದಲ್ಲಿ ಎನ್ನೆನ್ನೆ ಇವೆಯೋ, ಪಾತಾಳದಲ್ಲಿ ಎನ್ನೆನ್ನೆನೆಯೋ, ಅವನ್ನನ್ನೂ ಏಕತ್ವ

ಏಕಕಾಲದಲ್ಲಿ ಅನುಭವಿಸಿದಂತೆ ಆನಂದವಟ್ಟನು. ಈ ಮಹೋತ್ಸವ ದಲ್ಲಿ ಉಂಟಾದ ಹೌರಣನಗಳ ಆನಂದಾತ್ಮಕತ್ಯವನನ್ನು ಹೇಗೆ ವರ್ಣಿಸಲಿ? ಪ್ರತಿನು ಜನಿಸಿದ ಕೂಡಲೇ, ರಾಜನಿಗೆ ಪ್ರತೀಕ್ರಿಯೆವಾಯಿತೆಂಬ ಸಮಾಚಾರವು ಮನೋವೇಗದಿಂದ ಉಂಟಿನ ಎಲ್ಲ ಕಡೆಯಲ್ಲಿಯೂ ವಾಸಿಸಿತು. ಎಲ್ಲೆಲ್ಲಿಯೂ ಅತಿಸಂಭ್ರಮ. ಒಡುವವರು ಎಷ್ಟು ಜನ! ಬೀಳುವವರು ಎಷ್ಟು ಜನ! ಸಂತೋಷದೊಡನೆ ಕೇಳುವವರು ಎಷ್ಟು ಜನ! ಕೇಳಿದ ಸಹಾಚಾರವನ್ನು ತಮ್ಮತಮ್ಮು ಮನಗಳಲ್ಲಿ ತಿಳಿಸಲು, ಅತುರರಾಗಿರುವವರು ಎಷ್ಟು ಜನ! ನಮ್ಮ ರಾಮನು ಉದ್ದಿಷ್ಟನು ಎನ್ನುವವರು ಎಷ್ಟು ಜನ!. ಅರಮನೆಗೆ ಬಂದುಹೊಗುವ ಜನಗಳ ಕಾಲಿನ ದೂಳಿನ ರಾತ್ರಿಯು ಅಂತಿಪುರಸ್ತಿ ಯುರು ಎರಚಾಡುವ ಓಕುಳಿಯಲ್ಲಿ ನನೆಯಿ ಸಲ್ಲಿಟ್ಟು, ಕೆಸರಾಗಿಹೊಯಿತು! ಕೆಲವರು ತಮ್ಮತಮ್ಮು ಸಂತೋಷವನ್ನು ಮನೆಯ ಮುಂದೆ ತೋರಣ ಗಳನ್ನು ಕಟ್ಟಿಯೂ, ಕೆಲವರು ದೀಪವಾಲಿಕೆಯನ್ನು ಬೆಳಗಿಯೂ, ಕೆಲವರು ಬಂಧುವರ್ಗಗಳಿಗೆ ಸತ್ಯಾರವಾಡಿಯೂ, ಕೆಲವರು ಬೀದಿಬೀದಿಯಲ್ಲಿ ಸಕ್ಕರೆಹಳ್ಳಿಗಳನ್ನು ಹಂಚಿಯೂ, ಕೆಲವರು ಬಡಬಗ್ಗರಿಗೆ ಬಟ್ಟೆಬರೆಗಳನ್ನು ಕೊಟ್ಟೂ, ಕೆಲವರು ಏದ್ವಾಲಯಗಳಿಗೆ ಶ್ರೇಷ್ಠವಾದ ಕೋಶಗಳನ್ನು ಕೊಂಡು ಬರುವಾಸಿಸಿಯೂ,—ಈ ರೀತಿಯಲ್ಲಿ ತಮ್ಮ ಸಂತೋಷವನ್ನು ಸೂಚಿಸಿದರು. ಜನಗಳ ಸಂತೋಷವೇ ಇಷ್ಟಿರುವಾಗ, ರಾಜನ ಹಣವೆಷ್ಟಿರಬೇಕು? ಬಡ ಜನಗಳಿಗೆ ಎಷ್ಟುಷ್ಟು ಕೊಟ್ಟುತ್ತ್ವಾದನು! ಸ್ವಾರ್ಥದಂತೆ ಮನಗೊಳಿಸುವ ಕಾಯುಕಾಂತಿಯನ್ನೂ, ಕೆಂಡಾವರೆಯಂತೆ ಎನೆವ ಪಾದಗಳನ್ನೂ, ಮನುಧನ ಬತ್ತಲಿಕೆಯಂತೆ ಹೊಳಿಯಿವ ಜಂಫೆಗಳನ್ನೂ, ಬಾಳಿಯ ಕಂಬದಂತಿರುವ ಸುಖೋಳಿಗಳನ್ನೂ ವಿಸ್ತಾರವಾದ ಎದೆಯನ್ನೂ, ಶಂಖದಂತಿರುವ ಕತ್ತನ್ನೂ, ಎಳದಕೆರಂತೆ ಕೆಂಪಗಿರುವ ತುಟಿಯನ್ನೂ, ದೀಪ್ರಾವಾದ ಈಟಿಯಂತಿರುವ ಕಣ್ಣಗಳನ್ನೂ ತನ್ನ ಸೈಮಿತರಲ್ಲಿ ವರ್ಣಿಸಿವರ್ಣಿಸಿಯೂ ತೃಪ್ತಿಹೊಂದನು. ಹನ್ನೆರಡನೆಯ ದಿವಸದಲ್ಲಿ ಜಾತಕಮರ್ವವನ್ನು ಮಾಡಿ, ಪ್ರತಿನಿಗೆ ಸುಬಳನೆಂದೂ ಪ್ರತಿಗೆ ಚಂದ್ರಮತ್ಯಿಂದೂ ನಾಮಕರಣವನ್ನು ಮಾಡಿದನು.

ఈ మహోత్సవదల్లి జనగళ ఆనందక్షే ఏతియిరలిల్ల; రాజధానియు ఒన్నచిడవాగి, బంద జనగళిగి కుళికిరుపుదక్షే స్థళవిల్లదంతాయితు. నాల్చు దేబ్మాగిల బీడారదల్లి, లుండు లుట్టు, సోయిగళన్న నోడి, దణీదు,—“ఎను ఎచ్చంభనే! ఎష్టు నోగను! సైష్టిగిద బుక్కస్తిగి జాగ తనవు నాలదు! నమగే ఎరడే కణ్ణు బందే హోట్టీయన్న కొట్ట సల్వా?”—ఎందు డేళికేళళ్తు, తమ్మతమ్మ లూరుగళన్న సేరి కొండరు.

ఆ మక్కలు దినేదినే శుక్కవ్యాద చంప్రసంతే ఆభివృద్ధిహోందుత్త, నోడిదవర కణ్ణనగళన్న సేళయుత్త, వీళాదండడంతే గొడియర ఎదెయ మేలియే బెళగుత్తిద్దరు. సుందరవాద ముఖ, మృదువాద కప్పోలగళు, ఆనందమయవాద నోటి,—ఇవుగళన్నక్క ఆ ఎళమక్కల బాలలీలియు ఆ దంపతిగళిగి అతాయనందవన్న లుండుమాడుత్తిద్దితు. అంతక దంపతిగళ సంసారవే సంసారపు! “సుకనాడదంగళం రంబిశుమే?” ఎందల్లివే కవివాక్యవిరువుదు?

మహోత్సవద మేలి మహోత్సవ! ఆరనేయ తింగళల్లి జెవ్వాణియుక్కవ! హోస్తిలుదాటిద లుక్కవ! వషావధాంతియ లుక్కవ! తర జనేయ వక్కరద లుక్కవ! మారనేయ వక్కరద లుక్కవ! నాల్చునేయ వధాంతి! అయ్యనేయ వధాంతి! ఆరనేయ వధాంతియుక్కవ! చొలోక్కవ!—ఈ మహోత్సవగళల్లి సునిఱతనూ, ప్రజ్ఞియూ, బంధుగళూ, పూరజనగళూ, ఇష్టజనగళూ ఆనందదింద హిగుత్తిద్దరు.

సునిఱతనిగి ఆ మక్కల్లి అష్టిమ్మ స్త్రీమహల్ల! అవగాళన్న అరేగళిగి కాలాదిద్దరే, తల్లుణిసిహోగువను. సవదా జికెయల్లి యేలి ఇరబేకు ఎందు కేళిద మేలి, ఒట్టిగి లూటిమాడువను, ములగువను, సంచారమేలిగువను,—ఎందు హేళబేకే? హిగిరలు, బేటిగి హోగువాగ, మ్మగేంఁ హారాటివన్న తోరిసువుదకేత్తోషేగు,

ఆవరన్న సంగడ కరెదుకేందు హోగదిమచునే? తనగి సేరిద అధిన రాజ్యగళ పరామరికేయల్లియూ, విషట్టసంగతిగళన్న పరితీలిసువా గలు, మక్కళు సంగడ ఇరద్దరే, కూన్నట్టదయనాగువను.

తన్న మక్కళిగి తానే విడ్డిగిచన్న హేళికేందువను; ప్రద్దీగి హేళికేందువంతి ఆప్యణివొండువను. ఆవర హేళికేయల్లి ఆ మక్కళు బహచ ఉల్లాసదింద కలితుకొండు, కయగ్రివసరస్వతిగళు మట్టిద్వా రెయో ఎన్నవ భావవన్న ఆవర క్షదయదల్లి మట్టిసుపువు. యొఱ గృరాద ఉపాధ్యాయుగలన్న ఇట్టు, వయస్సిగే తక్క విడ్డిగళన్న కలియిసువను.

ఆ మక్కళిగి ఏళు వణిగళు ఆగలు, ఒందు దిన సునికెను బేడరు యారన్నూ కరెదుకొళ్ళదే, మక్కళ సంగడ బేటిగి హోదను. ఆ దిన దైవవతోత ఎల్లియెల్లి సుత్తిదరూ, ఒందు మృగపూ సిక్కులల్ల. మధ్యాహ్నప్పాయితు. బిసుల బేగియు బహచవాయితు. హసిపు హెచ్చితు. మక్కళు బళిదరు. ఎల్లియూ నీరు కాణిసలిల్ల. “ఆవ్వా! హసిపు; మనేగి తెరళి!”—ఎంబ మక్కళ వూతన్న కేళదను. ఎను తానే వొడువను? ఎష్టే బేగ రథవన్న ఓడిసికొండు హోదఱూ, సమాపద జళిగి సేరుపుదక్కే మారు తాసాదరూ బేశు. బహచ కొఱావిష్టనాదను. దంరదల్లి సోహిదను. ఒందు బంరుగిడచు రద కెళగి, జనవిరువ హాగి కాణిసితు; ఆవరు మనుష్యరాగిరబేఁకందు సిక్కియిసిదను. నిత్యభూవాగిద్దితు. ఆ కడిగి రథవన్న ఓడిసిదను; బేటి నాయిగళూ అదే కడిగి ముందే ఓడిదువు. అల్లి నీరిరబేశు; ఇట్టి దిద్దరే, నాయిగళు ఆకడి హోగవు—ఎందు ఉఱిసిదను. ఆ వైక్కి గళల్లి ఒందు మందియల్లి కదలవే నిందిద్దితు. పక్కదల్లిద్ద ఎరదు మారు వ్యక్తిగళు జలిసుత్తిద్దువు. రథవన్న బేగనే ఓడిసిదను. కత్తిరపాదను. అల్లి; పక్కదల్లిద్ద మనుష్యన్నన్న కురితు,—“మోటు

ಮರದಂತೆ, ಜಲಿಸದೆ ಕುಳಿತಿರುವನು ಇವನು ಯಾರು?"—ಎಂದು ಕೋಡನು. ಪ್ರತ್ಯುತ್ತರವು ಬರಲಿಲ್ಲ; ಸುಸ್ತಿತ್ವನಿಗೆಕೊಳವು ಇಮ್ಮದಿಸಿತು.—“ಹಾಗೆಯೇ? ಕುಳಿತಿರುವನು ಒಬ್ಬ ಜೊಗಿ ಇರಬಂತಹು, ಇವರು ಅವನ ಶಿಶ್ಯರಿರಬಹುದು. ನಾನೆಂದರೆ ಇವ್ಯಾ ಅಲಕ್ಷ್ಯವೇ? ಈತನು ಮಾಯಾಕುಟಿಲನಿರಬಹುದು. ಇವರು ಈ ಶಾಧಿನಲ್ಲಿ ಇದ್ದುದರಿಂದಲೇ, ಈ ದಿನ ನನಗೆ ಎವ್ಯಾ ಹೊತ್ತು ಧರಣ, ಬೇಟಿ ದೊರೆಯಲಿಲ್ಲ”—ಎಂದು ಕೋಪದಿಂದ ಸದುಗುತ್ತ, ಬೇಟಿ ನಾಯಿಗಳನ್ನು ಆ ಜೊಗಿಯ ಮೇಲೆ ಚೂಬಿಟ್ಟಿನು. ಮೇರುವಿನಂತೆ ಅಂತ ಉಂಟಾಗಿ ಪದ್ಭಾಸನದಲ್ಲಿ ಕುಳಿತು, ಆತ್ಮಚಿಂತೆಯೊಳಿದ್ದ ಹಾಗೆಯೇ, ಜೆಂಕೆಮರಿಗಳಂತೆ, ಬಾಲಗಳನ್ನು ಅಡಿಸುತ್ತ, ಸುಮ್ಮನೆ ನಿಂತುವು. ಅದನ್ನು ನೋಡುತ್ತಲೇ, ಇವನ ಮುಖಿನು ಇನ್ನೂ ವೆಗ್ಗಳಿಸಿ, ಕತ್ತಿಯನ್ನು ಹಿಡಿದು, ರಥದಿಂದ ದುಮ್ಮಿಕ್ಕು, ಆ ಮುನಿಯನ್ನು ಕೊಲ್ಲುವುದಕ್ಕೆ ತಾನೇ ಮುಂಬರಿದನು.



ಎಂನೆಯ ಆಧ್ಯಾತ್ಮ.



ಅಭಯರುಚಿಕುಮಾರನು ಹೇಳುತ್ತಾನೆ:—

“ಎಲ್ಲೆ ರಾಜನೇ! ಕೇಳು. ಆ ವೇಳಿಗೆ ಗೆಡ್ಡೆಗೊಸುಗೆಳನ್ನು ಮೂಟಿಕಟ್ಟಿ
ಕೊಂಡು ಬರುತ್ತಿದ್ದ ಚಂಡಕರ್ಮಿಯು ಇವನನ್ನು ಕಂಡು, ಓಡಿಬಂದು,
ಆಡ್ಡೆಗಟ್ಟಿ,— “ಎಲ್ಲೆ ರಾಜನೇ! ಮಹಿಳೆಯರ ಪಾದಕಮಲಗೆಳನ್ನು ಆರಾಧಿ
ಸ್ತಲು ಪಡೆದಿದ್ದ ನಿನ್ನ ಈ ಕಯಿಳನ್ನು ಈ ಪೂಜ್ಯರನ್ನು ಕೊಲ್ಲಲು ಎತ್ತು
ಬಹುದಿ? ಪಾಪಕ್ಕೆತ್ತಿದಿಂದ ಕಾಪಾಡುವನು ಏತನು; ಆಲ್ಲದವನು ಕುಮಿ
ತನು. ನಿನ್ನಲ್ಲಿ ಕೆಲವು ದಿವಸ ಸಂಬಂಧಮಾಡಿದ್ದುದರಿಂದ, ನಿನ್ನನ್ನು ತಡೆದು
ನಿನಗೆ ಹಿತಮಾಡಬೇಕೆಂದು ಬಂದೆನು.”— ಎಂದನು. “ಇದೇನು? ಇವನು
ನಂಮ್ಮ ಚಂಡಕರ್ಮಿಯಲ್ಲವೇ? ವೇಷಪೂ ವಂಚಿಸಿದುದಲ್ಲದೆ ಮಾತ್ರಾ ಕೂಡ
ಮೋಸಿಗೊಳಿಸುತ್ತಿದೆ! ಇಷ್ಟ ದಿವಸ ಎಲ್ಲಿ ಹೋಗಿದ್ದೇ? ಕಾಣಲೇ ಇಲ್ಲ!
ನೋಡು; ಈ ಕಸಬ್ಬನೆತ್ತುಧಾರನ ವಾಯಿಯನ್ನು! ಬೆಳಗ್ಗಿನಿಂದ ಇಷ್ಟ ಹೊ
ತ್ತಿನ ವರೆಗೂ, ಅಲೆದಲೆದು ಸಾಕಾಯಿತು. ಇವನೇನೋ ಮಾಟಮಾಡಿರು
ವನು! ಒಂದು ಬೇರೆಯೂ ಸಿಕ್ಕಲಿಲ್ಲ. ರಥದಲ್ಲಿ ನಿನ್ನ ಮುದ್ದುಮಕ್ಕಳ
ಅವಸ್ಥೆಯನ್ನು ನೋಡು! ಬಿಡುಬಿಡು! ಇತನನ್ನು ಕೊಂಡ ಹೊರತು—” ಎನ್ನ
ಲು, ಅಧೋಕ್ಕೆಯಲ್ಲಿಯೇ, ಚಂಡಕರ್ಮಿಯು,— “ನಾಲಗೆಯನ್ನು ಈಚೆಗೆ
ಬಿಡಬೇಡ; ಎಂದುಕೋ! ಪೂಜ್ಯರಾದ, ತ್ರಿಭುವನತೀಲಕರಾದ, ತ್ರಿಕಾಲಜ್ಞ
ರಾದ, ಯೋಗಿಶ್ರೀಷ್ವರಾದ ಸುದರ್ಶನಾಚಾರ್ಯರನ್ನು—” ಎಂದು ಹೇ
ಳುತ್ತು, ತಡೆಯುತ್ತಿರುವ ಚಂಡಕರ್ಮಿಯನ್ನು ನೂಕಿಬೆಟ್ಟಿ, ಮುಂದಕ್ಕೆ ಸರಿಯ
ಲು,— “ಭೀ! ಏನು? ಏತನ ವಾಕ್ಯನ್ನೂ ತಿರಸ್ತುರಿಸುವೆ? ‘ದುರ್ಬಲಸ್ಯ ಬಲೋ
ರಾಜಾ’ ಎಂಬ ವಾಕ್ಯದ ಅರ್ಥಕ್ಕೆ ಅಪಾರಾವನನ್ನು ಕಿಂತುಸುತ್ತಿರು? ಎಲ್ಲಿ?
ನಿನ್ನ ಕಯ್ಯಲ್ಲಿ ಏನು ಆಗುವುದು? ಹೋಗು!”— ಎಂದು ದೂರ ಹೋಗಲು,

సునితను, శల్వాణమిత్రునే! పేదలాడ తిష్ట్యరు ‘హా! హా!’ ఎన్నుత్తి
రువ కాగే, ఆవర హత్తిర హోగి, శయ్యన్న ఎత్తిదను. తపస్సిగాజు!
పను మహిమే! ఏను బ్రథావీ! ఎత్తిద కయ్యు కాగీయే నెంకుహో
యితు. కయ్యుల్లిస్త కత్తియు కళచె, నెలదల్లి బిద్దితు. మంత్రదింద
కట్టిల్పట్ట హావిసంతే బుసుగుట్టుకు, నింతల్లియే నింతను. మంకాగి
హోగిబిట్టును. ఎనుమాదువుదశక్కు తోఇజదే, రేపైగిల్లన్న బితియదే
మక్కళ యోఇసెయినమ్మ మరేదు, ఆ మునియస్సే నోఇదుత్తిద్దును.
ఆవన బేటినాయిగళు ఆవన సుత్తులూ సుత్తుత్తిద్దు,— “నీను ఆవరా
ధవట్టి; క్షుమేయన్న బేడు”— ఎందు హేఖువంతే, మునిగళ సవిం
వశక్కు అల్లింద ఆవన సమావశక్కు సంచారమాదుత్తిద్దును. జండ
కమించయు కనికరదింద— “మిత్రునే! నన్న మాతన్న ఖుల్లంఫిసిదే;
మిత్రున మాతన్న ఏంరువవను మూధను. ఆవరు మహాతాంత
మిత్రుగాళు; ఆవర శరవన్న హోగు!”— ఎందను. శల్వాణమి
త్రును బంధు,— “రాజునే! ఏనయదింద హిరియరిగి ఆంజలిమాదువుద
శామ్భవి పడేదిరువ ఈ కయ్యలన్న హిరియరన్న కొలువుదక్కే ఖప
యోగిసబహుదే? నినగి వేషశవల్ల హోయితు? లోకశ్శల్ల హిరి
యరాద ఇవరల్ల ఈ రీతి అవశారపడబహుదే? ఇవర పాదకమల
గళన్న ఆరాధిసలు మనమాదు”— ఎందను.— “ఈ గోరవను యావ
జాతియవనో? జైనాగి వేషశాకిరువను. మాయీయింద తడిద
మాత్రక్కే దోష్టవాదనో? ఆవన మాయాజాలక్కే నీను బిద్దుదు
అత్మయవల్ల; నమ్మ జండకమించు బిద్దునల్ల? ఆదీగ బజచ అత్మ
యవు! ఆతను మాయావియే అమదు. నన్న మేరీలే తన్న ముంచు
బూదియన్న ఎరచి, రాబనాద నస్తన్న సిక్కుసికొండరే, ఎల్లపో కరగత
పాగువుదేందు హోగిమాదిధువను. ఎను మాయీ ఖందు మృగవు
శాడ సిక్కులిల్ల! నోఇదువను! వినుజతక్కుమాదువను?”— ఎందను.

ಆ ದುವಾರ್ಥಕ್ಯವನ್ನು ಕೇಳಿ, ಶಿವ್ಯರು—“ಶಾಂತವಾಹಂ! ಶಾಂತವಾಹಂ!” ಎಂದು ಕೆವಿಗಳನ್ನು ಮುಚ್ಚಿ ಕೊಂಡರು.

ಈ ಗ್ಯಾಪದಲ್ಲಿ ಅಂತಮುಖಿರಾಗಿದ್ದ ಸುದರ್ಶನಾಭಕರ್ಯರು ಬಹಿ ಪುಂಜಿಪರಾಗಿ, ಕೆಣ್ಣಿರೆದು, ತಮ್ಮ ಕರುಣಾಕರ್ಣಾಕ್ಷ್ಯವಿಚಯನ್ನು ಸುನೀತನ ಮೇಲೆ ಸುಧಿಯಿಸಿದರು. ಅದರಿಂದ ಆತನ ಹೃದಯದಲ್ಲಿ ಕುದಿಯುತ್ತಿದ್ದ ಅಜ್ಞಾನಜನ್ಮವಾದ ತಾಪೋಧೀಕಣ ಶಾಂತವಾಯಿತು; ಹೃದಯವು ಪ್ರಸನ್ನವಾಯಿತು. ಸುದರ್ಶನಾಭಕರ್ಯರನ್ನು ನೋಡುತ್ತು ನಿಂತನು. ಕಲ್ಯಾಣ ಮಿತ್ರನು,—“ರಾಜನೇ! ಆಹಾ! ಏನು ಹೇಳಿದೆ? ಆ ಪುಣ್ಯಮುಹಿತಿರ್ಯಾಯನ್ನು ವಾವನು ಹೇಳಿದ್ದು ಪುಂಜಿಯಿ? ದೇಹವು ಯಾರಿಗೂ ಶುದ್ಧವಾದುದಲ್ಲ; ಕಾಗೆಯ ಹಾಗೆ ಮಿಂದ ವಾತಾತ್ಮಕೆ ಶುದ್ಧನಾದಾನೇ? ಯಾವನ ಅತ್ಯಾನು ಶುದ್ಧವೋ ಅವ ನೀಗ ಶುದ್ಧನು! ಇವರು ಸಿಸ್ತಂತಿಯೇ ಒಬ್ಬ ಜಕ್ಕಾಧಿವರು. ಸಂಸಾರದ ಅನಿತ್ಯತೆಯನ್ನೂ ಕರ್ಮವಾತದ ಕಾರಿಣವನ್ನೂ ನೇನೆನೆನೆದು, ಆ ಕರ್ಮದ ಬೇರನ್ನು ಕಿಟ್ಟಿ ಸುಟ್ಟಿ ನಾಶಮಾಡಲು ತಪಸ್ಸನ್ನು ಕರ್ಯೋಂಡಿರುವರು. ರಾಜಷ್ಟಿರ್ಯಾಗಿರುವರು. ಇವರಿಗೆ ತಿಳಿಯದುದು ಈ ಲೋಕದಲ್ಲಿಯೇ ಇಲ್ಲ. ಕುಳಿತ ಕಡೆಯಲ್ಲಿಯೇ ಪ್ರವಂಜದ ಎಲ್ಲ ಕಡೆಯನ್ನೂ ನೋಡುವರು. ಅಂತ ಮುಖಿರಾಗಿ ಯೋಚಿಸಿದರೆ, ಭೂತಭವಿಷ್ಯದ್ವಾತ್ಮವಾನಗಳು ಅವರಿಗೆ ಗೋಚರಿಸುವುವು; ಯಾವ ಪ್ರಾಣಿಯ ಪ್ರಾರ್ಜನ್ಯದ ವೃತ್ತಾಂತವನ್ನು ಬೇಕಾದರೂ, ಹೇಳಬ್ಬಿರು.”— ಎಂದನು.

“ಹಾಗೆಯೇ? ಕೇಳಿದವರಿಗೆಲ್ಲ ಹೇಳುವರೇ? ಕಣಿ ಹೇಳುತ್ತಾರೆಯೇನು?”

“ಹಾಗೆ ಹೇಳಬಾರದು. ಅವರ ಹತ್ತಿರ ಕರೆದುಕೊಂಡು ಹೇಳಿಗುವೆನು. ಸೂಭಿಯ ಕಲ್ಲಿನ ಹತ್ತಿರ ಹೇಳಿದ ಸೂಭಿಯಂತೆ, ನೀನೇ ಅವರ ಪಾಡ ಪದ್ಧತಿಲ್ಲ, ಇಷ್ಟವಿಲ್ಲದಿದ್ದರೂ, ಬೀಳುವೇ.”

ಇತ್ತು ಸುದರ್ಶನಾಭಕರ್ಯರು ಜಂಡಕರ್ಮಿರ್ಯಾಯನ್ನು ಕುರಿತು,—“ಈ ರಥದಲ್ಲಿ— ಅದೇ!— ಅಲ್ಲಿ ಕುಳಿತಿರುವ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಭಾಬಿ! ಅವರು ಯಾರು ನಿನಗೆ ತಿಳಿಯನ್ನುದೇ?” ಎಂದು ಕೇಳಲ್ಪ;

“ಸ್ವಾಮಿ! ನನಗೆ ತಿಳಿಯಿದು. ಅಪ್ಪಣಿಯಾಗಲಿ?”

“ಹಿಂದೆ ನಿನ್ನ ಹತ್ತಿರ ಎರಡು ಕೋಳಿಗಳು ಇದ್ದವಲ್ಲವೇ? ಅವು ಯಾರು?”

“ಈ ದೇಶಕ್ಕೆ ಅರಸಾದ ಸುಪ್ರತನ್ನೂ, ಅವನ ತಾಯಿ ಜಂದ್ರಮತಿಯೂ ಎಂದು ಅಪ್ಪಣಿಕೊಡಿಸಿದ್ದಿರಿ; ಮತ್ತೂ ಅವುಗಳು ಮುಂದೆ ಒಳ್ಳೆಯ ಜನ್ಮಗ್ರಹನ್ನು ಪಡೆಯುವುದೆಂದು ಹೇಳಿದ್ದ ಹಾಗೆ ಜಾಳಿವಕವಿದೆ.”

“ಆ ಕೋಳಿಗಳೇ ಈ ಅವಳಿಮಕ್ಕಳಾಗಿ ಈ ರಾಜನಿಗೆ ಜನಿಸಿರುವುವು. ಸಾಮಾನ್ಯವಾಗಿ ಜನಗಳಿಗೆ ತಮ್ಮ ಮಕ್ಕಳಗಳಲ್ಲಿರುವುದಕ್ಕಿಂತ ಈ ರಾಜನಿಗೆ ಈ ಮಕ್ಕಳಲ್ಲಿ ಪ್ರೀತಿ ಹೆಚ್ಚು. ಅದಕ್ಕೆ ಕಾರಣವನ್ನು ನೀನೇ ಬಲ್ಲಿ; ಪೂರ್ವ ಜನ್ಮದ ಸಂಬಂಧವೇ.”

ಸುನಿತನು ಅವರ ಹತ್ತಿರ ಬರುತ್ತು, ಜಂಡಕಮಿಂಯೊಡನೆ ಹೇಳುತ್ತಿದ್ದ ಸಲ್ಲಾಪವು ಕಿವಿಗೆ ಬೀಳಲು, ಜಂಡಕಮಿಂಯನ್ನು ಕುರಿತು,—“ಅಯಾಂ ವಿಶ್ವನೇ ಅದೇನು ಆ ಗುರುಗಳು ನಿನ್ನೊಂದನೆ ನಿನ್ನ ಮಕ್ಕಳ ವಿಷಯವಾಗಿ ಹೇಳುತ್ತಿದ್ದರು? ಅದನ್ನು ಕೇಳಬಹುದಾದರೆ, ಹೇಳಿ.”—ಎಂದನು.

“ಮತ್ತೀನೂ ಇಲ್ಲ. ಈ ನಿನ್ನ ಅವಳಿಮಕ್ಕಳು ನಿನ್ನ ತಂದೆ ಸುಪ್ರತೆ, ಮತ್ತೂ ನಿನ್ನ ಅಜ್ಞ ಜಂದ್ರಮತಿಯರೇ ಎಂದು.”

“ಹಾಗೆಂದರೇನು? ಅವರ ಹೆಸರುಗಳೇ ಈ ಮಕ್ಕಳಿಗೆ ಇವೆ ಎಂದೂ? ಈ ಮಕ್ಕಳಿಗೆ ಅದೇ ಹೆಸರನ್ನು ಇಟ್ಟುದು ಅವರಿಗೆ ಹೇಗೆ ತಿಳಿಯುತ್ತು?”

“ಅಲ್ಲ; ಅಲ್ಲ; ಸುಪ್ರತಂದ್ರಮತಿಯರು ಪ್ರತಹಾನಿಯಿಂದ ಇರು ಜನ್ಮಗಳಲ್ಲಿ ನರಳಿನರಳಿ, ಈಗ ನಿನ್ನ ಹೊಟ್ಟಿಯಲ್ಲಿ ಹುಟ್ಟಿದ್ದಾರೆ ಎಂದು ಹೇಳಿದರು.”

“ಯಾವಯಾವ ಜನ್ಮಗಳು?” ಎಂದನು.

“ಆ ಜನ್ಮಗಳ ವಿನಾಶರವು ನನಗೆ ತಿಳಿಯದು. ಗುರುಗಳಲ್ಲಿ ಕೇಳಿ ತಿಳಿದುಕೊಂಡು”

“ನೀನೋ ಕಿಂಬಾಮಿತ್ತನೂ ದಯೆಯಿಂದ ಪುರುಷಕಾರವೊಡಿದರೆ, ಅವರು ಒಂದು ವೇళೆ ಅನುಗ್ರಹಿಸಿಯಾರು!”—ಎನ್ನಲು,—“ಹಾಗೆಯೇ ಆಗಲಿ!” ಎಂದು ಅವನನ್ನು ಅವರ ಪಾದಕಮಲದಲ್ಲಿ ಬೀಳಿಸಲು, ಅವರು—“ನಿನಗೆ ಜ್ಞಾನೋದಯವಾಗಲಿ! ಧರ್ಮಾರ್ಥನು ಹುಟ್ಟಲಿ!”—ಎಂದು ಅನುಗ್ರಹಿಸು ದರು. ಆಗ, ಸುನೀತನ ಘೃದಯಕಮಲವು ಜ್ಞಾನತೇಜಸ್ಸಿನಿಂದ ವಿಕಾಸ ವನ್ನು ಹೊಂದಿತು; ಸುದರ್ಶನಾಚಾರ್ಯರನ್ನು ಕುರಿತು—“ಯತವರರೇ ಶಿಷ್ಯನನ್ನಾಗಿ ವಾಟಿಕೊಂಡು, ಜಂಡಕವೀರಿಗೆ ಚೋಧಿಸುತ್ತಿದ್ದ ವಿಷಯ ವನ್ನು ನನಗೂ ಅನುಗ್ರಹಿಸಬೇಕು!”—ಎಂದು ಬೇಡಿಕೊಂಡನು. ಸುದರ್ಶನಾಚಾರ್ಯರು—“ಕೇಳಿಯಾ! ಸುನೀತನೇ! ನಿನ್ನ ತಂದೆಯಾದ ಸುಪ್ರತನೆ, ಕ್ಷಾಯಿಯಾದ ಜಂದ್ರಮತಿಯ ಪ್ರೇರಣೆಯಿಂದ, ಒಂದು ಹಿಟ್ಟಿನ ಕೋಳಿಯನ್ನು ಎಲ್ಲರ ಮುಂದೆ ದುರೀಗೆ ಬಲಿಯಾಗಿ ಅರ್ಪಿಸಿದನು. ಅನಂತರ ತಾಯಿಮಕ್ಕಳು ವಿಷವ್ಯಯೋಗದಿಂದ ಸತ್ತು, ಸವಿಲುನಾಯಿಗಳಾಗಿ, ನಿನ್ನ ಅರಮನೆಯನ್ನು ಸೇರಿದರು. ಅವುಗಳು ಸತ್ತು ಪ್ರಕಾರವನ್ನು ನೀನೇ ಬಲ್ಲೆ.”

“ಒಹೋ! ಅವುಗಳಲ್ಲಿ ನನಗೆ ಅಷ್ಟು ಅಭಿವಾನವಿತ್ತು! ಅವುಗಳು ಸತ್ತಾಗ, ಅನಾಖಾರಗಳು ಕೂಡ ಬೀಕಾಗಿರಿಲ್ಲಾ!”—ಎಂದು ಮನದಳ್ಳಿ ಎಂದುಕೊಂಡು,—“ಮುಂದೆ; ಮುಂದೆಯೇನು?”—ಎಂದನು.

“ಆ ಮೇಲೆ, ಅವನು ಮುಕ್ಕಿಪಂದಿಯಾಗಿ ಜನಿಸಿ, ಹಾವಾಗಿ ಅಲ್ಲಿಯೆ ಜನಿಸಿದ್ದ ಅವಳನ್ನು ತಿಂದನು. ಏಯ್ದು ವಿಗವಾಗಿದ್ದ ಅವನು ಹುಲಿಯಿಂದ ಭಕ್ತಿಸಲ್ಪಟ್ಟನು.”

“ಆ ಮೇಲೆ ಏನಾದರು?”

“ಹುಲಿಯಿಂದ ಭಕ್ತಿಸಲ್ಪಟ್ಟ ಸಿಪಾಠಿದಿಯಲ್ಲಿ ಗೆಂಡೆವಾನಾಗಿ ಹುಟ್ಟಿದನು. ಆಕೆ ಅಲ್ಲಿಯೆ ಒಂದು ಮೊಸಳೆಯಾಗಿ ಹುಟ್ಟಿದಳು. ಆ ವೈಕಾಸಿ ಏ ವಿಷಾಂತನ್ನು ಸುಂಗಲು, ನಿನಗೆ ಕನಿಕರವು ಹುಟ್ಟಿ, ಅದನ್ನು ಜಾಲಗಾರ ರಿಂದ ಹಿಡಿತರಿಸಿ, ಕೊಲ್ಲಿಸಿದೆ. ಅದರ ಹೊಟ್ಟೆಯಲ್ಲಿದ್ದ ವಿಷಾಂತನ್ನು ತೆನ್ನ ಉದ್ದಾಷ್ಟವನೆಂದ ಕೊಳಬಳ್ಳಿ ಬಳೆಯಿಸಿದೆ.”

“ಸರಿ! ಮುಂದೇನಾಯಿಕು?”

“ಆ ಮೇಲೆ ಅವರು ಅನುಭವಿಸಿದ ಜನ್ಮಗಳನ್ನು ಹೇಳುತ್ತೇನೆ; ಕೇಳು. ಆಕೆ ಆಡಾಡಳು; ಅದರ ಹೊಟ್ಟಿಯಲ್ಲಿ ಅವನು ಹೋತಾದನು. ಅದರ ಮುಂದಾ ಜನ್ಮದಲ್ಲಿ, ಆಕೆ ಕೋಣಾವಾಡಳು; ಆಗ ನಿನ್ನ ಬೇಟೀಯ ಸಾಯನ್ನು ಕೊಂಡುದಕಾಳಿ ಅದಕ್ಕೆ ನೀನು ಚಿತ್ರವಢಿಯನ್ನು ಮಾಡಿದೆ. ಬಳಿಕ ಅವನು ಆಡಾಗಿ ಹುಟ್ಟಿದನು. ಆದು ಕೋಣಾವಾಗಿ ದ್ವಾಗ, ಅವುಗಳು ಪಟ್ಟ ಕಷ್ಟವನ್ನು ನೀನೇ ಸಾಕ್ಷಾತ್ತರ್ಹಾಗಿ ನೋಡಿರುವೆ. ಆ ಮೇಲೆ, ಅವುಗಳು ಅವಳಿಗೋಳಿಗಳಾಗಿ ಹುಟ್ಟಿ, ನಿನ್ನ ಹತ್ತಿರ ಬಂದು ಸೇರಿದ್ದು.”

“ಅಯ್ಯೋ! ಆ ಕೋಣಿಗಳು ನನ್ನ ತಂದೆ ಅಜ್ಞಿಯರೇ? ನಾನೇ ಅವರನ್ನು ನನ್ನ ಕಯಾಂತಿರ ಕೊಂಡೆನಲ್ಲಾ?”—ಎಂದು ಅತಿಯಾಗಿ ದುಃಖಿಸಿದನು.

“ಪಾಪ! ನೀನೇನು ಮಾಡಿಯೆ? ನಿನ್ನ ಕಳ್ಳಿದಿರಿಗೆ ಇದ್ದುವೆ? ನೀನು ವಿನೇಂದರಲ್ಲಿದ್ವಾಗ, ಶಯ್ಯವನ್ನು ಕೇಳಿದೆ; ಬಾಣಿಗಳನ್ನು ಎಸೆದೆ; ಸತ್ತುವು ಅವುಗಳ ಕಮ್ಬಬಲವು ಹಾಗೆ ಇದ್ದಿತು! ಜನ್ಮವನ್ನು ನೀಗಲು ಏನೋರ್ ನಿಖಿತವು ಬೇಕು. ಆ ಜನ್ಮವನ್ನು ತ್ಯಜಿಸುವ ಕಾಲವು ಬಂದಿತು; ನೀನೇ ವ್ಯಾಜವಾದೆ. ನಿನಗೂ ಅವರಿಗೂ ಪೂರ್ವಜನ್ಮದಲ್ಲಿ ಮಾಡಿದ ಕರ್ಮ ಸಂಬಂಧವು ಈಗ ನಿನ್ನನ್ನು ವ್ಯಾಜವಾಗಿ ಒದ್ದಿತು. ನಾವಿಗೂ ಹುಟ್ಟಿಗೂ ಕರ್ಮವೇ ಕಾರಣವು. ಒಬ್ಬನಿಗೆ ಪುತ್ರನಾಗಿ ಜರಿಸುವುದಕ್ಕೂ, ಬಂದು ಕಡೆ ನೇರಿ ಅಲ್ಲಿ ಬೇತಮಾಡುವುದಕ್ಕೂ, ಒಬ್ಬನಿಂದ ನಾವು ಹೊಂದುವುದಕ್ಕೂ, ಇಲ್ಲವೇ ತಾನು ಒಬ್ಬನ ನಾವಿಗೆ ಕಾರಣನಾಗುವುದಕ್ಕೂ, ಪೂರ್ವಜನ್ಮಗಳಲ್ಲಿ ಇದ್ದ ಸಂಬಂಧವೂ ಆಗಾಗ ವಾಡಿದ ಕರ್ಮಗಳೂ ಕಾರಣವಾಗುವುದೇ. ಹೀಗಿರಲು, ಹೋಕಕ್ಕೆ ಕ್ರಮವೇನು?”

“ಸ್ವಾಮಿ! ಹೇಳಿ; ಮುಂದೆ ಅವರು ಏನಾದರು?”

“ಕೇಳು; ಕೆಲವು ಜನ್ಮದ ಸಾವು ಮುಂದಣ ಶ್ರೀಯೋಜನ್ನಕ್ಕೆ ಕಾರಣವಾಗುವುದು! ಹಾಗೆ ಆಗುವಾಗಿ, ದುಃಖಿಸುವುದು ಶಂಚಿತವೆ? ನಿಹಿನ

ಒನ್ನೂತೆ ಹೋಗಿ, ಉತ್ತಮಜನ್ಮಪು ಬರುವ್ವೆಡಾಗಿದ್ದರೆ, ನೀನು ಕೊಂಡುದು ಒಳ್ಳಿಯದೋ ಕೆಟ್ಟದೋ—ಹೇಳು.”

“ಒಳ್ಳಿದೇ; ಅದರೆ, ನಮಗೆ ಅದು ಒಳ್ಳಿದೋ ಕೆಟ್ಟದೋ ನಿಂಬುದು ಹೇಗೆ ತಿಳಿಯುವುದು?”

“ಅದಕ್ಕಾಗಿ, ಅಂಥ ಜ್ಞಾನವನ್ನು ಪಡೆಯಬೇಕಿಂದು ಮಹಾತ್ಮರು ಸದಾ ಯತ್ತಿಸುತ್ತಿರುವರು. ಅವರು ಕೋಣಿಗಳಾಗಿ ಸತ್ತು, ಆ ಹೇಳಿ ಈ ಅವಳಿ ಮಹಿಳೆಗಳಾಗಿ ಹಂಟಿರುವರು. ಅದಕ್ಕಾಗಿಯೇ, ಅವರಲ್ಲಿ ನಿನಗೆ ಅನ್ವಯವಾಗಿ ಮಹಿಳೆಗಳಾಗಿ ಸತ್ತು ಅವರನ್ನು ಕರೆಯಿಸಿ ಹೇಳು. ಜನ್ಮಪರಂವರೆಗಳನ್ನು ಅನುಭವಿಸಿ, ಆ ಆ ಜನ್ಮದಲ್ಲಿ ಅನುಭವಿಸಿದ ಕಷ್ಟಗಳನ್ನು ಅವರೇ ನಿನಗೆ ತಿಳಿಹುವರು. ಏಂನು, ವೋಸಳಿ, ವೋದಲಾದ ಜನ್ಮಗಳಲ್ಲಿ ಬಂದವರೇ ಆ ಜನ್ಮಗಳ ಕಷ್ಟಗಳನ್ನರುಹಬೇಕಳ್ಳದೆ, ನಾನು ಹೇಳಿದರೆ ಅಪ್ಪು ವಿವರವಾದಿತೇ? ಕೋಣಿಯ ಕಳಗಲ್ಲಿ! ಆ ಸದ್ಗುಣ ಕೇಳಿ ನೀನು ಹೊಡಿಸುವುದೆಲ್ಲಿ! ಆ ಕೋಣಿಗಳು ನಿನ್ನಿಂದಲೇ ಸತ್ತು, ಮನುಷ್ಯಜನ್ಮದಲ್ಲಿ ನಿನ್ನ ಮಹಿಳಾಗಿ ಹುಟ್ಟಿ, ಬಾಳುವುದೆಂದರೇನು! ಕರ್ಮದ ನೂಕ್ಕಿವೆ ಈ ತೆರನಿರುವುದು.” — ಎಂದರು.

ಆ ಮಾತನ್ನು ಕೇಳಿದೊಡನೆಯೇ, ಪರಮಾತ್ಮಯರು ಕುನಾಗಿ, ತಾನೇ ಹೋಗಿ, ಆ ಮಹಿಳೆನ್ನು ಕರೆತಂದನು. ಅವನ ತವಸ್ಸಿನ ತೇಜಸ್ಸಿನಿಂದ ಪ್ರತಿಹತರಾದ ಕೂಡಲೇ, ಆ ಮಹಿಳಿಗೆ ಪೂರ್ವಜನ್ಮಸ್ತೃತಿಯುಂಟಾಗಿ, ಆಯಾ ಜನ್ಮಗಳ ಹಿಂಸೆಗಳನ್ನು ನೆನೆನೆನೆದು ಗಡಗಡನೆ ನಡುಗಲಾರಂಭಿಸಿದರು. ಆ ಮಹಿಳು ವೋದಲು ಸುಸೀತನಿಗೆ ಸುದರ್ಶನಾಚಾರ್ಯರ ಮಹಿಮೆಯನ್ನು ವಿಸ್ತೃತವಾಗಿ ನಿರೂಪಿಸಿ, ಬಳಿಕ, ಜಂದಾರ್ಮವಳಿಯ ವಿವರವ್ಯೋಗದ ವೋದಲುಗೊಂಡು ನತತ್ತುಣಿಪರ್ಯಂತ ತಮಗೆ ಉಂಟಾದ ಅನುಭವಗಳನ್ನು ವಿಸ್ತೃತವಾಗಿ ಅಭಿನಿವೇಶದೊಡನೆ ತಿಳಿಯವಡಿಸಿದರು.

ಆ ಮಾತನ್ನು ಕೇಳಿ, “ಆದೋ!

“ಹರಿಣಾಪಿ ಹರೇಣಾಪಿ ಬ್ರಹ್ಮಣಾಪಿ ಸುರ್ಪರಷಿ |

ಲಲಾಟಲಿವಿತಾ ರೇಖಾ ಪರಿಮಾಷ್ಟಂ ಸತಕ್ಯತೇ || —

“ಎನ್ನೊ ತಿಳಿಯದ ಎಂಟು ಹರ್ಷದ ಕೂಸುಗಳು ಈ ಕರ್ಮವಿಚಾರವನ್ನು ಹೇಳುವುದೆಂದರೇನು? ಹೇಳಿದರೂ, ತಿಳಿದುಕೊಳ್ಳಲಾರದ ಕೂಸುಗಳು ಹಿಂದಣಿ ಸಂಗತಿಯನ್ನು ಹೇಳಿದುವಲ್ಲ! ಇದೆಲ್ಲವೂ ಸುದರ್ಶನಾಚಾರ್ಯರ ಮಹಿಮೆಯೇ ಆಗಿರಬೇಕು!—

“ಅವರ ಗುಣಮವರ ಸಂಯಮ |
ಮವರ ತಪ್ಪಿ ರಣಮೆಂಬುದವರಿವರಳವ ||
ಲ್ಯಾವರ ಪೇಸಗೆನ್ನಿಂದ ನಾಲಗೆ |
ಸೆವದರಿದು ಬಳಿಕ್ಕೆ ತಾಯ ಮೊಲೆವಾಲ್ಯನಿಯಂ ||—

“ಅವರ ಅನುಗ್ರಹದಿಂದ ಮರೆವಾಗಿ ಹುಟ್ಟಿದ ಆತ್ಮವೂ ಕೂಡ, ತನ್ನ ಜನ್ಮ ವನ್ನು ಕಳೆದು ಉತ್ತಮಜನ್ಮವನ್ನು ಹೊಂದುವುದು!”— ಎಂದು ಅಲ್ಲಿದ್ದವರೆಲ್ಲರೂ ಏಸ್ಯಾಯಾವಿಷ್ವಚಿತ್ತರಾಗಿ, ತಲೆದೂಗಿದರು.

ಅನಂತರ, ಸುನಿತನು ಸುದತ್ತಾಚಾರ್ಯರಿಗೆ ಪ್ರದಕ್ಷಿಣವಾಡಿ, ಅವರ ಪಾದಮೂಲದಲ್ಲಿ ತಲೆಯನ್ನು ಚಾಚಿ, ಅತ್ಯಂತವಿನಯಾನ್ವಿತನಾಗಿ, ದೇಸ್ವದಿಂದ—“ಸ್ವಾಮಿ! ಮತ್ತೊಂದು ವಿಷಯವನ್ನು ಕೇಳಿಷ್ಟುಯ್ದುತ್ತೇನೆ.”— ಎಂದನ್ನು.

“ಆಗಲಿ; ಹೇಗು?”

“ನಮ್ಮ ಪ್ರತಾಮಹನಾದ ಸುಬಿಲನು ಏನಾಗಿರುವನು?”

“ಅವನು ಪ್ರತಿಷ್ಠಿತನಾಗಿ, ಒಳ್ಳೆಯ ಮರ್ಗಾವನ್ನು ಹೊಂದಿ, ಶೀತಾಂತು ದೇವನಾಗಿ ಸ್ವರ್ಗದಲ್ಲಿ ಮುಶವನ್ನು ಅನುಭವಿಸುತ್ತಿರುವನು.”

“ನಮ್ಮ ತಾಯಿ ಏನಾಗಿರುವಕು?”

“ಚಿಂ! ಚಿಂ! ಆ ಪಾಪಿಯ ಮಾತನ್ನು ಏತಕ್ಕೆ ಎತ್ತಿದೆ? ಪಾಪಿಗಳ ಕಂಥ ಯಿಂದ ಪಾಪವು ಹೊದ್ದುವುದು; ಪುಣ್ಯಪುರುಷರ ಜರಿತ್ತುದಿಂದ ಪಾಪಕ್ಕು ಯಾವಾಗಿ, ಪುಣ್ಯಫಲವು ಲಭಿಸುವುದು.”

ఆదశ్చ,—“గురుగే! వాగి తిరస్కరిసలాగేదు. అప్పణిచోడిన బేటు. నన్నింద ఆవణిగేనాదరఱ సద్గతియీందగువ్వదాదరి, ఆదన్ను అప్పణిమాడి, ఈ ప్రాణియన్న ఉద్దారమాడబేకు.”—ఎందు బేటి కొళ్లు, సుదక్షనాజాయురిగి ఆకనట్లి అతికృపెయుంటాగి, ఈ రీతి ఖపదేతిసిదరు:—“జంద్రావళియు నిన్న తాయియాగి హంట్టువ్వదక్కు కారణవన్ను కేళు. హిందణ జన్మగళల్లి అనేక ఘోరక్కెత్తగళన్ను మాడిద్దుచు. ఒందు సమయదల్లి, యాద్యజ్ఞికవాగి ఆవణిగి ఆత్ము భూటివాద ఒందు ఆతికయవాద సుకృతచు లభిసితు. కళ్లర కాటి దింద ప్రాణవన్ను ఖుళిసికొంచు, ఓడిబుంద నిగ్రతికనాద ఒట్టు ఖుత్తుమనిగి అనొర్మదకప్పత్తుదిగళన్ను కొట్టు కావాడిదశు. ఆ పుణ్యక్షేత్ర ఫలవాగి ముకారాణియాగి జనిసిదశు. హిందే ఒందు జన్మదల్లి రూపగవితనాద పరపురుషనల్లి దురాశియన్నిట్టిద్దుచు; ఆ ఆశియన్ను సేరిపేరిసికొళ్లు అతిప్రయాసప్పటిచు. ఆదు కొనెగా సాగేదే, ఆదే యొఎంజనెయల్లియే మరణవన్ను హొందిదశు. ఆ పరపురుషను తనగి పక్కియిద్దరూ, పరస్తీయల్లి ఆసక్తియిట్టుదరింద ఒట్టు చురుపియాద గాయకనాగి హంట్టి, నిమ్మ తందెయాద సుప్తత నల్లి సేరిదను. ఆవనల్లి జంద్రావళిగి గానద్వారా ఆశక్తి హంట్టితు. పకియన్ను వంచిసి, అవనల్లి తాను సుఖవన్ను ఆనుభవిసిదశు. ఆ లొలుష్టిగి భంగపుంటాగువుదెంబ భీతియింద, కృతిమసంధానదింద, పకియన్నా ఆక్రియాద జంద్రమతియన్నూ ఏషవిక్కు కొందశు. నీను రాజ్యశ్చే బంద మేలే, ఆవళు ఆ వక్కనొడనే నిన్న ఆరమనేయల్లియే ఇంద్రసుఖవన్ననుభవిసి,—“అత్ముభూట్టిః పుణ్యపాశ్చరిష్టేవ క్షలమత్సుతే”—ఎంబ హిరియర తాసనక్కు దృష్టాంతవాగి, “మాడిద వావక్కు మనచే సాక్షి; తోదిద బావిగి సిరే సాక్షి” ఎన్న వంతె, అసేక సరచయాతనేగళన్ను ఈ జన్మదల్లి ఈ లొకిదల్లియే ఆనుభవిసి సత్తుచు.

వతివ్రతాతిరోహమణియాద నిన్న పక్షియ సహవాసవన్న హోందిద్దరూ బాల్యదల్లి గురుగాంద లభిసిద సుబోధియన్న పడేద్దరూ, వనూ ప్రయోజనవాగదే, అవసానకాలదల్లి, మనసాపి, సత్స్ఫుమిగళన్ను సక్షేపుతిగళన్ను వొడచె,—“సత్కుహోగబీకల్లా?” ఈ బ్రిషథియ న్న వొడిదరే పాసియాగుపుదేనేహ? ఇదన్న వొడిదరే బదుకికో జ్ఞావేనేనేహ?”—ఎందు యోళిసుత్త, యమకింశరర దక్షనవాగలు, భీతిషుట్టి, తాను వొడిద పాపక్కె నందుగుక్క, బలాతారదింద నరకక్కె ఉయ్యిల్చట్టిశు. ఆయ్యా సునీతనే! ఆ నరకక్కె హోగువ దారి యల్లి అవళు పట్టి కష్టవన్న యారు ఎష్టు కాల హేళిదరూ, ముగియిసలాదితే? నరకక్కె హోగువ దారియ అందుక్కు, మరగళిరు వుదు; కడలేయ హరియోడినల్లి కాల్యారువ మరఖంతే కింపగె హోగియుత్తిరువుదు; ఆ దారియల్లి నిరునేరాల్ల; గాళియు మేయ్యిల్లి హోపుళియన్న మట్టిసుత్త బీసువుదు; యమదూతరు అదర మేలే పాపియన్న దరదరనే ఎందుకోండుహోగువరు; ఉసిరు తెగెదుకొచ్చువుదక్కే కూడ అవకాశవన్న కొడరు. నరకవన్న సమాపిశుక్కలే, వైతరణియొంబ లతిభయంకరవాద సదియొందు ఆడ్డవాగి సిక్కువుదు. అదన్న దాటిహోగలే బీకు. ఆదర నిరు సవదా కాయ్యణ్ణియంతే కుదియుత్తిరువుదు. ఆదర ఏసాత్రారవు ఆష్టు ఇష్టుల్ల. మాడిద పాపక్కె తక్కుంతే, అదు ప్రస్తువాగువుదు, అగలవాగువుదు. ఆ నిరినోళగి ఎళియల్చుదువను; ఆగ ఆవన సంకటవేష్టు! ఆత్మరే, గోళట్టరే, దూతరు బట్టారే? అవరల్లి కఠుణియన్న వుదే ఇల్ల!”

ఆష్టురల్లి సునీతను—“స్తువి! పూజ్యరీ! ఆ నిరినల్లి ఎళియ ల్చట్టాగ, పాపియు సుట్టు ఇత్తు బాధియాగనే ఎంబ సందేహవు తుట్టిదే.”

“ఆయ్యా! నీను ఇంట్లాగి కేళిచే. ఆత్మక్కె ఎందో నాతవిల్లా:

ಅದು ಬೆಂಕ್, ನೀರು, ಶಸ್ತ್ರ, ವಿಷ ಮುಂತಾದವುಗೆಳಿಂದ ಕೊಲ್ಲಲ್ಪಡುವುದಲ್ಲ. ಕಣ್ಣಿಗೆ ಕಾಣಲ್ಪಡುವ ಸ್ಥಳ ಲಶರೀರವು ಮಾತ್ರ ನಾಶಹೊಂದುವುದು. ಈ ಶರೀರವು ಹೋಧರೆ, ಮತ್ತೊಂದು ಶರೀರವು ಬರುವುದು. ಇದಲ್ಲದೆ, ಮಾಡಿದ ಪುಣ್ಯವಾಪಗಳನ್ನನುಜರಿಸಿ, ಯಾವಯಾವ ಲೋಕಕ್ಕೆ ಅನುಭವಕ್ಕೆ ಹೋಗುತ್ತಾನೋ, ಆಯಾ ಲೋಕಕ್ಕೆ ತಕ್ಷಂತೆ, ಶರೀರಪರಿಗ್ರಹವನ್ನ ಮಾಡುತ್ತಾನೋ. ನರಕಕ್ಕೆ ಹೋಗುವಾಗ, ಪ್ರೇತಶರೀರವು ಬರುತ್ತದೆ; ಅದು ಹಿಂಸೆಗಳಿಂದ ಸಾಯಂಪುದಲ್ಲ; ನೋವುಸಂಕಟಗಳನ್ನ ನೂರರಷ್ಟು ಹೆಚ್ಚಾಗಿ ಅನುಭವಿಸುವಂತೆ ಮಾಡುತ್ತದೆ.

“ಯಮದರ್ಶನಾನಂತರದಲ್ಲಿ, ಯಾತನಾಶರೀರವೆಂಬುದೊಂದು ಬರುತ್ತದೆ. ಆದರ ಸ್ವಭಾವವು ಅತಿವಿಚಿತ್ರವಾಗಿರುವುದು! ಪಾಪಗಳನ್ನ ಮಾಡಿದವರು ಯಾವಯಾವ ತೆರದ ಶರೀರದಲ್ಲಿ ಯಾವ ಯಾವ ತೆರದ ಪಾಪಗಳನ್ನ ಮಾಡುವರೋ, ಅದೇ ಪ್ರಕಾರದ ಯಾತನಾಶರೀರಗಳನ್ನ ಪರಿಗ್ರಹಿಸುವರು. ಯಾತನಾಶರೀರವು ಕುಯ್ಯರೂ, ಕೊಡರೂ, ಸೀಳಿದರೂ, ಸುಟ್ಟಿರೂ ಆಳಿದುಹೋಗಿದೆ, ಕೊಡಲೆ ಪೂರ್ವದ ಹಾಗೆ ಆಗಿ, ಮುಟ್ಟಿದರೆ ಕಂದುವಂತೆ ವ್ಯಾದುವಾಗಿ, ಮಿತಿಯಿಲ್ಲದ ವೇದನೆಯನ್ನ ಅನುಭವಿಸುವಂತೆ ಮಾಡುತ್ತದೆ. ನರಕದಲ್ಲಿ ಯಮದೂತರು ಪಾಪಿಗಳನ್ನ ಯಾತನೆಗೊಳಿಸುವ ಕ್ರಮವನ್ನ ಸೇನಿಸುತ್ತಿರುತ್ತಿರೆ, ಮೆಯ್ಯಾ ನಡುಗುತ್ತದೆ! ಯಮದೂತರು ಪಾಪಿಗಳನ್ನ ನಿಲ್ಲಿಸಿ, ಗರೆಗಂಡಿದ ಕುಯ್ಯವರು; ಬಾಚಿಯಲ್ಲಿ ಕೆತ್ತುವರು; ಚೌಳುಸೆಲದಲ್ಲಿ ಹೊರಳಿಸುವರು; ನಿಂಬಿಮುಳಿಯ ಮಡುವಿನಲ್ಲಿ ಮುಳುಗಿಸುವರು; ಕಾಯ್ಯಣ್ಣಿಯ ಕೊಪ್ಪರಿಗೆಯಲ್ಲಿ ಕುದಿಯಿಸುವರು; ತಳೆಯಿಸಿದ ಕೊಡಲಿಯಲ್ಲಿ ಸಂದುಸಂದುಗಳನ್ನ ಕತ್ತಲಿಸುವರು; ಹದ್ದು, ಗೂಬೆ, ಕಾಗೆ, ನಾಯಿ, ನರಿಗಳನ್ನೂ, ಭೂತಪ್ರೇತಪಿಶಾಚಗಳನ್ನೂ, ಕರುಳುಗಳನ್ನೂ ರಕ್ತಕಂಡಗಳನ್ನೂ ಘಣ್ಣುವರು; ಸಾಳೆಹಿಡಿದ ಶಸ್ತ್ರಗಳ ಹಾಗೆ ಇರುವ ಎಲೆಗಳುಳ್ಳ ಎಲೆವಳ್ಳಿಗಿಡಗಳ ಕಾಡೆಂಬ ಅಸಿವತ್ತವನದಲ್ಲಿ ಅವರ ಮೆಯ್ಯಾ ಕಂಡಗಳು ಕತ್ತಲಿಸುತ್ತಿದ್ದುವಂತೆ, ಪಾಪಿಗಳನ್ನೂ ಅತ್ಯಕಡೆಯಿಂದ ಇತ್ತಕಡೆಗೂ, ಇತ್ತಕಡೆಯಿಂದ ಅತ್ಯಕಡೆಗೂ, ಓದಿಸು

ವರು. ಇವೂ ಅಲ್ಲದೆ, ಕವಣಿಯಲ್ಲಿರಿಸಿ ಬೀಸಿಬೀಸಿಡುವರು; ಉದ್ದ್ವಾದ ಬೆಟ್ಟಿದ ಕೋಡುಗಲ್ಪಗಳ ಮೇಲೆ ಕುಳ್ಳಿರಿಸಿ, ತಲೆಕೆಳಗುವಾಡಿ, ಜರಿಗೆ ನೂಕುವರು; ಕಾಯ್ದ ಕಾವಲಿಯ ಮೇಲೆ ಹೊರಳಿಸುವರು; ಮೆಯ್ಯಾಲ್ಲಿವನ್ನಿಲ್ಲ ತುಂಡುತುಂಡಾಗಿ ಕತ್ತರಿಸಿ, ಗುಂಬದಲ್ಲಿ ತುಂಬಿ, ಜೆನಾನ್ನಿ ಕುದಿಯಿಸುವರು; ಉತ್ಸುನ ಕಂಬವನ್ನು ಕಾಯಿಸಿ ತಬ್ಬಿಸುವರು; ಅಮೇರ್ಡ್ಯಾದ ಗುಂಡಿಯಲ್ಲಿ ಕತ್ತಿನ ವರೆಗೂ ಮುಳುಗಿಸಿಡುವರು; ಕೆಳಗೆ ಬೆಂಕಿಯನ್ನು ಹಾಕಿ, ಹೆಚ್ಚಿರಲು ಗಳನ್ನು ಜೊಡಿಸಿ ಹಗ್ಗಿದಿಂದ ಬಗಿದು, ಮೇಲಕ್ಕೂತ್ತಿ, ಮರಕ್ಕೆ ನೇತುಕಾಸುವರು. ಒಟ್ಟೇನು? ನರಕಗಳ ಬಗೆ ಗಣನೆಗೆ ವಾರಿರುವುದು. ಎಷ್ಟೇಪ್ಪು ತೆರದ ಪಾವಗಳನ್ನು ಮಾಡುವರೆಲೋ ಅಪ್ಪೆಪ್ಪು ತೆರದ ನರಕಗಳನ್ನು ಸ್ವಷ್ಟಿಸಿ, ಆಯಾ ರೀತಿಯಲ್ಲಿಯೇ ಪಾವಗಳಿಗೆ ತಿಕ್ಕೆಯನ್ನು ಕೊಡುವರು. ಇನ್ನು ತೆರದ ಯಾತನೆಗಳನ್ನು ಅನುಭವಿಸಿದ ಮೇಲೆಯೂ, ಅವರ ತಿಕ್ಕೆ ಅಲ್ಲಿಗೆ ಮುಗಿಯಿತೆಂದು ತಿಳಿಯಬೇಡ. ಅವರು ಈ ಯಾತನೆಗಳನ್ನು ಅನೇಕ ಕೋಣಿ ವರ್ಣಗಳು ಅನುಭವಿಸಿಯೂ, ತಿರಿಗಿ ಭೂಮಿಯಲ್ಲಿ ಹುಟ್ಟುವರು. ಹುಟ್ಟುವಾಗ ಮಾನಸಿಕಪಾವಗಳನ್ನು ಮಾಡಿದವರು ಅಂತ್ಯಜಾತಿಯವರಾಗಿಯೂ, ವಾಡಕಪಾವಗಳನ್ನು ಮಾಡಿದವರು ಮೃಗಪಕ್ಷಿಗಳಾಗಿಯೂ, ಕಾಯಿಕಪಾವಗಳನ್ನು ಮಾಡಿದವರು ಹುಲ್ಲಗಿಡುಮರಗಳಾಗಿಯೂ ಹುಟ್ಟುವರು. ಬ್ರಹ್ಮಣತ್ವಗೆಯ್ದ ವರು ಶಾಂತಸೂಕರಖರೋಪ್ಪೆಯೂನಿಗಳಲ್ಲಿಯೂ, ಅಡುಕುರಿಹುಲ್ಲಹಕ್ಕಿಗಳಾಗಿಯೂ, ಇಂಡಾಲರಾಗಿಯೂ ಅನೇಕಬಾರಿ ಹುಟ್ಟುವರು. ಸುರಾನಾನಮಾಡಿದ ಬ್ರಹ್ಮಣರು ಶ್ರಮಿಕೀಟಪತ್ರಂಗಯೋನಿಗಳಲ್ಲಿಯೂ, ಅಮೇರ್ಡ್ಯಾಭಕ್ತಕಗಳಾದ ಶಾಂತಸೂಕರಾದಿಗಳಲ್ಲಿಯೂ, ಅಂತ್ಯಜಾತಿಯವರಲ್ಲಿಯೂ, ಅನೇಕವೇಳೆ ಹುಟ್ಟುವರು. ಸ್ವಾರ್ಥಸ್ತೇಯಮಾಡಿದವರು ಹಾವುಹಲ್ಲಿಕಾಗಿಕೋಳಿಗಳಾಗಿಯೂ, ನಿಲ್ಲುವುದಕ್ಕೆ ನೇಳಲಿಲ್ಲದೆ ಕುಡಿಯುವುದಕ್ಕೆ ನೀರಿಲ್ಲದೆ ಹೇಜಾಡುವ ಭೂತಪ್ರೇತಬ್ರಹ್ಮರಾಜ್ಯ ಸರಾಗಿಯೂ ಹುಟ್ಟುವರು. ಈ ನರಕಗಳ ವರ್ಣನೆಯನ್ನು ಕೇಳಿದ ಮೇಲೆ ನಿನ್ನ ತಾಯಿ ಎಂಥ ಎಂಥ ಫೋರನರಕಗಳನ್ನು ಅನುಭವಿಸಬೇಕು ಹೇಳಿ!

ನಿನ್ನ ತಾಯಿ ಧೂಮಪ್ರಭೀಯೆಂಬ ಸರಕದಲ್ಲಿ ನರಳುವಳು. ಈ ನರಕದಲ್ಲಿ ಮನುಷ್ಯಮಾನದಲ್ಲಿ ಹತ್ತು ಶಹಸ್ರವರ್ಷ ನರಳಿ, ಅನಂತರ ಮೇಲೆ ಹೇಳಿದ ನರಕಗಳಲ್ಲಿ ಅನೇಕ ಸಹಸ್ರವರ್ಷಗಳು ನರಳಿ, ಆ ಮೇಲೆ ಪಕ್ಷಿಮೃಗಯೊಣಿಗಳಲ್ಲಿ ಜನಿಸಿ, ಬಳಿಕ ಕಾರಣಂತರಗಳಾಗಿ ಮಟ್ಟೆ ಕಷ್ಟಗಳನ್ನು ಅನುಭವಿಸಿ, ಹಲವು ಕೋಟಿವರ್ಷಗಳಾದ ಮೇಲೆ, ಮನುಷ್ಯಜನ್ಮದಲ್ಲಿ ಹುಟ್ಟಬಹುದು. ಇಷ್ಟಪರ್ವಾಗ ಸಿಕ್ಕತೆಕ್ಕುದಲ್ಲಿ ಮನುಷ್ಯಜನ್ಮಿ—

“ಭೂತಾನಾಂ ಪ್ರಾಣಿನಿಃ ಶ್ರೀಷ್ಟಾಸ್ತ್ರೇಷಾಂ ಬುಧ್ಯಾವಚೀವಿನಃ ।
ಬುದ್ಧಿಮತ್ಸು ನರಾ ಶ್ರೇಷ್ಠಾಃ ॥”

ಗಿರಿತರುವಾಷಾದಿಗಳಿಗಿಂತಲೂ ಶ್ರೀಮತೀಷಾದಿಗಳು ಶ್ರೀಷ್ಟಾಗಳು; ಆ ಶ್ರೀಮತೀಷಾದಿಗಳಿಗಿಂತಲೂ ಬುದ್ಧಿಯಿಂದ ಚೇವನವಾಡಬಲ್ಲ ಪಕ್ಷಿಮೃಗಾದಿಗಳು ಶ್ರೀಷ್ಟಾಗಳು; ಅವುಗಳೆಲ್ಲಕ್ಕೂಂತಲೂ ಮನುಷ್ಯರು ಶ್ರೀಷ್ಟರು”—ಎಂದು ಸ್ತೋತ್ರಗಳಲ್ಲಿ ಹೇಳಿದೆ. ಏಕ್ಕು ಎಲ್ಲ ಜನ್ಮಗಳಲ್ಲಿ ಹುಟ್ಟುವುದಕ್ಕೂಂತಲೂ, ಮನುಷ್ಯಜನ್ಮದಲ್ಲಿ ಹುಟ್ಟುವುದು ಬಲು ಮೇಲು; ಅದು ಏತಕೆಖ್ಯಾಸ್ತರ? ಮನುಷ್ಯಜನ್ಮದಲ್ಲಿ ತಾಜ್ಞಾಖೋರ್ವಾದೇಯಚಾಲ್ನಾಸನಂಭವವುಂಂತು. ಎಂದರೆ, “ಇದು ಮಾಡತಕ್ಕ ಕೆಲಸವು; ಇದು ಮಾಡಬಾರದ ಕೆಲಸವು; ಇಂಥಿದನ್ನು ಮಾಡಿದರೆ ಪಾವತ ಬರುತ್ತದೆ; ಇಂಥಿದನ್ನು ಮಾಡಿದರೆ ಪುಣ್ಯವೋದಗುತ್ತದೆ”—ಎಂಬ ತಿಳಿವೆಳಿಕೆಯಂತು. ಆ ಮೂಲಕ, ಇನ್ನಾಟವಿಯಲ್ಲಿ ತರುಗದಿರಲು ಯತ್ನಿಸುವ ಸಾಮಧ್ಯಾವನನ್ನು ಪಡೆದಿರುವನು. ಇನ್ನಾಟವಿಯೆಂಬುದು, ಜಕ್ಕಪ್ರಾಹದ ಕೊಟೆಯಂತೆ; ಒಳಕ್ಕೆ ನುಗ್ಗಿದರೆ, ತಿರಿಗಿ ಈಡೆಗೆ ಬರಲು ದಾರಿ ಬಡೆಪಟ್ಟಿಗೆ ಸಿಕ್ಕಬು; ಸುತ್ತಿಸುತ್ತಿ ಅಲೆಯತ್ತಿರದೇಕು. ಗಿರಿಪಾಷಾಂದಿಜನ್ಮಗಳಿಗೆ ಕಾರಣವಾದ ಪಾವಕವರ್ಫಗಳನ್ನು ಮಾಡಿ, ಶ್ರೀಷ್ಟದಲ್ಲಿ ಬಿದ್ದ ನೊಳದಂತೆ, ಆಂಥಿಜನ್ಮವರಂಪರೆಗಳಲ್ಲಿ ಸಿಕ್ಕಿಕೊಂಡು, ಪ್ರಣಿ ಮನುಷ್ಯಜನ್ಮಕ್ಕೆ ಯಾಘಾತಿ ಹೇಗೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಸುಖವಾಗಿ ಹಾರಾಡುವುದು? ಅದುದರಿಂದ ಲೇ, “ದುರ್ಭೋಗಿ ಮಾನುಷೋ ದೇಹಃ”—ಎಂದೂ, “ಸರಜನ್ಮವನೆತ್ತಿ ಬಾಳಿರೋ”—ಎಂದೂ, ತತ್ವಜ್ಞರ ಉಪದೇಶವಿರುವುದು. ಆ ಸದುಪದೇಶವು ಸದಾ

శిఖయల్లి శబ్ది సుత్తిద్దరే, మేలు. మనుష్యజన్మవేంచి విస్తారవాద బీట్టు దల్లి విఫరిసుత్తిరువరాగి, ఎవేళకెరణస్వరాగి, ఎల్లియోలి, నోఎడి కొండు, పొవకరణవేంచి అదర అంచినల్లి కాలేడవిదరే, ఆగాధవాగి రువ జనాటపియల్లి బీళువరు. ఆల్లింద మేలక్కే పునః హత్తి హో గువవేందరే, ఆ బీట్టువు బింబ ఎత్తురవాగియూ ఇకెజారాగియూ ఇరు పుదు; కేళగే బిద్దవను ఆ బీట్టువన్ను సుత్తిరువ జనాటపియల్లి అలేదలేదు, హత్తుపుదక్కే దారిగాఱాడే, ఆ కడేయింద ఈ కడేగే ఈ కడే యింద ఆ కడేగే హోగుత్త, పునః హోరట కడేగే బరుత్త, ఇరు పను. హీరిదువాగి, ఆచస్తాత్తాగి హత్తుపుదక్కే తానే దారియన్ను శాణబేచు; ఇల్లవే యారాదమూ తోఏరిసి మేలక్కే కరేదుకోళ్ళ బేచు!”—ఎందరు.

సునీతను — “స్వామి! తావు ఈగ సిరణసిదుదు ననగి గొత్తు హత్తులిల్ల. హత్తువ దారియన్ను హేగే కాబుత్తానే? దయివాడి ఎవరిసబేచు.”—ఎందను.

“వాచకశాయికరణవాద పాపగళన్ను ఆజ్ఞానదింద వూడిదరే, గిరియాగియూ ఆరేయాగియూ కుసువాగియూ హస్తియాగియూ కులి యాగియూ కుళువాగియూ కుట్టవను. ఆగ, ఆవైగి కముగళ కోళటలేయిల్ల. ఆవన కేలసగళల్లపూ, జైతన్యవు ఉద్దేశవాగిల్ల వాగి, ఆయా దేవక్కే సహజవ్యాపారగళాగిరువువు. అంథ నిఃస్నాన ఇన్నగళల్లయూ, దృవవతాత్త్వాగి మహాత్త్వర సంపకవాగలి, ఆత్మ శ్వాసవాద పుణ్యయోగవాగలి, సంభవసబుముదు. ఆగ, ఆ క్షుణ దల్లియే, తియుగోవ్యానిగళల్లి కుట్టవ హాగి మాదువ కముగళ నాతవు ఉంటాగి, మనుష్యజన్మవన్ను జొందువను. అంథ పుణ్య యోగవు లభిసదిద్దరే, లేక్కణల్లద జన్మగళస్తుతియెత్త, నరళసరళి, ఆ కముపంకవు తొలేయల్పట్టు, ఆ మేలేయే మనుష్యనాగి కుట్ట

ಬೇಕು. ಆಗೆ ಅವನು ‘ಸತ್ಯ’ ಎನಿಸಿಕೊಳ್ಳುವನು. ಸತ್ಯಗಿದ್ದಾಗೆ ಉದ್ದಾಹಿತದಲ್ಲಿ ಮನಸ್ಸನ್ನು ಜಲಿಸಬಿಟ್ಟರೆ, ಪುನಃ ಅಸತ್ಯಗುವನಲ್ಲದೆ, ಏನೇಕಿಯಾಗನು; ಆದುದರಿಂದ, ವಿವೇಕಿಯಾದವನು ಅಸದ್ಯವಾರಗಳನ್ನು ವಾಡಬಾರದು. ಅಯ್ಯಾ! ಚಂಡಕಮ್ಮೆಯೇ! ಎಲಯ್ಯಾ! ಕಲಾಜಾಂವಿತ್ರನೇ! ಅತ್ಯಂತರಹಸ್ಯವಾದ ಸಾರವಾದ ಒಂದು ಶಾಸ್ತ್ರವನ್ನು ಹೇಳುವೆನು; ಕೇಳಿ! ಮನಸ್ಸನು ಹುಟ್ಟುವಾಗಲೇ, ನಾಲ್ಕು ಮಣಿಗಳಿಂದ ಕೂಡಿಕೊಂಡೇ ಹುಟ್ಟುವನು. ಆವು ಯಾವುವೇದರೆ—ಮಾನುಷನು ಜ್ಞಾನವಾನಾಗಿ ಹುಟ್ಟಿದುದಕ್ಕೆ, ಶಾಸ್ತ್ರಪರಿಚಯವಾಡಿ, ಸದಸ್ವಿವೇಕವುಳ್ಳವನಾಗಿ, ಸುಪುಂಧದಲ್ಲಿನಡಿಯಬೇಕು. ಇದೇ ಸುಷಿಖುಣವೆಂಬುದು. ಸಂಸಾರವರಿಗ್ರಹವನ್ನು ಮಾಡಿ, ಸತ್ಯತ್ವಾರ್ಥಿಗಳನ್ನು ಹಡೆದು, ಗತಿಸಿದ ಪಿತ್ರಗಳಿಗೆ ಶತ್ರಾಧ್ಯಾದಿಗಳನ್ನೂ ಅಭ್ಯಾಸಗತರಾಗಿ ಒಂದೆ ಅತಿಧಿಗಳಿಗೆ ಅತಿಧ್ಯವನ್ನೂ ಆಚರಿಸುವುದೇ ಪಿತ್ರಾಖಾವೆನ್ನಿಸುವುದು. ಯಜ್ಞಯಾಗಾದಿಗಳನ್ನು ಮಾಡಿ, ಶ್ರೀಯೂಜಿರತರಾದ ದೇವತೆಗಳಿಗೆ ಶಕ್ತಿಯನ್ನೂ ತುಷ್ಟಿಯನ್ನೂ ಉಂಟುಮಾಡುವುದೇ ದೇವಮಣಿವೆಂಬುದು. ಭೂತಕರ್ಯಾವಶಾಳತ್ವಾದಿಗಳಿಂದ ಕೂಡಿ, ತಾದ್ವಶಾಪಾರದಲ್ಲಿ ನಿರತನಾಗಿರುವುದೇ ಮಾನುಷಣವುವು. ಈ ನಾಲ್ಕು ಮಣಿಗಳಿಂದ ಮುಕ್ತನಾಗದವನು ಪುನಃ ಮನಸ್ಸಜ್ಞನ್ನದಿಂದ ಜಾರಿ, ನಿಹಿಂಸಯೋಜಿಗಳನ್ನು ಸೇರುವನು. ಮನಸ್ಸನಾಗಿ ಹುಟ್ಟಿದುದಕ್ಕೆ, ಖಾತಾದಿಕಮ್ಮೆಗಳಲ್ಲಿಯೂ ಪೂತಾದಿಕಮ್ಮೆಗಳಲ್ಲಿಯೂ ವಾಸ್ತವ್ಯಕ್ತನಾಗಬೇಕು; ಪ್ರತಿಇಕ್ಕೆಯನ್ನು ವಹಿಸಬೇಕು; ತನ್ನಂತೆ ಇತರರನ್ನು ಬಗೆಯಬೇಕು.”

ಸುನಿಇತನಿಗೆ ಸಕ್ಕುವೆ ತಲೆಯೆತ್ತಿತು; ರಾಜಸತಾಮನಗಳಿಗಳು ಆಢಿಗಿಹೊಡುವು.— ಆಹಾ! ಮನಸ್ಸಜ್ಞನ್ನವೆ ಎಷ್ಟು ಉತ್ತರವಾದಮಾಡಬೇಕಾದುದು? ಸ್ನೇಜ್ಞಯಾಗಿ ನಡೆಯಿಸತಕ್ಕ ದೊರೆಣಿಯೆಂದಿದ್ದೇನು! ಎಷ್ಟು ಬಂಡೆಗಳಿಂದ ಎಷ್ಟು ಒಳನುಳಿಗಳಿಂದ! ಎಷ್ಟು ಹೊರಸುಳಿಗಳಿಂದ! ಈ ದೊರೆಣಿಯು ಈ ನಿರಿನ ಭೂರವನ್ನು ತಡೆಯಬಲ್ಲದ್ದೇ ಬಾರದೊಳಿ? ಘೂರಾವಾಗ ಬಿರುಕು

చిద్మ మధ్యదల్లియే ముఖుగిహేగువైదో? ఈ ప్రవాహదింద పారా
గుప్తదు హేగో? ఎంతో? నమ్మ తండీగి ఒందు శంకల్పవథుగి ఎష్టు
అనథ్యాగళుంథామువు! నమ్మ తాయియు ఉత్తమస్తుతియు సంకాదనేగు
సంధిస్థు ఆవకాశవస్తు వివేచయ్యుతియింద హాళుమాడికేండళల్లా?
ఆదొందిక్కే నాను దుఃఖపడబేకాగిదే! నాను ఎష్టుణ్ణు జీవరాతి
గళన్న కొందు తిందు, తసివిల్లది బాళిచెల్లా? నాను ఒందు మణి
దల్లి కూడ ఎళ్ళయ్యన్నా తిరిసలిల్లివల్లా? జారి హోగిరువేల్లా?
నసగి ఎంతక సరకగళు సిద్ధమాడతప్పివేయో? ముందే ఎష్టు జన్మ
గళు బరబేకో? తిరిగి మనుష్యజన్మను యావాగి బుచుదో?”—
ఎందు గడగడనే నెడుగుత్త, సుదతానాచాయార పాదద మేలే హోర
ళిదను. ఆవరు—“అంబేడె; పత్నుత్తాపను కుట్టిద మేలే, ఆదశ్శ
చెష్టాధికోట్ట హాగియేందు తిలి. తరీరద బీళివణిగిగి విరోధవాద
తీతాదిగిగి అగ్నియు హేగి వారకవో డాగి, ఆత్మద ఉత్తమ
గతిగి ఒంధకవాద జన్మాటవిగి జ్ఞానాగ్నియే వారకవే; అంధ
జ్ఞానాగ్నియన్న మాచుకి, హోందువనాగు. హిందే హేడ నాల్చు
ఖుంగళు జ్ఞానాగ్నియు బీళివణిగిగి సౌచియంకి సమాయవాడు
వువు.”—ఎందరు.

సున్నికన వ్యదయదల్లి, హిందే మాడిద వాపక్కుగళిగాని, భయ
వు, అనుతాపలజ్ఞిగళు రుట్టిదువు. మాడిద వాపక్కుత్యగళిగి భయాను
తాపలజ్ఞిగళు అవనల్లి రుట్టిదువు ఎందరే, ఆవను ముందణ కెమ్మ
సంబంధగళ మంలవస్తే సుట్టు బూదిమాడిదంతాయితు. అవనుగి
చ్ఛరాగ్యబుద్ధియు తలేదోరితు; ధమారాముదల్లి ఏడరిసలు మన
ప్రంటాయితు. అనంతర, ఆవను కన్న మక్కుళ కయ్యుళన్న పుడిదుకొండు,
సుదతానాచాయారన్న మంరుసల బలవందు, ఆ మక్కుళన్న ఆవర
పాదదల్లి కేడమి, తాను సమస్తరిసి, ఆవర అనుగ్రహపన్న పడేదు,

ಕಲ್ಪಾಣಾವಿಶ್ರಾಂತಿಕುರ್ಮಿಗಳನ್ನು ಕುರಿತು—“ಅಯ್ಯಾ! ನೀವೇ ಧನ್ಯ ರು! ಇಂಥ ಮಹಾತ್ಮರ ಪರಿಷಯೆಯಲ್ಲಿ ಸದಾ ಇರುವಿರಲ್ಲ!”—ಎಂದು ಹೇಳಿ, ಅವರಿಗೂ ಸುದರ್ಶನಾಚಾರ್ಯರಿಗೂ ಉಂಟಾದ ಸಮಾಗಮಕ್ಕೆ ಕಾರಣವನ್ನು ಅವರಿಂದ ತಿಳಿದುಕೊಂಡು, ಮಕ್ಕಳಿಂದನೇ ರಥವನ್ನೇರಿ, ತನ್ನ ಉಳಿನ ಕಡೆಗೆ ಮನವಿಲ್ಲದ ಮನದಿಂದ ಹೊರಟಿನು. ಯಾವಾಗ ಆ ರಥವು ಆಚಾರ್ಯರ ವನವನ್ನು ದಾಬಿತೋ, ಆವಾಗಲೇ ಆ ಮಕ್ಕಳಿಗೆ ಪೂರ್ವಜನ್ಮಸ್ತಕ್ತಿಯು ತಪ್ಪಿಕೊಳ್ಳಿತು; ಹಸಿಪೆಬಾಯಾರಿಕೆಗಳುಂಟಾದುವು. ಮಹಿಳೆಗಳ ಆಶ್ರಮಪ್ರಭಾವವಂಥದು. ಸುವ್ರತಕುವಾರನು—“ಅಪ್ಪಾ! ಬಹಳ ಹಸಿವಾಗುತ್ತದೆ; ತಡೆಯಲಾಗುವುದಿಲ್ಲ; ಏನಾದರೂ ಆಹಾರವನ್ನು ಸಂಪಾದಿಸಿ ಕೊಡು. ಆಗಲೇ ಮೂರನೆಯ ಜಾವವಾಯಿತು. ಈ ವೇళಿಗೆ ನನ್ನ ಒಡನಾಡಿಗಳೆಲ್ಲರೂ ಚೆಂಡುದಾಂಡುಗಳನ್ನು ತೆಗೆದುಕೊಂಡು, ನನ್ನ ಬರವನ್ನು ಹಾರ್ಡೆಸುತ್ತಿರುವರಲ್ಲ? ತಾಯಿಯು ನನ್ನನ್ನು ಯಾವಾಗ ಮುದ್ದಿಸ್ತೂ, ಆ ಹುಡುಗರ ಜತೆಯಲ್ಲಿ ಕಳುಹಿಸೇನೆಂದು ಆಸೆಪಡುತ್ತಿರುವಳಲ್ಲ? ಯಾವಾಗ ಉಂಡೇನು? ಯಾವಾಗ ಆಡಿಯೇನು? ಬೇಗನೆ ಕುದುರೆಗಳನ್ನು ಒದಿಸು!”— ಎಂದನು. ಚೆಂದ್ರಮತಿಕುವಾರಿಯು—“ತೆಂದೆ! ಹಸಿವಿನಿಂದ ಬಹಳ ಸಂಕಟ ವಾಗುತ್ತಿದೆ. ಕಯಾಲ್ಲಿಲುಗಳು ಸೋತ್ಯಹೋಗುತ್ತಿವೆ ಕಣ್ಣು ಕಾಣಿಸದು. ಮೂತಾಡದೆ ಸುಮ್ಮನೆ ಮಲಗಿಕೊಳ್ಳುವವೆನ್ನಿಸುತ್ತದೆ. ಅಮ್ಮನು—‘ನನ್ನ ಮುದ್ದು ಮಗಳು ಇನ್ನೂ ಬರಲಿಲ್ಲವಿಲ್ಲ’ ಎನಾದಿಂದೋ? ಹುಲಿ ತಿಂದಿತೋ? ರಥವುರುಳಿ ಸತ್ಯಾಳೋ?”—ಎಂದು ದಿಗಿಲುಬಿದ್ದು, ರಥದ ದಾರಿಯನ್ನೇ ಸೋಡಿ ಸೋಡಿ, ಅವಳ ಕಣ್ಣ ಪೂಟ್ಯೆಯಾಗಿರಬಹುದು. ಅಪ್ಪಾ! ನನ್ನನ್ನು ಎಬ್ಬಿನ ಬೇಡ; ಸ್ವಲ್ಪ ಮಲಗುವೆನು.”—ಎಂದಳು. ಆ ವಣತುಗಳನ್ನು ಕೇಳಿ, ಸುನೀತನು—“ಆಹಾ! ಮಹಿಳೆ ಸಾವಿಂದ್ರಪ್ರಭಾವವು ಮಂದಭಾಗ್ಯರಿಗೆ ಹೋ ಜರವಾದಿತೆ? ತನೋಽಜ್ಞಲೇಯ ಕಾಂತಿಯನ್ನು ಸೋಡುವ ವರಿಗೆ, ‘ತವ ಸ್ವೀಂದರೇನು? ಅದರಿಂದ ಎನಾಗುವುದು?’—ಎಂದು ಮಂಧರು ಹರಟುತ್ತಿರುವರು. ಇಷ್ಟ ವರೇಕವನ್ನು ಹೊಂದಿ, ಸುದರ್ಶನಾಚಾರ್ಯರ ವಾದಸೇವೆ

ಮನ್ನ ಮಾಡಿದ ನನಗೂ ಉರ ಕಡೆ ಮುಖವಾದ ಕೂಡಲೇ, ಹೊಟ್ಟೆಯ ಕಡೆ, ಮತ್ತೂ ಪ್ರಕೃತಿ ಮಂತಾದವರ ಕಡೆ ಬುದ್ಧಿ ಹೋಗುವುದಲ್ಲ? ದೊಡ್ಡ ವರೇ ಪ್ರಕೃತಿಪಾತಕ್ಕೆ ಮರುಳಾಗುವಾಗೆ, ಏನೂ ಅರಿಯದ, ಕತ್ತಿನಲ್ಲಿ ಇನ್ನಿಲ್ಲ ಕಾಲರುವ, ಈ ಎಳಿಯ ಮಕ್ಕಳು ಈ ಶರೀರಭೇಳೋಗದಲ್ಲಿ ಮಗ್ನಾರಾಗುವುದು ಅತಿಶಯವೇ? ನನಗೇ ಹಸಿವೆಚಾಯಾರಿಕೆಯನ್ನು ತಡೆಯಲಾರದೆ, ಯಾವ ತೋಟಕ್ಕೆ ಸುಗಿಯೇನು, ಯಾವ ರೈತನನ್ನು ಬಲಾತ್ಕರಿಸಿ ತಿಂಡಿತೀರ್ಥಾವನ್ನು ಉಂಡೇನು ಎಂದು ಬುದ್ಧಿ ಹುಟ್ಟುತ್ತಿದೆ! ಆ ಮಹಾತ್ಮರ ಸಾನ್ನಿಧ್ಯದಲ್ಲಿ ಇದ್ದ ತನಕ ಹೀಗಿರಲ್ಲಿ! ಹಸಿವೆಚಾಯಾರಿಕೆಬಳಲಿಕೆಗಳು ಎಲ್ಲ ಹೋಗಿದ್ದು ವೋ? ಅವುಗಳ ಬಾಧೆಯೇ ಕಾಣಿಸಲಿಲ್ಲ! ಅವುಗಳ ಯೋಚನೆ ಹೇಗೆ ಬಂದಿತ್ತು? ಇದಲ್ಲದೆ, ಆಗ ಮನಸ್ಸು ಎಷ್ಟು ಪ್ರಸನ್ನವಾಗಿದ್ದಿತ್ತು! ಈಗ, ಆ ಪ್ರಸನ್ನತೆ ಹೋಗಿ, ಬುದ್ಧಿಯು ವೋಹದಾಷಿತವಾಗಿದೆ!” — ಎಂದು ಪ್ರಕೃತಿಸಂಬಂಧ ದಿಂದುಂಟಾಗುವ ಅಜ್ಞಾನವನ್ನು ನೇನಿನೆಡು ಅಜ್ಞರಿಗೊಳ್ಳುತ್ತ, ತನ್ನಲ್ಲಿ ವಿನೇ ಕವು ಹುಟ್ಟಿದ್ದರೂ, ಪ್ರಕೃತಿಪಾತಬಂಧವನ್ನು ಕೀಳಲಾರದೆ, ಮಕ್ಕಳ ಅವಸ್ಥೆಯನ್ನು ನೋಡಿ, ಕಣ್ಣಿನಲ್ಲಿ ನೀರುಸುರಿಸುತ್ತ, ಡಾರಿಯಲ್ಲಿ ಕಂಡ ಹಣ್ಣುಹಂವಲುಗಳನ್ನು ಕುಯಿದು ತಿನ್ನಿರೆಂದು ಹೇಳಿಕೊಡುತ್ತ, ಆ ಮಕ್ಕಳು ಸ್ವಲ್ಪ ಚೇತರಿಸಿಕೊಳ್ಳಲು ತಾನು ಧರ್ಮನೆಂದು ಬಗೆಯುತ್ತ, ಈ ರೀತಿ ಆ ಅರಣ್ಯವನ್ನು ದಾಖಿ, ತನ್ನ ದೇಶದ ಎಲ್ಲಿಯನ್ನು ಮಂಬಿ, ಹಳ್ಳಿಹಳ್ಳಿಗಳಲ್ಲಿ ಜನರು ತಾವಾಗಿ ತಂದು ಒಪ್ಪಿಸಿದ ಎಳೆನೀರುಕಾಯಿಗಳನ್ನು ಸ್ನೇಕರಿಸುತ್ತ, ಅವುಗಳನ್ನು ಮಕ್ಕಳಿಗೆ ಕೊಡುತ್ತ, ತಾನೂ ಭಕ್ತಿಸುತ್ತ, ಪ್ರಕೃತಿವೋಹಕೆಲ್ಲಾಗಾಗಿ, ಸಂತೋಷದಿಂದ ನಿಜನಗರವನ್ನು ನೇರಿದನು.

೨೧ನೇಯ ಆಧ್ಯಾತ್ಮ.



ಅಭಿಭಯರುಚಿಕುವೂದನು ಹೇಳುತ್ತಾನೆ:—

“ಎಲಿಯು ಅರಿಸ್ತುಕ್ಕೊಮ್ಮನೆ! ಆ ಸುದರ್ಶನಾಚಾರ್ಯರೆ ಮಹಿಮೆಯು ಒಬ್ಬ ಕ್ಷುರಿಯ ಕೆಲಿನಮನಸ್ಸನ್ನೂ, ಏಹಿಕಷುಖವೇ ಪರಮಪುರುಷಾಧ್ಯ ವೆಂದು ಸಂಬಿ ನಡೆಯುತ್ತಿದ್ದ ಒಬ್ಬ ರಾಜನ ಬುದ್ಧಿಗುಂಟು ಹೇಗೆ ಪಕ್ಕ ವೂಡಿತು? ನೋಡಿದೆಯಾ? ಆ ಮಹಿಮೆಯನ್ನು ಎಷ್ಟು ಕೊಂಡಾಡಿದರೆ ತಾನೇ ತೀರಿತು? ಗುರೂಪದೇಶವನ್ನು ಕೇಳುವುದೇ ಕಿವಿಗೆ ಭೂಷಣವು; ಗುರೂಪದೇಶಕ್ಕೆ ಒಳಗಾಗಿ ಅರಸರ ಸ್ಥಿತಿಯು ಎಷ್ಟು ಶೋಽಜನೀಯ ವಾಗಿದೆ! ಅವರು ಅಹಂಕಾರಮನುಕಾರಗಳಿಗೆ ಒಳಗಾಗಿ, ಸಾಮೃಥ್ಯಪರ ರಾಧ ದುಷ್ಪರ ದುರ್ವಾಸ್ಯವೇಂಬ ಬಲಿಗೆ ಸಿಕ್ಕಿ, ಮರುಫರಾಗಿ, ತಮ್ಮ ವಾತಿನ ಪ್ರಕಾರ ಲೋಕತಂತ್ರವು ನಡೆಯುವುದರಿಂದ ತಾವು ಮತ್ತೆರೆಂಬುದನ್ನು ಮರೆದು, ತಾವೇ ದೇವರೆಂದು ಸಂಬಿ, ತಾವು ಪ್ರಜೀಗಳಿಗೆ ದರ್ಶನವನ್ನು ಕೊಟ್ಟರೆ ಅವರ ವಿಷಯದಲ್ಲಿ ಅನುಗ್ರಹಮಾಡಿದಂತೆಯೂ, ಅವರನ್ನು ಕಣ್ಣಿತ್ತಿ, ನೋಡಿದರೆ ಅವರಿಗೆ ಉಪಕಾರಮಾಡಿದಂತೆಯೂ, ಆಜ್ಞೆಮಾಡಿದರೆ ವರಕೊಟ್ಟಿಂತೆಯೂ, ಮುಷ್ಟಿದರೆ ಅವರ ಪಾಪವನ್ನು ಪರಿಹಾರಮಾಡಿದಂತೆಯೂ, ಮುಂದುಗಾಣದವರಾಗಿ, ದುರ್ವಾಸ್ಯದಲ್ಲಿ ಪ್ರವರ್ತಿ ಸುತ್ತು, ವಿದ್ವಾಂಸರನ್ನು ಹಾಸ್ಯಮಾಡುತ್ತಿ, ಸದುಪದೇಶಮಾಡುವುದಕ್ಕೆ ಬಂದ ಹಿರಿಯರನ್ನು ಹೀಯಾಳಿಸುತ್ತು, ತಾಬಸ್ಯವನ್ನು ವಹಿಸಿ ಮೌರಿಗಳಾಗಿ ರುವ ಮುಸಿಗಳನ್ನು ಹುಷ್ಟಿಬೆವ್ವರೆಂದು ಹಳಿಯತ್ತು, ಕಾಲವನ್ನು ಕಳೆಯುತ್ತಿರುವರು. ಸಮುದ್ರ, ಗಳಿ ಮುಂತಾದ ಶ್ವಾಳಗಳಲ್ಲಿ ಅಗೋಽಜರವಾಗಿ ಇರುವ ಶ್ರೀಷ್ಟವಾದ ರತ್ನಗಳಂತೆ, ಮಹಾತ್ಮರು ತಿಳಿಯದ ಹಾಗೆ ಎಲ್ಲಿಯೋ ಇರುವರೆಂಬುದನ್ನು ಅವರು ಹೇಗೆ ಅರಿತಾರು? ವಿನೇಕಿಯಾದವನು ಮಹಾತ್ಮರ

ವೇಷಭಾಷಾದಿಗಳನ್ನು ನೋಡಿ, ಆಗಾರೆವಿಸಕೂಡದ್ದು. ಕೆಲವರು ಚಮರ್ ವನ್ನು ಸುತ್ತಿಕೊಂಡಿರಬಹುದು; ಕೆಲವರು ಒಡೆಯನ್ನು ಬಿಟ್ಟಿರಬಹುದು; ಕೆಲವರು ತಲೆಬೀಣಿಳಾಗಿರಬಹುದು; ಕೆಲವರು ಭಸ್ತಾಪಕುಂರಿತರೀರ ರಾಗಿರಬಹುದು; ಕೆಲವರು ಮೆಯ್ಲಿಲ್ಲ ಮುದ್ದೆಗಳನ್ನು ಹಾಕಿ, ತುಳ್ಳಿ ಮಣಿ-ಪದ್ಮಮಣಿ-ತಾವಡಗಳ ಪ್ರೋಡೆಯನ್ನು ಹೊತ್ತಿರಬಹುದು. ಹೀಗಿದ್ದ ಪೂರ್ವತ್ತಿಕ್ಕೆ, ಆವರ್ಧಲ್ಲಿ ಅಪೂರ್ವಾದ ರತ್ನವಿಲ್ಲವೆಂದು ತಿಳಿಯಲಾಗದು. ಆರಿಸಿಕೊಂಡು ಹೊರ್ಗಿಸಿವವನು ಹೊಂದುವನು; ಕೇಳಹೊಗುವವನು ಕೇಳುವನು; ಕೊಳ್ಳಬಿಟ್ಟು ನೋಡುವವನು ಕಾಣುವನು; ಸುದರ್ಶನಾಚಾರ್ಯರಲ್ಲಿ ಅರಂಭ ಮಹಿಮೆಯಿದೆ ಎಂದು ಮೇಲಿನೋಡಿದರೆ, ಕಾಣುತ್ತದೆಯೇ? ಅಯ್ಯಾ ರಾಜನೇ! ಸುದರ್ಶನಾಚಾರ್ಯರ ದರ್ಶನವಾದನಂತರ, ಸುನೀತನು ವಿಜಾರಣರನಾಗಿ, ಮೈರಾಗ್ನಿ ತಲೆಯೆತ್ತಲು, ಬೇರೊಬ್ಬ ಮನ್ಯನೇ ಆಗಿ, ಸತ್ತಿಂದು ಹೇಳಿಸಿಕೊಳ್ಳುವಂತಾದನು. ತಾನು ಯಾವಯಾವ ಸುಖ ಗಳನ್ನು ಅಮೃತೋಪಮಗಳಿಂದು ಭಾವಿಸಿ, ಅನ್ನೇಷಿಸಿ, ಹೊಂದಿ, ಅನುಭವಿಸಲು ಹಂಡೆ ಯತ್ನವಡುತ್ತಿದ್ದನೋ, ಈಗ ಆಯಾ ಸುಖಗಳನ್ನು ವಿಷಗಳಿಂದೇ ನಿಶ್ಚಯಿಸಿ, ದೈಹಿಸಿ, ತ್ವಜಿಸಲು ಪ್ರಯಾಸವಡುತ್ತಿದ್ದನು. ಸಂಸಾರ ಸುಖಕ್ಕೆ ಆಸೆವಡುವುದು ವಿಷಲತೆಗೆ ಸೀರೆರೆದು ಸಾಕುವಂತೆಯೂ, ಹೊಗಿಯೆಂದು ಕ್ರಾಣಸರ್ವಕ್ಕೆ ಮೆಯ್ಗುಡುವಂತೆಯೂ, ತನಿಗಿಂಡವನ್ನು ಒಳ್ಳೆಯ ರತ್ನವೆಂದು ಕಾಯಿ ತಿಗೆದುಕೊಳ್ಳುವಂತೆಯೂ, ಮದಿಸಿದ ಆಸೆಯ ಕೊಂಬಿಗೆಗಿಳಿಸಿಂದು ಕರಿಣಾವಂತೆಯೂ ಭಾವಿಸಿದನು; ರಾಜ್ಯಸುಖದಲ್ಲಿ ರಾಗವನ್ನು ತೊರೆದನು; ಸಂಸಾರಸುಖದಲ್ಲಿ ಆಸಾರತೆಯನ್ನು ಕಂಡನು; ಪ್ರತಿವಾರ್ಣೋಽದಲ್ಲಿ ಶ್ರಸ್ತನಾದನು; ತನ್ನ ದೇಹವನ್ನು ಪ್ರವಾಹದ ಮಧ್ಯದ ಮರಳ ಸಣ್ಣ ಗುಡ್ಡೆಯ ಮೇಲಿ ರಟ್ಟಿದ ಒಂದು ಕೀರುಗುಡಿಸಲೆಂದು ಯೋಜಿಸಿದನು; ಗಾತ್ರಿಯು ಎತ್ತಿದರೂ ದೂರಕ್ಕೆ ಏಸುಯಲ್ಪಡುತ್ತಿದ್ದನೂ, ಹೊಳೆಬಂದರೂ ಕೊಳ್ಳಲ್ಪಡುವುದೆಂದೂ ಏವೇಕವ್ಯಕ್ತವಾದನು; ಸಂಸಾರವನ್ನು “ಪ್ರದೀಪ್ತಂ ಶರಣಂ”—ಹೊತ್ತಿ ಅಂತಿಯುತ್ತಿರುವ ಮನೆಯೆಂಜೇ ಭಾವಿಸಿದನು;

ಆ ಮೈನಿಯಂದ ಎಹ್ವೆ ಬೇಗನೆ ತಪ್ಪಿಸಿಕೊಂಡು ಹೋದೇನೆಂದು ತವಕವ್ಯಾಸನು. ಶೋಗಿರಲು, ಒಂದು ದಿನ ಪತ್ತಿಯನ್ನು ಕರೆದು,—“ಎಲಾ ಪ್ರಿಯೇ! ನನಗೆ ಈ ಸುಸಾರವು ಅಸಾರವಾಗಿದೆ; ಯಾವುದೂ ಬೇಕಿಲ್ಲವೆಂದು ಹೇಳುವುದಕ್ಕೆ ನಾಳುಗೆಯಾಗಿದೆ! ಉಂಡಾಯಿತು; ಉಬ್ಬಾಯಿತು; ಪ್ರಜೀಗಳು ಸುಖವಾಗಿ ರುಳುದನ್ನು ನೋಡಿದುದಾಯಿತು; ರಾಜ್ಯವು ನಿಷ್ಟಂಟಕವಾಯಿತು; ಮಕ್ಕಳ ಸುಖವನ್ನು ಅನುಭವಿಸಿಯಾಯಿತು; ನಿಸ್ತಂತಹ ಸತೀಮಣಿಯನ್ನು ಹೊಂದಿ, ಏಹಿಕೆನುಖಿದ ಎಲ್ಲಿಯನ್ನು ಮುಟ್ಟಿದುದಾಯಿತು. ಇನ್ನೇನು ಬೇಕು? ಆತ್ಮ ಚಿಂತಿಯೊಂದೇ ಅಲ್ಲವೇ ಉಳಿದಿರುವುದು? ಶರೀರವು ಸ್ವಸ್ಥವಾಗಿಯೂ, ಮನ ಸ್ವಂ ನೇಮ್ಮದಿಯಾಗಿಯೂ, ಇಂದ್ರಿಯಪಾಟವು ಜೆನ್ನಾಗಿಯೂ ಇರುವಾಗ ಲೇ ಅಲ್ಲವೇ—ಆತ್ಮನನ್ನು ಕುರಿತು ವಿವೇಕಿಯಾದವನು ಯೊಂಜನೆಮಾಡಬೇಕು? ಮುವ್ವಾದಾಗೆ ಆ ಯೊಂಜನೆಯನ್ನು ಮಾಡೊಳಿವೆಂದು ಕಾಲವನ್ನು ನೂ ಕುತ್ತ ನೂಕುತ್ತ ಹೋದರೆ, ಪ್ರಾಣವರ್ಯಾಣಾಸಮಯದಲ್ಲಿ, ಕಫವಾತಪಿಕ್ಕ ಗಳಿಂದ ಕಂಠವು ತಡೆಯಲ್ಪಟ್ಟೆ ಜ್ಞಾನವೂ ಮಾಯವಾಗಿ ಹೋದಾಗ, ಆತ್ಮೌಜ್ಜೀವನಚಿಂತಯೂ, ಅದಕ್ಕೆ ಯತ್ತವೂ ಸಾಧ್ಯವೇ? ಮುಷ್ಣಿನಲ್ಲಿ ಕರೀ ರದ ಅಪಾಟವದ ಚಿಂತಯೇ ಚಿಂತಯಾಗಿಸುವುದಲ್ಲ? ಆದುದೊಂದ, ಆತ್ಮ ಚಿಂತಿಗೆ ಕಾಲವನ್ನು ಹುಡುಕದೆ, ಚತ್ತಗುಣವು ತಲೆಯಿತ್ತಿದಾಗಲೇ, ಆತ್ಮಶ್ರೀ ಯೊಂಬಾಯಕ್ಕೆ ಸಕಾಲವೆಂದು ತಿಳಿದು, ಯತ್ತವೆಳ್ಳವನಾಗಬೇಕು. ನನಗೆ ಏತರಿಂದಿಯೂ ಬೇಸರಿಕೆ ಹುಟ್ಟಿದೆ; ಯಾವುದು ನೇರಿತಿದರೂ, ಶಾಸ್ತ್ರವಾಗಿಯೂ ನೀರಸವಾಗಿಯೂ ಕಾಣುತ್ತಿದೆ. ನನ್ನ ನಿಮಿತ್ತವಾಗಿ ಎಷ್ಟೋ ಪ್ರಾಣಿವಧೀಗಳು ನಡೆದುಹೋಗಿರುವುದು; ಅಲ್ಲದೆ, ನಾನೇ ಸಾರ್ಥಕತ್ವಾಗಿ ಎಷ್ಟೋ ಪ್ರಾಣಿಗಳನ್ನು ವಧಿಸಿರುವೆನು; ಎಹ್ವೆ ಜನಗಳಿಗೆ ಮತಿಯಿಲ್ಲದೆ ಹಿಂಸೆಯನ್ನು ಕೊಟ್ಟಿರುವನೊಂದೇ? ನಿಸ್ತಿಂದ ಹಿಂಸಿತರಾದ ಜನಗಳು ಇನ್ನೇನು ಶುಕೆಟಿವನ್ನು ಅನುಭವಿಸಿದರೋ,—ಅನುಭವಸುತ್ತಲೂ ಇರುವರೋ? ಕಾಯಿ ಕಪಾಗಿಯೂ ಮಾನಸಿಕವಾಗಿಯೂ ಮಾಡಿರುವ ಪಾಪವಂತಹ ಗಣನೆಯೂ ಇಲ್ಲಿ. ಆ ಪಾಪಗಳ ಅಶುಭವರಿಣಾಮಗಳನ್ನು ನೆನೆದುಕೊಂಡರೆ, ಎದೆಣ್ಣು

తల్లినేసుక్కదే. సుదర్శనాచాయిర అనుగ్రహదింద, కమెవిలానట్టు స్వేచ్ఛమట్టిగి గోచరవాయితు; అందినింద తనథాక్షీ భూమియాద ఈ నక్కరకరింరమన్న ఆముష్ణక్షీయిస్తుగాగి ఎప్పుబేగనే బేణిసియేను ఎంబ మనము మట్టిదే. మనువ్యాపిగి భాయిఫయు “చ్చేవక్కతస్తుబా” ఎంబుదన్న నిఱే బల్లి; నన్న త్రేయస్తు సిన్న త్రేయస్తే ఎందు తెలిదిర్చి యేడు నన్న త్రేయస్తుగి నిఱు అడ్డిమాడువళ్లలువేందు నానూ దృఢవాగి నంబిద్దేఁనే. మక్కలు ఇన్నా చిక్కువరు; నిఱు ఆ మక్కలన్న వోఁపి సికేండు, పకివరాయిఁయాగి, ఇల్లియే ఇద్దుకొండిరు; ననగి తప్పే వుసగమనక్కే అనుమతియన్న కొడు. నన్న మనస్తు ఈ క్షేణవే తప్పేవనక్కే తొలగుతొలగు ఎందు నన్నస్తు ప్రేరిసుత్తిదే; ఆదరూ, పత్రిగి తెలిచబే హోగువేదు భర్యవల్లలువేందు తెలిపిరువేను”—ఎందు హేళలు, ప్రజ్ఞియు శోకాంధ్యియాదరూ, ఏవేకవన్న తందుకొండు, అతినిసయదింద—“అర్ధపుత్రునే! సతిగి పకివాదసేవయే ఇకవరగల్లిరడ రల్లియాగతియాగువాగ, నిమ్మస్తు ఆగల నాను హేగి బదుకియేను? నిఱినింద బేరేమాడిద విమాను బదుకిఁతే? తమ్మ హిందేయే నేళలంతే బరువుదక్కే ననగి అప్పుకొయాగబేకు. తావు బేటిగి హోగి భండంది నింద, తమ్మలి వృరాగ్యమాజనేగళ్లన్న కండిను. అదక్కే నన్న అవ రాధవేనాదరూ కారణావాగిద్దీకోఁ—ఎందు సదా అనుమానిసు త్రిధేను. ‘అధిం భాయాఁ మనువ్యస్తు’ ఎందిరువాగ, అధిదేఱ వన్న బిట్టు హేగి హోగలాదితు? దేహవు అరేయరేయాగి దేరేదేర కడే ఇరుబుల్లుడు? అదు సాధ్యవే? పుష్టిరిగి తెలియదుదుంటి?”—ఎందు విజ్ఞాపిసికొట్టులు. ఆ వాకిగి సునిశము—“పుయే! నిఱు యాము వెదు యుక్కియుక్కావాఁఁ: ఆదరు, హేళు. నవగాని నుమ్ము కుట్టది ఇద్ద పక్కదల్లి, సిన్నస్తు పుతుయల్లియుఁ కరేదుఁండు హోగుత్తి దేను; మక్కలు ఇన్నా రెక్కువరు; అంద పుంచాగాగి యురాదరూ

ಇರಬೇಕು; ಆದ ಕಾರಣ, ಕೆಲವುಕಾಲ ನೀನು ಇಲ್ಲಿಯೇ ಇರು. ಈಗ ನಿನ್ನ ಸು ಸಂಗಡ ಕರೆದುಕೊಂಡು ಹೋಗುವುದು ಧರ್ಮವಲ್ಲ”—ಎಂದನು. ಆ ಮಾತನ್ನು ಕೇಳಿ, ತಲ್ಲಿಗಿಸಿ, ಕೆಣ್ಣೀರುತುಂಬಿ, ಗಡ್ಡದಕಂಠದಿಂದ—“ಸ್ತ್ರಿಯ! ತಮ್ಮನ್ನು ಗಲಿ ನಾನು ಹೇಗೆ ಇರಲಿ? ತಮ್ಮ ಹಿಂದೆಯೇ ಬರುವೆನು. ಮಕ್ಕಳಿಗೆ ಅದ್ವಷ್ಟವಿದ್ದಂತೆ ಆಗುವುದು. ಯಾರ ಅದ್ವಷ್ಟವನ್ನು ಯಾರು ತಿದ್ದುವರು? ‘ಹರಿಣಾಪಿ ಹರೇಣಾಪಿ ಬ್ರಹ್ಮಣಾಪಿ ಸುರ್ಯಾರಪಿ’ ಲಲಾಟಲವಿತಾರೇಖಾ ವರಿ ಮಾಷ್ಯಂ ನ ಶಕ್ಯತೇ”—ಎಂಬ ಮಾತನ್ನು ತಮ್ಮಿಂದಲೇ ಅನೇಕ ಹೇಳಿ ಕೇಳಿ ರುವೆನು. ವತಿವರಹವನ್ನು ತಾಳಲಾರದೆ, ಮಕ್ಕಳಿಗಳು ಇದ್ದರೂ, ಅನೇಕ ಮಾತ್ರಗಳು ಸಹಗಮನಮಾಡಿರುವರು. ತಮ್ಮನ್ನು ಅಗಲಿ ಇಲ್ಲಿರುವುದಾದರ್ಥೀ—ಆ ಸಹಗಮನಕ್ಕಿಂತಲೂ ಭೇಡಿತಜನಕವಾದುದು. ನಾನು ಹೇಣ್ಣಿ ಹೆಂಗಸು; ತಮ್ಮನ್ನು ಶಿಕ್ಷಿಸಬರುವಕಲ್ಲು. “ನಿರಸ್ತರಾಗಸ್ಯ ಗೃಹಂ ತಪೋ ವನಂ”—ಎಂದು ಶಾಸ್ತ್ರದಲ್ಲಿ ಹೇಳಿದೆ. ಆ ವಚನದಂತೆ, ತಾವು ಮನೆಯಲ್ಲಿ ಯೇ ಇದ್ದುಕೊಂಡು, ಆತ್ಮೋಽಂಭೇವನದಲ್ಲಿ ಯಶ್ವಿಸಬಹುದಲ್ಲ? ಕಾಡಿಗೆ ಏಕೆ ಹೋಗಬೇಕು? ಇಂದ್ರಿಯಗಳನ್ನು ಒಯಿಸಬಲ್ಲವನಿಗೆ ಕಾಡೇನು—ಉರೈನು? ಒನಕಮಹಾರಾಜನು ತಪಸ್ಯಿಯಾಗಿಯೇ ರಾಜ್ಯಭಾರವನ್ನು ಸದ್ಯಿಯಿಸಲಿಲ್ಲವೆ?”—ಎನ್ನಲು, —“ಸ್ತ್ರಿಯ! ನೀನೇನೇಕೋ ಶಾಸ್ತ್ರಗಳನ್ನು ಕೇಳಿರುವೆ ಆದರೆ, ಅದರ ಅರ್ಥವನ್ನು ತಿಳಿಯಿ. ‘ಬಲವಾಸಿಂದಿಯಗ್ರಾಮೋ ವಿದ್ವಾಂಸ ಮಪಿ ಕಷಾತ್ತಿ’—ಇಂದ್ರಿಯಗಳು ಬಹಳ ಬಲವುಷ್ಟವಾಗಳು; ಸುಶಿಕ್ಷಿತನಾದ ವಿದ್ವಾಂಸನನ್ನು ಕೂಡ ವೋಹಗಿಂಬಿಸಬಲ್ಲವು;—‘ಪ್ರಕಾಣಿಕಾಂಧಿ ಪಂಕ್ಸಿ ದೂರಾದಸ್ತುಶಾಸಂ ವರಂ’—ಆದುದರಿಂದ, ಇನ್ನು ಮಾತನ್ನು ಒಪ್ಪಲಾರೆನು. ಮನೆಕೋದಾಢ್ಯವುಳ್ಳ ಜುಷಿಕಲ್ಪರಿಗಿ ನೀನು ಹೇಳಿದ ಹಿತೋಕ್ತಯು ಸರಿ ಹೈಗೆಗುವುದು. ಈ ಕ್ಷಣವೇ ಸಂಸಾರವನ್ನು ತ್ಯಜಿಸಿ, ತಪೋವಸವನ್ನು ಕುರಿತು ತೀರಳಬೇಕೆಂಬುದೇ ನನ್ನ ನಿಶ್ಚಯವು. ನೀನು ಧರ್ಮವನ್ನು ತಿಳಿದವರಂತೆ ಮಾತನಾಡಿದೆ; ಸಿನಗೆ ವಿಚಾರವು ಸಾಲದು. ವಾಂಡುರಾಯನು ಮತ್ತಿನ್ನಾದಾಗ ಕುಂತಿಯು ಉಳಿದಕ್ಕು; ಅಭಿಮನ್ನು ಪತ್ರಾಗ ಉತ್ತರೆ ಹೊಡಿತಾದ

ವತ್ತಿತ್ತೆಯರು ಸ್ತಾಣತ್ವಾಗಂಪಾಡಿದರೆ? ಮಹ್ಕುಚು ಪ್ರವೃದ್ಧರಾದ ಮೇಲೆ, ವತ್ತಿಯನ್ನು ಸೈರಬಹುದೆಂಬ ಪ್ರತ್ಯಾಶೆಯು ನಿನಗೆ ಉಂಟು; ಅವರಿಗೆ ಆಭಿ ಪ್ರತ್ಯಾಶೆಯಾವುದೂ ಇರಲಿಲ್ಲ. ಒಸನಿಯಾದವಳಿಗೆ ಪ್ರಶ್ನರಕ್ಷಣವು ಸಕಲ ಧರ್ಮ-ಕ್ಷಿಂತಲೂ ಅತಿಶಯಿತಧರ್ಮವೆಂದು ಅವರು ತಿಳಿದಿದ್ದರು. ಸೀನು ಹೊಡಲೇ ಪ್ರಜ್ಞಿ; ಅದರ ಮೇಲೆ, ಪ್ರಜ್ಞಾವಂತಿ. ಸೀನು ರಾಜ್ಯನಿಖಾರಕ ಸಹಧೀಯಂದು ಬಲ್ಲಿನು. ಸೀನು ರಾಜ್ಯವನ್ನು ನೋಡಿಕೊಳ್ಳುತ್ತಿದ್ದರೆ, ನನ್ನ ತಪ್ಪೇವನಗಮನದಿಂದ ರಾಷ್ಟ್ರಕ್ಕೆ ಯಾವ ಉಣಿಯವೂ ಬರುವುದಿಲ್ಲ; ರಾಜ್ಯವು ಇತೋಽಪ್ಯತಿತಯವನ್ನು ಹೊಂದುವುದೆಂದು ಬಲ್ಲಿನು. ಗುಣಕ್ಕೆ ಮಹ್ಕುರವೇ? ಪತ್ತಿಯಾದರೇನು—ಪ್ರಶ್ನಾದರೇನು? ನನಗೆ ಬದಲಾಗಿ, ನನ್ನ ಅರ್ಥದೇಹವಾದನಿನ್ನನ್ನು ಇಲ್ಲಿ ಬಿಟ್ಟು, ನನ್ನ ಕರ್ತವ್ಯವನ್ನು ಸಿಸ್ತಿಂದನೆರೇರಿಸಿ, ಕೆಲ್ಲವು ಕಾಲ ತಪ್ಪೇವನಕ್ಕೆ ಹೊಗಿಬಿರುವೆನು. ನನ್ನ ಕಾರ್ಯವನ್ನು ಸೀನು ಮಾಡುತ್ತಿರು. ಭರತಮಹಾರಾಜನು ಆಳ್ಳಾನ ಮಾತನ್ನು ಉಲ್ಲಂಘಿಸದೆ, ಆವನಿಗೆ ಬದಲಾಗಿ ಆವನ ರಾಜ್ಯವನ್ನು ಆಳಲ್ಲವೇ?”—ಎನ್ನಲು, ಪ್ರಜ್ಞೀಯು ಮನದಲ್ಲಿ, —“ಪತ್ತಿಗೆ ವತ್ತಿಯು ಸ್ತಾಣಮಿಯು; ಪತ್ತಿಯು ವತ್ತಿಯ ಮಸ್ತುವು. ಸತಿಯು ವತ್ತಿಯ ಮಸ್ತುವಾದಾಗಿ, ಅದರ ವಿನಿಯೋಗವು ಅವನಿಗೇ ಸೇರಿದುದು. ವತ್ತಿಯು ಪತ್ತಿಯನ್ನು ತಲೆಯಲ್ಲಿ ಇಟ್ಟುಕೊಂಡು ಲಾಲಿಸಿದರೂ, ಕಾಲಿನಲ್ಲಿ ಒದೆದು ನೂಕಿದರೂ, ಸತಿಯಾದವಳಿ ಹಿಗೆದೆ ತಗ್ಗದೆ ತಾಳ್ಳು ಇರಬೇಕು; ಅದೇ ಸತೀಧರ್ಮವು. ವತ್ತಿಗೆ ಹಿತವಾದ ಕಾರ್ಯವನ್ನು ಮಾಡುವುದೂ, ಅವನ ಆಜ್ಞೆಯನ್ನು ಉಲ್ಲಂಘಿಸದೆ ಇರುವುದೂ, ಸತೀಧರ್ಮವಾಗಿರುವಾಗಿ, ಸನಗೋಽಸ್ಯರ ಮಹ್ಕುಳನ್ನು ಕಾಪಾಡಿಕೊಂಡು ಇಲ್ಲಿಯೆ ಇರು ಎಂದು ಬಹುವರಿಗಿ ಕೇಳಿಕೊಳ್ಳುವುದನ್ನು ತಿರಸ್ತುರಿಸುವುದು ನನಗೆ ಧರ್ಮವಲ್ಲ.”— ಎಂದು ಸ್ವಲ್ಪಕಾಲ ಅಲೋಚನೆಮಾಡಿ,—“ಸ್ವತ್ತಿನ ವಿನಿಯೋಗವು ಸ್ತಾಣಮಿಗೆ ಸೇರಿದುದು; ಈ ಸ್ವತ್ತನ್ನು ಹೇಗೆ ಬೇಕಾದರೂ, ವಿನಿಯೋಗಿಸಿಕೊಳ್ಳಬಹುದು.”— ಎಂದು ಸುಮಾನಾದಳು, ಆ ಮಾತನ್ನು ಕೇಳಿ, ಪತ್ತಿಯನ್ನು ತನ್ನ ರಕ್ಷಣದೇವತೆಯಂದು ಬಗೆದು, ಅತಿಹೃಷ್ಣನಾಗಿ,—“ಪ್ರಾಪ್ತಯೋವನನಾದ ಮಗ

ನಿಗೆ ಪಟ್ಟಾಳಿನೇಕವಾದುದನ್ನು ನೋಡಿ, ಸಂತೋಷಪಟ್ಟಿ, ವತಿಯ ಆಜ್ಞೆಯನ್ನು ನೇರಣೀರಿಸಿ, ಕೃತಕೃಕೃಳಾಗಿ.—“ಎಂಥಾಷ್ಟವಿಯಲ್ಲಿಯೋ ಉತ್ತರಕುರುವಿನಲ್ಲಿಯೋ ಗಂಗಾತೀರದಲ್ಲಿಯೋ ಬದರಿಕಾಶಮದಲ್ಲಿಯೋ—ಖುಷಿಗಳಮಧ್ಯದಲ್ಲಿ ನನ್ನನ್ನ ಕಾಳುವಳಾಗು”—ಎಂದು ಅಪ್ಪಿಕೆಯನ್ನು ಇತ್ತೆನು. ಪತಿಪ್ರತಾತಿರೋಮಣಿಯಾದ ಪ್ರಜ್ಞೆಯು—“ಹಸ್ತಗತವಾದಪ್ರಿಯವಸ್ತುವಿನಲ್ಲಿ ಮೊದಲು ಕಾಳುತ್ತಿದ್ದ ಗುಣಗಳು ಅತಿವರಿಷಯದಿಂದ ಕೊನೆಕೊನೆಗೆ ಕಾಳದೆಹೋಗುವುವು; ಒಂದು ವೇಳೆ ಕಂಡುಬಂದರೂ, ಅತಿವರಿಷಯದಿಂದ ಅದರಲ್ಲಿ ಅವಜ್ಞೆ ತೆ ಹುಟ್ಟಿವುದು. ನಿಜಪ್ರಿಯವಸ್ತುವು ದೂರದಲ್ಲಿದ್ದರೆ, ಅದರಲ್ಲಿರುವ ಗುಣವು ಸದಾ ಸ್ವರ್ವಗಳಿಗೆ ಬರುತ್ತಲೇ ಇರುವುದು. ಪ್ರಿಯನು ಹತ್ತಿರವಿರುವುದಕ್ಕಿಂತ ದೂರವಿರುವುದರಲ್ಲಿ ಗುಣವು ಹೆಚ್ಚೆಂದು ತಿಳಿಯುತ್ತೇನೆ. ಅತಿವರಿಷಯದಲ್ಲಿ ಆತನಲ್ಲಿದ್ದ ಮೋಹನ ಹೋಗುವುದು ನಿಜ. ಪ್ರೀತಿಪಾತ್ರನಾದ ಪ್ರಿಯನು ಧರ್ಮನಿವಾರಣಕ್ಕಾಗಿ ಅಸ್ವಿಹಿತನಾಗಿದ್ದಲ್ಲಿ, ಪತಿವರಾಯಣಿಯಾದ ಸತಿಗೆ ಆತನ ಸ್ವರಹಣಿಯು ಸದಾ ಇರುವುದಾದ ಕಾರಣ, ದುಃಖವು ಹುಟ್ಟಲು ಕಾರಣವಿಲ್ಲ. ವತಿಯೇ ತನ್ನ ಭಾಗಕ್ಕೆ ಒಲಿದುಬಂದ ಭಗವಂತನೆಂಬ ನೆನೆಪ್ಪಳ ಪತಿಪ್ರತಿಗೆ ಕತ್ಸ್ಯರಣಾಕ್ಷಿಂತ ಬೀರೆ ತಪಸ್ಸೇನಿರುವುದು? ಆ ವ್ಯಾರಣಾವಾದ ತಪಸ್ಸೇ ಮೋಹನಹೇತುವು”—ಎಂದು ಸಂತುಷ್ಟಾದಳಿ.

ಅನಂತರ, ಸುನೀತನು ಒಂದು ವಾರದ ವರೀಗೆ ನಿತ್ಯವೂ ಪ್ರಜ್ಞೆಗೆ ರಾಜ್ಯನಿವಾರಣಕ್ಕುಮವನ್ನು ಸಾಂಗವಾಗಿ ಹೇಳಿ, ಮಂದಿಷ್ಟುಮಾಡಿಸಿ, ಬಳಿಕ ಒಂದುದಿವಸ, ವೃದ್ಧರಾದ ಮುಂತ್ರಿಗಳೂ ಪುರೋಹಿತರೂ ಅಮೌತ್ಕರೂ ಹಿತ್ಯಿಗಳೂ ಆಪ್ತರೂ ಪ್ರಧಾನಸಚಿವರೂ ಮುಂತಾದವರನ್ನು ಕರೆಯಿಸಿ ಸಭೆಸೇರಿಸಿ, ಅವರಸಮಕ್ಕೂದಲ್ಲಿ ಮುಂತಾತ್ಮಲೋಚನೆಗಳನ್ನು ಮಾಡಿ, ತನಗೆ ತಪೋವಸ್ಥಾಲ್ಲಿ ಖುಷಿಸಮಾಜದಲ್ಲಿ ಕೆಲವು ಕಾಲ ವಾಸಮಾಡಬೇಕೆಂಬ ತನ್ನ ನಿತ್ಯಯವನ್ನು ತೆಗೆದಿ, ಅವರ ಆನುಮತಿಯಿಂದ ಎಂಳು ವಷದ ಬಾಲಕನಾದ ನುಬಲನೆಂಬ ತನ್ನ ಪ್ರತಿನಿಗೆ ಯುವರಾಜವಟ್ಟವನ್ನು ಕಟ್ಟಿ, ರಾಜ್ಯನಿವಾರಣೋದ್ಬೋಗ್.

ದಲ್ಲಿ ಪ್ರಕ್ಷೇಯನ್ನು ನಿಯುತೊಬೆಸಿ, ತನ್ನನ್ನು ಕಂಡ ಹಾಗೆ ಆಕೆಯನ್ನು ಕಾಳು
ವಂತೆಯೂ, ಆಕೆಗೆ ಆಪ್ತತಮರಾಗಿರುವಂತೆಯೂ, ತನಗೆ ಕೇಲವು ಕಾಲ
ಬಿಡುವನ್ನು ಕೊಡುವಂತೆಯೂ, ವ್ರಧಾನಾವೂತ್ಸರಿಗೆ ಹೇಳಿಕೊಂಡು,
ಒಳ್ಳೆಯ ಶುಭವುಗಳಿರುತ್ತದಲ್ಲಿ ತಪೋವನವನ್ನು ಕುರಿತು ಏಕಾಕಿಯಾಗಿ
ತೆರಳಿದನು.



ತಾ ನೆಯ ಅಧ್ಯಾಯ.



ಶ್ರೀಭಾರುಜಿಕುಮಾರನು ಹೇಳುತ್ತಾನೆ:—

“ಎಲ್ಲೆ ಆರಿಷ್ವ ಕರುಗ್ಗನೇ! ಹೇಳಿ; ಸುನಿತನು ಸಂಸಾರದಲ್ಲಿ ವೈರಾಗ್ಯ ವನ್ನು ಹೊಂದಿ, ರಾಜ್ಯವನ್ನು ತೊರೆದು, ತಪೋವನಕ್ಕೆ ಅಲಂಕಾರವನ್ನುಂಟು ಮಾಡಲು ಏಕಾಕಿಯಾಗಿ ಪಯಣವಾಡಿದ ಸಮಾಚಾರವು ಕಣಾರ್ಕಣಿತ ವಾಗಿ ನಾಡಿನ ಎಲ್ಲ ಕಡೆಯಲ್ಲಿಯೂ ಹರಡಿಕೊಂಡಿತು. ಆ ಸಮಾಚಾರವನ್ನು ಕೇಳಿದ ಪ್ರಾಜಿಗಳೆಲ್ಲರೂ ಬೆರಗಾಗಿ, ಮೂಗಿನ ಮೇಲೆ ಬೆರಳಿಟ್ಟುಕೊಂಡು, — “ನನು? ತಪೋವನಕ್ಕೆ ಹೊದನೆ? ಆತನೇ ನಮಗೆ ತಂದೆ; ಬಂಧುವು; ಗುರುವು. ಆತನನ್ನೇ ನಾವು ಅನುಸರಿಸಬೇಕು. ಸಂಸಾರದಲ್ಲಿ ಇಶ್ವರ್ಯ ಲೀಕಂಡಲ್ಲಿ ಮಗ್ನರಾದ ಸಮ್ಮನ್ನ ಕುರಿತು ವೈರಾಗ್ಯಶ್ರೀಯೇ ಶ್ರೀಯೆಂಬು ದನ್ನ ಬೋಧಿಸಿ ದೃಷ್ಟಾಂತಿಸಿದನಲ್ಲಾ? ಹೀಗಲ್ಲವೇ ಮಹಾತ್ಮರ ಜರಿತ್ವವಿರುವುದು? ಕವಿಗಳು—“ ಹೆರತಾಪ್ಯಾದ್ಯೋ ಚಾರುಜರಿತ್ವವೆಂದು ಕೇ। ತಿಗೆ ದೇಸ ಸಾಲವಂಬಿನೆಗೆಮಣಿವಮೇಖಲೆಯಂ ಧರಿತ್ತಿಯಂ | ಬಗೆಯುತೆ ಬಾರ್ತಿಗೆಯ್ಯನೆ ಒರತ್ತುಣಾಲಾಫುವಮೆಂದೆ ಪಾಧಿವಂ?”—ಎಂದು ಆಶ್ಚರ್ಯಪಡುವರು. “ಬಿಲವಾನಿಂದಿರ್ಯ ಗ್ರಾಮೋ ವಿದ್ವಾಂಸಮಿ ಕರ್ಣತಿ”—ಎಂಬ ನಾಣ್ಯದಿಯನ್ನು ತನ್ನ ನಡತೆಯಿಂದ ಸುಳ್ಳವಾಡುವನಲ್ಲಾ?— ಎಂದು ತಲೆದೂಗುವರು.

ಇತ್ತು, ಪತಿಪರಾಯನೆಯಾದ ಸಾಧ್ಯೇಕುಲಶಿರೇಮಂಳಿಯಾದ ಪ್ರಜ್ಞ ಯು ಪತಿವಿರಹಾಸಹಿಷ್ಣುವಾಗಿದ್ದರೂ, ಪತಿಯ ಆಜ್ಞಾ ಪಾಲನೆಯು ತನ್ನ ಪರಮಕ್ಕೃತ್ಯವೆಂದು ನೇನೆಡು, ರಾಜ್ಯನಿರ್ವಾಹದಲ್ಲಿ ಆತಿಷ್ಠಿತ್ವಾಗಿ, ನಿತ್ಯವಿಧಿತ್ವಾಗಿ ತಾನು ಮಾಡಬೇಕಾದ ಪ್ರಾತರಾಷ್ಟ್ರೀಕಳನ್ನು ತೀರಿಸಿಕೊಂಡು, ಆ ಮೇಲೆ ಪತಿಯು ಶಯನಿಸುತ್ತಿದ್ದ ಗೃಹವನ್ನು ದೇವತಾಗಾರವನ್ನಾಗಿ ಮಾಡಿ,

ಅಲ್ಲಿ ಪತಿಯ ಪಟಪೂರ್ವಾದನ್ನು ಭದ್ರತಾ ಸನದಲ್ಲಿರಿ, ಪ್ರವೃತ್ತಿ ಫಲ ಮುಂತಾದುಪ್ರಗಳಿಂದ ಪೂಜಾಸಮಾಳ್ಯರಾದಿಗಳನ್ನು ವಾಡಿ, ಆ ದಿನ ತಾನು ನಡೆಯಿಸಬೇಕೆಂದಿರುವ ರಾಜಕಾರ್ಯವನ್ನು ಆತನು ಪ್ರತ್ಯೇಕವಾಗಿ ಕುಳಿತ್ತಿದ್ದರೆ ಹೇಗೋ ಅದೇ ಭಾವನೆಯಿಂದ ಆರಿಕೆಮಾಡಿ,— (ಆಹಾ! ಆವಳ ಏಕಾಗ್ರತೆ ಎಂಥದು! ತನ್ನ ಪತಿ ಅಲ್ಲಿಯೇ ಇದ್ದನೆಂದು ಭಾವಿಸಿದಳಲ್ಲಾ?) — ಆಮೇಲೆ ಆ ವೇಳೆಗೆ ತಮ್ಮ ಆಷ್ಟು ಕೆಗಳನ್ನು ನೆರವೇರಿಸಿಕೊಂಡು ವಸತ್ತಾದ್ಯಲಂಕೃತರಾಗಿ ಕಯ್ಯಿಸ್ತು ಕಟ್ಟಿಕಾದುಕೊಂಡಿದ್ದ ತನ್ನ ಮಕ್ಕಳನ್ನು ನಮಸ್ಕಾರಿಸುವಂತೆ ಆಪ್ಯಣೆಮಾಡಿ, ಆವರು ನಮಸ್ಕಾರಿಸಿದ ಮೇಲೆ ಆ ಪ್ರಸಾದವನ್ನು ಆವರಿಗೆ ಕೊಟ್ಟು, ತಾನೂ ತೇಗೆದು ಕೊಂಡು, ಆವರೊಡನೆ ಅಲ್ಲಿಂದ ಹೊರಟು, ಆಸ್ತಾನಮಂಟವನ್ನು ಅಲಂಕರಿಸಿ, ಅನಂತರ ಮಕ್ಕಳ ಸಮಕ್ಕಾದಲ್ಲಿ ರಾಜ್ಯಭಾರತ್ಯೈ ಸಂಬಂಧಪಟ್ಟ ಪ್ರತಿಯೊಂದು ಭಾಗವನ್ನೂ ವಿಚಾರವಾಡಿ, ಅದರಲ್ಲಿ ಉಂಟಾದ ಕುಂದುಕೊರತೆಗಳನ್ನು ಕಂಡುಹಿಡಿದು, ಆವನ್ನು ಹೇಗೆ ಸರಿಮಾಡಿಕೊಳ್ಳಬೇಕಂಬುದನ್ನು ಆಯಾ ಅಧಿಕಾರಿಗಳಿಗೆ ತಿಳಿಹಿ, ಆಪ್ಯತಮರಾದ ಮುಖ್ಯಾಧಿಕಾರಿಗಳನ್ನು ಮಾತ್ರ ಕರೆದು, ಆವರಿಂದ ಅಧಿಕಾರಿಗಳ ಯೊಗ್ಯತಾಯೊಗ್ಯತೆಯನ್ನು ತಿಳಿದು ಕೊಂಡು, ತಾನೂ ಗೂಡುಚಾರಲಿಂದ ಆ ಸಂಗತಿಯ ನಿಜವನ್ನು ನಿರ್ಧರಿಸಿ ತಿಳಿದು, ಯೊಗ್ಯತಾಪಕ್ವತಾತವನ್ನು ತೋರಿ, ಯೊಗ್ಯರಾದವರಿಗೆ ಮೇಲಿನ ಅಧಿಕಾರವನ್ನು ಕೊಟ್ಟು ಗೂರವವನ್ನು ತೋರಿ, ಅಯೊಗ್ಯರನ್ನು ನಿವೃತ್ತಿ ಮಾಡಿ, ಬಳಿಕ ರಾಜ್ಯಾದಲ್ಲಿ ನಡೆಯುವ ಧರ್ಮಗಳು ಲೋಪವಾಗದಂತೆ ನಡೆಯುತ್ತಿರುವುದನ್ನು ಧರ್ಮಾಧಿಕಾರಿಗಳನ್ನು ವಿಚಾರಿಸಿ ತಿಳಿದುಕೊಂಡು, ಈ ರೀತಿಯಲ್ಲಿ ಸಪ್ತಾಂಗಗಳ ಇರವನ್ನು ಅರಯ್ಯಿಸಿಮಾಡಿ, ಆಮೇಲೆ ಕ್ಷಾತ್ರಕಾಲಕ್ಕೆ ಒಡೆತ್ತೋಲಗವನ್ನು ವಿಸಜ್ಜಿಸಿ, ಅಂತಹ ಪುರಕ್ಕೆ ತೆರಳಿ, ದೇವತಾರಾಧನೆಗಳನ್ನು ನೆರವೇರಿಸಿ, ಬಳಿಕ ಮಕ್ಕಳೊಡನೆ ಆರೋಗ್ಯನೆಗೆ ಕುಳಿತು, ವನೋದವಾಗಿ ಮಾತನಾಡುತ್ತೇ, ಮಧ್ಯೇ ಮಧ್ಯೇ ಆ ದಿನ ನಡೆದ ರಾಜ್ಯಭಾರವಿಷಯಕವಾದ ಸಂಗತಿಯನ್ನೆತ್ತಿ, ಪ್ರಶ್ನಿಗಳನ್ನು ಕೇಳುತ್ತು, ಆವರಿಗೆ ರಾಜ್ಯನೀತಿಯನ್ನು ಬೋಧಿಸುತ್ತೇ, ಸ್ವಾಧೀ ವಿಶ್ವಾಸಿಸಿಕೊಂಡ ಮೇಲೆ, ಮಕ್ಕಳನ್ನು ವಿದ್ಯಾಗುರುಗಳ

ಜತ್ತಿರ ವಿದ್ಯಾಭ್ಯಾಸಕ್ಕೆ ಕಳುಹಿ, ತಾನು ಪುರಾಣ, ಪುಣ್ಯಕಥೆ, ಲಾಕಿಕ ಧರ್ಮ, ಅಲಾಕಿಕಧರ್ಮ ಮುಂತಾದವುಗಳನ್ನು ಪಂಡಿತರುಗಳಿಂದ ಶ್ರವಣ ಮಾಡಿ ತಿಳಿದುಕೊಂಡು, ಆ ಮೇಲೆ ತನ್ನ ದಶನಾಧಿರ್ಗಳಾಗಿ ಸಮಯ ನಿರೀಕ್ಷಣದಲ್ಲಿ ಯಾರಾದರೂ ಕವಿಗಳೂ ಕಲಾವಿದರೂ ಪರದೇಶಿಗಳೂ ಮುಂತಾದವರು ಇದ್ದರೆ, ಅವರನ್ನು ಕರೆಯಿಸಿ, ಅವರ ಯೋಗ್ಯತೆಗೆ ತಕ್ಷಣತೆ ಬಹು ಮಾನವನ್ನು ಮಾಡಿಸಿ, ಸಾಮಂಕಾಲಕ್ಕೆ ಮೂರು ಗಳಿಗೆ ಪೂರ್ವದಲ್ಲಿಯೇ ತನ್ನ ಮಹ್ಯಳೊಡನೆ ಸಗರರಕ್ಕ ಕರೂ ಗ್ರಾಮರಕ್ಕ ಕರೂ ದೇಶರಕ್ಕ ಕರೂ ಧರ್ಮಾಧಿಕಾರಿಗಳೂ ತನ್ನ ಆಜ್ಞೆಯನ್ನು ಕ್ರಮವರಿತು ಪಾಲಿಸುತ್ತಿರುವರೇ ಎಂಬುದನ್ನು ಪರಿಷ್ಕಾರಿಸಲೋ ಸ್ವಾರ್ಪಿಕೊರಟು, ಎತ್ತ ಸ್ವಾರ್ಪಿಯು ಜಿತ್ತುಯ್ಯಾವುದೆಂಬ ಸೂಚನೆಯನ್ನು ಸ್ವಲ್ಪವೂ ಕೊಡದೆ, ಹಂತಾತ್ಮಾಗಿ ಮನ ಬಂದ ಕಡೆ—ಎಂದರೆ ಬಿಟ್ಟಗಟ್ಟಿ, ಕೊಳ್ಳಬುಂಟಿ, ತೊಳೆಟುಡಿಕೆ, ಗ್ರಾಮಾರಾಮ, ಚೌಕಚಾವಡಿ, ಏರಕೇರಿ, ಟಾಣ್ಯಾದ ಮನೆ—ತೆರಿಗೆನುನೆ, ಕೊಳ್ಳಿ ಕೊತ್ತಳೆ, ಜಲದುರ್ಗಸ್ಥಲದುರ್ಗ, ಹೌಷಪಹರೆ, ಉರುಕೇರಿ, ನದೀತೀರ, ದೇವಸ್ಥಾನ ಮೊದಲಾದ ಸ್ಥಳಗಳಿಗೆ—ಹೊಗಿನೊಡಿ, ಅಲ್ಲಲ್ಲಿರುವ ಅಧಿಕಾರಿಗಳನ್ನು ತನಿಕೆಮಾಡಿ, ದೇಶವನ್ನು ಇನ್ನೂ ಅಭಿವೃದ್ಧಿಸ್ಥಿತಿಗೆ ತರುವ ಉಪಾಯ ವನ್ನು ಯೋಜನೆಮಾಡಿಕೊಂಡು ಬರುವ ವಾಗಣದಲ್ಲಿ ಇದಿರು ಸಂಧಿಸಿದಬಡ ಬಗ್ಗರ ಕ್ಷೇಮಲಾಭಗಳನ್ನು ವಿಚಾರಿಸಿ, ಅವರಿಂದ ಆಲ್ಪವೇತನದ ಅಧಿಕಾರಿಗಳ ದುರಾಗತ್ಯಗಳನ್ನು ತಿಳಿದುಕೊಂಡು, ಹಂತಾತ್ಮಾಗಿ ಈ ಕಡೆ ಬಂದಾಗ ತಮ್ಮ ತಪ್ಪಗಳನ್ನು ಅರಿಕೆಮಾಡುವನೆಂದು ಕಾದಿದ್ದ ಜನಗಳನ್ನು ಪರಾಮರಿಸಿಕೊಂಡು, ಹಿಂದಿರುಗಿ ಅರಮನೆಯನ್ನು ಬಂದು ಸೇರುವಳು.

ಅವಳ ಆಜ್ಞೆಯು ಹೇಗೆ ಇತ್ತೆಂದರೆ,—“ಪ್ರಜ್ಞೆಯು ಯಾವಾಗ ಬರುವಳೀ, ಏನು ಅವರಾಧವನ್ನು ಕಾಣುವಳೀ, ಅವಳ ಪ್ರತಿಭೆಗೆ ಹೊಳೆಯದೆ ಇರ್ಬುವುದು ಬಂದೂ ಇಲ್ಲ”—ಎಂಬ ಭಯವು ಅಧಿಕಾರಿಗಳಲ್ಲಿಯೂ ಪ್ರಜ್ಞೆಗಳಲ್ಲಿಯೂ ನಿರಂತರವಾಗಿರ್ದಿತು. ಯಾವನೂ ಅವಭದಲ್ಲಿ ಪ್ರವರ್ತಿಸನು. ಪ್ರತಿಯೂಬ್ಜನೂ ತನ್ನತನ್ನ ಕೃತ್ಯದಲ್ಲಿ ನಿರತನಾಗಿದ್ದಾನು. ಆಲಸಿಕೆ, ಪಾಲು

ಮೊರಿಕೆ ಎಂಬುವು, ಆಕೆಯ ನಾಡ ಗಡಿಯನ್ನು ದಾಟಿ ಒಳಿದುವು. ಏಲ್ಲಿ ಯಾವ ಮೂಲೀಯನ್ನು ನೋಡಿದರೂ, ಪ್ರಜ್ಞೀಯೇ ಪ್ರತಿಫಲಿತಖಾದಂತೆ, ಪ್ರಜ್ಞೀಯು ಕಂಗೋಳಿಸುತ್ತಿದ್ದಿತು. ಮಂತ್ರಿ ಮೊದಲು ತೋಳಿಯ ವರೆಗೂ, ಅಧಿಕಾರಿಗಳಲ್ಲಿ ಪ್ರಜ್ಞೀಯ ಚಾತುಯವು ಬೆಳಗುತ್ತಿತ್ತು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂಪತ್ತಿಕ್ಕೆ, ಜಯಲಕ್ಷ್ಮಿ, ಆರೋಗ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ—ಇವರೆಲ್ಲರೂ ತಮ್ಮ ಸಹಜವಾದ ಚಾಂಚಲ್ಯವನ್ನು ಪ್ರಜ್ಞೀಯ ಭಯದಿಂದದ್ದೋ ಎನ್ನುವ ಹಾಗೆ ತೋರಿದು, ತಾತ್ತ್ವ ಜರಿಸಲು ತೊಡಗಿದರೆ ಪ್ರಜ್ಞೀಯು ತಮ್ಮನ್ನು ಎಳತರಿಸಿ ಬಂಧಿಸುವಳಿಂದು ಹೆದರಿ, ಆ ನಾಟಿನಲ್ಲಿ ಸ್ಥಿರವಾಗಿ ನಿಂತರು. ಪ್ರಜೀಗಳು ತಮ್ಮ ಜನಸೀಜನಕರನ್ನು ತಾಯಿತಂದೆ ಗಳಿಂದು ಭಾವಿಸಲಿಲ್ಲ; ಪ್ರಜ್ಞೀಯೇ ತಮ್ಮ ಸಕಲವಾದ ಬಂಧುವೆಂದು ನಂಬಿ, ತಮ್ಮ ಕಷ್ಟಸುಖಗಳನ್ನು ಅವಕಳಿ ನಿಭರ್ಯಾರಾಗಿ ಆರಿಕೆಮಾಡಹೋಗುವರು. ಪ್ರಜೀಗಳಿಗೆ ಅವಕಳಿ ಭಯವೂ ಇತ್ತು; ಪ್ರೇಮವೂ ಇತ್ತು. ಅವಕ ಸಮ ಕ್ವಮದಲ್ಲಿ ಸುಳ್ಳತಟಿಪಟವೆಂಬುದು ತಲೀಹಾಕುತ್ತಿರಲಿಲ್ಲ. ಜನಗಳ ನಾಲಗೆ ಯಲ್ಲಿ ಎಲ್ಲಲ್ಲಿಯೂ, ಯಾವಾಗ ನೋಡಿದರೂ, “ಪ್ರಜ್ಞೀ ಪ್ರಜ್ಞೀ” ಎಂಬ ನುಡಿಯೇ ನುಡಿಯಾಗಿತ್ತು.

“ಕಾಲೀ ವರ್ಣತು ವರ್ಜನ್ಯಃ | ಪೃಥಿವೀ ಸಸ್ಯಶಾಲನೀ ||

ದೇಹೋಯಂ ಕೈಣಿಭರಿತಸ್ವಜ್ಞನಾಸ್ಯಂತು ನಿಭರ್ಯಾಃ ||”

ಎಂಬ ಆಶಾಸ್ತ್ರಿಗೂ, “ರಾಜಾ ಕಾಲಸ್ಯ ಕಾರಣಂ” ಎಂಬ ಸಿದ್ಧಾಂತಕ್ಕೂ, ಅವಕ ರಾಜ್ಯಭಾರವು ಸುಧ್ಯಷ್ಟಾಂತರಾಯಿತು. ಅವಕ ಕಾಲದಲ್ಲಿ ಸಜ್ಜ ಸರಿಗೆ ಪ್ರತಿಬಲ್ಯವುಂಟಾದುದು ಒಂದು ಅಡಿತಯೆವಲ್ಲ; ಸಹಜವಾಗಿ ದುಷ್ಪ ರಶ್ವದ್ದ ದೊಷ್ಟಿಕ್ಕೆ ಅಪವಾದಲು ಅವಕಾಶವು ದೊರೆಯಿದೆ, ದುರ್ಜನರಿಂದ ಸಜ್ಜನಾದರು.

ಈ ರೀತಿಯಲ್ಲಿ, ಪ್ರಜ್ಞೀಯು ಪ್ರಜಾನುರಾಗವನ್ನು ಸಂಪಾದಿಸಿ, ಪತಿಯ ಅಜ್ಞಾರಿವಾದ ರಾಜ್ಯನಿರಾಕರಣವೆಂಬ ನಿರೂಪವನ್ನು ಕಯೆಷ್ಟಾಂತು,— ಅಜ್ಞಾತಕರ್ಪ್ರವಿನಂತೆ ಅಜಿತತಕ್ರಿವಾಗಿಯೂ, ದಾನಿಯಾದ ಕಣಾನಂತೆ

ಕಣಾರ್ತಿಧಿಯಾದ ಕೀರ್ತಿಯು ಕ್ಷಮಾಗಿಯೂ, ದಕ್ಷರಥನಂತೆ ತನ್ನ ದೇಶದ ದಶದಿಕ್ಷುಗಳಲ್ಲಿ ಸೈಜ್ಞಿಯಿಂದ ರಥವನ್ನು ಚರಿಸುವೊಗಿಯೂ, ಸಜ್ಜನಂಗಿ ಸಂತೋಷದಾಯಿಸಿಯಾಗಿಯೂ, ದುಷ್ಪಜನರಿಗೆ ದುಃಖಪ್ರದೇಹಗಿಯೂ, ಶ್ರೀಕರಣಜಯಹೊಂದಿದ ಮುನಿಗಳಂತೆ ಸ್ವಸುಭಾಷಿಲಾಷೆಯನ್ನು ತೊಡೆದು, ಪರರಾಜರಿಗೆ ಭೀಕರಾಗಿಯೂ, ತನ್ನ ಸನ್ಯಾಗೀದಿಂದ ದುಷ್ಪಾಶಯರಾದ ಅರಿರಾಜರನ್ನೂ ಸನ್ಯಾಗೀಗಾಮಿಗಳಾಗಿ ನಾಡಿಯೂ, “ಮಹಾಮತಿ! ಮಹಾರಾಜ್ಜೀ ಪ್ರಜ್ಞಿ!” ಎಂಬ ತನ್ನ ಯಶಸ್ವಿನ ಅಕ್ಷರಗಳನ್ನು ದಕ್ಷಿಣಾತ್ಮಿಗಳ ಹೇಳಿಯೂ ಬರೆಯಿಸುತ್ತಿದ್ದುಳು.

ಪ್ರಜ್ಞಿಯು ಬುದ್ಧಿಯಲ್ಲಿ ಎಷ್ಟು ಪ್ರಬಲೆಯಾದರೂ ಅಬಲೆಯಿಲ್ಲವೇ! ನಾಜ್ಯನಿವಾಸಹದ ಅತಿಕ್ಳೀಳವನ್ನು ಅವಳ ಶರೀರನ್ನು ಎಷ್ಟು ಕಾಲ ಕಡೆದೀತು? ಅವಳ ಬುದ್ಧಿಗೆ ಸ್ವಲ್ಪವೂ ವಿಶ್ಲಾಂತಿಯಿಲ್ಲದ ಕಾರಣ, ಅಯ್ಯು ವರ್ಣದೊಳಗಾಗಿಯೇ, ಕ್ಷಯರೋಗವೆಂಬ ಕಾಳರಕ್ಷಸನಿಗೆ ಕಯ್ಯುತತ್ವಾದಳು. ಮನ ಸ್ವಿಗೆ ವಿಶ್ಲಾಂತಿಯನ್ನು ಕೊಡುವ ಪತಿಯ ಸಲಾಹಿಸಾನ್ನಿಧ್ಯಾಗಿಧ್ಯಾರೆ, ಇನ್ನೊಂದು ಬಹುಕಾಲ ದೃಢಾಂಗಾಗಿಯೇ ಇರುತ್ತಿದ್ದಳು. ಸುಬಲಕುವಾರನ ಅದ್ವಾಷವು ಅಂಥದು! ಬಾಲ್ಯದಲ್ಲಿಯೇ ತಂದೆಯನ್ನೂ ತಾಯಿಯನ್ನೂ ತೊರೆಯುವುದು ಅವನ ಹಣೆಯಲ್ಲಿ ಬರೆದಿತ್ತು. ಅನೇಕ ಕಷ್ಟಗಳನ್ನು ಅನುಭವಿಸುವ ವಾರು ರಚಿತ ವಿದ್ದಲ್ಲಿ, ಯಾವ ಎಷ್ಟರಿಕೆ ತಾನೇ ಘಲಕಾರಿಯಾದಿತು? ಮೈದ್ದರುಗಳೆಲ್ಲ ಅವಳ ಆರೋಗ್ಯದಲ್ಲಿ ನಿರಾಶರಾದರು. ದಿನೇರಿನೇ ಪ್ರಜ್ಞಿಯು ಕ್ಷಯಿಸುತ್ತ ಹೋದಳು. ಚೈವಧದಾನಮಂತ್ರಸುರಾಚಾನಾದಿಗಳನ್ನು ಎಲ್ಲ ಕಡೆಯಲ್ಲಿಯೂ ಪ್ರಚಿಗಳು ತಾಪುತಾವಾಗಿಯೇ, ಪ್ರಜ್ಞಿಯ ರೋಗಶಾಂಕ್ಯಾರ್ಥವಾಗಿ, ವಾಡಲು ಆರಂಭಿಸಿದರು. “ಮನಸ್ಯಕ್ಷಿಂತಿಯು ಹತ್ತು ಆದರೆ, ದ್ವೈವಚಿಂತಿಯು ನಿಂತು ಇರುವುದು.” ಸಭಾಸಾಧನಕ್ಕೆ ಬರುವುದನ್ನು ಬಿಟ್ಟಳು; ಸಾಗುರಿತೆರಳುವ ಮಾತೇ ಮರೆಯಾಯಿತು. ನಿತ್ಯವೂ ಪ್ರಜ್ಞಿಯ ದರ್ಶನದಲ್ಲಿ ಅವನ್ನಾದಿಸುತ್ತಿದ್ದ ಪ್ರಚಿಗಳ ಕಣ್ಣಗಳು ತದಭಾವದಲ್ಲಿ ಕೊರಗುವುದು ಸಹಜವೇ. ಎಲ್ಲ ರೂ, ಯಾವಾಗ, ಏನೇಕೇ, ಎಂತೋಕೇ, ಎಂದು ದಿಗಿಲುಬಿದ್ದರು.

ಹೀಗಿರಲು, ಒಂದು ದಿನ, ಪ್ರಜ್ಞೆಯು ಮಂತ್ರಪ್ರಧಾನಿ, ಸಾಮಂತ, ಪುರೋಹಿತ, ಆಷ್ಟಮುಖಾಧಿಕಾರಿಗಳನ್ನು ಕರೆಯಿಸಿ, ಅವರನ್ನು ಕುರಿತು, “ನೀವೆಲ್ಲರೂ ನನ್ನ ವಿಷಯದಲ್ಲಿ ಏತಕ್ಕೂ ಹೀಗೆ ಪ್ರೇಮಪೂರ್ವಕವಾಗಿ ನಡೆದುಕೊಂಡು ಬಂದುದಕ್ಕಾಗಿ, ನಮ್ಮ ಕೃತಜ್ಞತೆಯನ್ನೂ ತಾಫನೆಯನ್ನೂ ಎಲ್ಲರ ಮುಂದೆ ಪ್ರಕಟಿಸುವೆನು. ನಮ್ಮ ದೇಹಸ್ಥಿತಿಯ ವಿವಯವೇ ತಮ್ಮೆಲ್ಲರಿಗೂ ತಿಳಿಯದೆ ಇಲ್ಲ. ಇನ್ನೇನು—ಕಾಲವು ಸಮಾಪಿಸುತ್ತಿದ್ದೇ ತಿಳಿಯಿರಿ. ಮಹಾರಾಜರ ಆಪ್ಯಾಯನ್ನು ನಮ್ಮ ಶಕ್ತಿಯೂ ಬುದ್ಧಿಯೂ ಇದ್ದಷ್ಟು ಮಟ್ಟಿಗೆ ತಮ್ಮಗಳ ಸಹಾಯದಿಂದ ಸೆರವೇರಿಸಿದೆನು. ಸುಭಲನಿಗೆ ಪಟ್ಟಾಧಿಷ್ಠೇಕವೂ, ಚಂದ್ರಮತಿಗೆ ವಿವಾಹವೂ, ಇವರದನ್ನು ಮಾತ್ರ, ನಡೆಯಿಸುವ ಅದ್ಯಷ್ಟನ್ನು ನಮ್ಮ ಪಾಲಿಗೆ ಬರಲಿಲ್ಲ. ತಮ್ಮನ್ನು ಬೇಡಿಕೊಳ್ಳುವುದೇ ಸೆಂದರೆ,—ಮಹಾರಾಜರಲ್ಲಿಯೂ ನಮ್ಮಲ್ಲಿಯೂ ಇದ್ದುದಕ್ಕಿಂತ ತಮ್ಮ ಪ್ರೀತಿಯು ಈ ಮಕ್ಕಳಲ್ಲಿ ಹೆಚ್ಚಾಗಿರಲಿ! ಈ ಮಕ್ಕಳು ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ತಬ್ಬಲಿಗಳಾದರು. ಅವರಿಗೆ ಇನ್ನು ಮೇಲೆ ನೀವೇ ತಂದೆಯೂ ತಾಯಿಯೂ ಆಗಿರುವಿರಿ. ನಿಮ್ಮ ಮಣಿಲಿಗೆ ಈ ಮಕ್ಕಳನ್ನು ಹಾಕಿರುವೆನು. ಅವರನ್ನು ತೇಲಿಸುವುದೂ ಮುಖಗಿಸುವುದೂ ತಮಗೆ ಸೇರಿದುದು. ನಮಗೆ ಯಾವ ವಿಧವಾದ ಕೊರತೆಯೂ ಇಲ್ಲ. ಮಹಾರಾಜರ ಆಪ್ಯಾಯನ್ನು ಸಾಂಗವಾಗಿ ನಿರ್ವಹಿಸಿ, ಅವರನ್ನು ಸೇರಿ, ಅವರ ಪಾದಸೇವೆಯಲ್ಲಿ ನಿರತರಾಗಬೇಕೆಂದಿದ್ದೇವು; ಅದಕ್ಕೆ ಭಗವತ್ಪೂರ್ವಾನಿಲ್ಲ. ಈ ಕರೀರವೆಂಬ ಸರೆಯನ್ನು ನೀಗಿ, ಅವರ ಬರವನ್ನು ಹಾರಿಯ್ತುತ್ತೆ, ಸುಗ್ರೀದಲ್ಲಿ ಕಾದಿರುವೆನು. ಮರಣವನ್ನು ಪ್ರಿಯನಾದ ಅತಿಭಿಯಂತೆ ಭಾವಿಸಿರುವೆನು. ಪ್ರಾಜ್ಞರಾದ ತಮ್ಮೆಲ್ಲರಿಗೂ ಇನ್ನೇನೂ ವಿಶೇಷವಾಗಿ ಹೇಳಬೇಕಾದುದಿಲ್ಲ. ಎಲ್ಲವೂ ತಮಗೆ ವೇದ್ಯವಾಗಿದೆ”—ಎಂದು ಅತ್ಯಂತಕವ್ಯದಿಂದ ಹೇಳಲು, ಅಲ್ಲಿದ್ದವರೆಲ್ಲರ ಕಣ್ಣೆನಲ್ಲಿ ಧಾರೆಧಾರೆಯಾಗಿ ನೀರು ಸ್ವವಿಸಿತು; ಕಂತವು ದುಃಖದಿಂದ ಸ್ತುಂಭಿತವಾಗಿ, ಮಾತ್ರ ಹೊರಡದೆ ಹೊರಿಯಿತು. ಅಲ್ಲಿದ್ದ ವೃದ್ಧಪುರೋಹಿತನು—“ಮಾತುಶ್ರೀ! ತಮಿಷ್ಟಣಕ್ಕೆ ಪ್ರತಿ

ಯಾಗಿ ಸಡೆಯುವರಲ್ಲ. ತಮ್ಮ ಮಕ್ಕಳು ಮಾತ್ರ ತಬ್ಬಿಯಾಗೆಲಿಲ್ಲ; ನಾವೆಲ್ಲರೂ ತಬ್ಬಿಗಳಾದೆನ್ನ. ತಾವು ರಾಜ್ಯದ ಯೋಜನೆಯನ್ನೂ ಮಕ್ಕಳ ಮೇಲಣ ವೋರ್ಹವನ್ನೂ ಬಿಟ್ಟು, ಶಾಂತರಾಗಿ, ಭಗವದ್ವಾಸ್ನೇಕವರರಾಗಿ, ದೇಹಯಾತ್ರೆಯನ್ನು ಪೂರ್ತಿಮಾಡುವಿರಿ ಎಂದು ವಾಗ್ಧಿಂಸುವೇವು” — ಎಂದು ಹೇಳಿದನು. ಆಮೇಲೀ, ಬಂದಿದ್ದವರೆಲ್ಲರೂ ತಮ್ಮತಮ್ಮ ವಿಚಾರನೆಗಳನ್ನು ಅರಿಕೆವಾಡಿ, ಬೇಕಿಲ್ಲಿಂದರು.

ಇದಾದ ಮೂರು ದಿನಗಳ ಮೇಲೀ, ಪ್ರಜ್ಞಿಯು ತನಗೆ ಅಂತರಂಗನಾದ ಪ್ರೇಮಕನೆಂಬ ವ್ಯಧಿ ಕಂಜುಕಿಯನ್ನು ತನ್ನ ಮಕ್ಕಳನ್ನೂ ಬರವಾಡಿಕೊಂಡು, — “ಉಯ್ಯಾ ಕಂಜುಕಿ! ರಾಜ್ಯಪರಿಪಾಲನೆಯು ಶಸ್ತ್ರಧಾರೆಯ ಮೇಲೀ ಸಡೆಯುವ ಸ್ಥಿತಿಯಾಗಿರುವುದು. ಆಮಿಷಕ್ಕೆ ಹಕ್ಕಿಗಳಿರುವ ಹಾಗೆ, ಶತ್ರುಗಳು ನಾಲ್ಕು ಕಡೆಯಲ್ಲಿಯೂ ಸುತ್ತಿಕೊಂಡಿರುವರು. ಮಾಂಸವಿಂದ ವನ್ನು ತಿನ್ನುವುದಕ್ಕೆ ಆಕಾಶದಲ್ಲಿ ಪಕ್ಕಿಗಳೂ, ನೆಲದ ಮೇಲೀ ನಾಯಿನರಿಗಳೂ, ನೀರಿನಲ್ಲಿ ನಕ್ರುದಿಗಳೂ ಕಾದಿರುವುವು. ರಾಜನು ಕಟ್ಟೇ ಕಾವಲಾಗಿರಬೇಕು; ಅವನಿಗೆ ಹಾಸುಗೆಯೇ ಹಾವಾಗುವುದು; — ಹೇಳುವುದೇನಿದೆ? ದೈವಕೃತ್ಯಕ್ಕೆ ಯಾರಿಂದ ಏನು ಮಾಡುವುದಕ್ಕಾದೀರ್ತು? ನೀನೇ ಈ ಮಕ್ಕಳಿಗೆ ತಂದೆ. ನಿನ್ನ ಮಕ್ಕಳಿಗಿಂತ ಹೆಚ್ಚಾಗಿ, ಈ ಅಭಿಕರನ್ನು ಸಲಹುವನಾಗು. ಸುಭಲನಿಗಿಂತ ಜಂದ್ರಮತಿಯಲ್ಲಿ ಹೆಚ್ಚಾಗಿ ಯೊಳಿಸಬೇಕಾಗಿದೆ. ಹೆಚ್ಚು ಹುಡುಗಿ; ರೂಪವತಿ; ಅನೇಕರಾಬರು ಆಕೆಯನ್ನು ಅವಕಾಶಲು ಕಾತರಬಡುವರು; ಅವಳು ಕರಿಯಾದ ವರಸನ್ನು ಸೇರಬೇಕು. ಆಕೆಯ ಅದ್ವಾಷವು ಹೇಗಿದೆಯೋ?” — ಎಂದು ಹೇಳಿ, ಮಕ್ಕಳನ್ನು ಮುದ್ದಾಡಿ, ಪತಿಯ ಪ್ರತಿಕೃತಿಯನ್ನು ಪಕ್ಕದಲ್ಲಿ ಇರಿಸಿಕೊಂಡು, ಸಂಸಾರಸಂಭಂಧವನ್ನು ಆತ್ಮಂತಿಕವಾಗಿ ಕ್ಷಾಬಿಸಿ, ಶುಚಿಭಾರತೀಯಾಗಿ, ಯಾರೊಡನೆಯೂ ಮಾತನಾಡಿ, ಮೌನಪ್ರತಿ ವನ್ನು ಅವಲಂಬಿಸಿ, ಮರುದಿನ ಬೆಳಗಿನ ಜಾವದಲ್ಲಿ ಸಕ್ಕಪ್ರಜರವಾದ ಕಾಲದಲ್ಲಿ ಈ ಶರೀರವನ್ನು ಬಿಟ್ಟು, ವರಂಧಾಮವನ್ನು ಸೇರಿದಳು. ಅವಳ ಅಂತಿಮ ಕಾಲದಲ್ಲಿ ದೇಶದ ಮೇಲೀ ಒಂದು ವಿಧವಾದ ಕತ್ತಲೆಯು ಮೂಡಿತು; ಪ್ರಜ್

గళీల్లురూ ఇతికట్టవ్యక్తమంథరాగి,—“ముందేను? ముందేను?
దుఃఖసంగరదల్లి ముఖుగిహోగుత్తిరువ నమ్మ ఈ దేశవేంచ హడ
గన్న సురక్షితవాగి నడేయిచువరచారు? నాల్ను కడేయింద అరిరాయ
రెంబ తెరిగళ గడువు ఎశువుదల్ల? అవుగటన్న ఇదిరిస; మేలే సుగ్గి
హోగిసువవరన్న కాణేవల్ల!” ఎందు కాఠాకారవాడిదరు.—

“సగివేగద సవసుకియ మేల్నిన |

బగేయ హిసుభిర సుకియ కేళద |

సుగుణాదోలపిం సంటరిష్టురనాత్రితకఁజను ||

సోగదోరిసువ సజ్ఞనకఁళ |

బగేయరదు మన్నిసువ మందిగే |

సోగపనోదవివ రాణి కణ్ణరేయాదఖచటికటా! ||”

ఎనయాళ్ల? అరిష్టకమణసే! ప్రజ్ఞేయ సావినల్లి నినగూ కేళవు,
హంట్టిదంతిదే; ఆ ఆవోమక్కళ గతియేను—ఎందు బలువాగి యొళచి
సుత్తిరుచంతె తోరఃత్తీయే! ఆ యొళచనేయన్న దూరమాడు. ఆ
మక్కళ పరిణామవన్న నిఱే నోడువనాగునే? ఆతురపడచేడ:”—
ఎందను.



అ నేయ అధ్యాయ.

—*—

ఆభయరుచికుమారను హేళుత్తునే:—

ఎల్పీ ఆరిష్వకమ్మనే! కేళు, మహారాజ్ఞి ప్రజ్ఞీయ యుతస్సు దశదిక్షున్నా వాయిసి, తక్కురాజర రాణియరిగి అవమానవన్ను కుట్టిసి, ఆవర ముబుద్దల్లి కష్టగాణిసితు. ఆవశు తన్న మగనిగూ మగళిగూ నిద్యాఫ్యాసమాడిసుక్రిద్ద రీతియు సమ్మతు జనగభ తలేగళన్న తొగి సుక్రిద్దితు. ఆశేయ మరణవాకేయు దిగంకగళల్లిరువ కాత్రవ రాజరుగళల్లి దురాతియన్న కుట్టిసితు. అనేకరాజరు అనేక విధవాగి యోజిసిదరు. ఆవరల్లి, ఏధిలాదేశక్షే యువరాజనాద ప్రతాపసింహను తన్న కేళియ మంత్రికుమార కూరసేసనోడనే అంత రంగదల్లి కుళితు, యోజిసుక్రిద్దను.—“ఎలయో! కూరసేన! ఆవంతీ దేశద వ్యత్తాంతవన్న కేళిరువేయల్ల? సునితను ఆరణ్యగతనాదను; ప్రజ్ఞీయు స్వగ్రగతిలాదఖు; మంత్రియు ఆవన హసరిగి తక్కంతే, మంద మతియాగి, హరియరు, వ్యద్ధరు, ఇవర మనస్సిగి ఏరోధవాగి నడియు త్రిరువనంతి; తన్న కయో మేలాగి, స్వేచ్ఛియాగి ఆళకొడగిరువనంతి. రాజ్యాధికారిగళల్లి అంతచ్ఛిద్రవుపూరంభవాగిదేయంతి. ముబలకుమారను బాలకను; ఆవనిగి హితచుంతచరారూ ఇల్లవంతి. ఆవంతీదేశపు నమ్మి ప్రతాపాగ్నిగి తీప్పవాగి జవిస్సుగువ కాలవు ఒదగిరువాగి, నావు తాటస్థ్యవన్ను వహిసుపురు రాజునీతియే?—హేళు. ఆదరల్లి జంద్రుమతీకుమారియ ఏషయవన్న కేళిదేయ? బముసుందరియంతి. సరసతి, శజీ, రతి, ఇవర సౌందయువన్ను ఆవళ సౌందయుద ముందే నివాళిసపీకంతి. నమ్మి గొధుచారను ఆ మండుగియు శాక్షుతో

ಉಂವರ್ತಿಯ ಅವರಾವತಾರವೇ ಆಗಿರುವಳಿಂದೂ, ಅವಳು ನನಗೆ ಯೊಗ್ಯ ವಥುವೆಂದೂ ನಿಶ್ಚಯ ಹೇಳುತ್ತಿರುವನು. ಮಹಾವಿದ್ಯಾವತಿಯಂತೆ; ಪ್ರಸ್ತಿಯು ತನ್ನಲ್ಲಿದ್ದ ವಿವೇಕವನ್ನು ಆ ಹುಡುಗಿಯಲ್ಲಿ ನಿಶ್ಚೇಪವಾಗಿ ಇಟ್ಟು ಹೊರಿಗುವಳಿಂದು ಜನಗಳು ಕೊಂಡಾಡುತ್ತಿರುವರಂತೆ. ವಯಸ್ಸು ಜಿಕ್ಕು ದಾದರೂ, ಮಂತ್ರಿಗೂ ವಿವೇಕವನ್ನು ಹೇಳುತ್ತಿರುವಷಂತೆ. ಮಂತ್ರಿಯು ಆ ಹುಡುಗಿಯನ್ನು ತನ್ನ ಸೋನೆಯಾಗಿ ಪಾಡಿಕೊಂಡು, ತನ್ನ ಪಂಶಿಕ್ಕೆ ರಾಜ್ಯವು ಬರಬೇಕೆಂಬ ಯೊಳಣನೆಯನ್ನು ಪಾಡುವನೆಂದು ಕೆಲವರು ಅಭಿಪ್ರಾಯವಡುವರಂತೆ. ರಾಜ್ಯವೇದ್ದೇ ನನಗೂ ಇವ್ಯಾಗಿ ಇಲ್ಲದಿದ್ದರೂ, ಆ ಹುಡುಗಿಯನ್ನು ಆಪಹರಿಸಬೇಕೆಂಬ ಆಶೆ ಬಲವಾಗಿದೆ. ನೀನು ಏನು ಹೇಳುತ್ತೀರೀಯಿ? “ಎಕಾ ಕೃಂಬಾದ್ಯಧ್ರುವರ್ಕರೀ ಬಭೂವ ||”—ಎಂಬ ಗಾದೆಯಂತೆ, ಆ ದೇಶವು ಸಾಮಾಜಿಕವಾದರೆ, ಆ ಹುಡುಗಿಯನ್ನು ಮದುವೆಯಾಗಬಹುದು; ರಾಜ್ಯಕ್ಕಿಂತಿ ನಾನೇ ಒಡೆಯನಾಗಬಹುದು. ಇದು ಧರ್ಮಕಾರ್ಯವೆಂದೂ ಅಧರ್ಮಕಾರ್ಯವೆಂದೂ ತೋರುತ್ತದೆ. ದುಷ್ಪಿಣಾದ ಮಂತ್ರಿಯನ್ನು ಶಿಕ್ಷಿಸುವುದು ಧರ್ಮವು; ಆ ಕನ್ಯಾರಕ್ತವನ್ನು ಪಡೆಯಲು ಯತ್ನಸುವುದೂ ಧರ್ಮವು. ಅನ್ಯಾರಾಜ್ಯವನ್ನು ಸ್ವಲ್ಪವೂ ನಿಮಿತ್ತವಿಲ್ಲದೆ ಮುತ್ತುವುದು ಅಧರ್ಮವು. ನಿನಗೇನು ತೋರುತ್ತದೆ?”—ಎಂದು ಹೇಳಿದನು. ಆ ಮಾತಿಗೆ ಮಂತ್ರಿಕುವಾರನು “ಅಯ್ಯ! ನಿನ್ನೊಂತಹ ಬುದ್ಧಿಕಾಲಿಯನ್ನು ನಾನು ಸೋಂದಿಯೇ ಇಲ್ಲ. ರಾಜಪುತ್ರನಾದರೂ, ನೀನು ಬ್ರಹ್ಮಸ್ತಾಯನ್ನು ಏಂದು ತೀರ್ಯಿ? ನಾನು ಹೇಳಬೇಕಾದ ಪಾತುಗಳನ್ನು ಮೊದಲೇ ಉಂಟಿಸಿ ಹೇಳಿ ಮುಗಿಯಿಸಿರುವಾಗ, ನನಗೆ ಏನಾದರೂ ಹೇಳುವುದಕ್ಕೆ ಮತ್ತೊಂದರಲ್ಲವೇ ಹೇಳುವುದು? ವಿವೇಕಿಗಳ ಬಾಯಿಯಲ್ಲಿ ಅವಿವೇಕವಜನಗಳು ಹೊರಡವು. ಚೈತ್ಯಾತ್ಮಕೆಯಂಬ ವಾರ್ಷಿಕವನ್ನಿಟ್ಟು, ಸೇನಾನಮೇತರಾಗಿ ಹೊರಡುವ ದೇಶದ ಎಲ್ಲಿಯಲ್ಲಿ ಸೇರಿ, ಏನೋ ವಾರ್ಷಿಕವನ್ನು ಪಾಡಿಕೊಂಡು, ಆ ದೇಶವನ್ನು ಹತಾತ್ಮಾಗಿ ರಭಸ್ತಪ್ತವೇಶವಾಡಿ, ಉಳ್ಳಿಯಿನಿಯನ್ನು ಮುತ್ತುವು.” ಎಂದು ಹೇಳಲು,—“ಮುಂದಣಿ ವಾರ್ತುಭವುಹಂತದಲ್ಲಿ ಕನ್ಯಾಪ್ರಾಪ್ತವಾ

ಗುವಲಗ್ಗದಲ್ಲಿ ಪ್ರಯಾಣಾಷಿಬಿಂಬಿನ್ನಿಂದಲ್ಲಿ” — ಎಂದು ಮಂತ್ರಿಕುಮಾರುನ್ನಿ
ಆಲೋಳಿಸಿ, ಮಹಾರಾಜನ್ನಿಂದ ವಿಷಣ್ಣುಪಡಿಸಿ, ಆತನ ಅವೃತ್ತಿಯನ್ನು ತೆಗೆದು
ಕೊಂಡೆನು.

ಇತ್ತೆ ಉಜ್ಜ್ವಲಿನಿಯಲ್ಲಿ, ರಾಜ್ಯಭಾರದ ಬಗಿಯು ಸಹಿತಿತು. ತಲೆ
ಯಿಲ್ಲದ ಮುಂಡದಂತೆ, ರಾಜ್ಯವು ಅಲುಗಿತು. ಪ್ರಜ್ಞೆಯಂಬ ಯಂತ್ರವು
ಮುರಿದುಹೊಂದ ಮೇಲೆ, ರಾಜ್ಯಜಕ್ಕೆವು ಹೇಗೆ ನಡೆದಿತ್ತು? ಅದು ಒಂದು
ಬಿಟ್ಟು ಕೂಡ ತಡೆಯುವವ್ಯಾಪ್ತಿಯಲ್ಲಿದೆ ಎಂತೆಲ್ಲಾಯಿತು. ರಾಜವ್ರತೀನಿಧಿ
ಯಾಗಿ ಆಖ್ಯಾತಿದ್ದ ಮಂತ್ರಿಯು ಸ್ವಾಧ್ಯಾಪರನಾಗಿ, ತನ್ನ ಮಂತ್ರದಲ್ಲಿಯೇ
ರಾಜ್ಯವನ್ನು ನಿಲ್ಲಿಸಬೇಕೆಂದು ಕವಚಿತ್ತಂತ್ರವನ್ನು ಅವಲಂಬಿಸಿದನು. ಪ್ರಜ್ಞೆ
ಯು ಕಾಲವಾಗಿ ಇನ್ನೂ ಬಹಳ ದಿನಗಳಾಗಲಿಲ್ಲ; ಅವುಗಳಿಗೆ ತಳ
ತಳತ್ವ ಮೇರೆವಾರಿಹೊಂದಿತು. ಆಖ್ಯಾವನಗಲ್ಲಿ ಭೀತಿ ತಪ್ಪಿ, ಆಧಿಕಾರಿ
ಗಳೂ ಸ್ವೇಷಿಯಾಗಿ ಕಾಯಂಗಳನ್ನು ನಡೆಯಿಸಲಾರಂಭಿಸಿದರು.

ಹೇಗೆರಲು, ಒಂದು ದಿನ, ಒಬ್ಬ ಪಥರೆಯವನು ಬಹಳ ಕತ್ತಲಿದ್ದ ಓಡಿ
ಬಂದು, ಮಂತ್ರಿಯ ಆವಸರವನ್ನು ಪಡೆದು,—“ಸ್ವಾವಿಂಬಾ! ಮೈಧಿಲಸೇನೆಯು
ನಮ್ಮ ದೇಶವನ್ನು ಶಿಶಾಸ್ತಿರಿಂದ ನುಗ್ಗಿ, ನಮ್ಮ ಸೈನ್ಯವನ್ನೆಲ್ಲ ದೂರೀಫಲ
ಮಾಡಿ, ನಮ್ಮ ಸಾಧನವನ್ನೆಲ್ಲ ವ್ಯಘಾಗಗೊಳಿಸಿತು. ಆ ಪ್ರಾಣವನ್ನು ಒಂದು
ಹುಲ್ಲುಕಡ್ಡಿಯು ಇಡೆದಿತ್ತೆ? ನಮ್ಮ ಸೇನೆಯೊಳಗೆ ನಾನೇಂಬ್ಬಿನೇ ಉಳಿ
ದೆನು.—ಪ್ರಜ್ಞಬಿತ್ತು!” — ಎಂದನು. ಆತನ ಹಿಂದೆಯೇ, ಮತ್ತೊಬ್ಬಿ ಭಾರನು
ಮುಂದು ಬಂದು, ಕಯ್ಯಿಗಿದು, “ಆಮಾತ್ಮೆ ಶತ್ರು ಸೇನೆಯು ಧನಸ್ವರ್ಗನಿಂದ
ಬಿಟ್ಟು ಬಾಣಿದಂತೆ, ರಾಜಧಾನಿಯನ್ನು ಕುರಿತು ಅತಿವೇಗದ್ವಿಧಿದನೆ ಬರುತ್ತಿರು
ವುದು!” — ಎಂದು ಹೇಳಿದನು. ಆ ಮಾತನ್ನು ಕೇಳಿ, ಮಂತ್ರಿಯು ತಲೆಯು
ಮೇಲೆ ಕಯ್ಯಿಸ್ತಿಟ್ಟು, ಅಸ್ತನೀರನ್ನು ಬಿಟ್ಟು, ಕುಳಿತನು. ರಾಜ್ಯಭಾರವು ಸುಲಿದ
ಬಾಕೆಯ ಹಣ್ಣಿನೆಂತೆ ಎಂದು ತಳಿದಿದ್ದನು! ಕೂಡಲೇ, ರಾಜನ ಆಸ್ತಾನದಲ್ಲಿ
ಸೇನಾಂತರಿ, ಪ್ರಾಣಿ, ಮುಂತಾದವರ ಸಭೆ ಸೇರಿ, ಮಂತ್ರಿಗಳಿಂಜನೆಯು
ಅರ್ಜಫಿವಾತಿಷ್ಟಿತು. ಕುಳಿತವರು ಕುಳಿತರೇ ಹೊರಕು, ಅವರಿಂದ ಏನೂ

ಇತ್ಯಾರ್ಥವಾಗೆಲ್ಲ. ಅಲ್ಲಿದ್ದವರಲ್ಲ ಕೇಲವರು ತಮ್ಮತಮ್ಮ ಮನದಲ್ಲ — “ಅದುಷ್ಣಾತ್ಯಯನಾದ ಮಂತ್ರಿಯಿರುವುದಕ್ಕಿಂತ, ಮೈಧಿಲಸ್ಯಾರಾಜನಾಗೆಲಿ!” ಎಂದೂ, ಕೇಲವರು—“ಮೈಧಿಲರು ಧರ್ಮಾರ್ಥರು; ಪ್ರತಾಪಸೌಂಹನು ನಮ್ಮ ರಾಜ್ಯವನ್ನು ನಮ್ಮ ರಾಜುತ್ವನಿಗೆ ಕೊಟ್ಟು, ಇಂದ್ರಮತಿಯನ್ನು ದರಿಣಿಯ ಮಾಡಿಕೊಳ್ಳಬಂದಿರುವನು.”—ಎಂದೂ, ಮತ್ತೆ ಕೇಲವರು—“ಪ್ರಾಣಿಯ ಪ್ರತೀ ಶುತ್ತರತ್ನಗಳನ್ನು ದುಷ್ಪಮಂತ್ರಿಯ ಬಲೆಯಿಂದ ಬಿಡಿಸಲು ಬಂದಿರುವರು.” ಎಂದೂ, ನಾನಾಪ್ರಕಾರದಲ್ಲಿ ಯೋಚಿಸುತ್ತಿದ್ದರು. ಆದೂ, ಒಟ್ಟರೂ ತಮ್ಮ ಆಂತರಂಗವನ್ನು ಹೊರಪಡಿಸಲ್ಲ. ಮಂತ್ರಿಯ ಮಾತಿಗೆ “ಹೊದು; ಹಾಗೆ”—ಎಂದು ಬಸವಣಿನಂತೆ ತಲೆಡಿಗುತ್ತಿದ್ದರು. ದೇಶಾಭಿಮಾನಿಗಳಾದ ವ್ಯಾಧರು ಮಾತ್ರ—ತವಕವಡುತ್ತಿದ್ದರು. ಆಗ, ಮತ್ತೊಳ್ಳಬ್ಬ ದೂತನು ಅವ ಸರಣನ್ನು ವಡೆದು,—“ಸ್ತೋಮಿ! ತತ್ಪಸೇನೆಯು ಸಿಪ್ರಾನಾಯ ತಡಿಯಲ್ಲಿ ಇಂದಿಯತ್ತು. ದೇಶವನ್ನು ಹಾಕುವಾಡಲು ಬಂದಿಲ್ಲ; ಕೊಳ್ಳಬ್ಬಿಯಲ್ಲ; ಜನಗಳಿಗೆ ತೊಂದರೆಯಿಲ್ಲ; ಗ್ರಾಮಾಗ್ರಹಾರಗಳ ಗೋಚಿಗೆ ಹೋಗಿಲ್ಲ; ಪ್ರಯಾಣದ ಮೇಲೆ ಪ್ರಯಾಣದಿಂದ, ತ್ವಯಾರ್ಥದಲ್ಲಿ ರಾಜಧಾನಿಯನ್ನೇ ಕುರಿತು ತೆರೆಸುತ್ತಿರುವೆಡು”—ಎಂದು ಅರಿಕೆಮಾಡಿದನು. ಮಂತ್ರಿಯು—“ಸರ್ಕಳ ಸೇನೆಯು ಸಿದ್ಧವಾಗಲಿ! ಕೋಚಿಕೆತ್ತಿಳಿಗಳು ಭದ್ರವಾಡಲ್ಪಡಲಿ! ಸೇನಾನೀ! ನೀನು ಪೂರ್ವಾದ್ವಾರದ ಹೊರಗಳ ಬಯಲಿನಲ್ಲಿ ಸೇನೆಯೊಂದಿಗೆ ತತ್ಪ ಏನ್ನು ಇದಿರಿಸಲು ಸಿದ್ಧ ನಾಗು; ನಾನು ಉತ್ತರದಿಕ್ಕಿನ ಬಾಗಿಲಲ್ಲಿ ಸೇನೆಯ ಮತ್ತೊಂದು ತುಕ್ಕಾಡಿಯೊಡನೆ ಇರುವೆನು!”—ಎಂದು ಅಪ್ಪಣಿಯತ್ತು, ಆ ಮೇಲೆ,—“ಸಭಾಸದರಿರಾ! ಬಹುಕಾಲದಿಂದ ಬಂದ ರಾಜ್ಯವು ಕಯ್ಯಿಷ್ಟಿಕೊಂಡಿಗೆ ಗುವ ಕಾಲವು ಬಂದಂತಿದೆ. ನೀವೆಲ್ಲರೂ ಏಕಮುಖರಾಗಿ, ಉಳಿಸಿಕೊಳ್ಳಬ್ಬದಕ್ಕೆ ಎಷ್ಟುಎನು ಮಾಡಬೇಕೋ ಅದರಲ್ಲಿ ಯತ್ನವ್ಯಾಪ್ತಪರಾಗುವಿರಿ ಎಂದು ಸಂಬಿರುತ್ತೇನೆ.”—ಎಂದು ಹೇಳಿ, ಒಡೆತ್ತಿಲಗವನ್ನು ವಿಷಣಿಸಿದನು.

ಸಿಪ್ರಾನಾದಯ ತೀರದಲ್ಲಿ, ಮೈಧಿಲಸ್ಯಾರಾಜು ಅವಂತಿಸೇನೆಗೂ ಅತಿ ದುರೈರಘಾಟ ಇಷ್ಟಾವು ನಡೆತ್ತಿಕು. ರಥಕರೀತಿನೆ ರಥಿಕರೂ, ಜೋಡ

ರೊಡನೆ ಜೋದರೂ, ರಾವುತರೊಡನೆ ರಾವುತರೂ ಸರಿಸಮಾಗಿ ಯಾದ್ಯಂ
ಮಾಡಿದರು. ನದಿಯ ನೀರು ರಕ್ತಮಯವಾಯಿತು. ರಣವೇ ಹೊಮ್ಯ
ವಾಯಿತು. ತಲೆಬುರುಡೆಗಳು ರಕ್ತಪ್ರವಾಹದಲ್ಲಿ ತೇಲಿಕೊಂಡು ನದಿಯನ್ನು
ಸೇರುತ್ತಿದ್ದವು; ನಾಯಿನರಿಗಳು ಆ ರಕ್ತಪ್ರವಾಹವನ್ನು ನಕ್ಷತ್ರೋಡಗಿದ್ದಿವು;
ಚಾಗಿಗಳು ನದಿಯ ನೀರಿನಲ್ಲಿ ತೇಲುತ್ತಿರುವ ಬುರುಡೆಗಳ ಮೇಲೆ ಕುಳಿತು,
ಅವುಗಳ ಕಣ್ಣಗಳನ್ನು ಕುಕ್ಕುಹೊಗಿ, ಆ ಬುರುಡೆಗಳು ಮುಖಗಿಹೊಗಿಲು,
ಅವನ್ನು ಬಿಟ್ಟು, ಹಿಂದೆ ಬರುತ್ತಿದ್ದ ಮತ್ತೆಹೊಂದು ಬುರುಡೆಗೆ ಹಾರಿ, ಈ
ರೀತಿ ನಾಟ್ಯವಾಡತೋಡಗಿದ್ದಿವು. ಸ್ವೇಸಿಕರ ಅಟ್ಟಹಾಸದ ಬೋಬೈಯೂ, ಕುದು
ರೆಯ ಕಾಲ ಸಪ್ಪಳೂ ರಥಜಕ್ಕಾಗಳ ಚೀತಾಂಶುರವೂ ಕಿವಿಗಳನ್ನು ಕಿಣ್ಣಿದು
ಮಾಡಿದ್ದಿವು. ಜಯಶ್ರೀಯು ವ್ಯಾಧಿಲರನ್ನು ಸೇರಿದಳು. ಸತ್ತು ಏಕ್ಕುಳಿದ
ಅವಂತಿಸೇನಯು ಪಳಾಯನಸೂಕ್ತವನ್ನು ಜವಿಸಿತು. ಮಂತ್ರಿಯು ಮೃತ
ನಾದನು. ಸೇನಯು ಲಗ್ಗಿ ಹತ್ತಿತು. ಉಜ್ಜವಿನಿಯಲ್ಲಿ,—“ಹಾ ಪ್ರತನೀ!
ಹಾ ರಮಣ! ಹಾ ಕಂದ! ಹಾ ತವಾಂ! ನಾರಿಗಿ ತುತ್ತಾದೆಯಾ? ನಾನು
ಹೇಗೆ ಬಿಡುಕಲಿ? ಯಾರನ್ನು ಸೇರಲಿ? ನನ್ನ ಸಾಂದರ್ಭಯವನ್ನು ಸುಜಬೀಕು!
ಕಾಮುಕನ ಕಣ್ಣಿಗೆ ಬೀಳುವುದಕ್ಕಿಂತ, ಸತಿಗೆ ಮರಣವೇ ಲೇಸು! ನಾನು
ಕಷ್ಟದಿಂದ ಆಚೆಸಿದ ಧನವು ತತ್ತ್ವವರ್ತವಾಗುವುದಲ್ಲಾ? ಹೇಗೆ ಬಯ್ದಲು?
ರಾಜ್ಯಲಕ್ಷ್ಯಯೇ! ತತ್ತ್ವಗಳಿಂದ ಆಕಾಸಸಲ್ಪಟ್ಟಿಯಾ? ನಿನಗೆ ನಾಙುಗೆಯೂ
ಬೇಡವೇ?”—ಎಂಬ ನಾನಾರೀತಿಯ ರೋದನವು ಸವರ್ತ್ತ ಹಬ್ಬಿತು. ಅಂತಹ
ಪುರದಲ್ಲಿ—“ಪ್ರತಾವಸಿಂಹನು ರಾಜ್ಯಕಾಂಕ್ಷೆಯಿಂದ ಬಂದವನಲ್ಲ; ಜಂತ್ರ
ಮತಿಯನ್ನು ಅವಕಾಸಿಕೊಂಡುಹೊಗಿಲೇ ಬಂದಿರುವನಂತೆ; ಹಾಗಿಲ್ಲದಿ
ದ್ದರೆ, ಉಜ್ಜವಿನಿಯನ್ನೇ ಕುರಿತು ಏಕೆ ಪ್ರಯಾಣಹೊರಬು?”—ಎಂದೂ,
“ಪ್ರತಾವಸಿಂಹನು ತನ್ನ ಮುಖ್ಯಭಾಬಿಗೆ ಹೀಗೆ ಅವಣಿಮಾಡಿರುವನಂತೆ;—
ಬೇಗನೆ ಅರಮನೆಗೆ ಕಾವಲಿಸಿ, ಅರಮನೆಯು ಇದ್ದ ಸ್ಥಿತಿಯಲ್ಲಿಯೇ ಜೋವಾನೆ
ವಾಗಿ ಇಡಿಸಬ್ಬಾಡಲಿ! ನಗರವಾಸಿಗಳಿಗೆ ಸ್ವಲ್ಪವೂ ತೊಂದರೆಯಾಗಿತ್ತಾಡಮ.
ಅಂತಹಪುರವನ್ನು ಮಾತ್ರ ಪ್ರವೇಶಿಸಿ, ಸುಭಾಜಂಪ್ರಮತಿಯರನ್ನು ವಲ್ಲಕೆಯೂ

కుళ్లరిసి, బేగసినన్న తిబిరక్కె కరెత్తొరి! ఆజెళ్లి ల్లంపునేమాదిదఫ్ఫె లే నన్న క్తియ మేలే ఎందు హేళరువనంతి!”—ఎందూ,—“ఆగలే!, కుళ్ల దు తాను ముందు తాను ముందు ఎందు హోగి కరెతందు, బయట మానశేఖందువేపెందు హోరటిరువరంతి!”—ఎందూ,—“ఆక్కా! ఈ సంగతియన్న ఈగసనగి రామను తిళిపి, ప్రేమకనన్న ఘుడుకహోదను.”—ఎందూ, “అమ్మా! సునీతనేల్లి? కండెయా? ఎల్లిగి హోదను?”—ఎందూ —“నాను ఆవనన్న ఎల్లెల్లియూ ఘుడుకిదేను. కాబాలిల్లవల్ల? సీను సేహితిదేయా?”—ఎందూ,—“జంద్రమతియు తల్లియ మేలే కయ్యిట్టు కోందు, ఆ కోట్టుచియల్లి ఆఱుక్తిరువఱు! ఆ ఘుడుగియన్న ఎల్లిగి కరెదు కోందు హోగి, తక్కువిన కణ్ణిగి కాబాదంతే బయ్యిడలి?”—ఎందూ,—“ఎను సడగర! ఎను గడబిది! వరేదాట! భ్రమే! భీతి! యారింద వణిసచికుడు? కా! ఏను గతి? ముఖుగిహోదవల్ల? నమ్మ దురద్యష్టక్కే ప్రజ్ఞియు సాయబేచే? కా! ఎల్లెల్లియూ భుయదోరుత్తులిదే!” ఎందూ, ఈ రీతియల్లి స్త్రీచన్చ సడగయత్తితు. ప్రేమకను రామనోదనే గాబరియింద జనానియన్న హోక్కు, ఎల్లెల్లియూ ఘుడుకిసోఇది, రాజప్రతియన్నా రాజకుమారసన్నా కాబాదె,—“తరళే! సీను కండెయా? ఇల్లిగి బరలిల్లవే? జంద్రమతి ఎల్లి? ఎను వాడుక్తిరువఱు? కుంటళే! నిన్నా జంద్రమతిగి బమస్సేహవల్లా! ఆవలేల్లి? తుకాణిఎ! నిన్న జక్కెయల్లి సల్లాపమాచుప్పదరల్లి బయచ ఆసక్తునాగిద్ద నుబలను ఎల్లి ఇరువను? బేగి హేళు; ఎళు; సోఇడు; సోఇడు! ఎల్లియూ కాబాలిల్లవల్లా? రామ! తక్కువిన కయ్యిరెగి బిద్దనోఇ? సీనే హోగి, తంతకపురద సందుగొందస్సేల్ల జేన్నాగి ఆ కడేయింద ఘుడు కుక్క బా; నాను ఈ కడేయింద ఘుడుకుత్త బరువేను!”—ఎందేద్దు, సోఇద పరిచస్కేల్ల “ఘుడుకిరి! ఘుడుకిరి!”—ఎందు హేళుక్క, తానూ ఘుడుకుత్త, ఒందు స్వభావాల్ల ఏకాంతవాగి ‘ఆణ్ణ తంగియరు’ ఒబ్బిరి

ಗೊಬ್ಬರು ಸಹಾರಾನೋಕ್ತಿಗಳನ್ನು ಹೇಳಿಕೊಳ್ಳುತ್ತ ಕುಳಿತೆರುವುದನ್ನು ಕಂಡು,—“ಏಳಿ; ನನ್ನ ಹಿಂದೆ ಬೇಗ ಬಸ್ಸಿ!”—ಎಂದು ಕಯ್ಯಿಡಿದು, ಕರೆದು ಕೊಂಡು ಹೋಗಿ, ಯಾರಿಗೂ ತಿಳಿಹದೆ, ಕಳ್ಳದಾರಿಯಿಂದ ಅರಮನೆಯಿಂದ ಇಳಿಬಿದ್ದು, ತನ್ನ ಮನೆಯನ್ನು ಸೇರಿಕೊಂಡನು. ಪ್ರೇಮಕನಿಗೆ ದಿಗ್ನಿ ಮೆಹಿಡಿಯಿತು; ಏನೂ ತೋರಲಿಲ್ಲ. ತಲೆದಪ್ಪಿಸಿಕೊಂಡು ಓಡುವ ಯೋಜನೆಯೇ ಯೋಜನೆಯಾಯಿತು. ದಿಗಿಲುಬಿಡ್ಡವನಿಗೆ ಮತ್ತಿ ಹತ್ತುತ್ತದೆಯೇ? ಝಂದ್ರಮತಿಯು ಒಳ್ಳೆಯ ಯೋಗ್ಯನಾದ ವರನನ್ನು ಸೇರುವಳಿಂದೂ, ದುಷ್ಪಮಂತ್ರಿಯ ಬಲೆಯಿಂದ ತಪ್ಪಿಸಿಕೊಂಡು ಸ್ವಸ್ಥಾಗುವಳಿಂದೂ ಯೋಜನೆಯಿದನ್ನೇ? ಶತ್ರುವೆಂದೇ ಭಾವಿಸಿದನಲ್ಲ? ತಾನೀಗೆ ರಕ್ಷಕನೆಂದು ತಿಳಿದನಲ್ಲ? ‘ರಾಜಾಧಿರಾಜರಲ್ಲಿ ಪ್ರತಾಪದಲ್ಲಿಯೂ ಬುದ್ಧಿಯಲ್ಲಿಯೂ ಹೆನರು ಗೊಂಡ ಪ್ರತಾಪಸಿಂಹನು ಮಹಾಧಮಾತ್ರನು; ಝಂದ್ರಮತಿಯನ್ನು ಅರಸಿಹಾಡಿಕೊಳ್ಳುವನು; ಅವಳಲ್ಲಿನ ಗಾರವದಿಂದ, ಮಬಲನನ್ನು ತನ್ನಲ್ಲಿಯೇ ಇಟ್ಟಿಕೊಂಡು, ವಿದ್ಯಾಬುಧಿಗಳನ್ನು ಕಲಿಸಿ, ದೊಡ್ಡವನಾದ ಮೇಲೆ ಆವನರಾಜ್ಯವನ್ನು ಅವನಿಗೆ ಕೊಟ್ಟು, ಸಲಹಿವನು’—ಎಂಬ ಯೋಜನೆಯನ್ನು ಕುಡಿದ ಮಾಡಲಿಲ್ಲವಲ್ಲ? ಬೇರೆಯುತ್ತಿರುವ ಮನೆಯಿಂದ ತಪ್ಪಿಸಿಕೊಳ್ಳಲು ಓಡುವನಂತೆ, ಆ ಮಕ್ಕಳ ಅಪಾಯವನ್ನೂ ಯೋಜಿಸಲಿಲ್ಲ! ಆ ದಿನ ರಾತ್ರಿಯಲ್ಲಿಯೇ, ಬಡಹಾರುವರ ವೇಷವನ್ನು ಆ ಮಕ್ಕಳಿಗೆ ಹಾಕಿ, ತಾನೂ ಹಾಕಿಕೊಂಡು, ನಗರಿಯನ್ನು ಬಿಟ್ಟು ಹೊರಡಿಸು. ಹಗಲಲ್ಲಿ ಅವಿತುಕೊಂಡಿದ್ದು, ರಾತ್ರಿಯಲ್ಲಿ ವಯಣಮಾಡುವನು. ಈ ಪ್ರಕಾರ, ಹದಿನಯ್ಯ ದಿವಸಗಳು ನಡೆದಾನದೆದು, ತಾನೂ ಬಳಲಿ, ಆ ಮಕ್ಕಳನ್ನು ಭಳಲಿಸಿದನು. ಆರಮನೆಯಲ್ಲಿ ಅತಿಸೂಖ್ಯದಲ್ಲಿ ಬಳಿದ ಆ ಮಕ್ಕಳು ಕಾಲುನಡೆಯಲ್ಲಿ ನಡೆದು, ಕದನ್ನಗಳನ್ನು ತಿಂದು, ರಾತ್ರಿಯ ಚಳಿಯಲ್ಲಿ ನಡೆಯುವುದನ್ನು ನೋಡಿದ ಯಾಜಕನಿಷ್ಠಣಾನ ಎಡೆ ತಾನೇ ಬಡೆದುಹೋಗಿದು? ಅಯ್ಯೋ ಪಾವ! ಆ ಮಕ್ಕಳ ಶ್ರಮವನ್ನು ಪ್ರೇಮಕನು ನೋಡಿ, ತನ್ನ ಹಣಿಯ ಬರಹವೇ ಎಂದು, ಪದೇಷದೇ ಹಣಿಯನ್ನು ಬಡಿದುಕೊಳ್ಳುವನು. ‘ನನ್ನಂಥ ಕಳ್ಳಿದೆಯನೂ ಮಾರಿಯೂ

ఎల్లి లుంటు! హంసకీర్తికాతల్పుదల్లి ములగుత్త, కణ్ణుకాలేకిగార వన్న ఉటచూడుత్త, పల్ల క్షీయల్లి సంచరిసుత్త, బచేద ఈ ముద్దు గొంగళన్న హేగే కష్టపడిసుక్కేనల్ల? అయియో సన్న వధియే! నెప్ప ప్రాచీనకమవన్న ఆనుభవిసలేందు, శ్రజ్ఞియు నెన్నల్లి ఈ మక్క తన్న బిట్టుహోదశో ఏనోఏ? అపశే భాగ్యకాలిని! ఇంథి కావణ్ణ వన్న నోఒడి హేగే సహసుయాళో? — ఎందు ఆతియాగి క్లేశపడుత్త, ఉజ్జ్వలినియ సరహద్దున్న దాటి, అయింద్యోయ ప్రాంతదేశగళన్న సేరి కొండను. ఎల్లే అర్ధాష్టకమసే! వధియే ప్రబలవాదవను. జరి కరబుత్తాదిగశూ అవన కట్టినల్లి బిద్దిరువరు! వధిగే వేశవేల్లంద బందితు? ఆతేషగుణాశరవాగియూ, భూమిగే అలంకారవాగియూ ఇదువ పురుషరక్తవన్న సృష్టిసువన్న కొడలే, ఆంధువనస్సు కవ డేంకలూ కడియాగిసువను! అహమ! వధియ అపాండిత్యవు కష్ట కష్ట! ఆ వధియన్న ఆపండితసేందు నిందిసుప్రదు సరియల్ల; ఆవ సిగి స్వాతంత్యవే ఇల్ల! ఆవనూ కమారయత్తవాగి ఫలవన్న కొడ బేచు! ఆదుదరింద, ప్రాచీనకమవే నీజవాగియూ ప్రబలవాదుదు. ఆ ప్రాచీనకమవస్మీగ వేశియాదవను నిందిసువను. భక్తుకహరికవయు హేకువను:—

“తుభ్రం సద్గు సవిభ్రమా యువతయః శ్రీతాతపత్తుర్మిష్టలా ।

లక్ష్మీరిక్షునుభూయతే చీరమనుస్మృతే శుభే కమణః ॥

విభ్రుస్మే నితరాం ప్రయూతి దుక్తి

మత్తు

“స్నేహాశ్రుతః ఫలతి స్నేవ కులం న తీలం ।

ఎధ్యాపి స్నేవ న జ యత్కుశ్చతాపి సేవా ॥

భాగ్యాని ప్రావత్తపసా ఖలు సంచీతాని ।

చాలే ఫలంతి పురుషు యథ్యేవ వృక్షః ॥”

నిచప్పే! ఆతన వాకు సక్కయే; అదు సుఖ్యగెలారదు. ఈ బాల కండ సంపత్తిగే పను కడిమేయిత్తు? రాజుధిరాజున హోట్టియల్లి కుట్టిదరు; అద్భుత్పుగేధిగళాదుదరింద, బాల్యదల్లియే తండెయు ఇవరన్న బిట్టిను; ప్రభ్లీయింబి వూతెయు కాలూధిసళాదళు! అదిరలీ! ధమూర్ క్రునాద ప్రతాపసింహను ఈ రాజ్యద మేలే దండెత్తి ఏకే బందను? రాజుధానియు ఏకే శత్రువువాయితు? క్షేదారియల్లి అవివేళియు సంగడ సహసలక్ష్యవాద కష్టశ్చే గురియాదరల్లి! హీగే ఆగువ రెందు మొదలు యారు యొఱిచిస్ట్రురు? ఆదుదరిందలే, “దైవా ధీనం జగత్తప్రం” ఎంబుదయ్యా! ఆ మక్కల కణియ బరహశ్చ తీరువ కాలపు చవిాసిసికేందు తిళయబేడ.”—ఎందు హేళిదను.

వాతచరే! కేళి. ఆగ, అరిష్టచమసు—“అభయరుచికువారీ! ఆ మక్కల అలేదాటద వౌసియున్న ఇష్టుశ్చే సాకువాదు. తాయి, తండే, రాజ్య మొదలాదువుగళన్న కళెదుకేందు, అనాథరాగి, కటు కనె కయ్య గింయంతే నరఖువ ఆ సుకువారర కష్టపు నన్న ఎదెయున్న కరిగుత్తిరువుదు; ననగే కివియింద కేళలు సాధ్యవల్ల; జ్యదయ పు ఫీనువాగుత్తిదే. రాజుకువారరాగి కుట్టిదుదశ్చ సుఖలేతవన్న దరా ఆనుభవిసదే ఇద్దూరీయే? ఆవర శుభవరిణామవన్న మొదలు కేళి, నన్న ఎదెగే శాంతియున్న మట్టిసు.”—ఎందు కేళికొండను.

అభయరుచికువారను ముంబరియుత్తానే:—

ఎల్సీ అరిష్టచమసే! నిన్న జ్యదయదల్లియూ దయెయు హుట్టు వుదేందు నాను తిళిరలిల్ల! ఆ హుడుగర అద్భుత్పువే అద్భుత్పు! ఆ హుడుగర కథేయు నిన్న జ్యదయదల్లియూ దయెయున్న హుట్టిసితల్లా! ఆ ఆనాథరు అయ్యొధ్యాయు కాడుగళల్లియూ నాడుగళల్లియూ తిరిదు తిరిదు, ఆలేదలేదు, ఒందు గహనవాద అరణ్యమాగోదల్లి హోగు త్తిరువాగ, ఆవర జణేయ బరహద క్రైయమవన్న ఎనేందు హేళలి?

ಒಂದಳ್ಳ; ಎರಡಳ್ಳ; ಒಂದರ ಮೇಲೊಂದು ಕಣ್ಣಗಳು ಬರುತ್ತೋ ಇದ್ದುವು! ಒಂದು ಆನೆಯು ಅವರನ್ನು ಅಟ್ಟಿಕೊಂಡು ಬಂದಿತು. ಗಾಬರಿಯಿಂದ ದಿಕ್ಕಾ ಪರಿಳಾಗಿ ನಾವು—ಅಲ್ಲ; ಅಲ್ಲ;—ಆ ಮಹ್ಕುಳು ಹಿಡಿದರು. ಸುಬಲನೂ ಜಂದ್ರಮತಿಯೂ ಒಂದು ಕಡೆಯಾದರು; ಪ್ರೀಮಕನು ಒಂದು ಕಡೆಯಾದನು. ಪ್ರೀಮಕನು ಆ ಮಹ್ಕುಳನ್ನು ಹುಡುಕುತ್ತ ಹೋದನು; ಆ ಹುಡುಗರು ಅವನ ನ್ನು ಹುಡುಕುತ್ತ ಹೋದರು. ಎಷ್ಟು ಹೊತ್ತು ಹುಡುಕಿದರೂ, ಒಬ್ಬರಿಗೊಬ್ಬರು ಸಂಧಿಸಲೇ ಇಲ್ಲ. ಆ ಹುಡುಗರ ಗಲಿಬಿಲ ಹೇಗಿರಬೇಕು? ದಿಕ್ಕು ತೋಡಿದ್ದು; ಬಿಸಿಲೇರಿತು; ಕಾಗಿ ಸೋಡಿದರು. ಸಡೆದು ಸಡೆದು, ಕಾಲುಗಳು ಸೋಗುತ್ತವು. ಸುದಾರಿಸಿಕೊಳ್ಳುವವೆಂದರೆ, ಗಾಬರಿ; ಬೇಗಬೇಗನೆ ಹೋಗುವ ಎಂದರೆ, ಯಾವ ಕಡೆಗೆ ಹೋಗುವುದು? ಉರಿಗೆ ದಾರಿಯುಂಟಿ? ಕಾಡಿನಲ್ಲಿ ಕಾಲುದಾರಿಯು ನಾಲ್ಕು ದಿಕ್ಕಿಗೊ ಹೋಗುತ್ತಿರುವುದು! “ಇಲ್ಲಿಗೆ ಆಯುಸ್ಸು ಪೂರ್ತಿಯಾಯಿತು! ಕಾಡಿನ ಮಧ್ಯದಲ್ಲಿ ಹುಲಿಗೆ ತುತ್ತಾಗುವ ದುರದೃಷ್ಟಿವಿರುವಾಗೆ, ಅರಮನೆಯಲ್ಲಿ ಸುಖವಾಗಿ ಬಾಳುವುದಕ್ಕಾದಿತೆ? ಆದುದಾಗಲಿ! ದಿಗಿಲುಪಟ್ಟೇನು? ತಪ್ಪಿಕೊಳ್ಳುವುದಕ್ಕಾದಿತೆ? ‘ದ್ವಿಯ್ಯಂ ಸರ್ವತ್ತ ಸಾಧಕಂ’ ಎಂದೂ, ‘ಮನಸ್ಸಿ ಕಾಯಂ ಥಿರ್ಯಂ ನ ಗಣಯತಿ ದುಃಖಂ ನ ಜ ಸುಖಂ’ ಎಂದೂ, ಕೇಳಿರುವೆವು. ಯಾವುದೋ ಒಂದು ದಾರಿ ಹಿಡಿದು ಹೋಗುವ; ನಡೆ. ಇಲ್ಲಿಯೇ ನಿಲ್ಲುವುದು ಸುತರಾ ಯುಕ್ತವಲ್ಲ”—ಎಂದು ಸುಬಲನು ತಂಗಿಯ ಕಯ್ಯನ್ನು ಹಿಡಿದು ಕೊಂಡು, ಖತ್ತರದಿಕ್ಕಿನ ಕಡೆಗೆ ಹೋರಿಟನು. ಅಲ್ಲ, ಸ್ವಲ್ಪ ದೂರದಲ್ಲಿಯೇ, ಒಂದು ಹಳ್ಳಿ ಸ್ಥಿತಿತ್ವ. ಅಲ್ಲ ಕೆಲವು ದಿವಸ ತಂಗಿದ್ದರು. ಸುಬಲಕುವಾರನು ಚಯಸ್ಸಿನಲ್ಲಿ ಚಿಕ್ಕವನಾದರೂ, ಬುದ್ಧಿಯಲ್ಲಿ ದೊಡ್ಡವನು. ಅಯೋಧ್ಯೆಯ ರಾಜಧಾನಿಯಲ್ಲಿ ಅವಂತಿಪುರಿಯ ಜನಗಳು ಯಾರಾದರೂ ಬಂದಿರಬಹುದು; ಅವರಿಂದ ತಮ್ಮ ದೇಶದ ವರ್ತಮಾನವನ್ನು ತಿಳಿಯಬಹುದು;—ಹೇಗಾಡರೂ ವಾಡಿ, ಯಾರ ಜತೆಯಲ್ಲಾದರೂ ಆ ರಾಜಧಾನಿಯನ್ನು ಮುಟ್ಟಬೇಕಿಂದು ಯೋಜಿಸುತ್ತಿದ್ದನು. ಅದಕ್ಕೆ ಸರಿಯಾಗ್ಯಾ ಒಂದು

దిన, ఆ మాగ్చవాగి కేలవై పరదరు హోగ్గుత్తిరుపుదన్ను కండను. విచారిసలు, ఆవరు అయ్యొధ్యేయ రాజధానియన్న కురితు తీరఖు త్తిరువరెందు తీళియబండితు. తంగియన్న జతెయల్లి కరెదుకొండు, ఆవేరికడనే హోరటను. జంద్రమతియు గందుడెయన్న ఉట్టుకొండు, ఒట్టు బిశ్చు ముడుగసంతెయీ కాణిసికొళ్ళుత్తిద్దుచు. యారాపదరూ కేళిదరే, తావు పరదేతిగలిందా, బాల్యదల్లియీ తందేతాయిగళన్న కళెదుకొండవరెందూ హేళ్ళుత్తిద్దరు; ఆదుదరింద, ఆ ముడుగర విష యదల్లి ఎల్లరూ దయెయున్న తోరుత్తిద్దరు. ఆ పరదరల్లియుం, మూడ్తుబుద్ధియొభ్యనిద్దను. అనెను ఆ ముడుగర పరశ్వరసల్భాష, ఆవలోకన, కాతరకె, వోదలాదువుగళన్న నోఇది, ఆవరు “యావ నోఇ ఒట్టు రాజన మక్కళగిరబీకు; ఇల్లవే, ఒట్టు ధనికన మక్కళగిరబీకు; ఏనోఇ అపాయవు సంభవిసి, హీగి తందేతాయిగళన్న అగలిరబీకు”—ఎందు యొళచిసి, బుళక—ఆ ముడుగరన్న తన్న అధినదల్లి సరియల్లి ఇట్టుకొండరే, ఏతేణబముమానవు దోరచీ తీందూ ఆలోళచిసి, ఆ ముడుగరన్న వంచిసి, ఆ గుంపినింద అగలిన బీంకిందు బహచవాగి యత్తిసుత్తిద్దను. కొనిగి, అయ్యొధ్యేయన్న సేరిద మేలె, రష్టకరిల్లద ఈ ముడుగరన్న వతమాడికొళ్లలు సుత రాం సుకేరవెందు నిధరిసి, యత్తివన్న ఒట్టు, నిళ్లింతనాదను. ఈ సంగతియు ఆ మక్కళిగి హేగోఇ తీళదుకోయితు. ఎష్టు హోత్తిగి ఈ గుంపన్న అగల సురక్షితవాద ఆక్రయవన్న సేరేవెందు తల్లులే సుత్తిద్దరు. హీగిరలు, రాజపురియ కోటి దూరదల్లి కాణిసితు. “నావు ఒందు యొళచిసిదరే, ద్వివతు బీరే యొళచిసితు!”—ఎందు హేళ్ళత్తు, ఆ పరదను నోఇముత్తిద్ద కొగియీ, ఆ ముడుగరు దవుడు కోడెదు, ఆ పరిపరదల్లి ఒందు అరళియ బుడదల్లి కిష్యగొసే ఎతరాగి. ఆగ తపస్సుమాదుత్తిద్ద. సుదర్శనాచాయిర ప్రాపదలి

ಬಿಡ್ಡರು. ಅವರು ಆ ಹುಡುಗರನ್ನು ನೋಡುತ್ತಿಲ್ಲ, ಅವರ ಸಮಾಜಾರ
ವನ್ನು ಜ್ಞಾನದ್ವಾರ್ಪಿಯಂದ ತಿಳಿದು, ಅಭಯವನ್ನು ಕೊಟ್ಟು,— “ಹೆದರಬೇಡ;
ನಾನಿಷ್ಟೇನೇ. ಈವ್ಯಕ್ತಿ ನಿಮ್ಮ ಕಷ್ಟಗಳಿಲ್ಲ ಪರಿಹಾರವಾದುವು. ಇನ್ನು
ಮುಂದೆ ಶ್ರೀಯಸ್ಸನ್ನು ಕಾಣುವರಿ?” — ಎಂದು ಹೇಳಿ, ಸುಬಲನಿಗೆ ಅಭಯ
ರುಹಿ ಎಂದೂ, ಚಂದ್ರಮತಿಗೆ ಅಭಯಮತಿಯಂದೂ ಹೆಸರಿಟ್ಟು, ಇವರನ್ನು
ತಮ್ಮ ಬಳಿಮಲ್ಲಿಯೇ ಇಟ್ಟುಕೊಂಡು.

ತಳನೆಯ ಆರ್ಥಾಯ.

— ತಳನೆಯ ಆರ್ಥಾಯ —

“ಪಾಠಕರೇ! ಕೇಳಿ. ಆ ಮಾತು ಕಿವಿಗೆ ಬಿಡ್ಡ ಕೂಡಲೆ, ಅರಿಪ್ಪ ಕೆಮೆನ ಹೃದಯದಲ್ಲಿ ಏನೋ ಒಂದು ಬಗೆಯಾದ ಆದವಳಿಲು ಮುಹಿಡಿತ್ತು. ಅವನ ಮುಖವು ಬೆಳ್ಗಾಯಿತು; ಮೆಯ್ಯಾ ಗಡಗಡನೆ ನಮಗಿತು; ಮಾತು ತಡೆಯಿತು; ಕಷ್ಟವಿಂದ,—“ನೀವೇ ಆ ಮಹ್ಯಾಳ್ಜ?”— ಎಂದು ಬಿಲುಬೆರಗಿ ನಿಂದ ಕೇಳಿದನು. ಅಭಯರುಚಿಕುಮಾರನ ಬಾಯಿಯಿಂದ ಏನು ಹೊರ ದುತ್ತೆದೋ ಎಂದು, ಕಣ್ಣಗುಡ್ಡಿಗಳು ಕೂಡ ಇಲಿಸದಂತೆ, ಅವನ ಮುಖ ವನ್ನೇ ನೋಡುತ್ತ ನಿಂತನು.—“ಏಕೆ ಈ ಪ್ರಶ್ನೆ? ನಾನೇ ಆ ಅಭಯರುಚಿಕುಮಾರನು; ಈಯಕ್ಕನೇ ಆ ಅಭಯಮತಿಯು. ನಾನೋಂದು ಸಂಕಲ್ಪ ಹಂಸೆಯನ್ನು ವಾಡಿದುದಕ್ಕೆ, ನವಿಲು, ಮುಳ್ಳಕಂದಿ, ವಿಜಾನು, ಆಡಿನಹೋತ್ತು, ಕುಕ್ಕಾಟ, ವೊದಲಾದ ಜನ್ಮಗಳಲ್ಲಿ ಅನುಭವಿಸಿದ ಶ್ರಮಗಳನ್ನು ನೆನೆದುಕೊಂಡರೆ, ಈಗಲೂ ಭಯವುಂಟಾಗುತ್ತದೆ. ನನಗಿ ಜೀವವಧೀಯನ್ನು ಪ್ರೇರಿಸಿದುದಕ್ಕೆ, ನಾಯಿ, ಉರಗಿ, ಮೊಸಳೆ, ಆಡು, ಕೊಳಣ, ಕೊಳೆ, ವೊದಲಾದ ಕಷ್ಟಗಳನ್ನು ಉಂಡ ಈ ಅಭಯಮತಿಯಕ್ಕನ್ನು ಕೇಳಿ. ಜೀವಹಿಂಸೆ ಅನಫರ್ಮಾಲಿವೆ ಎಂಬುದಕ್ಕೆ ಸಾಕ್ಷಿಕೊಡುವಜ್ಞ”—ಎಂದನು.

ಅಭಯಮತಿಯು,—“ಎಲ್ಲಿ ರಾಜನೇ! ನಾನು ಸ್ತ್ರೀಯಾದರೂ, ಮಾಯಾದೆಯನ್ನು ಲ್ಲಂಘಿಸಿ ಹೇಳುವೆನು; ಕೇಳಿ. ಇದು ಏನೋಽದದ ಮಾತೆಂದು ತಿಳಿಯಬೇಡ. ನಮ್ಮಣಿನು ನಮ್ಮ ಪೂರ್ವಾಭಿರ್ತವನ್ನು ಹೇಳಿದುದು ನಿನ್ನಲ್ಲಿ ಅಭಯವನ್ನು ವಡೆದು, ಈ ಹಾಳು ಶರೀರವನ್ನು ಉಳಿಸಿಕೊಳ್ಳಬೇಕೆಂದಲ್ಲ. ನೀನು ನಮ್ಮಲ್ಲಿ ದಯಿದೊರಿಸಬೇಡ. ನೀನು ಒಂದುವೇಳೆ ದಯಿತೋರಿ ಸುವೇಯೋ ಎಂದು ಹೆದರುವೆನು. ನಮ್ಮನ್ನು ಕೊಂಡು, ನಿನ್ನ ಕೇಡನ್ನು ಪರಿಕ್ಷೇಣಯ್ಯಾ!—

“ಸಂಕಲ್ಪಹಿಂಸೆಯೊಂದರೊ |

ಭಾಂ ಕಂಡೆಂ ಭವದ ದುಃಖಮುಂಡೆಂ ನೀಂನಿ ||

ಶ್ವಂಕತೆಯಿಸಿಂತು ದೇಹಿಗ |

ಈಂ ಕೊಂಡರೆ ಸರಕದೋಳ ನಿವಾರಣೆವದೆದಯ್ ||” —

ಎಂದಳ್ಳು.

ಆ ಅಂಗಭಾದಲ್ಲಿ ನೆರೆದಿದ್ದ ಜೀವರಾತಿಗಳಿಗೆ ಅಭಯಪ್ರದಾನವನ್ನು ಸೂಚಿಸಲು ಹೊರಟ ಡಂಗುರಧ್ವನಿಯೋ ಎಂಬಂತೆ, ಪ್ರಾಣಾದಿಸುತ್ತಿದ್ದ ಆ ಮಾತನ್ನು ಕೇಳಿ, ಜ್ಞಾನೋದಯವ್ಯಂಟಾಗಲಾಗಿ, ತಾನ್ಮೇ ಮಾಡುತ್ತಿದ್ದ ಅರುಭಕ್ಷೆ ಮಂಗಳಸ್ವಾನವನ್ನು ಮಾಡಿಸುವುದಕ್ಕೆಹ್ಲೇ ಎಂಬಂತೆ ಕಂಬನಿಯು ಘುಡು ಘುಡನೇ ಶುರಿಯಲ್ಲ, ಸ್ವಪೂರ್ವಾಲನು ತನಗಿಂತ ವಯಸ್ಸಿನಲ್ಲಿ ಜಿಕ್ಕೆವನಾದರೂ, ಅಭಯರುಜಿಕುವಾರನ ಹತ್ತಿರ ಒಂದು, ಅವನ ಇದಿರಿಗೆ ದೂಸನಂತೆ ಮೊಳ್ಳಕಾಲೂರಿ, ಕರ್ಮಾಳನ್ನು ಜೋಡಿಸಿಕೊಂಡು ನಿಂದು, ಕಣ್ಣಗಳಲ್ಲಿ ನೀರುಹರಿಯಿಸುತ್ತ, ದೀನಸ್ವರದಿಂದ—“ಎಲ್ಲೈ ಕುಮಾರ! ಎಲ್ಲೈ ಅಭಯರುಜಿ! ಎಲ್ಲೈ ದೀನಬಂಧೂ! ಸಂಕಲ್ಪವಧಿಗೇ ಇಷ್ಟು ಅನಧಾಗಳುಂಟಾದ ಮೇಲೆ,—

“ಎನಿತೋಳವೈ ಜೀವರಾತಿಗ |

ಭವಿತುಮನೋರಂತೆ ಕೊಂಡು ತಿಂದು ತಣೀವಿ ||

ಲ್ಲಿನೇ ಬಾಳ್ಳಿನಿಂದುವರೆಗಂ |

ಎನಿನ್ನೆರತವೈ ಸರಕಮಿದರ್ವಂದಪುದೋ ||”—

ಎಂದು ಸನ್ಮೇ ಶ್ವದಯವೈ ಗೆಡಗಡನೇ ನಡುಗುತ್ತಿದೆ. ನಾನು ಶ್ರೀಕರಣ ಗಳಲ್ಲಿಯೂ ಗಣನೇಗೆ ವಿಾರಿಹೋಗುವಷ್ಟು ಪಾಠಗಳನ್ನು ಮಾಡಿರುವೆನು. ಆ ಕರ್ಮಫಲಗಳನ್ನು ಅನುಭವಿಸದಿರಲು, ಏನು ಮಾಡತಕ್ಕುದು? ಆ ಉಪಾಯರಹಂಕ್ಷವನ್ನು ದಯವಿಟ್ಟು ಉಪದೇಶಿಸು.”—ಎಂದು ದೀನನಾಗಿ ಚೇಡಿಕೊಳ್ಳುತ್ತಿದ್ದನು.

ಆಗ, ಇದ್ದುದಕ್ಕೆ ಇದ್ದ ಹಣಗಿ, ಧಾರೀರೆಂದು ಸಿಡಿಲು ಹೊಡಿದೆಂತೆ, ಭಯಂ ಕರವಾದ ಒಂದು ಶಬ್ದವ್ಯಂಟಾಗಿ, ಒಡನೆಯೇ ಕೊಳಣಿಸೂಯ್ವಪ್ರಕಾಶವಾದ

ಒಂದು ತೇಜಸ್ಸು ಆ ಉಗಳವನ್ನು ವ್ಯಾಪಿಸಿತು. ಅದರ ಬೆಳಕಿಗೆ ಎಲ್ಲರ ಕೆಣ್ಣುಗಳೂ ಕೊರಯಿಸ್ತಿ ಹೋದುವು. ಜನರೆಲ್ಲರೂ ವಿಸ್ತೃಯಚಿತ್ತರಾಗಿ ಆ ಬೆಳಕನ್ನೇ ನೋಡುತ್ತಿರುವ್ಯಾ, ಅದರ ಮಧ್ಯದಿಂದ ಸ್ವಂಚಾದ ಪ್ರತ್ಯಾಖ್ಯಾಯಂತೆ ತನುವನ್ನು ಧರಿಸಿ, ದುರ್ಗಾಯು ಎಲ್ಲರ ಲೋಹನಕ್ಕೂ ಗೋಜರೆಯಾಗಿ, ಅಥ ಯರುಚಿಕುವಾರನನ್ನು ವಂದಿಸಿ, ಅಲ್ಲಿ ನೆರೆದಿದ್ದ ಜನರೆಲ್ಲರಿಗೂ ಕೇಷಂಪಂತೆ, ಗಂಭೀರರವದಿಂದ—“ಎಲ್ಲಿ ಕುವಾರಕ! ನೀನೇ ಆಚಾರ್ಯನು. ನೀನು—

“ಪ್ರಜೆಯೆಲ್ಲಂ ಜಲಗಂಧ |

ಪ್ರಜಕಂಡುಲಧೂಹದೀಪ ಚರುತಾಂಶುಂಲ ||

ಪ್ರಜದಿಂ ಪೂದಿಸುವುದು ಚೀ |

ವಜಾತದಿಂದೆನಗೆ ಬಲಿಯನಿತ್ಯಾದೆ ಮುನಿವೆಂ” ||—

ಎಂಬ ಸನ್ನ ಅಭಿಪ್ರಾಯನನ್ನು ಅರುಹು!”—ಎಂದು ಹೇಳಿ, ಅದ್ವೈತಾದಳು.

ಇದನ್ನು ಸೋಧಿದ ಅರಿಸ್ತುಕ್ರಮನಿಗೆ ಅಭಯರುಚಿಕುವಾರಪಲ್ಲಿನ್ನ ಅಭಿಮಾನವು ಇಮೈಡಿಸಲು, ಅವನಿಗೆ ಬಲವಂದು, ಅವನ ಪಾದಗಳನ್ನು ಬುಳ ವಾಗಿ ಹಿಡಿದು,—“ಎಲ್ಲಿ ಗುರುವೇ! ನಿನ್ನನ್ನು ನತ್ತಿನಾಗಿ ಘಾಡುವ ಭಾರವು ನಿನಗೆ ಸೇರಿದುದು. ನಿನ್ನನ್ನು ಶರಣಹೇಳಿಕ್ಕಿರುವೆನು!”—ಎನ್ನಲು, ಅಭಯರುಚಿಯು—“ಎಲ್ಲಿ ರಾಜನೇ! ನಿನ್ನಿಂದೇನಾಗುವುದು?

“ಗುಣಿಯ ಕೊರಲೆ ಗೋಧಿಯ ಕಲ್ಲ ಕಟ್ಟಿಮೋ |

ಡುಬ್ಬಿಯಾಗಸಕೆ ಪಾರುಷಿದೇ?||—

“ನಾನೀಂದರೇನು? ನಿನ್ನನ್ನು ಶಾತ್ಕರಿಸುವ ಉಪಾಯವೆಂದರೇನು?

“ಶ್ರೀಮದ್ವರುಂಗ ದುರಿತವಚೇಯ ದು |

ವಾತುಮವಿಜ್ಞೇದನಾಹಾದ ||

ತಾಮಂಗಸಣಾಶ ಸಾತ್ತಿಕೋಳಾಳ ಸರ |

ಶ್ರೀಮದ್ಬಾಂಡಾಯರ ಸೇರು||—

ಹಾಗೆ ವಾಡಿದೆಯಿಂದರೆ, ನಿನ್ನ ಸಂಪತ್ತಿಗೆ ಕಡಮೇಯೇನು?”—ಎಂದನು.

ಆ ಮಾತಿಗೆ—“ಸ್ವಾಮಿ! ಅದೆಂದನ್ನು ನಾನರಿಯೆನು; ನನ್ನನ್ನು
ಅವರಲ್ಲಿ ಸೇರಿಸುವುದು ತಮ್ಮನ್ನು ಸೇರಿದ ಭಾರವು”—ಎಂದನು. “ಹಾಗಾದರೆ
ನನ್ನ ಹಿಂದೆ ಬಾ; ಅವರಡಿಯ ದರ್ಶನವನ್ನು ವಾದುವೆಯಂತೆ?”—ಎನ್ನಲು,
ಸಿದ್ಧನಾಗಿ ಹಿಂದೆಯೇ ಹೊರಟಿನು. ಆ ತಪ್ಪೇವನವರಿಸರವನ್ನು ಮುಟ್ಟು
ತ್ರೈ—“ಹಾ! ಪಾಪಭಾರದಿಂದ ಈ ವರಿಗೆ ನನ್ನ ಆತ್ಮನು ಕೆಳಕೆಳಕ್ಕೆ ಇಂ
ದು ಹೋಗುತ್ತೆಲ್ಲ? ಈ ಮಹಾನುಭಾವನ ಅನುಗ್ರಹದಿಂದಲ್ಲವೇ ಆತ್ಮಕ್ಕೆ ಧ
ಮರ್ವೆಂಬ ಗರಿ ಮೂಡಿ ಮೇಲಮೇಲಕ್ಕೆ ಹಾರಬಹುದೆನ್ನುವ ಹಾಗೆ ತೋರು
ತ್ತಿದೆ? ಅವ್ಯಾಮದಗೆಕೆಂಬ ಎಂಟು ತೆರೀಗಳನ್ನು ಕೆವಿಚಿಕೊಂಡಿರುವ ಪಾಣಿ
ಯು ಆ ತೆರೀಗಳನ್ನು ಸುಟ್ಟು ಬೂದಿಮಾಡಲು ಸಾಮರ್ಥ್ಯವುಷ್ಟ ವಿವೇಕವೆಂಬ
ತೇಜಸ್ಸನ್ನು ಹೊಂದುವ ತನಕ, ತನಗಿ ತಾನೇ ಸರ್ವೋತ್ತಮನೆಂದು ತಿಳಿಯುವುದು
ಖಚಿತವೇ ಸಂ. ಕಷ್ಟ, ಬಿಳಿಪ್ಪ, ಎಂಬ ಭೇದವನ್ನು ಕುರುಡನು ತಿಳಿಯು
ವನೇ? ಈಗ ನನಗಿ ಪ್ರವಂಜವೇ ಬೇರೆಯೇ ರೀತಿಯಲ್ಲಿ ಕಂಡು ಬರುವುದು.
ಇಂತಹ ಮಹಾತ್ಮರು ನನಗೂ ತಿಳಿಯದೆ ನನ್ನನ್ನು ಹರಸಿ ಹೋದರೋ?
ಹಿಂದಣ ಜನ್ಮಗಳಲ್ಲಿ ಯಾವ ಅತಿಶಯವಾದ ಪುಣ್ಯವನ್ನು ಮಾಡಿದ್ದನೋ?
ಬುದ್ಧಿಪೂರ್ವಕವಾಗಿ ಮಾಡಿದ ಪಾಪಪ್ರವೃತ್ತಿಯು ಈಗ ನನ್ನ ವಿಷಯದಲ್ಲಿ
ಪುಣ್ಯಪರಿಣಾಮವನ್ನು ಕೊಟ್ಟಿತಲ್ಲ? ತಿಳಿಯದೆ ಎಡನಿದ ಹರಳು ಮಾಡಿಕ
ವಾಯ್ತು! ಅಹಂಕಾರಿ ‘ದೈವಸ್ಯ ಚಿತ್ತಾ ಗತಿ’ ಎಂಬುದು ನಿಜ. ನಾನು ಈ
ಕುಮಾರನಲ್ಲಿ ಎಷ್ಟು ಕೃತಜ್ಞತೆಯನ್ನು ಬಳಸಿಸಬೇಕು? ಈತನು ಮಾಡಿದ
ಉಪಕಾರಕ್ಕೆ ಪ್ರತಿಯಾಗಿ ನನ್ನ ರಾಜ್ಯವನ್ನು ಅಸ್ತಿಸಿದರೂ ತೀರದು. ಈತ
ನ ಮಹಿಮೆಯೇ ಹೀಗಿರುವಾಗ, ಆ ಗುರುವಿನ ಮಹಿಮೆ ಹೀಗಿರುವುದೋ?
ಆ ಗುರುವನ್ನು ಯಾವಾಗ ನೋಡಿನೋ? ಯಾವಾಗ ಅವರ ಪಾದಮೂಲ
ದಲ್ಲಿ ನಷ್ಟ ಒಡಲನ್ನು ಚಾಚಿ ಧನ್ಯನಾಡಿನೋ? ಯಾವಾಗ ತನ್ನ ಕೆವಿಯು
ಆ ಗುರುವಿನ ಮಜಾಕಿಂಧಿಯಾಗುವುದೋ? ಯಾವಾಗ ಅವರ ಅನುಗ್ರಹಕ್ಕೆ
ಪಾತ್ರನಾಡಿನೋ?”—ಎಂಬ ಸಾತ್ತಿಕಭಾವವು ಅವನ ಪ್ರದಯದಲ್ಲಿ ತಲೆ
ದೊರೆ, ದೂರದಲ್ಲಿದ್ದರೂ, ಸೂರ್ಯನನ್ನು ಬಯಸುವ ಕಾವರೆಯಂತೆ, ಜಂಗ್ರ

ನನ್ನ ಬಯಸುವೆ ಸಮುದ್ರವೇಲೆಯಂತೆ, ಮೇಘವನನ್ನು ಬಯಸುವ ರ್ಲಂಕೆ, ಅತ್ಯಾತ್ಮಧರ್ಮದೊಡನೆ, ಸುದರ್ಶನಾಚಾರ್ಯರುವರ್ದಿಸೆಯನ್ನೇ ಸೋದುತ್ತೆ ಹೋದನು. ಆ ದಿಕ್ಕು ಆ ಮನುಷಿಯದ್ದು ದರಿಂದ ಅಲಂಕರಿಸಿದಂತೆಯೂ, ಹೂತಂತಂತೆಯೂ, ಅಮೃತಸಾಗರದಿಂದ ತೆಂಬಿದಂತೆಯೂ, ಪೂರ್ಣಾಚಂದ್ರೀ ದಯವಾದಂತೆಯೂ, ಕಣ್ಣಿಗೆ ಇಂಷಾಗಿ ಕಾಣಿಸಿತ್ತು. ಅವರ ಸಮಾವೇಶನ್ನು ಸೇರುತ್ತಲೇ, ಅಭಯರುಜಿಕುಮಾರನು ಅರಿವ್ಯಕಮರ್ಣನನ್ನು ಒಂದಿಷ್ಟು ದೂರದಲ್ಲಿ ನಿಲ್ಲುವಂತೆ ಹೇಳಿ, ತಾನು ಅಡ್ಡಬಿದ್ದು,—“ಸ್ವಾಮಿ! ಗುರುಗಳೇ! ಈ ಪ್ರಾಣಿಯು ತಮ್ಮ ಪಾದವನ್ನು ಹಿಡಿದು ಬದುಕಬೇಕೇರು ಬಂದಿರುವನು. ನನಗೋಷ್ಠೈ ಅತನಲ್ಲಿ ಪೂರ್ಣಕಟ್ಟಾಕ್ಷವನ್ನು ಇಡಬೇಕು!”—ಎಂದು ವಿಜ್ಞಾನಿಸಲು, ಅವರು—“ಅತನು ಯಾರು? ಇಲ್ಲಿಗೆ ಬರಿಲು ಕಾರಣವೇನು?”—ಎಂದು ಕೇಳಲು, ಅತನ ಪೂರ್ವವ್ಯಕ್ತಿತ್ವಂತವನ್ನು ಸಂಗ್ರಹವಾಗಿ ಅರಕೆಮಾಡಿ, ತಲೆವಾಗಿ ದೂರದಲ್ಲಿ ನಿಂದ ಅರಿವ್ಯಕಮರ್ಣನನ್ನು ಕಣಿಯಿಂದ ನಮಸ್ಕರಿಸುವ ಹಾಗೆ ಹೇಳಲು, ಅವನು ಸಾವಾಂಗಪ್ರಾಯಿಯಾದ ನಮಸ್ಕರಿಸುವ ಹಾಗೆ, ಅವನ ಮನದಲ್ಲಿ—“ನಾನು ಆ ಅರಿವ್ಯಕಮರ್ಣನೆಯೋ? ಅಲ್ಲವೋ? ನಾನು ಅವನು ಎಂದಿಗಾದೇನು?—ಜರಣಸಾನ್ವಿಧ್ಯದಲ್ಲಿ ಬರಿಯ ಸೀಲದ ಹೇಳಲೆ ಬಿಡ್ಡಿದ್ದರೂ, ಈ ಅತಿಖಿಯಿತಸುಖವನ್ನು ಅನುಭವಿಸುವ ನಾನೆಲ್ಲಿ? ಹಂಸತೂಲಿಕಾತಲ್ಪದಲ್ಲಿ ಮಲಗಿಕೊಂಡು, ಆಳುಗಳಿಂದ ಕೂಗಿಸಿಕೊಂಡು, ಕ್ಷುದ್ರಸುಖಾಭಾಸವನ್ನು ಅನುಭವಿಸುತ್ತಿದ್ದ ಆ ಅರಿವ್ಯಕಮರ್ಣನೆಲ್ಲಿ? ಇಂಥ ಸುಖವು ಅವನಿಗೆ ಲಭಿಸೇತ್ತೇ? ಈ ಸುಖದ ಕಲಾವಾತ್ಮವನ್ನು ಕೂಡ ಆ ಸುಖವು ಹೋಲಲಾರದು! ಕ್ಷುದ್ರವಾದ ಹಲವು ಬಗೆಯ ವಲಾಸಗಳಿದ್ದ ವಿವರಣೆಗಳಿಗೆ ಸುಖವೆಲ್ಲ? ಸದ್ಗುರುವಿನ ಜರಣನಷ್ಟಿಕರಣಸುಧಾರಣಾಸ್ವಾದನಸುಖವೆಲ್ಲ? ನಾನು ಈಗ ಏಲ್ಲಿಯೋ ಆಸಂದಸಾಗರದಲ್ಲಿ ತೇಲುವಂತಿದೆ! ಈಗ ಏಕ್ಕರವೋ? ನಿದ್ದೆಯೋ? ಹಗಲ್ಲೋ? ರಾತ್ರಿಯೋ? ನೇಲದಲ್ಲಿ ಇರುವೆನೋ? ಆಕಾಶದಲ್ಲಿ ಹಾರುವೆನೋ? ನನ್ನ ಸ್ಥಿತಿಯು ನನಗೇ ತಿಳಿಯುದರಿತಿದೆ. ವ್ಯಾಪಕಸುಖ